

TIGHT BINDING BOOK

**TEXT PROBLEM  
WITHIN THE  
BOOK ONLY  
TEXT FLY WITHIN  
THE BOOK ONLY**

UNIVERSAL  
LIBRARY

OU\_200075

UNIVERSAL  
LIBRARY



OUP—787—13-6-75—10,000.

## OSMANIA UNIVERSITY LIBRARY

Call No. K 83 Accession No. K 1460 .

Author K 64 M 2 l

### Title

This book should be returned on or before the date last marked below.

---

ಮುದ್ರಣ:  
ತುಳುನಾಡ್ ಭಾಷ್ಣಿನ್  
ಉಡುಪಿ

ಕರ್ಣಾಟಕ ಕರ್ತೃಗಳ ಸಂಸ್ಥಾನ

ಚೆತ್ತಿ:  
ಸಾಧಾರಣ ಪ್ರತಿ ೮-೮-೦  
ಸುಂದರ ಪ್ರತಿ ೨-೦-೦

# ನಮ್ಮ ನುಡಿ

ಸಂಪಾದಕರು

ಉಡುಪಿ, ೨—೧೦—೩೫  
ಯುವ, ವಿಷಯ ದಶಮಿ

‘ಅನುಭವವು ಸವಿಯಲ್ಲಿ—

ಅದರ ನೇನೆಗೇ ಸವಿಯು’ —ನತ್ಯ

ಗಿರಿದರಿಯಿಂದ ಹುಟ್ಟಿ ಹರಿಯುವ ಹೊನೆಲು ಹೊರಡುವ ಪೇಳಿ ಯಾವ ಸ್ತೋತ್ರಯಿಂದ ಹೊರಡುವುದೂ ಆ ಸ್ತೋತ್ರಯು ಮಳಲ ದಿನ್ನೆಯನ್ನು ದಾಟಿ ಸಾಗರವನ್ನು ಸೇರುವಾಗ ಉಳಿಯುವುದಿಲ್ಲ. ಅದರೂ ಕಡಲಿನ ಒಡಲಲ್ಲಿ ಬೆರೆಯುವಾಗ ಅದರ ಜೀವನವು ಹೆಚ್ಚು ವಿಶಾಲವಾಗಿ, ಹೆಚ್ಚು ಪರಿಪೂರ್ವಿತವಾಗಿ ಇರುವುದು. ಕೊಳಲ ಕಣ್ಣಿನಿಂದ ಹೊರಟಿ ಗಂಭೀರ ನಾದವು ದಿಗಂತವನ್ನು ಸೇರಿ ಗಾಳಿಯಲ್ಲಿ ಲೀನವಾಗುವಾಗ ಅದರ ಅರ್ಥವ್ಯಕ್ತ ಮಾಧುರಿಯು ಹೃದಯಹಾರಿಯಾಗಿದ್ದು; ನಾವೂ ಹಾಗೆಯೇ.

ನಮ್ಮೆ ‘ಕಾವ್ಯಸಾಮಾಜ್ಯ’ವನ್ನು ಕನ್ನಡಿಗರ ಕರತಲದಲ್ಲಿ ಅಸ್ವಿಸಿದಾಗ ಅದಕ್ಕೆ ಕನ್ನಡಿಗರು ಕೊಟ್ಟ ಸ್ವಾಗತವು ‘ಮಧುವನ್ನ’ದ ಬೀಜಾರೋಪಣ ಮಾಡಿತು. ಆಸೆ ನೀರಿನ ಸೇಚನದಿಂದ ಅದು ಮೊಳೆಯಿತು. ಇಂದು ಅದರಿಂದ ಬೆಳೆದ ಈ ಮರದ ಫಲವನ್ನು ಕನ್ನಡಿಗರ ಕೈಯಲ್ಲಿಡುವಾಗ ನಮ್ಮೆ ಹೃದಯವು ಉಕ್ಕೆ ಬರುತ್ತಿದೆ. ಸಂಗಡಲೇ ಇದರೂ ಸಂಗ್ರಹಕಾರ್ಯದಲ್ಲಿ ಪಡೆದ ಅನುಭವದ ಸಿಂಹಾವಲೋಕನವನ್ನು ಮಾಡಿದರೆ ಕಣ್ಣು ಉಕ್ಕೆ ಬರುತ್ತದೆ. ಅದರೂ ಅದು ಕಹಿಯಾದ ಅನುಭವದ ಸವಿಯಾದ ಹಣ್ಣು; ಸ್ತೋತ್ರಯಿಂದ ಹೊರಟಿ ಹೊನೆಲ ಶಾಂತ ಪ್ರವಾಹ.

‘ಮಧುವನ್ನ’ವನ್ನು ಸಂಗ್ರಹಿಸುವ ಕೆಲಸದಲ್ಲಿ ನಾವು ನಿಜವಾಗಿಯೂ ಕಹಿಯಾದ ಅನುಭವವನ್ನು ಪಡೆದಿವೆ. ಹಿರಿಯರ ಸಹಯೋಗದ ಆಸೆಯಿಂದ, ಭರವಸೆಯಿಂದ ನಾವು ಕಾರ್ಯರಂಗಕ್ಕೆ ಧುಮುಕಿದೆವು. ಆದರೆ ನಾವು ಬಯಸಿದಷ್ಟು ಸಹಯೋಗವು ನಮಗೆ ಅಲ್ಲಿ ದೂರೆಯಲ್ಲ. ಶಿರಿಯರ ಸಹ ಯೋಗವು ಮಾತ್ರ ಸಾಕಷ್ಟು ಲಭಿಸಿದುದರಿಂದ ಇಂದು ಈ ಹಣ್ಣೋ—ಕಸು ಗಾಯೋ ಆರಿಯದು,—‘ಮಧುವನ್ನ’ವನ್ನು ನಿಮಗೆಸೀಸುತ್ತಿದ್ದೇನೆ. ಮೊತ್ತ ಮೊದಲು ವಿಸ್ತಾರವಾದೊಂದು ಮುನ್ನಡಿಯನ್ನು ಬರೆಯಬೇಕೆಂದಿದ್ದೇವು. ಆದರೆ ‘ಕಾಮನ ಬಿಲ್ಲಿ’ನೇ ವ್ಯಾಪಕವಾದ ವಿವೇಚನೆಯ ಮುನ್ನಡಿಯನ್ನು

ನೋಡಿ ಅದಕ್ಕಿಂತ ಉತ್ತಮವಾದ—ನವೀನವಾದ ಮುನ್ನು ದಿಯೊಂದನ್ನು ಬರೆಯುವ ಧೈಯಸಾಲದ ಅದನ್ನು ಒತ್ತಪ್ಪಿಗಿರಿಸಿದೆವು. ಹೀಗಾಗಿ ನಮ್ಮನ್ನು ಸಂಪಾದಕರೆಂದು ಕರೆದುಕೊಳ್ಳಲು ನಮಗೆ ನಾಚಿಕೆಯಾಗುತ್ತದೆ.

ಅಹುದು, ಅದರೂ ನಾವು ನಮ್ಮನ್ನು ಸಂಪಾದಕರೆಂದು ಕರೆದುಕೊಳ್ಳುತ್ತಿದ್ದೇವೆ. ಈ ಎಡೆಯಲ್ಲಿ ನಮಗೆ ಉಪಯುಕ್ತ ಸಲಹೆಗಳನ್ನು ಕೊಟ್ಟು ನಮ್ಮ ಸನ್ನಿತ್ರಾದ ಹನುಮಂತರಾವ್ ಮಾಂಜರೀಕರ್, ಶ. ನ. ಕೃಷ್ಣ ರಾವ್ ಇವರನ್ನೂ ಇದಕ್ಕೆ ಬೇಕಾದ ಚಿಕ್ಕವನ್ನು ಬರೆದುಕೊಟ್ಟು ತೀ. ದೇವೇಂದ್ರ ಶೇಣ್ಣಿ ಇವರನ್ನೂ ನಾವು ಹ್ಯಾದಯತಃ ಅಭಿವಂದಿಸುತ್ತೀವೆ.

ಇದರಲ್ಲಿ ಪ್ರಕಟವಾದ ಕಥಿಗಳಲ್ಲಿ ಕೆಲವು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಸಿದ್ಧವಾದವು. ‘ಆಪರಾಧಿ ಯಾರು?’, ‘ಮಡದಿಯ ಮುನಿಸು’, ‘ಹಾಗಾದರೆ,’ ‘ಕೀರ್ತನ ಕಂರೀರವ’, ‘ಆ ಮಗು’—ಇವ್ಯೂ ಕಥಿಗಳು ಕ್ರಮಶಃ ಕೊಡಗು ರಾಷ್ಟ್ರಬಂಧುವಿನ ಸಾಹಿತ್ಯ ಸಂಚಿಕೆ, ರಾಷ್ಟ್ರಬಂಧುವಿನ ಯುಗಾದಿಯ ಕಾಣಿಕೆ, ನವಯುಗ, ಉದಯ ಭಾರತ ಪತ್ರಿಕೆಗಳಲ್ಲಿಯೂ ‘ಹಾವು’ ಬಾಲಸಾಹಿತ್ಯ ಮಂಡಲದವರು ಪ್ರಕಟಿಸಿದ ‘ಹಾವು’ ಎಂಬ ಗ್ರಂಥದಲ್ಲಿಯೂ ಪ್ರಕಟವಾಗಿದ್ದವು. ಅಲ್ಲಿಂದ ಆವನ್ನು ಉದ್ದಿರಸಲು ಅನುಮತಿ ಇತ್ತು ಆವಾ ಸಂಪಾದಕರಿಗೂ ಪ್ರಕಾಶಕರಿಗೂ ನಾವು ಚಿರ ಮಣಿಗಳು. ತಮ್ಮ ಕತೆಗಳನ್ನು ಪ್ರಕಟಿಸಲು ಬಸ್ವಿಗೆಯಿತ್ತ ಕತೆಗಾರರಲ್ಲಿರ ಉಪಕಾರವನ್ನು ಹೇಳಲಾಸಲ್ಲ.

ಈ ಪ್ರಸ್ತರವನ್ನು ಸೊಗಸಾಗಿ ಮುದ್ರಿಸಿ ಕೊಟ್ಟು ತುಳುನಾಡು ಭಾವ ಖಾನೆಯ ಒಡೆಯರಾದ ಶ್ರೀ. ಯಾ. ಯು. ವಣಿಯಾಡಿಯವರಿಗೂ ಇದರ ಮುದ್ರಣ ಕಾರ್ಯದಲ್ಲಿ ಹೆಚ್ಚು ಗಮನವನ್ನು ನಿಯೋಜಿಸಿದ ಅಲ್ಲಿಯ ಕೆಲಸ ಗಾರರಿಗೂ ವಂದನೆಗಳನ್ನು ಆರ್ಥಿಸುತ್ತಾ ನಮ್ಮ ಈ ಸಂಪಾದನ ಕಾರ್ಯದಲ್ಲಿ ನಮಗೆ ಪ್ರತ್ಯೇಕವಾಗಿಯಾಗಲಿ, ಅಕ್ಷಯಕ್ಕವಾಗಿಯಾಗಲಿ ನೇರವಾದ ಎಲ್ಲರನ್ನೂ ನಾವು ಕೊಂಡಾಡುತ್ತೀವೆ.

ಕೊನೆಯದಾಗಿ ಒಂದು ವರ್ಷದಿಂದ ‘ಮಧುವನ್’ದ ಪ್ರಕಟಣೆಯಾಗುವುದೆಂದು ಪ್ರಸಿದ್ಧ ಪಡಿಸಿದ ನಾವು ಇವ್ಯೂ ವಿಳಂಬವಾಗಿ ಅದನ್ನು ಹೊರಡಿಸಿದ ತಪ್ಪಿಗಾಗಿ ಕತೆಗಾರರ ಮತ್ತು ನಮ್ಮ ಸಹಾಯಕವರ್ಗದ ಕ್ರಮೆಯನ್ನು ಬೇದುತ್ತೀವೆ.

1934

1935



**HOME WAS NOT BUILT IN A DAY**

សោចិ

i	నమ్మ నుడి	...	...	...	...	...	...	i
ii	దేవర మగు	శ్రీ పండిత తారానాథ రాయుడు	...	...	...	...	...	3
iii	సేవెయి సనుసేగు	శ్రీ మంగళాదు జారప్పునవరు	...	...	...	...	17	
iv	కెళ్లుసకు	శ్రీ సింహి లింగళ్లునవరు	...	...	...	...	23	
v	హూస హూడ	శ్రీ యెసుమంత రావు మాంజరీశరు	...	...	...	...	33	
vi	దేవనేర్లి	శ్రీమతి ఆర్. కల్యాణమ్మనవరు	...	...	...	...	41	
vii	చణవెంబ దేణ	శ్రీ కుట్టి వాసుదేవ శైఖ్యయవరు	...	...	...	...	49	
viii	ఉత్పత్తి	శ్రీ దేవఎంద్ర శైఖ్యయవరు	...	...	...	...	57	
ix	ఏస్ 1954	శ్రీ కోరడ్యుల్ శ్రీనివాస రాయుడు	...	...	...	...	69	
x	బతతి	శ్రీ ఆ. న. కృష్ణరాయుడు	...	...	...	...	75	
xi	రక్తద్వష్టి	శ్రీ కె. గోపాలకృష్ణ రాయుడు	...	...	...	...	98	
xii	ఆపరాధి యారు	ఏస్సెస్ బి. టి. జి కృష్ణ అవరు	...	...	...	...	111	
xiii	భయనిపారణి	‘హొయిసాల్’రు	...	...	...	...	119	
xiv	సమస్స	శ్రీ బి. అత్మత్థనారాయణ రాయుడు	...	...	...	...	131	
xv	శనసిన ననసు	శ్రీమతి పి. వసంత బాయియవరు	...	...	...	...	141	
xvi	ఇద్దుద్దు ఇద్దు కాగె	‘జదభరత’రు	...	...	...	...	151	
xvii	రీందీ గాళ	‘రంగనాథ’రు	...	...	...	...	161	
xviii	యావు	శ్రీ శివరామ కారంతరు	...	...	...	...	171	
xix	కోణ యారు	శ్రీమతి పి. మందాశిని బాయియవరు	...	...	...	...	179	
xx	కరుళిన మరుళు	శ్రీ పి. వెంకటరమణాజాయిఫుడు	...	...	...	...	189	
xxi	చుట్టు కెట్టే	శ్రీమతి పి. భారతీ బాయియవరు	...	...	...	...	197	
xxii	మఁడదియి మునిసు	శ్రీ కచేంగోద్దు కంశర భట్టరు	...	...	...	...	203	
xxiii	కాగాదరే	శ్రీ యస్. నెంకటరాజరు	...	...	...	...	215	
xxiv	కీకెస కంటిరవ	శ్రీ కె. కాంతప్ప శైఖ్యరు	...	...	...	...	233	
xxv	ఆ మగు	శ్రీ ఎవ్. ఎన్. కామతరు	...	...	...	...	241	
xxvi	!!!	శ్రీ కె. హొన్నయ్య శిట్టరు	...	...	...	...	251	
xxvii	సమ్మ గ్రంథమాలీయు సయాయిక వగ్గ	...	...	...	...	...	261	

ದೇವರ ಮಗು



### ಪಂಡಿತ ತಾರಾನಾಥರಾಯರು, ತುಂಗಭದ್ರ

ಇವರು ತುಂಗಭದ್ರೀಯ ‘ಪ್ರೇಮಾಯತನ’ದ ಸ್ಥಾಪಕರು ಮತ್ತು ಸಂಚಾಲಕರು. ದಕ್ಷಿಣ ಕನ್ನಡಿಗರು. ಅವೋಫ್ ವಕ್ರಗಳು, ವಿಮರ್ಶಕರು, ಕರ್ತೀಗಾರರು ಹಾಗೂ ಕೆಲವಿದರು. ಎಲ್ಲ ದರಲ್ಲಿಯೂ ಹೊಸ ಹಾದಿ—ಕ್ರಾಂತಿ. ‘ಪ್ರೇಮ’ ಪತ್ರಿಕೆಯ ಸಂಪಾದಕರು. ಸಾಹಿತ್ಯದ ಎಲ್ಲ ವಿಭಾಗಗಳಲ್ಲಿಯೂ ಇವರ ಕ್ಷೇತ್ರದಲ್ಲಿದೆ. ಈ ವರೆಗೆ ‘ಮೋಹನಾಸ್ತು’, ‘ನಾನ್ಯಯ’ ಎಂಬ ನಾಟಕಗಳನ್ನೂ ‘ಧರ್ಮ ಸಂಭವ’ ಎಂಬ ತಾತ್ತ್ವಿಕ ವಿಮರ್ಶಾ ಗ್ರಂಥವನ್ನೂ ಬರೆದಿದ್ದಾರೆ. ಇವರ ಅನೇಕ ಚಿಕ್ಕ ಕರ್ತೀಗಳು, ಮತ್ತು ರಾಜಕೀಯ, ಸಾಮಾಜಿಕ ಲೇಖಗಳು ಅಲ್ಲಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಪ್ರತಿಯೊಂದು ಬರೆಹವೂ ಗಾಢ ವಿಚಾರದಿಂದ ತುಂಬಿದೆ; ಹೃದಯಕ್ಕೆ ನಾಟಕಿ ಉದ್ದಿಪ್ಪ ಪರಿಣಾಮವನ್ನು ಉಂಟುಮಾಡುತ್ತದೆ. ಉದ್ದು, ಹಿಂದೀ ಭಾಷೆಗಳಲ್ಲಿಯೂ ಇವರು ಪಂಡಿತರು. ಅನೇಕ ನಾಟಕ, ಲೇಖನಗಳನ್ನು ಆ ಭಾಷೆಗಳಲ್ಲಿಯೂ ಬರೆದಿದ್ದಾರೆ.

ಕಥಾ ಲೇಖನದ ಕಲೆಯು ಇವರಿಗೆ ಚೆನ್ನಾಗಿ ತಿಳಿದಿದೆ. ಮನ ಮುಟ್ಟುವ ಅರ್ಥ ವಿಕಾರಾಂತ ಸಾಮಾಜಿಕ ಕರ್ತೀಗಳನ್ನು ಹೊಂಡಿ ಬರೆಯುತ್ತಾರೆ. ಎಲ್ಲ ಕರ್ತೀಗಳಲ್ಲಿಯೂ ಸಮಾಜದ ಕಡೆಗೆ ತಿಳ್ಳುವಾದ ಟೀಕೆ ಎದ್ದು ಕಾಣುತ್ತದೆ. ಜೀವನದ ಸುಖದುಃಖಗಳ ಸೂಕ್ಷ್ಮ ಚಿತ್ರೇಣ ಅನ್ವಯಂದು ಪ್ರಾಮುಖ್ಯಯನ್ನು ಪಡೆಯಿದ್ದರೂ ಸಮಾಜದಿಂದ ಘೋಕ್ಕರ್ತೆ ಜೀವನಕ್ಕೆ ಬರುವ ತೊಂದರೆಗಳನ್ನೂ ಅನ್ವಯಿ ಅನಾಚಾರಗಳನ್ನೂ ಕಣ್ಣಿಸುವಂದೆ ನಿಲಿಸುವ ಶಕ್ತಿಯು ಇವರ ಕರ್ತೀಗಳಿದೆ.

## ದೇವರ ಮಗು

ಪಂ ತಾರಾನಾಥರು

ರಾಮಣ್ಣನಿಗೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ. ತಾನು ಹೆಚ್ಚಿಯೂರ ಬ್ರಾಹ್ಮಣನಾಗಿದ್ದರೂ ತನ್ನ ಹುಡುಗಿಯರನ್ನು ಚೆನ್ನಾಗಿ ಶಿಕ್ಷಣವನ್ನು ಪಡೆದ ಯುವಕರಿಗೇ ಕೊಟ್ಟಿದ್ದನು. ಅವರ ಶಿಕ್ಷಣ ಎಂದರೆ ಕೇವಲ ಆಧುನಿಕ ಪದ್ಧತಿಗೆ ಸೇರಿದ್ದು; ಅಲ್ಲದ ಹಳೆಯ ಸಂಪ್ರದಾಯದ್ದಲ್ಲ. ರಾಮಣ್ಣ ತಾನು ಗಬ್ಬಾರ ರಾಮಾಚಾರಿ ಆಗಿರೋಣದರಿಂದ ಆತನಿಗೆ ಹೊಸ ಶಾಲೆಯ ಶಿಕ್ಷಣ ವೇಲ್ಲ ಅಧಾರೀಸಿಕೊಂಡೇ ಎಂದು ಅಭಿಪ್ರಾಯ. ಆ ವಿಚಾರವನ್ನು ಆತನು ತನ್ನ ಪುರಾಣಪ್ರವಚನಗಳಲ್ಲಿ ಹೇಳಿಯೂ ತೋರಿಸುತ್ತಿದ್ದನು. ಹೆಚ್ಚಿಯೂರ ಮಕ್ಕಳು ಅಯ್ಯನವರ ಶಾಲೆ ಮುಗಿಸಿ ಪಟ್ಟಣಕ್ಕೆ ಹೋಗಬೇಕು ಎಂದು ಮಾಡಿಕೊಂಡರೆ ಅವರ ಆಪ್ತ ಆಮ್ಮನಿಗೆ ಈತ ಬೇಕಾದವ್ಯು ಬುದ್ಧಿ ಹೇಳು ತ್ವಿದ್ದನು. “ಯಾಕರ್ಯಾ ಆ ಹಾಳು ಪಟ್ಟಣಗಳ ವಾಸ ನಮ್ಮ ಮಕ್ಕಳಿಗೇ ಓದು ಕಲಿಯಲಕ್ಕೆ ಅಂತ ಹೋಗಿ ಇಲ್ಲದ ಜಟಿಗಳನ್ನು ಕಲಿತು ಹಾಳಾಗ ಲಿಕೊಂಡಿ? ತಮ್ಮ ಹೊಲಗದ್ದೆ ನೋಡಿಕೊಂಡಿರಬಾರದೇ ಇಲ್ಲಿಯೇ? ಕಲಿಯ ಬೇಕೆಂದಿದ್ದರೆ ಕಲಿಯಲಿ ಸಂಸ್ಕೃತ! ನಾನು ಕಲಿಸುತ್ತೇನೆ ಬೇಕಾದರೆ..... ಆ ಹಾ ಹಾ ಹಾ ಸಂಸ್ಕೃತ! ಏನು ದಿವ್ಯ ಭಾವಿ! ದೇವಭಾಷಿಷ್ಠಿ, ಅಲ್ಲವೇ ಅದು? ಅದರಲ್ಲಿಲ್ಲದ ವಿಷ್ಣನೇ ಇದ್ದೀತೇ ಎಲ್ಲಿಯಾದರೂ?” ಎಂದುಬಿಟ್ಟು ಅದವ್ಯು ಮಟ್ಟಿಗೆ ಕಲ್ಲು ಹಾಕಬಿಡುತ್ತಿದ್ದನು. ಮತ್ತು ಆತನಿಗೆ ಸಂಸ್ಕೃತ ಪಾಂಡಿತ್ಯ ಅಂದರೆ ವಿವಾಹನುಂತ್ರಗಳಿಂದ ಹಿಡಿದು ಗಮಡ ಪುರಾಣದ ವರಿಗೇ! ನಮ್ಮ ರಾಮಣ್ಣ ಅಂದರೆ ಇಂಥ ಮನುಷ್ಯ.

ಅದರೆ ಈತನ ಅಳಿಯಂದಿರು ಇಬ್ಬರೂ ಯಾನಿವಸಿಟಿಯ ಗಾಳಿ ತಿಂದವರು. ಅವರನ್ನು ಚೆನ್ನಾಗಿ ಹುಡುಕಿಕೊಂಡೇ ತನ್ನ ಇಬ್ಬರು ಮಗ ಇಂದಿರನ್ನು ಈತ ಕೊಟ್ಟಿದ್ದಾನೆ. ಆ ಮದುವೆಯ ಪೂರ್ವರಂಗ ಬಹು ಸಾಮಾನ್ಯವಾಗಿದೆ. ಅದೇನೇಂದರೆ ಇಬ್ಬರೂ ಶೋಲಾಪುರದ ಹುಡುಗರು; ಆಣ್ಣ ತಮ್ಮದಿರು. ಇಬ್ಬರೂ ಬಿ.ಎ., ಎಲ್.ಎಲ್.ಬಿ. ಮಾಡಿಕೊಂಡು ಸಂಪೂರ್ಣ ವರ್ಕಾಲತು ಮಾಡುವವ್ಯುರಲ್ಲಿಯೇ ಇದ್ದಾರೆ. ಇಬ್ಬರು ಆಕ್ಷತಂಗಿಯುದು

జబ్బరు అణ్ణతమ్ముందిర హెండందిరాగిబిట్టురే ఎల్లరూ కొడి ఒందే మనే, ఒందే సంసార ఆగిబిట్టు అనుకోలవాగువుదు ఎంచ నంబికే యింద ఈతను ముడుగియరన్న కోట్టును. ఆ జబ్బర తాయియూ తక్కొండళు. రామణ్ణనిగి హెండతి సత్తు హత్తు వఫ్‌గళాగిద్దువు. తుంగమ్మ హుట్టుద నాల్చైపుదు వఫ్‌గళల్లియే ఆవళు జహవన్న బిట్టుద్దుళు. తుంగమ్మన ఆక్క గోదు—ఎరడు వఫ్‌క్క హిరియళు. రామణ్ణనిగి మూరనే మదువేయాగల్లి. మొదలనేయాకే హది మూరనే వఫ్‌క్కే ఒసురియాగి హెరలారదే సత్తుళు. సత్త జబ్బరు హెండందిరే ఆ జబ్బరు మక్క లు ఎందు రామణ్ణన భావనే. భావనేగి తక్కంతి ఆవరన్న ముద్దాగి సాకి సలహిదనూ కొడ. ఈగ గోదుగి కన్నెరడు వఫ్‌. తుంగమ్మనిగి హత్తు. జబ్బరిగూ యోగ్య గండందిరు బీకు ఎందు రామణ్ణ ముడుకుత్తలే ఇద్దానే. యోగ్యరు ఆందరి తోట గద్ద యిద్ద హళ్లయూర ఇనానుదారరు సక ఆల్—సమ్మ రామణ్ణనిగిగ. యోగ్యరు ఆందరి దొడ్డ దొడ్డ పరిశేఖరమ్మ పాసామాడి సరకార కేలసవన్నొంది వచాలతన్నొంది మాడుత్త పట్టుణదల్లి మనె మాడికొండిద్దవరు ఎందు రామణ్ణన మత.

రామణ్ణనిగి ఒబ్బ ఆక్క ఇద్ద లు—బహేళ ముదియాకే. ఆకేగేను అందరి తమ్మ హళ్లయల్లియో నేరిహోరియ హళ్లయల్లియో ఆ ముడుగి యరన్న కోట్టురి తాను సాకిద మక్క లు తన్న హత్తిరలే ఇదుత్తవల్లా—ఎంచొందు ఆలే. ఆదక్కాగి ఒందు దిన రామణ్ణనన్న కురితు—“అల్లోఁ రామాయా, పట్టుణక్కే హోదరి ముడుగరు కేడుత్తారే ఎందు హత్తు మందిగి హేళువవను నీను, గోదు తుంగియిగాగి మత్తాకోఁ ఆ హాళు పట్టుణగళల్లియే ముడుగరన్న ముడుకుత్తీ?” ఎందు కేళియే బిట్టులు. “అలల్లియ ముడుగరు అలల్లియే ఇరబేళు. జళ్లే ముడుగరు హళ్లయల్లి, పట్టుణదవరు పట్టుణదల్లి. ముడుగరల్లనే ధమ్మక్క ఆధార? ఆదు కదలిదరి గతి? ఆవరన్న ముట్టెదూరినల్లియే ఇట్టుబిట్టురి ఆవరూ కేడువదిల్ల; ధమ్మనూ కేడువదిల్ల”. ఎంద రామణ్ణ.

“ಮತ್ತು ಹುಡುಗಿಯರಾದರೂ ಹುಟ್ಟಿದ ಕಡೆನೇ ಯಾಕಿರಬಾರದು?” ಎಂದು ಆ ಮುದಿಯಕ್ಕೆ ಕೇಳಿದರೆ ತನ್ನನೂ ದಿವ್ಯನಾಡ ಉತ್ತರವನ್ನೇ ಕೊಟ್ಟು ಬಿಟ್ಟುನು! “ನಾನು ಹೇಳಿದಂತೆ ಮಾಡಿದರೆ ಹೇಳಿ ಹುಡುಗಿಯರ ಕಷ್ಟ ಬಗೆ ಹರಿಯುತ್ತದೆ. ಪಟ್ಟಣದ ಹುಡುಗಿಯರ ಸೋಕ್ಕು ಮುರಿಯುತ್ತದೆ. ಇಲ್ಲಿಯ ಹುಡುಗಿಯರಿಗೆ ಅಲ್ಲ ವಿಶ್ವಾಸಿ, ಅಲ್ಲಿಯವರಿಗಲ್ಲಿ ಕೆಲಸ ಇಬ್ಬರಿಗೂ ಹಿತ ಇದರಿಂದ. ಹೀಗೆಲ್ಲಾ ಆಲೋಚನೆ ಮಾಡಿನೇ ನಮ್ಮ ಪೂರ್ವಜರು ಒಂದು ರೂಪಿ, ಒಂದು ಸಂಪ್ರದಾಯ ಎಂದು ಮಾಡಿಟ್ಟಿದ್ದಾರೆ ನೋಡಕ್ಕೆ” ಎಂದೇಂದನೆ ಆಕೆ ಬಾಯಿಮುಚ್ಚಿ ಸುಮ್ಮನಾದಳು.

\* \* \* \* \*

ಗೋದುಗೆ ಎಂಟು ವರ್ಷವಾದಂದಿನಿಂದ ವರಣೀಯದಲ್ಲಿಯೇ ಇದ್ದಾನೆ— ರಾಮಣ್ಣ. ಆದರೆ ಅಂಥವರು ಸಿಕ್ಕು ಬೇಕಷ್ಟೆ! ಅಷ್ಟುಮೊಳಗೆ ಆ ಅಕ್ಕನೂ ಸತ್ತುಹೋದಳು. ಇರಲಿ. ನಾಲ್ಕು ವರ್ಷ ಹುಡುಕಿದ ಮೇಲೆ ತುಂಗಾ ಗೋದು ವಿಷಯದಲ್ಲಿ ರಾಮಣ್ಣನ ಪ್ರಯತ್ನವೇನೋ ಸಫಲವೇ ಆಯಿತು. ಶೋಲಾಪುರದಲ್ಲಿ ಗೋವಿಂದ ಮತ್ತು ಬಲವಂತ—ಇಬ್ಬರು ಅಣ್ಣತನ್ನುಂದಿರೆ ಸಿಕ್ಕಿ ಬಿಟ್ಟುರು ಅವನಿಗೆ. ಈಗೇನು ಕಮ್ಮಿ! ಹುಡುಗಿಯರಿದ್ದ ಕಡೆ ತಾನೂ ಇದ್ದು ಕೊಂಡು ಬಿಟ್ಟಿರಾಯಿತು. ಎಲ್ಲ ಕೂಡಿ ಒಂದೇ ಸಂಸಾರವಾಯಿತು. ಆ ಹುಡುಗರ ತಂದೆಯು, ಅವರು ಪುಣಿಯಲ್ಲಿ ಬಿ. ಎ. ಕಲಿಯುತ್ತಿದ್ದಾಗಲೇ ತೀವ್ರ ಕ್ವಯದಿಂದ ತೀರಿಕೊಂಡಿದ್ದನು. ರಾಧಾಬಾಯಿ ಈಗ ಮನೆಯ ಲೆಣ್ಣಬ್ಬಳೇ—ಮುಡಿ ಹೆಂಗಸು. ಹುಡುಗರಿಗೆ ಬೇಗ ಮದುವೆಯಾದರೆ ಮೇಲೆಂದು ಆಕೆಯ ಆಕಾಂಕ್ಷೆ. ಈಗೆಲ್ಲವೂ ಕೂಡಿಬಂತು. ಗೋವಿಂದನಿಗೆ ಗೋದಾವರಿಯನ್ನು, ಬಲವಂತನಿಗೆ ತುಂಗಾಬಾಯಿಯನ್ನು ಕೊಟ್ಟು ಮದುವೆಯಾಯಿತು.

ಇಬ್ಬರೂ ಶೋಲಾಪುರದಲ್ಲಿಯೇ ‘ಎಪ್ರೆಂಟೆಸ್’ ಆಗಿ ವಕಾಲತ್ತಾ ಮಾಡುತ್ತಿದ್ದಾರೆ. ಹುಡುಗಿಯರೂ ಆವರಲ್ಲಿಯೇ ಇದ್ದಾರೆ. ರಾಮಣ್ಣನೂ ವರ್ಷ ಕೊ೦ನ್ನೇ ಘಸಲಿನ ಕಾಲಕ್ಕೆ ವಸೂಲಿಗಾಗಿ ಗಜ್ಜ್ವಿರಿಗೆ ಹೋಗುತ್ತಿದ್ದನೇ ಹೊರತು ಬಾಕಿ ವರ್ಷವೆಲ್ಲ ತನ್ನ ಮಕ್ಕಳೊಡನೆಯೇ ಇರುತ್ತಿದ್ದನು. ರಾಧಾ ಬಾಯಿ ಧರ್ಮಪರಾಯಣ, ಮನೆಯಲ್ಲಿ ಎಷ್ಟುಮೊ೦ ಪೂಜೆಗಳು, ಹಬ್ಬಗಳು,

ಪ್ರತಿಗಳು ನಡೆಯುತ್ತಲೇ ಇರುವವು. ರಾಮಣ್ಣನಿಗೂ ಅನುಕೂಲವಾಯಿತು. ಅವನಿಗೂ ತನ್ನ ಮನಸ್ಸಿಗೆ ಬೇಕಾದ ಕೆಲಸವೇ ಸಿಕ್ಕಿಬಿಟ್ಟು. ಈಗ ರಾಮಣ್ಣ ರಾಧಾಬಾಯಿಯಲ್ಲಿ ಮುಖ್ಯ ಪುರೋಹಿತ ಎಂದು ನಿಸ್ಪಂದೇಹವಾಗಿ ಹೇಳಬಹುದು. ಆತನ ಮಂತ್ರಭಾಂಡಾರ ಪೂಜಾವಿಧಿಗಳಲ್ಲಿ ಈಕೆಗೆ ಗೌರವ. ಪಟ್ಟಣದ ಹೆಂಗಸಾಗಿದ್ದರೂ, ಹೆಚ್ಚುಕಡಿಮೆ ಮೂವತ್ತೈಪ್ರದು ವರ್ಷಗಳನ್ನು ದಾಟದೆ ಇದ್ದವಳಾಗಿದ್ದರೂ ಸ್ತ್ರೀಸೌಂದರ್ಯಕ್ಕೆ ಆಧಾರವಾದ ಕೂದಲನ್ನು ತ್ಯಜಿಸಿ ಮುದಿ ಹಿಡಿದವೇ ಧರ್ಮಬುದ್ಧಿಯು ಎಷ್ಟು ದೊಡ್ಡದಾಗಿರಬೇಕು ಎಂದು ಈತನಲ್ಲಿ ಆಕೆಯನ್ನು ಕುರಿತು ಗೌರವ. ಈ ರೀತಯಾಗಿ ಎಲ್ಲವೂ ನಡೆಯಿತು.

\* \* \* \* \*

ಹೀಗಾಗಿ ಆರು ವರ್ಷಗಳ ಕಾಲ ಕೆಳೆಯುತ್ತ ಬಂದಿದೆ. ಅಣ್ಣತಮ್ಮಂದಿ ರಿಭ್ಯರೂ ಕೂಡಿಕೊಂಡು ವರ್ಕಾಲತು ಮಾಡುತ್ತಿದ್ದಾರೆ. ಇವರ ಯೋಗ್ಯತೆ ಚೆಳೆಯುತ್ತಿದೆ. ಹಾಗೆಯೇ ಸಂಪಾದನೆಯೂ ಹೆಚ್ಚುತ್ತಿದೆ; ಕೇತ್ತಿಯೂ ಹೆಚ್ಚುತ್ತಿದೆ. ಇಬ್ಬರ ಹೆಂಡಂಡಿರೂ ಅತ್ಯೇಯ ಯೋಗ್ಯತೆ ನೋಡಿ ಸುಖ ವಾಗಿದ್ದಾರೆ. ತಾವೂ ಓದುಬರೆಹಗಳನ್ನು ಚೆನಾಗಿ ಕಲಿತ್ತಿದ್ದಾರೆ. ಗೋದುಗೆ ಒಂದು ಹೆಣ್ಣುಮಗುವೂ ಹುಟ್ಟಿ ಸೋಗಸಾಗಿ ಬೆಳೆಯುತ್ತಿದೆ. ರಾಧಾಬಾಯಿಗೆ ಸೋಸೆಯಂದಿರೆಂದರೆ ಪಂಚಪಾಣಗಳು. ತನ್ನ ಮಗಂದಿರೇ ಎಂದಾದರೊಮ್ಮೆ ಅವರಿಗೆ ಕರಿನ ಮಾತುಗಳನ್ನು ಆಡಿದ್ದೇ ಆದರೆ ಆಕೆ ಸಿಡಿದು ಹೋಗುವಳು. ಅವರಿಗೆ ಬುದ್ಧಿ ಹೇಳುವಳು. ಹೆಂಡತಿಯ ಮನಸ್ಸನ್ನು ನೋಯಿಸುವುದು ದೊಡ್ಡ ಪಾಪ ಎಂದು ಎಷ್ಟೋ ಸಲ ಕಣ್ಣೀರು ಬಿಡುತ್ತ ಹೇಳುವಳು. ಆಕೆಯ ದಾನಧರ್ಮವನ್ನು ನೋಡಿ ಈ ಹುಡುಗಿಯರೂ ತಮ್ಮ ಕೊಡು ಗೈಯನ್ನು ಬಲಿಸುತ್ತ ಬಂದರು. ಅವರ ಉದಾರ ಲೀಲೆಗೆ ಬೇಕಾದನ್ನು ಸಂಪಾದನೆಯೂ ಇತ್ತು; ತಕ್ಕ ವಾತಾವರಣವೂ ಇತ್ತು. ಮನೆಯ ಮೂಲಿ ಮೂಲೆಯಲ್ಲಿ ಸುಖಸಂತೋಷಗಳೇ ಬೆಳಗುತ್ತಿದ್ದವೇ.

\* \* \* \* \*

ಈಗ ಶೋಲಾಪುರದಲ್ಲಿ ದಿನೇ ದಿನೇ ಮುಂದಕ್ಕೆ ಬರುತ್ತಿದ್ದ ಅಣ್ಣ ತಮ್ಮಂದಿರಲ್ಲಿ ಎಂದು ವಿಚಾರ ಉದಯಿಸಿತು. ತಮ್ಮಲ್ಲಿ ಬ್ಬರು ಬೊಂಬಾಯಿ

ಯಲ್ಲಿ ಇದ್ದು ಕೊಂಡು ವಕಾಲತ್ತು ಮಾಡಿದರೆ ಇಬ್ಬರಿಗೂ ಲಾಭ ಎಂಬ ಕಲ್ಪನೆಯಾಯಿತು. ಕೆಲವು ದಿನ ಅಣ್ಣಿತಮ್ಮಂದಿರಲ್ಲಿ ಚಚ್ಚೆ ನಡೆದ ಮೇಲಿ, ಹೋಗುವದು ಒಳ್ಳೆಯದೆಂದೂ, ಹೋಗುವದಾದರೆ ಗೋವಿಂದನು ಹೋಗುವದು ಮೇಲಿಂದೂ ತೀಮಾನವಾಯಿತು. ಅದನ್ನು ಇಬ್ಬರೂ ತಮ್ಮತಾಯಿಯ ಮುಂದಿಟ್ಟುರು. ಆಕೆಗೆ ಮೊದಲು ಎದೆಯಲ್ಲಿ ಧಸ್ಸಾಯಿತು. ಹೆತ್ತು ಹೊತ್ತು ಬೆಳೆಸಿ ಚಿಕ್ಕಂದಿನಿಂದ ಆ ರೀತಿ ಮಕ್ಕಳನ್ನು ಅಗಲದೆ ಇದ್ದವಳು—ಆ ತಾಯಿ ರಾಧಾಬಾಯಿ. ಆಕೆಯ ಕಣ್ಣಿನಿಂದ ನೀರು ಧಾರೆಯಾಗಿ ಸುರಿದುಬಿಟ್ಟು. ಗಂಟಲಿಗೆ ಚಂಡೇರಿದಂತಾಯಿತು. ತಲೆಯು ಹೇಗೆಹೇಗೋ ಆಗಹತ್ತಿತು. ಅದರೆ ಅಂಥ ಹೃದಯಕ್ಕೂ ತನ್ನ ವಿವೇಕದ ಕಡಿವಾಣವನ್ನು ಬಿಗಿದೆಳಿದು “ನನ್ನ ಕಣ್ಣೀರಿಗೆ ತುತ್ತಾಗಚೇಡ ಗೋವೀ. ಅವಿವೇಕ—ಅದೆಲ್ಲ ಅವಿವೇಕ” ಎಂದಳು. “ತಾಯಿಯ ಕರುಳಮ್ಮಾ ಅದು” ಎಂದು ಬಲವಂತನೂ ಮುಗಿಸುವವನ್ನೆಂಬೆಗೇ, “ಹೌದಪ್ಪಾ, ಕರುಳೊಂದು ಕಡೆ ಇದೆ; ಅದರೆ ಮೆದುಳು ಇದೆಯಲ್ಲವೇ ಇನ್ನೊಂದು ಕಡೆ—ಅದೂ ಮೇಲುಕಡೆ?.....ಮಕ್ಕಳ ಉದ್ದಾರಕ್ಕೆ ತಾಯಿಯಿಂದ ಅಡ್ಡಿಯಾಗುವುದೇ? ಭೇ, ಹೋಗಣ್ಣಾ ಗೋವೀ. ದೊಡ್ಡ ಮನುಷ್ಯನಾಗು. ಗೋವಿಂದರಾನಡೇ ಆಗು” ಎನ್ನತ್ತೆ ಆತನನ್ನು ಹತ್ತಿರ ಕ್ಕೆಳಿದು ಬಿಗಿದಸ್ವಿಕೊಂಡಳು, ತಲೆ ಸವರಿದಳು, ಹರಸಿದಳು, ಅವನಿಗಾಗಿ ಪಾರ್ಥಿಸಿದಳು. ಆಗಲ್ಲಿ ಎಲ್ಲವೂ ಸ್ತಂಭವೇ. ಪ್ರೇಮವು ವಿವೇಕದ ಸಿಂಹಾಸನವನ್ನೇರಿ ಕೂತಿದೆ. ವಿಸ್ಕಯಾಕುಲ ವಾತಾವರಣವು ಮೌನ ರಾಜ್ಯವಾಗಿ ಬಿಟ್ಟದೆ! ಸಕಲ ಇಂದ್ರಿಯ ಶಕ್ತಿಗಳೂ ಹೃದಯವನ್ನು ತೂರಿ ಸೇರಿಕೊಂಡಿವೆ. ಆ ಪರಿಸ್ಥಿತಿಯ ಅರ್ಥವನ್ನು ಹೇಳುವವರಾರು! ಆದರೆ ಸಜೀವ ಹೃದಯಕ್ಕೆ ಅದರ ಸಂಪೂರ್ಣ ಪ್ರತ್ಯಯವೇ ಇಲ್ಲದೆ ಹೋದಿತೇ?

ಇನ್ನೂ ಕೆಲವು ದಿನಗಳಲ್ಲಿಯೇ ಗೋವಿಂದನು ಬೊಂಬಾಯಿಗೆ ಹೋಗಿಯೇ ಬಿಟ್ಟನು.

\* \* \* \* \*

ಗೋವಿಂದನೂ ಗೋದಾವರಿಯೂ ಬಲು ಶಟ್ಟಹಾಸದಿಂದ ಬೊಂಬಾಯಿಯಲ್ಲಿ ಬದುಕು ಮಾಡುತ್ತಿದ್ದಾರೆ. ಬಲವಂತನೂ ತುಂಗಾಬಾಯಿಯೂ ಇಲ್ಲಿ ತೋಲಾಪುರದಲ್ಲಿ ಸುಖವಾಗಿದ್ದಾರೆ. ಇಬ್ಬರಿಗೂ ಕೆಲಸವೂ ಆದಾಯವೂ

ಬಹೆಳ. ಆದರೆ ಸಾಮರ್ಥ್ಯವಾಗಿ ಆದಾಯಕ್ಕೆ ಸದಾ ಸ್ವಾಗತವೇ ಇದ್ದರೂ ಕೆಲಸಕ್ಕೆ ಹಾಗಿಲ್ಲವನ್ನೈ. ಅದಕ್ಕೂಂದು ಮಿತಿ ಇದೆ. ಬಲವಂತನ ಕೆಲಸ ವಂತೂ ಮಿತಿಮಿಾರಿ ಬಿಟ್ಟುತ್ತು. ಆತನ ದೇಹವು ದುರ್ಬಲವಾಗುತ್ತ ಹೋಯಿತು. ರಾಧಾಬಾಯಿ ಎಷ್ಟೋ ಹೇಳಿದಳು. ಆದರೂ ಆತನ ಕೆಲಸವು ಬೀಳಿಯುತ್ತಲೇ ಹೋಯಿತು. ಆದೂ ವರ್ಕಾಲತು ಒಂದೇ ಅಲ್ಲ. ವ್ಯಾಖ್ಯಾನ ಗಳಾಗುವಾಗ ಅಧ್ಯಕ್ಷತೆ, ಎಷ್ಟೋ ಸಂಘಗಳ ಕಾರ್ಯದಶ್ವಿತ್ವ—ಇಂಥ ಇನ್ನೊ ಎಷ್ಟೋ ಕೆಲಸಗಳೂ ಗಂಟುಬಿಡ್ಡವು. ಪರಿಣಾಮ ಅನಾರೋಗ್ಯಕ್ಕೆ ಪ್ರಾರಂಭ. ಹೀಗಿರುವಾಗ ಒಂದು ರಾತ್ರಿ ಕೆಲಸವು ಎರಡು ಫಂಟಿಯ ವರಿಗೆ ನಡೆಯಿತು. ಕರಿಣವಾದ ಸೆಕೆ ಒಂದು ಕಡೆ. ದೀಪದ ಕಾವು ಇನ್ನೊಂದು ಕಡೆ. ವ್ಯಾಜ್ಯದ ಆತುರವು ಮಗದೊಂದು ಕಡೆ. ಇನ್ನೆಲ್ಲವುಗಳಿಂದ ಸಂತಪ್ತ ನಾದ ಬಲವಂತನು ಸ್ವಲ್ಪ ನೀರು ಕುಡಿಯಲಿಕ್ಕೆ ಅಡಿಗೆಯ ಮನಿಗೆ ಹೋದನು. ನೀರು ಕುಡಿದು ಹಿಂದಿರುಗುವಾಗ ಏನೋ ಒಂದು ಸದ್ಗು! ನಿಶ್ಚಯಿಸಿ ನಾಗಿ ನಿಂತ. ಕೆವಿಯಾರೆ ಕೇಳಿದ. ಪಕ್ಕದಲ್ಲಿರುವ ದೇವರ ಮನಿ ಯಲ್ಲಿಂದ ಏನೋ ಶ್ವಾಸೋಚ್ಛಾಪವನ್ನು ಹೊರಡುತ್ತಿದೆ. ಆತನಿಗೆ ದಿಗಿಲಾಯಿತು! ಮನಸ್ಸಿಗೆ ಬುದ್ಧಿ ಹೇಳ, ಧೈಯ ಮಾಡಿಕೊಂಡು ಇನ್ನೂ ಕೇಳುತ್ತಾನೆ. ಅದೇ ಶ್ವಾಸೋಚ್ಛಾಪಸ! ಮೆಲ್ಲಗೆ ಬೆಕ್ಕು ಹಕ್ಕಿಯ ಹಿಂದೆ ಹೆಚ್ಚೆಯಿಟ್ಟುಂತೆ ತಾನೂ ಮುಂದಕ್ಕೆ ಸಾಗಿದ. ಎಲ್ಲಾ ಕತ್ತಲೆ. ಮುಟ್ಟು ಬಾಗಿಲ ಮೇಲೆ ಕ್ಕೆ ತಿರುಗಿಸಿದ. ಬಾಗಿಲು ಮುಟ್ಟಿದೆ. ಆದರೂ ಅದೇ ಶ್ವಾಸೋಚ್ಛಾಪಸ. ಕಣ್ಣು ತೆರೆದು ಬಾಗಿಲ ಕಡೆ ನೋಡಿದ. ಒಂದು ಸಂದಿನಿಂದ ಬಹು ಸ್ವಲ್ಪ ಬೀಳಕು ಇಣಕುತ್ತಿದೆ. “ಪ್ರತಿದಿನ ಸಂಧಾರ್ಯಕಾಲಕ್ಕೆ ದೀಪನೇ ಅದು. ಯಥಾಪ್ರಕಾರ ಎಣ್ಣೆಯೊಣಿಗಿ ಆರಲಿಕ್ಕೆ ಬಂದಿದೆ. ಆದರೆ ಆ ಶ್ವಾಸ? ಆದೇ ನಿರಬಹುದು?” ಎಂದುಕೊಂಡು ಆ ಸಣ್ಣ ಸಂದಿನಿಂದ ಒಳಕ್ಕೆ ಹಣಿಕಿದೆ. ನೋಡುತ್ತಾನೆ—ತನ್ನ ತಾಯಿ!!.....ಇನ್ನೊಂದಾರು? ತನ್ನ ಮಾವ ಸಿದ್ದಂತಿದೆ!! ಇಬ್ಬರಿಗೂ ಗಾಢ ನಿಡ್ದೇ!! ಅಧ್ಯ ಕತ್ತಲೆಯು ತೋರಿಸಿಕೊಟ್ಟು ತೀವ್ರನೋಟವು ಕಣ್ಣು ಮಾತ್ರವನ್ನೇ ಅಲ್ಲ, ಹೃದಯ ಮೆಧ್ಯವನ್ನೇ ಕುಕ್ಕಿ ಬಿಟ್ಟುತ್ತು. ನೋಡಲಾರದ ನೋಟ! ನೋಡಿದರೂ ನಂಬಲಾರದ ನೋಟ!.... ಇದೇನು ಮಾಯೆಯೇ ಎಂದು ಸುತ್ತುವ ತಲೆಯೊಂದು ಹೃಶ್ಚ ಎತ್ತಿದರೂ

ಕಣ್ಣಗಳು ಮಂತ್ರವತ್ತಾ ಇನ್ನೊಮೈ ನಿಲುಕಿ ನೋಡಿದವು. ಅದೇ ದೃಶ್ಯ ಭ್ರಮೆಗೊಂಡರೂ, ಹೇಗೋ, ಸದ್ಗುಲಿದೆ ತನ್ನ ಕೋಟಿಗೆ ಹಿಂತಿರುಗಿದನು! ತಾನು ಕೆಲಸ ಮಾಡುವ ಕೋಟಿಯದು. ಅಲ್ಲಿ ಒಂದು ಕುಚೀರು ಮೇಲೆ ದಡಲ್ಲನೇ ಬಿದ್ದು ಕೊಂಡು ರಿಪೈಗಳನ್ನು ಮುಚ್ಚಿ ಬಿಟ್ಟಿದ್ದಾನೆ. ಮೇಲೆ ಎರಡು ಕೈಗಳಿಂದಲೂ ಮುಖವನ್ನೆಲ್ಲ ಮುಚ್ಚಿ ಕೊಂಡು ಬಿಟ್ಟಿದ್ದಾನೆ. ಆದರೂ ಕಣ್ಣಗಳು ಸಹಸ್ರಾರು ಸಂತಾಪಕರ ಭಯಂಕರ ನೋಟಗಳನ್ನು ತೋರಿಸುತ್ತವೆ.

ಅತ್ಯಕ್ಷದೆ ಪ್ರಪಂಚವೆಲ್ಲವೂ ಶಾಂತಿ. ತುಂಗಾಬಾಯಿಯು ತನ್ನ ಕೋಟಿಯಲ್ಲಿ ನಿದ್ದೆಹೋಗಿಬಿಟ್ಟಿದ್ದಾಳೆ. ಅಷ್ಟರೊಳಗೆ ಹತ್ತಿರದಲ್ಲಿರುವ ವಿದ್ಯಾರ್ಥಿಗೃಹದಿಂದ ರಣ ರಣ ಎನ್ನುತ್ತ ಹೊರಟ ಎಚ್ಚರಿಕೆಯ ಗಂಟೆಗಳು ಕೆವಿಯನ್ನು ತಿವಿದು ಆತನನ್ನು ಎಬ್ಬಿಸಿದವು.

“ಇದೇನು! ನಾಲ್ಕುವರೆ ಫಂಟೆ! ತಡವಾಯಿತು”—ಎಂದುಕೊಳ್ಳುತ್ತ ಸರಕ್ಕನೇ ಎದ್ದು ತನ್ನ ಮೇಜಿನ ಕಡೆ ಹೋಗಿ ಪರ ಎಂದು ಒಂದು ಮಿಮೋ (Memo) ಕಾಗದವನ್ನು ಹರಿದು ಎರಡು ಗೀಟುಗಳನ್ನು ಗೀಚಿ ಅವಸರದಿಂದ ಹೋಗಿ ಆ ಪುಟ್ಟು ಕಾಗದವನ್ನು ಆ ಚಿಕ್ಕ ಬಾಗಿಲ ಸಂದಿನಿಂದ ದೇವರ ಮನೆಯೊಳಗೆ ಹಾಕಿಬಿಟ್ಟು.

ಅಲ್ಲಿಂದ ಬಂದು, ಮನೆಯ ಉಪಯೋಗಕ್ಕೆಂದು ಇಟ್ಟಿರುವ, ಹೆಲವು ಛಿಷಧಗೆಳ ಒಂದು ಚಿಕ್ಕ ಕವಾಟಿನೆಡಿಗೆ ಹೋಗಿ ಒಂದು ಶೀಸೆಯ ಬಾಚನ್ನು ತೆಗೆದು ಆದರೊಳಗಿದ್ದ ದ್ವಾರಕವನ್ನು ಕುಡಿದುಬಿಟ್ಟನು.

\* \* \* \* \*

ಆದರೆ ಆಧ್ಯಾತ್ಮಿಕ ತಾಸಿನೊಳಗಾಗಿಯೇ ರಾಧಾಬಾಯಿಯು ಎದ್ದು ಬಾಗಿಲನ್ನು ತೆರೆಯುತ್ತಿದ್ದಾಳೆ. ಸಂತೋಷದ ಸ್ಥಾತಿ ಸ್ವಪ್ನಗಳು ಇನ್ನೊಳ್ಳುವುದ್ದಲ್ಲಿ ಕದಲದೇ ಸ್ವಲ್ಪ ಸ್ವಲ್ಪ ಹಾಗೆ ಕೂತಿನೆ. ಬಾಗಿಲನ್ನು ತೆಗೆದು ಹಿಂಗಾಲನ್ನೆತ್ತುವಷ್ಟುಕ್ಕೆ ಆದಕ್ಕೊಂಡು ಕಾಗದವು ಹತ್ತಿತ್ತು. ಆದನ್ನು ಹಾಗೆಯೇ ಎತ್ತಿ ಕೈಯಲ್ಲಿಟ್ಟುಕೊಂಡು, ಒಂದು ಲಾಂಡರವನ್ನು ಹಚ್ಚಿ, ತಕ್ಕೊಳ್ಳುತ್ತಿರುವ ಅಂಗಳ ದಾಟಿ ಬಚ್ಚಲಮನೆಯ ಕಡೆಗೆ ಹೋಗುತ್ತಿದ್ದಾಳೆ. ಮನ ಸ್ವಿನಲ್ಲಿ ಆದನ್ನು ನೋಡುವಷ್ಟು ಒತ್ತಾಯವೂ ಇಲ್ಲ; ಆದನ್ನು ಹಾಗೆ ಬಿಡುವಷ್ಟು ಅಜಾಗ್ರತೆಯೂ ಇಲ್ಲ. ಯಾಕೋ ಆ ಪತ್ರ ಹಾಗೆ ಹಿಡಿತದಲ್ಲಿದ್ದು

**ಕೊಂಡುಬಿಟ್ಟಿದೆ:** ಬಚ್ಚೆಲಿಗೆ ಹೋಗಿ ತಂಬಿಗೆಯಿಂದ ನೀರೆತ್ತು ಬೇಕಾದರೆ, ಒಮ್ಮೆ ಆ ಕಾಗದವನ್ನು ಬಿಸಾಡಿ ಬಿಡುವಷ್ಟುಕ್ಕಿಂತ ಉಳಿದ್ದು. ಅವಾಗಲೇ ತಾನೆ ಅಲ್ಲಿ ಬಯ್ದಿಟ್ಟು ಲಾಂದರದ ಬೆಳಕಿನಲ್ಲಿ ಮಗನ ಸ್ವಲ್ಪ ದೊಡ್ಡ ದೊಡ್ಡ ಅಕ್ಕರಗಳು ಕಟ್ಟಿಗೆ ಬಿಡ್ಡವು. ಆತನ ಬರಹ ದೇವರ ಮನಿಗೆ ಬರಲಿಕ್ಕೆ ಕಾರಣವೇನಿದ್ದಿಂತು ಎಂಬ ವಿಚಾರದಿಂದ ಎಚ್ಚರಿಕೆಯು ಪೂರ್ಣವಾಗಿ ಬಂದು ಅದನ್ನು ಏನಿರ ಬಹುದೆಂದು ಪರೀಕ್ಷೆಸುವುದಕ್ಕಾಗಿ ಓದಿ ನೋಡಿದಳು.

“ಅಮ್ಮಾ(?)

ಅಪ್ಪನಿಗೆ ಬಹಳ ವೇದನೆ! ನಾನವನನ್ನು ನೋಡಿಕೊಳ್ಳಲಿಕ್ಕೆ  
ಹೊರಟಿ! ದೇವರ ಮನ ಯಾಕಿ ಹಾಗಾಯಿತು!.....

ಬಲವಂತೆ”

ಇಷ್ಟೇ ಆ ಚೀಟಿನ ಬರಹ! ರಾಧಾಭಾಯಿಯು ಧಡಲ್ಲನೇ ಬಿಡ್ಡಳು! ಚೀಟಿ ಕೆಳಗೆ ಬಿತ್ತು ಹಿಂದೆಯೇ ಇದ್ದ ರಾಮುಣ್ಣ ಗಟ್ಟಿಯಾದ ಗುಟ್ಟಿನಿಂದ “ಬಿದ್ದಿಯೋ!” ಎಂದೆನ್ನ ವಷ್ಟ ರೋಳಗಾಗಿ ಬಿಡ್ಡ ಏಟಿನಿಂದ ಆಕೆ ಎಚ್ಚರಿತ್ತುಳು. “ಚೀಟಿ....ಆ....ಚೀಟಿ....ಎ....” ಎಂದು ನಿತ್ಯಾಣವಾಗಿ ತಡೆದು ತಡೆದು ಕೇಳುವಷ್ಟ ರೋಳಗೆ, ಎದುರಿನಲ್ಲಿಯೇ ಅದು ಆತನ ಕಟ್ಟಿಗೆ ಬಿತ್ತು. ಅದನ್ನೇ ಶ್ರೀ ಕೃಷ್ಣದಲ್ಲಿ ಓದಿದ. ಕೂಡಲೇ ಹೊರಟಿ! ಮಾಯವಾಗಿ ಬಿಟ್ಟು!! ರಾಧಾಭಾಯಿಗಿನ್ನು ಪೂರ್ಣ ಎಚ್ಚರಿಕೆ ಬರಲಿಲ್ಲ. ಚೇ.....ಪಿ.....ಎಂದೇನೋ ಭಾಯಿಯಿಂದ ಹೊರಡುತ್ತಿದೆ.

ರೂಢವಾಗಿ ಮಗ ಸೋಸಿ ಎದ್ದು ಬರುವದು ಆರು ಆರೂಪರೆಗೆ, ಆದರೆ ಇಂದು ರಾಧಾಭಾಯಿಯು ತನಗೆ ತಾನಾಗುವಷ್ಟ ರೋಳಗೆ “ಅಯ್ಯೋ....ಅಮ್ಮಾ....ಹೋದರು....ಕಣ್ಣು ನೋಡಿ....ಅಯ್ಯೆಯ್ಯೋ ಎಂಥಾ ಸೆಟ್ತತಾ ಇದು....ಅಯ್ಯೋ”—ಎಂಬ ಕೂಗು ಬಲು ಜೋರಾಗಿ ಎದ್ದು ಬಂದದ್ದು ಆಕೆಯ ಕಿನಿಯಿಂದ ತೂರಿಕೊಂಡು ಒಳ ಹೊಕ್ಕು ಆಕೆಯನ್ನೇ ಬ್ರಿಸಿತು. ಕೂಡಲೇ ಒಳಗೆ ಬಂದು ನೋಡುತ್ತಾಳೆ—ಬಲವಂತನು ಬಲಶೂನ್ಯನಾಗಿ ಬಿದ್ದಿದ್ದಾನೆ! ಆತನ ಮೇಲೆ ತುಂಗಾಭಾಯಿಯು ಗೋಳಿಬ್ರಿಸಿ ತುಂಗಾಪ್ರವಾಹವನ್ನೇ ಕಟ್ಟಿರಿಸಿದ ಹರಿಸುತ್ತಿದ್ದಾಳೆ! ರಾಧಾಭಾಯಿಗ ಎಲ್ಲವೂ ಶೂನ್ಯವೇ ಶೂನ್ಯ! ಆಕೆ ಈಗೊಂದು ಶಿಲಾವಿಗ್ರಹ....ಅಷ್ಟೇ!

ಉರಲ್ಲಿ ಕೆಟ್ಟೆ ಪ್ಲೇಗಿತ್ತು. ಬಲವಂತನು ನ್ಯಾಮೋನಿಕ್ ಪ್ಲೇಗಿನಿಂದ ಕೆಲವು ತಾಸಿನೊಳಗೇ ಸತ್ತನು ಎಂಬ ಸುದ್ದಿ ಉರಲ್ಲಿಲ್ಲ ಹೆಚ್ಚಿಟ್ಟು. ಗೋವಿಂದನಿಗೂ ಸುದ್ದಿ ಹೋಯಿತು! ಉರಲ್ಲಿಲ್ಲ ಒಂದು ವಿಧವಾದ ದುಃಖ, ವಿಸ್ಕಯ! “ನೀರ ಮೇಲಣ ಗುಳ್ಳಿಯಂದದಿ ತೋರಿಯಡಗುವ ದೇಹ.....” ವೆಂಬ ವೈಶ್ರಿಯೇ ಹಲವರ ಚಿತ್ತಸ್ಥಿತಿಪಥದಲ್ಲಿ ಸುಳಿದಾಡುತ್ತಿದೀಗ!

ಆದರೆ ನೈಜವನ್ನು ತಿಳಿದ ರಾಧಾಬಾಯಿಯ ಮನಸ್ಸಿನ ಸ್ಥಿತಿ!—ಯಾರು ಬಲ್ಲ? ರಾಮಾಚಾರಿಯ ಮನೋಗತಿ!—ಆತನ ಮನಸ್ಸಿನ ಗತಿಯು ಹೆಚ್ಚೆ ಗಳನ್ನು ಸೇರಿಕೊಂಡಿದೀಗ! ಆತನು ಎಲ್ಲಿದ್ದಾ ನೋ—ಅಂದಿನಿಂದಿಂದಿಗೂ ಯಾರಿಗಾದರೂ ಸುದ್ದಿಯಿದ್ದ ರಲ್ಲವೇ?

\* \* \* \* \*

ಕಾಲವು ತನ್ನ ದೀರ್ಘ ಉಚ್ಛೃತಸದಿಂದ ಎಂಥ ಉರಿಯನ್ನೂ ಆರಿಸಬಲ್ಲದು. ಹೀಗಾದ ಒಂದೆರಡು ತಿಂಗಳುಗಳಲ್ಲಿಯೇ ಬೊಂಬಾಯಿಯಿಂದ ರಾಧಾಬಾಯಿಗೆ ಒಂದು ಪತ್ರ ಬಂತು. ಆದರ ಸಾರಾಂಶವಿಸ್ತೇ:—“ಗೋದುಗೆ ಈದು ತಿಂಗಳಾದರೂ ಬಯಸುಕೆಗಳು. ಸಹಾಯಕ್ಕೆ ತುಂಗಮ್ಮನನ್ನು ಕಳುಹಿದರೆ ಉತ್ತಮ.” ರಾಧಾಬಾಯಿಗೆ ಈಗ ತುಂಗಮ್ಮನ ಮೇಲಣ ಪ್ರೇಮವು ಇಮ್ಮಡಿ ಯಾಗಿದೆ. ಆಕೆಯ ಸುಖವೇ ಧ್ಯೇಯ, ಆದರ ಸಾಧನವೇ ಧರ್ಮವಾಗಿ ಬಿಟ್ಟದೆ. ಪಶ್ಚಾತ್ತಾಪವು ಈ ಕರ್ಮರೂಪವನ್ನು ಧರಿಸಿದೆ. ಹೀಗಿರುವಾಗ, ಬೊಂಬಾಯಿಗೆ ಹೋದರೆ ತನ್ನ ಆಕ್ಷಯ ಸಹವಾಸದಲ್ಲಿ ಇನ್ನೂ ಸುಖವಾಗಿರುವಳೇ ಎಂಬ ಭಾವನೆಯಿಂದ ಆಕೆಯನ್ನು ಕಳುಹಿಸಿಕೊಟ್ಟಳು.

ಗೋದಾವರಿಯ ಬಯಕೆಯಿಂದರೆ ಬಲು ತಾರಸ. ಆಕೆಗೆ ಹಾಸಿಗೆಯಿಂದ ತಲೆ ಎತ್ತಲಿಕ್ಕೆ ಬಾರದು. ಹೆರಿಗೆಯಾಗುವ ವರಿಗೆ ಒಂದೇ ಆವಸ್ಥೆ. ಹೀಗಿರುವಾಗ ಆಕೆಯ ಶುಶ್ಲಾನೆ, ಗೋವಿಂದನ ಮನೆಯ ಸೇವೆ, ಯಜಮಾನಿಕೆ ಇವೆಲ್ಲ ತುಂಗಮ್ಮನ ಪಾಲಿಗೆ ಬಿದ್ದವು. ಆಕ್ಷಯಿಗೆ ತಂಗಿಯ ಮೇಲೆ ಪ್ರೇಮವಿರುವದು ಸಹಜವೇ ಆದರೆ ತುಂಗಮ್ಮನ ದಣುವಿಲ್ಲದ ಸೇವೆ, ನಿಷ್ಕಪಟ ಬುದ್ಧಿ, ನಿಹೇಂಡುಕ ಪ್ರೇಮ ಇವೆಲ್ಲವು ಅಂಥ ಸಮಾನ ಗುಣಗಳನ್ನೇ ಗೋವಿಂದನಲ್ಲಿಯೂ ಹುಟ್ಟಿಸಿದವು. ಇದನ್ನು ನೋಡಿ ಗೋದಾವರಿಗೂ ಎಷ್ಟೋ ಸಂತೋಷವಾಯಿತು. ಮೂನಂಗೂ ಒಂದೇ

ವಿಶಾಲ ಹೃದಯವಿಶ್ಲೋ ಏನೋ ಎಂದು ಭಾಸವಾಗುವಂತಿತ್ತು ಅವರ ಪ್ರೇಮ. ಕೆಲವು ದಿನಗಳ ಮೇಲೆ ಗೋದುವಿನ ಹೆರಿಗೆಯಾಗಿ ಗಂಡು ಕೂಸು ಹುಟ್ಟಿತು. ಎಲ್ಲರೂ ಪರಮೋಲ್ಲಾ ಸದಿಂದಿದ್ದರು.

\* \* \* \* \*

ಬೊಂಬಾಯಿಗೆ ತುಂಗಮೈ ಹೋಗಿ ಈಗ ಖದು ತಿಂಗಳು ಸುಮಾರು. ಇಲ್ಲಿ ರಾಧಾಬಾಯಿಯ ಅವಸ್ಥೆಯು ಬಹಳ ಮಾರ್ಪಟ್ಟಿದೆ. ಮೈಕಟ್ಟು ದಿನೇ ದಿನೇ ವಿಸ್ತರಿಸುತ್ತಿದೆ, ಅರಳುತ್ತಿದೆ, ಆಂಗಾಂಗಗಳಲ್ಲಿಯೂ ಬದಲಾವಣೆಯು ಕಾಣುತ್ತಿದೆ. ಈಕೆಗೆ ಬೊಂಬಾಯಿಯಲ್ಲಿದ್ದ ಮಕ್ಕಳ ಧ್ವನಿ. ಅವರಿಗೆ ಇವಳಿದು. ಇಷ್ಟದೊಳಗೆ ತುಂಗಮೈನಿಗೊಂದು ಪತ್ರ ಬಂತು.

“ನನ್ನ ಮುದ್ದು ತುಂಗಾ,

ಇಷ್ಟ ದಿನ ನಿನಗೆ ಬರಿಯಲು ಏನೂ ಕಾರಣವಿರಲಿಲ್ಲ. ನಿನ್ನ ಗಂಡನ ಮರಣದ ಕಾರಣವನ್ನೆಲ್ಲ ನಿನಗೊಬ್ಬಳಿಗೆ ಮಾತ್ರ, ನೀನು ಬೊಂಬಾಯಿಗೆ ಹೋಗಬೇಕಾದರೆ ನಿನ್ನ ಪಾದಕ್ಕೆ ಬಿದ್ದು ಹೇಳಿಕೊಂಡಿದ್ದೆ. ನಿನ್ನ ಕ್ರಮೆಯು ನನಗಿದೆ ಎಂಬ ಅಭಯವು ನನಗಿದ್ದರೂ ನಿನ್ನನ್ನು ಇನ್ನು ಮುಂದೆ ಹೇಗೆ ನೋಡಲಿ ಎಂದೊಂದು ನಿಷಾರವು ಕಾಡಿಸುತ್ತಿತ್ತೇ.

ಈಗ ನಿನೆಷ್ಟಬ್ಬಳನ್ನೇ ಆಲ್ಲ; ನಿಮ್ಮನ್ನು ಮೂವರನ್ನೂ ಕಾಣಲಾರೆ. ನಿಮಗೆ ಹೋರೆ ತೋರಿಸಲಾರೆ. ನಾನಿಗೆ ಎಂಟು ತಿಂಗಳ ಬಸುರಿ.

ಈ ಎಂಟು ತಿಂಗಳೂ ನನ್ನ ಮಾನ ವಿಶೇಷವೋ, ಹಿಂಡದ ಪ್ರಾಣ ವಿಶೇಷವೋ ಎಂದು ಯೋಚಿಸುತ್ತು, ಮಾನವು ಮಾನವನು ಮಾಡಿಟ್ಟಿದ್ದು, ಪ್ರಾಣವು ದೇವರು ಕೊಟ್ಟಿದ್ದು ಎಂಬ ಮನವರಿಕೆಯಾಗಿ ಆದನ್ನು ಕಾಪಾಡುತ್ತ ಬಂದಿದ್ದೀನೆ. ಆದರೆ ನನ್ನ ವಿಜಾರಣೆ ನಿಮಗೂ ಇರುವದು ಹೇಗೆ? ಅದುದರಿಂದ ನಿಮಗೆ ಅವಮಾನವಾಗದಂತೆ ನಾನಿರಬೇಕೆಂದು ನಿರ್ಧರಿಸಿ, ಅಂಥ ಜೀವನಕ್ಕೆ ತಕ್ಕು ಉಪಾಯಗಳನ್ನು ಮಾಡಿಟ್ಟಿದ್ದೀನೆ.

ನನ್ನ ಮುದ್ದು ಮಗೂ, ಇದೋ ಇದೇ ನನ್ನ ಕೊನೆಯ ಪತ್ರ. ಇದನ್ನು ನಿನ್ನಕ್ಕೆನಿಗೂ ತೋರಿಸು. ಆಕೆಯ ಗಂಡನಿಗೂ ತೋರಿಸು. ನನ್ನ ಮಗನಿಗೂ ತೋರಿಸು ಎಂದು ಬರಿಯುತ್ತಿದ್ದೆ ಆದರೆ ಅಮ್ಮಾ ಎಂಬ ಪದಕ್ಕೆ ಆತನಿಂದಲೂ ಏಕೆ (?) ಹೀಗೆಂದು ಪ್ರಶ್ನಾಘರ್ತ ಚಿಹ್ನೆ ಮನ್ನು ಹಾಕಿಸಿಕೊಳ್ಳಲಿ? ನನ್ನಿಂದ ನಿಮಗೆ ಅವಮಾನನಾಗಬಾರದು, ಮುಂದೆ ನನ್ನ ಕೂಸಿಗೂ ಹಿಂಸೆಯಾಗಬಾರದು ಎಂಬ ನಿಷಾರದಿಂದ ಇದನ್ನು ಬರೆದಿಟ್ಟೇನೆ.

ಇನ್ನೂ ಒಂದು ನಾರ ಈ ಶಾರಲ್ಲಿರುತ್ತೇನೆ. “ಕ್ಷಮಿಸಿದ್ದೀನೆ” ಎಂದು ನೀನು ಮತ್ತೊಮ್ಮೆ ಬರಿದದ್ದನ್ನು ನೋಡಬೇಕೆಂದು ಬಹಳ ಅಶಯಿದೆ. ಅವರೂ ಹಾಗೆ ಬರಿದರೆ ಇನ್ನು ಮ್ಮೆ ಸಮಾಧಾನ.

ಹುಟ್ಟಲಿರುವ ಮಗು ತಂದೆ ಇಲ್ಲದ ಮಗು! ಅದಾರ ಮಗು ಎನ್ನ ಬೇಕು? ಅದು ಹೇಗೂ ಇರಲಿ. ಹುಟ್ಟುವವನು ನನ್ನ ಬಲವಂತನೇ ಆಗಿ ಬರಲಿ ಎಂದು ಸಾಂಪ್ರದಾಯಿಕ ಸುವ,

ರಾಧಾ.”

ಈ ಪತ್ರವು ತುಂಗಮ್ಮೆನ ಕೈಗೆ ಸಿಕ್ಕಿದಾಗ ಮೂವರೂ ಒಂದೇ ಕಡೆ ಕೂತಿದ್ದರು. ಅದನ್ನು ಆಕೆಯು ಓದುವಾಗ ಕಣ್ಣಿನಿಂದ ಜಲಪ್ರವಾಹವೇ ಇಳಿಯಿತು. ಇನ್ನು ಅವರು ಇಬ್ಬರೂ ಕೇಳಿದರು, ಅದನ್ನು ಓದಿದರು. ಅವರು ಬೇರಿಗಾಗಿ ಒಬ್ಬರೊಬ್ಬರ ಮೋರಿಯನ್ನು ಪೆಚ್ಚುಗಿ ನೋಡುವಷ್ಟುರೊಳಗೆ ತುಂಗಾ ಓಡಿಹೋಗಿ ಒಂದು ಕಾಗದವನ್ನು ತಂದು ಹೀಗೆ ಬರಿದಳು.

“ಅಮ್ಮಾ ತಾಯಿಾ,

ಅದು ದೇವರ ಮಗು. ದೇವರ ಮಗುವಾದ ಬಲವಂತ. ಶರೀರ ಧರ್ಮದಿಂದ ಹುಟ್ಟಿದ ಮಗು. ನನ್ನ ಮುದ್ದು ಮಗು. ನಮ್ಮನ್ನು ಬಿಟ್ಟು ಹೋಗುವಿಯಾ! ನಾನು ಕ್ಷಮಿಸಿದ್ದೀ ಬರುವೆನು.

ಜನ್ಮಜನ್ಮ ಕ್ಷಮಿಸಿದ್ದೀ ಆಗಿರಲಿಷ್ಟಿಸುವ  
ನಿನ್ನ ತುಂಗಾ.”

ಈ ಕಾಗದವನ್ನು ತಕ್ಕೊಂಡು ಬರುವಷ್ಟುರೊಳಗೆ ಅದನ್ನು ಗೀರುತ್ತು ಕನಕೊಂಡು ಗಟ್ಟಿಯಾಗಿ ಓದಿದಳು. ಅದರ ಇತಿಹಾಸವನ್ನು ತುಂಗಾ ಮೋದಲೇ ಇತ್ತೀಚೆಗೆ ಹೇಳಬಿಟ್ಟಿದ್ದಳು. ಅದವರಿಗೆ ಗೂತ್ತಿತ್ತು. ಅವರ ವಿವೇಕದಿಂದ ಅನುರಾಗವು ರಾಧಾಚಾರ್ಯಿಯ ಕಡೆ ಇನ್ನೂ ಹೆಚ್ಚಿತ್ತು. ಅನಂತರ ತುಂಗಮ್ಮೆನ ಕೈಯಲ್ಲಿದ್ದ ಲೆಕ್ಕಣಿಕೆಯಂದಲೇ “ತುಂಗಾ” ಎಂಬದರೆ ಕೆಳಗೆ ತನ್ನ ಸಹಿಯನ್ನೂ ಹಾಕಬಿಟ್ಟಳು. ಇದೆಲ್ಲದರಿಂದ ಕರಗಿ ಶುಭ್ರವಾದ ಮನಸ್ಸಿನಿಂದ ಗೋವಿಂದನು ತನ್ನ ದಸ್ತಕ್ಕನ್ನೂ ಹಾಕಬಿಟ್ಟನು. ಪತ್ರ ಟಿಪ್ಪಣಿಗೆ ಹೋಯಿತು. ಅದರೂ ಸಮಾಧಾನವಿಲ್ಲ. ಅಂದಿನ ರಾತ್ರಿಯೇ—ಆ ಪತ್ರ ಹೊರಟಿದ್ದೀಲಿಗೆ—ಮೂವರೂ ಶೋಲಾಪುರಕ್ಕೆ ಹೋರಟುಬಿಟ್ಟಿರು.

\* \* \* \* \*



ಸೇವೆಯ ಸಮಸ್ಯೆ



### ಶ್ರೀ ಜಾರಪ್ಪನವರು, ಮಂಗಳೂರು

ಇವರು ಮಂಗಳೂರಿನ ‘ಬಡವರ ಬಂಧು’ ಪತ್ರಿಕೆಯ ಸಂಪಾದಕರು. ಉತ್ತಮ ಕತೆಗಾರರು. ಇವರ ಕತೆಗಳೂ ಕರಟಿಗಳೂ ರಾಜಕೀಯ ವ್ಯಂಗ ಟೀಕೆಗಳೂ ಮಹಾ ಪುರುಷರ ಜೀವನ ಚರಿತೆಗಳೂ ಆಗಾಗ ಪತ್ರಿಕೆಗಳಲ್ಲಿ ಗುಪ್ತನಾಮ ಗಳಿಂದಲೂ ನಿಜನಾಮದಿಂದಲೂ ಪ್ರಕಟವಾಗುತ್ತಿವೆ. ಸೂಕ್ತ ವಾದ ಮನೋಧರ್ಮ ವಿವೇಚನೆಗೆ ಇವರ ಕತೆಗಳಲ್ಲಿ ಪ್ರಾಧಾನ್ಯ ವಿಳ್ಳಿ; ಸುಖದುಃಖಗಳ ಪ್ರಥಕ್ಕರಣಗೂ ಮುಖ್ಯತೆಯಿಲ್ಲ. ಸಮಾಜದ ಹೊಢ್ಣ, ಅನ್ಯಾಯಗಳನ್ನು ಚಿತ್ರಿಸುವುದಕ್ಕೆ ಮಾತ್ರ ಪ್ರಾಮುಖ್ಯ. ಸಾಮಾನ್ಯ ಜನರ ಸಾಧಿತ್ಯವನ್ನು ರಚಿಸುವುದ ರಲ್ಲಿ ಸಫಲತೆಯನ್ನು ಪಡೆದಿದ್ದಾರೆ, ಸಮಾಜದ ಕುಂಡು ಕೊರತೆಗಳನ್ನು ಬಯಲಿಗೆಳಿಯುವುದರಲ್ಲಿ ಇವರ ಪ್ರಯತ್ನವು ಸಫಲವಾಗಿದೆ. ಹಾಗೆಂದು ಉದ್ದೇಶ ಪೂರ್ವಕವಾಗಿ ಬರೆದ ಕತೆಗಳಾದರೂ ಕಲೆಯು ಎಲ್ಲಿಯೂ ಕೊಲೆಮಾಡಲ್ಪಡುವುದಿಲ್ಲ. ರಾಜಕೀಯ ವ್ಯಕ್ತಿಗಳಿಸಿಸುವ ಕೆಲವರಲ್ಲಿ ಇರುವ ದೋಷಗಳನ್ನು ಈ ಕತೆಯಲ್ಲಿ ಜೆನ್ನುಗಿ ಚಿತ್ರಿಸಿದ್ದಾರೆ.

## ಸೇವರು ಸಮಸ್ಯೆ

ಮಂಗಳಾರು ಜಾರಿಪ್ಪನವರು

“ಈ ಕತ್ತಲೆಯಲ್ಲಿ ತಿರುಗಾಡಲು ನಿನಗೆ ಭಯವಾಗುವುದಿಲ್ಲವೇ?”

“ಒಮ್ಮೊಮ್ಮೆ ಇದಕ್ಕಿಂತಲೂ ಕತ್ತಲೆಯಲ್ಲಿ ನಡೆಯುತ್ತೇನೆ.”

“ಇಷ್ಟು ಸಾರಾಯಿಯೂ ನಿನ್ನ ರಾಯರೊಬ್ಬ ರಿಗೆಯೋ?”

“ಹೌದು; ಮಲಗುವಾಗ ಎಲ್ಲಾ ಕುಡಿಯುತ್ತಾರೆ.”

“ನಿನ್ನ ತಂದೆ ತಾಯಿ ತೀರಿಕೊಂಡು ಎಷ್ಟು ವರ್ಷಗಳಾದುವು?”

“ನನಗೆ ಗೊತ್ತಿಲ್ಲ; ಮನೆಯಲ್ಲಿ ರಾಮಕೃಂಬರು ಹೇಳುತ್ತಾರೆ.”

\* \* \* \* \*

ತಲೆತುಂಬ ಗುಂಗುರು ಗುಂಗುರಾದ ಕೂಡಲು. ಬಡತನವು ಮೂರ್ತಿ ಸ್ವರೂಪಿಯಾಗಿ ನಿಂತಿದೆಯೆಂದು ಬೆರಳೆತ್ತಿ ತೋರಿಸುವ ಇಳಿದ ಕೆನ್ನೆಗಳು. ಎಂಟು ವರ್ಷ ವಯಸ್ಸಿನವನಿದ್ದಿರಬಹುದು. ನನ್ನ ಕೊಡಿಯೆರಡರಷ್ಟು ಎತ್ತರವಲ್ಲದ ಕರಿಯ ದೇಹ. ಲಂಗೋಟಿಯನ್ನು ಟ್ರೂಕೊಂಡಿದ್ದು ದರಿಂದ ಬಾಲ ಕನ ಅಂಗಾಂಗಗಳು ಕಾಣುತ್ತಿದ್ದುವು. ಕೋಮಲ ಕಾಯವಲ್ಲ. ದುಡಿದು ದುಡಿದು—ಬೇಕೆಲ್ಲದವ್ಯು ದಣಿದು ದಣಿದು—ಬಾಡಿದ ಒರಟು ಶರೀರ. ಹೌದು, ಆವನೆಂದಂತೆ,—ರಾಯರ ಸೇವಕನವನು. ಹೆತ್ತವರಿಲ್ಲದೆ, ಕುಟುಂಬಿ ಕರಿಲ್ಲದೆ ಮುಳ್ಳಿನಲ್ಲಿ ಸಿಲುಕೆ ಆನಂದಿಸುವ ಪ್ರೇಮಭಂಡಾರಿಯೆ ಆವನು.

ಆವನ ಪ್ರಾಯಕೃಂಬನುಗುಣವಾದ ಚಾತುಯಾದಿಂದ—ವಿನೇಕದಿಂದ ನನ್ನ ಪ್ರಶ್ನೆಗಳಿಗುತ್ತರ ಕೊಡುತ್ತಾ ನನ್ನಲ್ಲಿ ಕುಶಾಹಲದ ಎಚ್ಚರಿಕೆಯನ್ನು ಸ್ಥಾಪಿಸಿದ. ಆತ್ಮಪ್ರತಿಷ್ಠೆಯನ್ನು ಸೋಲಿಸಿ ಮಮತೆಯ ಬೆಳಕನ್ನು ಹೃದಯ ದಲ್ಲಿ ಉಜ್ಜುಲವಾಗಿ ಬೆಳಗಿಸುವ ಎಳೆಯ ಪವಿತ್ರ ಆತ್ಮವನವನು. ಕತ್ತಲೆಯು ಕೂಡಾ ಕಳವಳಿಸಿ ಕರುಣಿದೋರುವ ಧೈರ್ಯ ಸ್ಥಿರ್ಯದ ವಿನಿತ ಹೃದಯ ವನವನು. ಹತ್ತು ಫಿರಂಗಿಗಳನ್ನು ಕಡೆ ಹಾಯಿಸಿ, ಬಿಡದೆ ನಡೆಯುವೆನೆಂದು ಮೌನವಾಗಿ ಹೇಳುವ, ಉಬ್ಬಿದ, ಸುಂದರ ವಕ್ಕಣಿಲವನವನು. ಹತ್ತು ಘಂಟೀಯು ಕಳಿದು ಭಯೋತ್ಪಾದನೆಗೊಳಿಸುವ ಕಗ್ಗತ್ತಲೆಯ ನಿಜನ ಮಾರ್ಗ

ದಳ್ಳಿ ಬಾಲಕನು ಶೈಲಿಡುತ್ತಾ ಸೇವೆಯ ಕರಿಣ ಪಥವನ್ನು ತುಳಿದು ಪೇಟಿಯತ್ತ ಸಾಗುತ್ತಿರುವನು. ನಾನು ಪ್ರಶ್ನಿಸುತ್ತಿದ್ದೆ;—ಆವನು ಉತ್ತರವೀಯು ತೀದ್ದು.....ಡಾರಿ ಸಾಗುತ್ತಿದ್ದಿತು.

ಶರ್ಹರಿನ ಗಡಿಯೋಳಗಾಡೆವು. ಅಲ್ಲಿಂದ, ಮಾರ್ಗದ ಉದ್ದಕ್ಕೂ ವಿದ್ಯುದ್ದಿಪಗಳು ಬೆಳಗುತ್ತಿದ್ದವು. ಬಾಲಕನ ಟಿಟ್ಟಿಭ ಹ್ಯಾದಯವನ್ನು ಕಂಡು ದೀಪಗಳು ಹಲ್ಲಿಟ್ಟು ವ್ಯೋಂಗ್ಯಾವಾಗಿ ನಕ್ಕು, “ಮನದಲ್ಲಿ ನರಕ; ಮನದಲ್ಲಿ ಸ್ವರ್ಗ”ವೇಂಬುದನ್ನು ಬಾಲಕನೆಡಿಗೆ ಬೆರಳೆತ್ತಿ ತೋರಿಸಿ ಜಗತ್ತಿಗುಪದೇಶವನ್ನೀ ಯುತ್ತಿದ್ದ ಪೋ ಎಂಬಂತೆ ಪ್ರಕಾಶಿಸುತ್ತಿದ್ದವು. ಹುಡುಗನು ತಟ್ಟಿನೆ—“ನಮ್ಮ ಮನೆಯು ಹತ್ತಿರವಾಯಿತು”—ಎಂದ. ಸಂತೃಪ್ತಿ ಸೂಚನೆಯ ರಮ್ಮೆ ನೋಟವನ್ನು ನನ್ನ ಕಡೆ ಹರಿಸಿ ಮುಗುಳು ನಗೆಯನ್ನು ಬೀರಿದ. ಸಾರಾಯಿಯ ಬಾಟ್ಟಿಯನ್ನು ಕಂಕುಳೋಳಗೆ ಸಚ್ಚಾಗಿರಿಸಿ, ಅದರ ಮೇಲಣ ಬಳಿಯ ಕರವಸ್ತುವನ್ನೆ ಲಿದುಕೊಂಡ.

ಬಳಿಯಲ್ಲಿ ನನಗೆ ಮನೆಯು ಕಾಣಿಸಲಿಲ್ಲ—“ಲಾಲಿದೆ?”—ಎಂದು ಪ್ರಶ್ನಿಯಿಟ್ಟೆ.

“ಈ ಅಲ್ಲಿ; ದೀಪಕಂಬ ಕಾಣುತ್ತಿದೆ,—ಅದರ ಹತ್ತಿರ” ಎಂದು ಬಲಗ್ಗೆಯ ಬೆರಳೆತ್ತಿ ತೋರಿಸಿದ.

ಗತಿಯನ್ನು ಪೂರ್ಣವಾಗಿ ವಿಚಾರಿಸಿ ಬಿಡಬೇಕೆಂದು ಪ್ರಶ್ನಿಗಳ ಮಳೆಗರಿದೆ. “ನೀನು ದಿನಂಪ್ರತಿ ರಾತ್ರಿ ಶರಾಬಿನಂಗಡಿಗೆ ಹೋಗುವುದುಂಟೋ?” “ಹೌದು; ಅಮ್ಮೆ ಕಾಸು ಕೊಡುತ್ತಾರೆ—....” ತಡೆದು, ಬೀದಿಯ ಮೇಲಿದ್ದ ಬರಿದು ಬೆಂಕಿಪಟ್ಟಿಗೆಯನ್ನು ಫಕ್ಕನೆ ಬಗ್ಗಿ ತೆಗೆದ. ಮುಂದರಿಸಿ—“ಕತ್ತಲಾದ ಮೇಲೆ ತಾ” ಎನ್ನುತ್ತಾರೆ. ಅವನ ದೃಷ್ಟಿಯು ವಿದ್ಯುದ್ದಿಪವೊಂದರ ಮೇಲೆ ಬಿತ್ತು. ದೀಪದ ಮೇಲೆ ಹಾರಿ ದಣಿಯುತ್ತಿರುವ ಈ ಕ್ರಮಿಗಳಂತೆ ಲೋಕದ ಜನರು ಸಂಸಾರದ ಮಾಯೆಯಲ್ಲಿ ಬಿದ್ದ ಮುಕ್ತಿಯೆಂಬ ದಿನ ಸೇವೆಯನ್ನು ಮರೆಯುತ್ತಿರುವರಲ್ಲ,—ಎಂದು ಬಾಲಕನು ಚಿಂತಿಸುತ್ತಿದ್ದನೇನೋ! ಕತ್ತ=ಹ್ಯಾದ ಎಳಿತವು ಮನವನ್ನು ಸೆಳೆಯುವುದಿಲ್ಲವಾದರೆ, ಅವನ ಮನವು ಕೆಲವು ನಿಮಿಷಗಳಾದರೂ ಅದರಲ್ಲಿ ವಾಸಿಸುತ್ತಿದ್ದ ತೇನೋ!—ಅವಸರದಿಂದ, ನನ್ನೆಂದು ದನೆ ಮುಂಸಾಗಿದ.

“ನಿನಗೆ ಬೇರಾವ ಕೆಲಸವಿದೆ ಮನೆಯಲ್ಲಿ?”

“ಬೆಳಗ್ಗೆ - ರಾಯರು ಮತ್ತು ಅಮ್ಮೆ ಏಕುವ ಮೊದಲು ಬಜ್ಕುಲು ಕೊಟ್ಟಿರುತ್ತಿರುವ ನೀರು ಕಾಯಿಸುತ್ತೇನೆ; ಎಮ್ಮೆ ದನಕರುಗಳ ಸೆಗಳೆ ತೆಗೆಯುತ್ತೇನೆ; ತೋಟ ಗುಡಿಸುತ್ತೇನೆ. ಮಾಡದಿದ್ದರೆ ಪೆಟ್ಟು ಕೊಡುತ್ತಾರೆ.”

“ಈಗ ಉಟಮಾಡಿ ಒಂದುಮೋ?”

“ಇಲ್ಲ; ನಾವು ಉಟ ಮಾಡುವಾಗ ಯಾವಾಗಲೂ ತಡವಾಗುತ್ತದೆ. ಶರಾಬಿನ ಅಂಗಡಿಯಲ್ಲಿ ತನ್ನಲಿಕ್ಕೆ ಕೇಳಿದೆ; ಕೊಟ್ಟಿರು. ಈಗ ಹೇಗೆ ವಾಗುವುದಿಲ್ಲ.”

“ಈಗ ಹತ್ತು ಫಂಟಿ ಕಳೆಯಿತು,—ನೀನು ಇನ್ನು ಉಟಮಾಡುವುದು ಯಾವಾಗಿ?”

“ಮನೆಯವರೆಲ್ಲ ಉಟಮಾಡಿ ಆದಮೇಲೆ. ಈಗ ಹೋಗುವುದು;.... ಉಟ ಮಾಡುವುದು”

“ನೀವು ಎನ್ನು ಮಂದಿ ಕೆಲಸದವರಿದ್ದಿರಿ?”

“ಮುಂಚಿ ನಾಲ್ಕು, ಈಗ ಮೂರು ಜನ.”

“ನೀನು ಶರಾಬು ತರಲಿಕ್ಕೆ ಬೇಗ ಹೊರಡಬೇಕು.”

“ಈ ಹೊತ್ತು ತಡವಾಯಿತು. ನಮ್ಮ ಮನೆಯಲ್ಲಿ ಈ ದಿನ ಒಂದು ದೊಡ್ಡ ಉಟವಿತ್ತು. ಎಲ್ಲಾ ಕೆಲಸಮಾಡಿ ಹೊರಡುವಾಗ ಹೊತ್ತಾಯಿತು— ಈ ಹೊತ್ತು.....”

“ಉಟ ಯಾರಿಗೆ? ರಾಯರ.....”

“ಗಾಂಧಿಜನ ಮತ್ತು ಹೊಲೆಯರಿಗೆ. ಭಾರೀ ಜನ ಇದ್ದರು.”

“ನೊರು ಜನರಿದ್ದರೀ?”

“ನಮ್ಮ ಮನೆಯೆಲ್ಲಾ ಜನರು!”

“ಉಟವನ್ನು ನಿನ್ನ ರಾಯರು ಕೊಟ್ಟಿದ್ದೀ?”

“ಹೊದು.”

ಅನ್ನರಲ್ಲಿ ಒಂಗಲೆಯ ಹೆಬ್ಬಾಗಿಲು ಸವಾಸಿಸಿತು. “ನಾನು ಹೋಗುತ್ತೇನೆ” ಎಂದವನೆ ಬಾಲಕನು ಬಾಗಿಲ ಆಚೆಕಡಿಗಾದ. ಹಿತ್ತಿಲ ಶತ್ತಲೆ

ಯಲ್ಲಿ ಮರೆಯಾದ ಅವನೆ ನೇರಳೂ ಗೋಚರಿಸದಾಯಿತು. ದೂರದಿಂದ ಬಂಗಲೀಯ ದೀಪದ ಪ್ರಕಾಶವು ಮರಗಳಿಡೆಯಿಂದ ಕಾಣುತ್ತಿದ್ದಿತು.

ಮರುದಿನ “ಸೌತ್ರಾಕೆನರಾ ಟ್ಯೂಮ್ಸ್” ಪತ್ರಿಕೆಯಲ್ಲಿ ಈ ಒಂದು ವಾತೀಜಿದ್ದಿತು:—

“ನಿನ್ನೆ, ತಾ. ೨೧ ನೇ ಶನಿವಾರ ಮಧ್ಯಾಹ್ನ ನಮ್ಮುರ ಪ್ರಸಿದ್ಧ ಸಾಹುಕಾರರೂ ಗಾಂಥಿಭಕ್ತರೂ ಆದ ಮಾ ರಾ ರಾ ರಾಮ ಬಾಬಾಜಿಯವರ ಬಂಗಲೀಯಲ್ಲಿ ಸಹಸ್ರ ಹರಿಜನರಿಗೆ ಭೋಜನೋಪಚಾರವು ನಡೆಯಿತು. ಸಗರದ ಪ್ರಮುಖರು ಅನೇಕರು ಸಹಭೋಜನದಲ್ಲಿ ಭಾಗಿಗಳಾಗಿದ್ದರು. ಮಾ ರಾ ರಾ ರಾವ್ ಸಾಹೇಬ್ ನಾಗೇಶ್ವರಲಾಲರು ಶ್ರೀ ಬಾಬಾಜಿಯವರ ಮಹಾದಾಯವನ್ನು ಕೊಂಡಾಡಿ ಆವರ ಹರಿಜನವಾತ್ಸಲ್ಯ ಮತ್ತು ದೇಶಪ್ರೇಮವನ್ನು ಎತ್ತಿ, ಶಲ್ಲಿಸಿ, ಭಾಷಣವಿತ್ತಾದ ಮೇಲೆ ಶ್ರೀ ಬಾಬಾಜಿಯವರು ಮಾತನಾಡುತ್ತಾರು—“ನಾನು ತಮ್ಮ ನಮ್ಮ ಸೇವಕನು. ನನ್ನೀ ಸೇವೆಯು ಶೃಂಗಾರ ಸಮಾನವಾದುದು. ಹರಿಜನಸೇವೆಯನ್ನು ನಾನು ಇನ್ನುಷ್ಟು ಮಾಡುವೆಂತೆ ನನ್ನನ್ನು ತಾವೆಲ್ಲರೂ ಆಶೀರ್ವದಿಸಿದರೆ ಧನ್ಯನು!” ಎಂದು ಮುಂತಾಗಿ ಹೇಳಿದರು. ಶ್ರೀ ಬಾಬಾಜಿಯವರ ಸೇವೆಯು ಸ್ತುತ್ಯವಾದುದು.”

ಕರ್ಣಾಟಕ



### ಶ್ರೀ ಸಿಂಹೀ ಲಿಂಗಣ್ಣ ನವರು, ಹಲಸಂಗಿ

ಇವರು ಹಲಸಂಗಿಯಲ್ಲಿ ಅಧ್ಯಾತ್ಮರಾಗಿದ್ದಾರೆ. ಜನಪದ ಸಾಹಿತ್ಯದಲ್ಲಿ ತುಂಬ ಪ್ರೇಮವೃಳಿವರು. ‘ಜಯ ಕನಾಟಕ’ ಗ್ರಂಥವಾಲೆಯ ‘ಚೀವನ ಸಂಗೀತ’ ‘ಗರತಿಯ ಹಾಡು’ ಎಂಬ ಜಾನಪದ ಗೀತೆಗಳ ಸಂಗ್ರಹದಲ್ಲಿ ಭಾಗಿಗಳಾಗಿದ್ದಾರು. ‘ಜನಚೀವನ’ ‘ಭಕ್ತರಹಸ್ಯ’ ಎಂಬ ನಾಟಕಗಳನ್ನು ‘ಶ್ವಾಫ್ರ ತಾಙ್ಗ’ ‘ದಧಿಂಚಿ’ ಎಂಬ ಚಿಕ್ಕಕತೆಗಳನ್ನು ಬರೆದಿದ್ದಾರೆ.

ಕಾದಂಬರಿ ರೀತಿಯ ವಣನೆ, ಭಾಷಣಗಳು ಅಲ್ಲಲ್ಲಿ ತಲೆ ಹಾಕುವುದರಿಂದ ಒವ್ವೊಮ್ಮೆ ಇವರ ಚಿಕ್ಕಕತೆಗಳು ಕಾದಂಬರಿಗಳೋ ಎನಿಸಿಬಿಡುತ್ತವೆ. ಆವಕ್ಕೆ ಬದಲಾಗಿ ಸಂಭಾಷಣೆಗಳು ಇದ್ದಿದ್ದರೆ ಸುಂದರವಾಗುತ್ತವೆ ಎನ್ನಿಸುವುದು. ಆದರೆ ಕತೆಯನ್ನು ಹೇಳಬೇಕು, ವ್ಯಂಗ್ಯವಾದ ಮೃದುಹಾಸ್ಯ, ವಣನೆಯ ಮಾಧುರ್ಯ, ವಸ್ತುಪ್ರತಿಪಾದನ ಇವೆ ಮನಸೆಳಿದು ಉದ್ದಿಷ್ಟವಾದ ರಸವನ್ನು ಮನಸ್ಸಿನಲ್ಲಿ ಮೂಡಿಸುತ್ತವೆ.

## ಕಣ್ಣ ಸಕು

ಸಿಂಹೀ ಲಂಗಣ್ಣನವರು

೮

ಆಭಿಭ್ರಬ್ಧಾ! ಏನು ಆ ಬಿಸಿಲು—ಏನು ಆ ಉರಿ! ಉರಿಯೆಂದರೆ ಆ ಬೇಸಿ ಗೆಯ ಮೆಧ್ಯಾಹ್ಯಾದ ಬಿಸಿಲೇ ಮೈಗೊಂಡು ಉರಿಯಲಗಿನಂತೆ ಹೊಳೆಯು ತ್ತಿತ್ತು. ರುಳಸಿಸುತ್ತು ಮುಗಿಲ ಮನೆಗೆ ತಿವಿಯುವ ಆ ಮೊನೆಯಾದ ಜ್ಞಾಲೆ ಗಳೆಂಥವು! ಇಪ್ಪತ್ತು ಮಾರು ದೂರ ನಿಂತರೂ ಕಡಿದು ಹಾರಿಬರುವ ಆ ಜ್ಞಾಲೆಯ ಶಿಶಿಗಳೇನು! ಅದನ್ನಾರ್ಥಿಸಲಿಕ್ಕೆ ನೇರಿದ ಸಾವಿರಾರು ಜನರ ದಟ್ಟೆಕೆ ಎನ್ನು!! ಉಣ್ಣುವ ಹೊತ್ತು ಆದರೂ ಉಣ್ಣುದೇ ಕೈಯಲ್ಲಿಂದು ಕೊಡ, ಹರಿನೆ, ಪಾತ್ರೀ ಇದ್ದವನ್ನೇಲ್ಲ ನೀರುಸಹಿತ ಎತ್ತಿತಂದು, ಸುಡುವ ಹುಡಿ ನೆಲದಲ್ಲಿ ಓಡಾಡಿ ನೀರೆರಚುವ ಆ ಜನರ ಎಸರಿಲ್ಲದ ಮುಖ, ಇನ್ನು ಜನರ ಗದ್ದಲವಿದ್ದರೂ ಶಾಂತರೀತಿಯಿಂದ ಕೆಲಸ ತೆಗೆದುಕೊಳ್ಳುತ್ತಿರುವ ಆ ಹಳ್ಳಿಯ ಗೌಡನ ಧೈರ್ಯ ಪೂರ್ವಕವಾದ ಓಡಾಟ, ಇನ್ನು ನೋಡಿದ ಕಣ್ಣಗಳು ಬವಳಿಕೆಯ ಬೇನೆಗೇಡಾಗಬೇಕು! ಎದೆಹಾರಿಕೆ ಒಡೆಯುವಷ್ಟು ಒತ್ತರವಾಗ ಬೇಕು! ಅಂಥಾ ಉರಿಯಲ್ಲಾ ಆರಿ ನೆಲಕ್ಕು ದುರಿದ ಆ ಹುಲ್ಲು ಬೂದಿಯಲ್ಲಿ ಹೆಣವು ಸಿಕ್ಕಿದ್ದನ್ನೂ, ಅದು ಹದಿನಾರು ವಯಸ್ಸಿನ ತರಳನದೆಂಬದನ್ನೂ ಕಣ್ಣಾರೆ ಕಂಡವರು ಕುಲತಕುಲತ್ತೀ ಕೈಕಾಲೊಳಗಿನ ಜೀವ ಕಳಕೊಂಡರು. ‘ಕರುಣಾಕರ, ದೀನದಯಾಳು, ಅಲ್ಲಾ ಹೋ ಆಕ್ಷರ್’ ಅನ್ನು ವರಿಗೆಲ್ಲಾ ಅಂದು ಅನಿಸಿಬಿಟ್ಟು—ದೇವರು ಕೂರತನದ ಕಣಿ; ಮನುಷ್ಯನ ಆಮಾ ನುವ ವೃತ್ತಿಗಿಂತ ದೇವನ ಕಟುಕತನವು ತಿರಸ್ಕರಣೀಯವೆಂದು. ಕಿಟ್ಟಿನ ಗೊಂಬಿಗಳು ಎಲ್ಲಾ ಒಂದೇ ತೆರನಾಗಿ ಮಾಡಲ್ಪಟ್ಟಿದ್ದರೂ ಆವು ಒಡೆದು ಹಾಳಾಗುವುದು ಅನೇಕ ವಿಧ. ಯಾವ ಗೊಂಬಿಗೆ ಯಾವ ತರದ ಕೊನೆಯು ಪಾಪವಾಗುವುದೋ ಹೇಳಲಿಕ್ಕಾಗದೆಂಬ ತತ್ತ್ವಜ್ಞಾನವೂ ಅನೇಕರಿಗೆ ಹೊಳೆಯಿತು. ಜುಲಪಿದಲೆಯ ಮಾಟಗಾರರೂ, ತಿಳುವಂಗಿಯ ರಸಿಕರೂ, ಲೋಲಾ ಪ್ರಿಯರಾದ ಲೋಕಮಾನ್ಯರೂ ಅಂದು ತಿಳಕೊಂಡರು—ನಾವೂ ಒಮ್ಮೆ ಸತ್ತು ಮಣ್ಣಗೂಡಿ ಹೋಗುವೆನೆಂದು. ಎಮ್ಮುಕ್ಕೆ ಹೆಣ್ಣಕ್ಕಳ ಒಡೆದೆಯನ್ನು

ಹೊಂದಿಸಲಕ್ಕೆ ಎಪ್ಪೋ ಉಪಚಾರ ಮಾಡಬೇಕಾಯ್ತು. ಅಂದು ನೀರು ಸುರಿಸದ ಬರಡು ಕಣ್ಣಗಳು ಆ ಉರಲ್ಲಿ ಇರಲೇ ಇಲ್ಲ. ಈ ಸುದ್ದಿ ಕೇಳಿ ದವರ ಕಣ್ಣಗಳೇ ಬಿಡುವಿಲ್ಲದೆ ಬೇಕಾದಷ್ಟು ಒಸರುತ್ತಿರುವಾಗ ಆ ಉರಲ್ಲಿದ್ದು ಕಂಡವರ ಗೋಳು ಕಡೆಗಿರಲಿ ಅನುಕೂ.

## ೨

ನಾಗೂರೊಂದು ದೊಡ್ಡ ಹಳ್ಳಿ. ಸಾಧಾರಣ ಉದ್ದಿಮೆದಾರರ ಉರೆ. ಎಂಥ ಕಾಲುಹಾರಿದ ಸಂಸಾರಿಕ ಬಂದರೂ ಆ ಉರಲ್ಲಿ ಹೊಟ್ಟಿಗೂ ಬಟ್ಟಿಗೂ ಗಿಗುತ್ತಿತ್ತು. ಅಂದರೆ ದಾನಧರ್ಮದ ಪ್ರಸ್ತುವೇ ಅಷ್ಟು ಬೆಳದಿತ್ತೆಂದು ಯಾರೂ ತಿಳಿಯಬಾರದು. ಸಣ್ಣ ಪುಟ್ಟ ಕೂಲಿಕುಂಬಳಿಗಳೇ ಅಷ್ಟು ಇರುತ್ತಿದ್ದವಲ್ಲಿ.

ಆ ಉರಲ್ಲಿ ದಾನಮ್ಮನೆಂಬ ಒಬ್ಬ ವಿಧವೇ ಗಂಡನು ಹೆಂಡತಿಗಾಗಿ ಬೆಳ್ಳಿಬಂಗಾರ, ಹೊಲಮನೆಗಳನ್ನೇನೂ ಗಳಿಸಿ ಇಟ್ಟಿರದಿದ್ದರೂ ಆರು ಮಕ್ಕಳ ರಕ್ತಮಾಲೆಯನ್ನಾದರೂ ಕೊರಳಿಗಿಡಿಸಿ, ತಾನು ನಿಶ್ಚಯಿಸಿದ ಪರಲೋಕದ ಹಾದಿಯನ್ನು ಹಿಡಿದು ಹೋಗಿದ್ದ. ದಾನಮ್ಮನು ತನ್ನ ಹೊಟ್ಟಿಗೂ ಮಕ್ಕಳ ಸಂರಕ್ಷಣೆಗೂ ಕೂಲಿಕುಂಬಳಿ ಮಾಡದೆ ಗತ್ಯಂತರವೇ ಇಲ್ಲ. ಆವಳ ಜಾತಿ ಯಲ್ಲಿ ಉಡಿಕೆಯ (ಪುನರ್ವಿವಾಹ) ಪದ್ಧತಿಯಿದ್ದರೂ ಈಕೆಯನ್ನು ಯಾರು ಹೊಡಿಕೊಂಡಾರು? ಇವಕ್ಕೊಬ್ಬು ಹೇಳಿದ್ದರೆ ಮರುದಿನವೇ ಸೌಭಾಗ್ಯವತಯಾಗಿರಬಹುದಾಗಿತ್ತು. ಆದರೆ ಆಕೆಯ ಉಡಿಯಲ್ಲಿ ಆರು ಗಂಡುಗಳು ಬೇರೆ ಬಿದ್ದು ಕೊಂಡಿದ್ದವಲ್ಲವೇ? ಆಕೆಯ ಹೆಣ್ಣಾಲಿಯಿಂದ ಏಳು ಜೀವಗಳ ಪ್ರೋಣಕೆ ಹೇಗೆ ಆಗಬೇಕು? ಒಮ್ಮೊಮ್ಮೆ ಬೇಜಾರಪಟ್ಟರೂ ಉಸಾಯವೇನು? ಇಚ್ಛೆಯಿರಲಿ—ಇಲ್ಲದಿರಲಿ, ಉಡಿಕೆಯ ಆಶಯನ್ನು ಅತ್ಯಾರೆ ಬದಿಗಿರಿಸಲೇ ಬೇಕಳ್ಳಾ! ಬೇಸತ್ತು ಮನಸ್ಸು ಮುದುಡಿದಾಗ ಗಳಿಗೆ ಹೊತ್ತು, ತನ್ನಲ್ಲಿ ತಾನೆ ದುಃಖದೇಣಿಕೆಯಿಂದ ಮನಸಿನ ಮಾಪನ್ನು ಆಳಿದಳಿದು ಬರುಕುವಳು. ಆಳಿಯುವು ದಾದರೂ ಎಪ್ಪು ಹೊತ್ತು? ಹೀ—ಗೆ ಕತ್ತಲೆಯು ಹರಿದಾಗ ಬೆಳಕಿನ ಚಿಹ್ನೆಗಳೂ ಆಕೆಗೆ ತೋರಿಸಿರುತ್ತಿರಲಿಲ್ಲ. ಶರು ಮಕ್ಕಳಲ್ಲಿ ನಾಲ್ಕುರು ಗಂಡು ಮಕ್ಕಳು ನಾಳೆ ದುಡಿಯುವವರಾದ ಮೇಲೆ, ತನ್ನ ಸುಖಕ್ಕೇನು ಕೊರತೆ? ಮುಲಿಯಂಥ ಮಕ್ಕಳು ನನ್ನನ್ನು ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಮೇರಿಸಿಯಾರು ಮೊದ್ದವರಾದ ಮೇಲೆ. ಈ ವಿಚಾರ ಬಂದಾಗ ಮಕ್ಕಳಿಲ್ಲ ಮಲಗಿರಲಿ,

ಕಗ್ಗತ್ತಲೆಯ ದಟ್ಟಕಾಡಿಗೆಯೇ ಎಲ್ಲಾ ಕಡೆಗೂ ತೂರಿರಲಿ, ಆ ತಟ್ಟನೆ ಕೈಗೆ ಬಂದ ಮಗುವನ್ನು ಮಗ್ಗುಲಲ್ಲಿ ಎಳಕೊಂಡು, ‘ಲೊಟ್ಲೊಟ್’ ಮುದ್ದು ಕೊಡುವಳು. ಅಳುವ—ಹಟಮಾಡುವ ಕಾಟವೂ, ಅವುಗಳ ಹೊಟ್ಟಿಬಟ್ಟಿಗೆ ದುಡಿಯುವ ಶ್ರಮವೂ ಆಗ ಎಲ್ಲಿ ಮಾಯವಾಗಿ ಹೋಗುವವೋ ಯಾರು ಬಲ್ಲರು? ಅರುಮಕ್ಕಳ ಹಾವಳಿ ಎದ್ದಾಗ,—ಅವುಗಳ ಬೇನೆ ಬೇಸರಿಕೆಯಲ್ಲಿ,—, ಹಬ್ಬಹೊಟ್ಟಿನೆ ಬಂದು ಹೊಸ ಇಂಗಿ—ಹೋಳಿಗೆಗಳನ್ನು ಬೇಡಿದಾಗ ಒಮ್ಮೊಮ್ಮೆ ಗಂಡನನ್ನು ಬಯಲ್ಲಿ ಬಿಡುವಳು. ಹಡೆದವರು ಇಬ್ಬರು, ಆದರೆ ಅಷ್ಟೆಲ್ಲಾ ಕಾಟ ತನಗೊಬ್ಬಳ ಕೊರಳಗೇ ತೊಡಕಿಸಿ ಹೋಗಬೇಕೇ ಆ ಕಟ್ಟಿಕ? ಗಂಡನ ಸಲುವಾಗಿ ತಾನು ಅದೆನ್ನೋ ಅಳುವಳಾದರೂ, ಮಕ್ಕಳೂ ತಂದೆಯ ನೆನಪು ತೆಗೆದು ತನೋಡನೆ ಅಳಹತ್ತಿದರೆ ಈಕೆ ರಂಬಿಸುವ ಬಗೆಯೇ ಬೇರೆ.— “ನಮ್ಮನ್ನೆಲ್ಲಾ ಬಿಟ್ಟುಹೋದ ಆತನ ನೆನಪನ್ನೇ ಕೆಗೆಯೋಣ ಬೇಡ ನಾವು ಯಾರೂ” ಎನ್ನುವಳು.

ಆಕೆಯ ಮಕ್ಕಳಲ್ಲಿ ‘ನಂಜುಂಡ’ ಹಿರೇ ಮಗ. ವಯಸ್ಸು ಎಂಟು— ಒಂಬತ್ತು ಇದ್ದರೂ ಬಡವರ ತಕ್ಕ ಮಗು. ಅವು ಹೊಟ್ಟಿಯ ಪಾಡಿಗಾಗಿ ಹೊಲದ ಕೆಲಸಕ್ಕೆ ಹೋದರೆ ಅಯ್ಯರೂ “ತಮ್ಮ—ತಂಗಿ”ಯರನ್ನು ಆಡಿಸುವನು; ಅತ್ತರೆ ಎತ್ತಿಕೊಳ್ಳುವನು; ಹಸಿದರೆ ಉಣಿಸುವನು; ಹಾಸುವನು; ಹೊಚ್ಚುವನು; ಮಲಗಿಸುವನು; ಮೈ ತೊಳೆಯುವನು; ಅಂಗಿ ತೊಡಿಸುವನು. ಇಷ್ಟೆಲ್ಲಾ ಮಾಡಿ ಶಾಲೆಗೆ ಹೋಗುತ್ತಿದ್ದ. ಮನೆಯ ಕೆಲಸದಲ್ಲಿ ಅದೆಮ್ಮುಜಾಗರೂಕನೋ ಅಷ್ಟೇ ಶಾಲೆಯಲ್ಲಿಯೂ. ನೋಡಲನೆ ನಂಬರು ಎಂದೂ ಬಿಟ್ಟುಲ್ಲ. ಮಾಸ್ತರರು ಒಮ್ಮೆ ಹೇಳಿಕೊಟ್ಟಿರೆ ಎಂದೂ ಮರೆಯನು. ತನ್ನ ವರ್ಗದ ಹುಡುಗರಿಗೆ ಆತ ಒಬ್ಬ ಮಾಸ್ತರನೇ ಸರಿ. ಆಭ್ಯಾಸ ಹೇಳುವುದು, ಓದಿಸಿಕೊಳ್ಳುವುದು, ಕರಿಣಲೆಕ್ಕಿಗಳನ್ನು ದೃಷ್ಟಿಮಣಿಗಳಿಗೆ ತಿಳಿಸಿಕೊಡುವುದು ಇತ್ತಾದಿ ಕೆಲಸಗಳಿಂದ ಮಾಸ್ತರಿಗೂ, ಹುಡುಗರಿಗೂ ಕೂಡಿಯೇ ಸಿರುನಾಗಿದ್ದನು.

ಬಡತನ, ಮೈತುಂಬಾ ಕೆಲಸ, ಸ್ವಲ್ಪವಾದರೂ ಬುದ್ಧಿಯ ಬಂಡವಲು ಇವಿಷ್ಟಿದ್ದರೆ ಮನುಷ್ಯನು ತಪ್ಪುದಾರಿ ಹಿಡಿಯಲೆಕ್ಕೆ ಬಹಳ ಆತಂಕವುಂಟಾಗುತ್ತದೆ. ಕೈಯಲ್ಲ ಕಾಸಿದ್ದರೆ ಹುಡುಗರು ಕೋತಿಯಂತೆ ಕಟ್ಟಾಣಿಯನ್ನೂ ಹುಡಿಗೂಡಿಸುವರು. ಕೆಲಸಗೇಡಿಗಳು ಕಾಲುಬಿಟ್ಟು ಕತ್ತಿಯಂತೆ ತಿರುಗುವು

ದರಲ್ಲಿ ಸಂಶಯವೇನು? ಹೊಟಗೇಡಿಯ ಮುಂದೆ ಹುಲ್ಲು ಹಾಕಿದರೆ, ಗೂಟ ಕಿತ್ತಿಕೊಂಡು ಇದಿರಿಗೆ ಬರುವುದೆಂದು ಹೇಳುವರಲ್ಲಾ! ಕೈಯಲ್ಲಿ ದುಡ್ಡು, ಸಿಕ್ಕಲ್ಲಿ ತಿರುಗುವ ಬಿಡುವು ಸಿಕ್ಕರಿ ಅವಗುಣಗಳ ಸುಂಟಿರಗಳಿಯಲ್ಲಿ ಸಿಕ್ಕು ಬೀಳುವುದುಂಟು. ಅದರಲ್ಲಿ ಬುಧಿ ಹೀನ ಮನಸ್ಸು. ‘ಮನವೆಂಬ ಮರ್ಕಟ್’ ಮೊದಲೇ! ಕೇಳುವದೇನು? ನಂಜನಿಗೆ ಈ ಯಾವ ಶೋಟ್ಟಿಸುಳಿಗಳಿರಲಿಲ್ಲವೇನ್ನ ಬೇಕು. ಅಂತೇ ಆತ ಸದ್ಗುಣಸಂಪನ್ನು. ಇವನಲ್ಲಿ ಸೇರಿಕೊಳ್ಳಲಿಕ್ಕೇ ಬಂದ ದುಗುಣಗಳಿಲ್ಲಾ ರಿರ್ಯುವ್‌ ತಿಕೆಟಿನ ಸದ್ಗುಣಗಳನ್ನು ಕಂಡು ಹೊರಗಿನಿಂದ ಹೊರಗೇ ಮರಳುವವು ಈತನ ಸಮಾಪ ಇಂಥ ಭೂತವೇತಾಳಗಳು ಸುಳಿಯಬಾರದೆಂದೋ ಏನೋ—‘ನಂಜಂಡ’ ಎಂದು ಹೆಸರಿಟ್ಟುದ್ದು;—ಕೇರು ಬಜಿ ಕಟ್ಟಿದಂತೆ.

## ಃ

ರ್ವಾಳನೇ ಇಸವಿಯ ಆರಂಭ. ಜಿಲ್ಲೆಯಂತೆ ಜಿಲ್ಲೆಯಲ್ಲಾ ಪ್ಲೇಗ್ ರಾಜನ ಹಾವಳಿ. ಬೇಕಾದ ಮನೆ ಹೊಕ್ಕು ಯಾರನ್ನು ನುಂಗಿ ನೀರು ಕುಡಿದರೂ ಕೇಳುವವರಾರು? ರಾಜನ ಕೆಲಸ! ಸರ್ಕಾರದ ಕಡೆಗೆ ದೂರ ಹೇಳಿದರೆ ಆವರು ಲಷ್ಟು ರೀ ಕಾಯ್ದು ಯನ್ನು ಸಾರಿ, ಮೈಲಿಯ ಶಸ್ತ್ರಧಾರಿಗಳ ಕಡೆಗಟ್ಟುವರು. ಅಲ್ಲಿಯೂ ಪ್ಲೇಗ್ರಾಜನ ಮುದ್ದೆಯೇ. ಹೀಗೆ ಬೇಲಿಯೇ ಕುಳಿತು ತೋಟ ಮೇಯಲಿಕ್ಕೇ ನಿಂತರೆ ದೇವರ ಕಡೆಗೆ ಹೋಗದೆ ಗಳ್ಳಂತರವೇ ಇಲ್ಲ; ಅದೂ ಇಲ್ಲದಿದ್ದರೆ ಆಡವಿಯ ಪಾಲು.

ಪ್ಲೇಗ್ವೆಂಬುದು, ಶ್ರೀಮಂತರಿಗೆ ಸಂಪತ್ತಿನ ಸಂರಕ್ಷಣೆ ಹೇಗಾದೀತೆಂಬ ಚಿಂತೆಯ ಗಾಳಿ; ದುಡಿಕೊಂಡು ತಿನ್ನುವವರಿಗೆ ಸಾರಣರಕ್ಷಣೆ ಆಗುವ ಬಗೆ ಹೇಗೆಂದು ಕೊರೆಯುವ ಚೂರಿ; ಸೋಟಪಟೆಂಗರಿಗೆ ಅದೊಂದು ಸುಗ್ರಿ—ದೇವರಾಯನ ಕರುಣೆ. ಅಂತೂ ಬಂತು ನಾಗೂರಿಗೂ ಪಾಳಿ. ಜನರೆಲ್ಲಾ ತಂತಮ್ಯ ಶಕ್ತ್ಯನುಸಾರ ಗುಡಿಸಲು ಕಟ್ಟಿಕೊಂಡು ಬೈಲಿಗೆ ಬಂದು ನಿಂತರು. ದಾನಮ್ಯನೂ ಒಂದು ಕಣಿಕೆಯ ಗೂಡು ಕಟ್ಟಿಕೊಂಡು ತನ್ನ ಮರಿಗಳನ್ನು ಲಿಟ್ಟು ಸಲಹಹತ್ತಿದಳು.

ನಮ್ಮೆಲ್ಲಿ ಆಪ್ತತ್ವವಿಲ್ಲದಿದ್ದ ರೂ ಹತ್ತುಗಡೆ ಹೆಚ್ಚು ಒಮ್ಮೊಮ್ಮೆ. ಇಪ್ಪು ಜಾತಿ—ಇಪ್ಪು ಮೋತಿಗಳಲ್ಲಿ ಪರಸ್ಪರ ಸಹಾನುಭೂತಿ—ಪ್ರೀತಿಗಳಿರದಿದ್ದ ರೂ

ನಿಜೀರವ ಗುಡಿಸಲುಗಳಲ್ಲಿ ಪರಸ್ಪರ ಪ್ರೇಮೋದಯವಾಗಿ ಬಿಟ್ಟುಂತೆ, ಒಂದಕ್ಕೂಂದು ಹತ್ತಿದ ಗುಡಿಸಲುಗಳು ಬಿನ್ನ ಇಯತ್ತೆಯ ಹುಡುಗರು ದ್ವಿಲ್ಳಾಗೆ ನಿಂತಂತೆ ನಿಂತವು.

ನೇರೆಹೊರೆಯ ಹಳ್ಳಿಗಳಲ್ಲಿ ಪ್ಲೇಗರಾಜನ ಕೌರ್ಯದ ಕತೆಗಳನ್ನು ಕೇಳಿದ ನಾಗೂರಿನ ಜನರು ಇಲಿಗಳು ಬೀಳಹತ್ತಿದಾಗಲೆ ಪಟಪಟ ಉರು ಬಿಟ್ಟು, ಅಡವಿ ಸೇರಿದ್ದ ರಿಂದ ಉರ ಗೌಡನು ‘ಜನನ ಮರಣ ಪಶ್ಚಿಮೆಯಲ್ಲಿ ಬರೇ ಜನನದ ಲೆಕ್ಕವನ್ನೇ ಬರಕೊಂಡು ಬರಬೇಕಾಯ್ತು ಪ್ಲೇಗಿನಲ್ಲಿ ಮರಣ ಸಂಖ್ಯೆಯೇ ಶಾಂತಿ. ಬರೇ ಹುಟ್ಟಿದವರು! ಕೆಲವು ದೊಡ್ಡ ಮನುಷ್ಯರು ಒಳಗೊಳಗೆ ಮಿಡುಕಿಯೂ ಬಿಟ್ಟಿರು. ಪ್ಲೇಗವೆಂದು ಮೋಸಹೋಗಿ ಸುಮೃಂತೆ ಉರು ಬಿಟ್ಟು ಖಚಿಗೆಂಡಾದೆವಲ್ಲಾ ಎಂದೇ ಅವರ ವಿಚಾರ. ಮುದುವೆಯಲ್ಲಿ ಬೀಗಬೀಗರಲ್ಲಿ ಜಗಳವಾಗುವುದೇ ಸಂಪ್ರದಾಯವಾಗಿರುವಂತೆ ಮರಣ ವಿಲ್ಲದ ಪ್ಲೇಗದಿಂದೇನು ಪ್ರಯೋಜನ? ನೂರು ಬಿದ್ದು ನೂರಾರು ಸತ್ತಿದ್ದರೆ ಸೋಗಸಿತ್ತು!—ಅರವೆಯಂಗಡಿಯವರಿಗೆ. ಅಲ್ಲದೆ, ಮತ್ತೆ ಆ ಪಾಳಿ ತಮಗೆ ಬಂದಿದ್ದ ರೆ? ಅಡವಿಗೆ ಬಂದವರೆಲ್ಲಾ ಸುಖರೂಪದಿಂದ ಮನೆ ಸೇರುವೆವಲ್ಲಾ ಎಂಬ ಹಿಗ್ಗು ಬಹು ಜನರಿಗಿತ್ತು.

ಇನ್ನೊಂಟು ದಿನಕ್ಕೆ ಈ ವನವಾಸವು ತೀರುವುದಿತ್ತು. ಮಾರಿಯ ಬಾಯಿಂದುಳಿದ ಜನರೆಲ್ಲಾ ಸೇರಿ ಕಾಳುಬೆಲ್ಲ ಕೂಡಿಸಿ, ಸಮಾರಂಭವೋಂದು ಹೂಡಿದರು. ನುಂಗದ ಬಿಟ್ಟು ಕರುಣೆ ತೋರಿಸಿದ ಮರಗವ್ವನಿಗೆ ಸ್ನೇಹ್ಯ ಬೇಡವೇ? ನೀಲಕಂಠೀಶ್ವರ ಗುಡಿಯೊಂದರಲ್ಲಿ ಅಡಿಗೆ ಮಾಡಿಸಿ, ಆ ಭಾಗದ ಗುಡಿಸಲಿನವರಿಗೆಲ್ಲಾ ಉಟ್ಟಿಕ್ಕೆ ಹೇಳಿದರು.

ದಾನವ್ವ ಎಂದಿನಂತೆ ತನ್ನ ಹೊಲದ ಕೂಲಿಗೆ ಹೋಗಿದ್ದಳು. ಮಕ್ಕಳ ಮಾಲೆಯು ನಂಜನ ಕೊರಳಿಗೆ. ಈಸ್ತೋತ್ತು ಉಟ್ಟಿಕ್ಕೆ ಹೇಳಿದ್ದ ರಿಂದ ದಾನವ್ವ ರೊಟ್ಟು ಸಹ ಮಾಡಿದ್ದಿಲ್ಲ. ಇದ್ದ ತಂಗುಳ ರೊಟ್ಟಿಯಲ್ಲಿ ಎರಡು ಮಕ್ಕಳಿಗಿಟ್ಟು ತಾನೊಂದು ಸುತ್ತಿಕೊಂಡು ಬಯ್ದಿದ್ದಳು. ನಂಜುಂಡ ಹುಡುಗರೊಡನೆ ಮೊದಲನೇ ಉಟ್ಟಿನನ್ನು ಮನೆಯಲ್ಲಿ ಮುಗಿಸಿ, ಇನ್ನೊಂಟು ದಿನಕ್ಕೆ ಶಾಲೆಯ ಅಭ್ಯಾಸ ಪ್ರಾರಂಭವಾಗುವೆಲ್ಲಾ ಎಂದುಕೊಂಡು ಗಂಟೆನೊಳಗಿನ ಪುಸ್ತಕ ತೆಗೆದು ಧೂಳು ಜಾಡಿಸಿ ಓದುತ್ತು ಕುಳಿತ. ಹುಡುಗರೆಲ್ಲಾ ಅಲ್ಲಿ-ಇಲ್ಲಿ

ಆಡುತ್ತ ಹೋದರು. ಉಂಡು ಓಡುತ್ತ ಕುಳಿರುವದೆಂದರೆ, ನಿದ್ರೆಯ ಛೆವಧಿ ಕುಡಿದಂತೆಯೇ. ನಿದ್ದೆ ಬರಲು ಅಲ್ಲಿಯದಲ್ಲೇ ಮಲಗಿದ ಆ ನಂಜ.

\* \* \* \* \*

ಆರು ತಾಸು. ಹೊಲಗೆಲಸ ಮಾಡಿಕೊಂಡು ಬಂದವರೂ, ಉರೋಳಿಗನ ನೇಕಾರ ಮುಂತಾದವರೂ ಜಳಕವಾಡುವ ಹೊತ್ತು. ಹಳ್ಳಿದಲ್ಲಿ ನೆರೆದ ಜನರಿಗದೊಂದು ಉಲ್ಲಾಸ. ಗುಡಿಯಲ್ಲಿ ನೆರೆದ ಕಾರುಭಾರಿಗಳಿಗೊಂದು ಸೋಗಸು. ಖಟಪಿಟೆ ಮಾಡಿ, ಜನರಿಗೆಲ್ಲಾ ಪ್ರಸಾದಲಾಭ ಮಾಡಿಕೊಟ್ಟೇ ವೆಂದು ಹೆಮ್ಮೆಯಿಂದ ವೇದಮೂರ್ತಿ—ರಾಚಯ್ಯನವರು ಗುಡಿಯ ಪಾವಟಿಗೆಯ ಮೇಲೆ, ಕಾಲ ಮೇಲೆ ಕಾಲು ಹಾಕಿ ಕುಳಿತು ತಮ್ಮ ಕೈಗುಣವನ್ನು ಹೊಗಳಿಕೊಳ್ಳುತ್ತಿದ್ದರು. ಭಕ್ತಜನರೂ ಹಿಂದೆ ಕೈ ಕಟ್ಟಿಕೊಂಡು ಸುತ್ತಲು ನೆರೆದು ನಿಂತು, ಕೇಳಿ ತಮ್ಮ ಗುರುವಯರ ಪಾರುವಕ್ಕೆ ತಲೆದೂಗುತ್ತಿದ್ದರು. ಅಗ ನಿಂತವರು ನಿಂತಲ್ಲೇ ಚೆಚ್ಚಿಬಿದ್ದರು! ಚೊಚ್ಚಿ! ಚೊಚ್ಚಿಯ ಮೇಲೆ ಚೊಚ್ಚಿ!! ಹೊರಳಿ ನೋಡಿದರೆ ಗುಡಿಸಲ ಗುಂಪಿನೋಳಗಿಂದ ಒತ್ತರಿಸಿ ಹೊಗಿಯೇಳುತ್ತಿದೆ! ಹಳ್ಳಿದೊಳಗಿನ ಜನರು ಹಸಿಯಿರವೆ ಉಟ್ಟಿಕೊಂಡೇ ಕೊಡ ಹೊತ್ತು—ಹೊತ್ತುಕೊಂಡು ಓಡುತ್ತಿದ್ದಾರೆ! ಗುಡಿಸಲಿಗೆ ಬೆಂಕಿ ಬಿದ್ದಿದೆ. ಜನರೆಲ್ಲಾ ಓಡಿ ಓಡಿ ಬಂದರು, ನೀರು ತಂದರು. ಗೌಡ ಬಂದು—‘ಪಾಪಿ ದಾನಮ್ಮನ ಕಾಳುಕ್ಕಿಂತು ಗಂಟನ್ನಾದರೂ ಹೊರಗೆಳಕೊಳ್ಳಿರೋ’ ಎಂದು ಕೊಗಿದ. ಅಷ್ಟರಲ್ಲಿ ಎಲ್ಲಾ ಸುಟ್ಟು, ಹೊಂದಿದ ನಾಲ್ಕಾರು ಗುಡಿಸಲುಗಳಿಗೆ ಕೊಳ್ಳಿ ಬಿದ್ದು ದನ್ನು ಜನರು ನೋಡುತ್ತಿದ್ದರು. ಹಾಗೇ ನನ್ನದು—ಪರರದು ಎಂಬ ಭೇದವಿಲ್ಲದ ಹೌಹಾರಿ ಜನರು ಉರಿಗೆ ನೀರೆರಜುತ್ತಿದ್ದರು. ಈ ಗುದು ಮುರಿಗೆ ಆಧರ ತಾಸಿನಲ್ಲಿಯೆ ಕೊನೆಗಂಡಿತಾದರೂ ಒಂಬತ್ತು ಗುಡಿಸಲುಗಳು ಬುದಿಯಾಗಿ ಮಣ್ಣು ಗೂಡಿಬಿಟ್ಟಿದ್ದವು. ಮುಗಿಯುವ ಹೊತ್ತಿಗೆ ನೆರೆದ ಜನ ಏಳಿಂಟು ನೂರಕ್ಕೆ ಮಿಕ್ಕತ್ತು. ‘ಕಾಯ’ದವರಾದ ಗಂಡಸರ ಕಾಯಕಷ್ಟವು ಮುಗಿಯುವಷ್ಟರಲ್ಲಿ, ‘ವಾಚೆ’ಯನರಾದ ಹೆಂಗಸರು ನೆರೆದು ತಮ್ಮ ವಾಚಾಳ ತನವನ್ನು ವೋದಲು ಮಾಡಿದರು.—“ಆಯ್, ಎಳೀ ಮಕ್ಕಳೀಗಿ ಭಿಟ್ಟು ಕೂಲಿಗ್ಗೊಂಗೆ ಬೇಕೆನ ಮುದ್ದೇಡಿ?” “ದೇವರ ಹಬ್ಬಿ ಇಂದ. ಇಂದೂ ಬಿಡಬಾರದಾ ದಾವತೀನ್ನು? ಅದಕೇ ನೀಲಕಂಟಪ್ಪ ಸಿಟ್ಟು ಕಾರಿದ.” “ಏನೇ,

ಹ್ಯಾಂಗಿದ್ದೂ ಉಳಿಕ್ಕಿ ಹೇಳಿದ್ದು, ಹೊಟ್ಟೇ ಚಿಂತೆನಿತ್ತು ಇಕೀಗಿ,—ಹಾ ತೋರಿದು ಹೊಲಕ್ಕೆ ಹೋಗಲಿಕ್ಕು.” ಹೀಗೆ ಹಿಂದು ಮುಂದಿನ ವಿಚಾರವಿಲ್ಲದ ತಲೆಗಳು ಬಾಯಿಯ ಗಂಟೆಯನ್ನು ಬಾರಿಸತ್ತೊಡಗಿದವು. ಆದರೆ ನೆರೆದ ಗಂಡಸರಿನ್ನೂ ಬೆಂಕಿಯಲ್ಲಿ ಸಿಕ್ಕು ಸಾಮಾನುಗಳನ್ನೈತ್ತಿ ಕಡೆಗೊಗಿಯುವುದು, ಉರಿಯುತ್ತಿದ್ದ ದನ್ನು ನೋಂದಿಸುವುದು ಮುಂತಾದುದರಲ್ಲೇ ತೊಡಗಿದ್ದರು.

ಯಾರೋ ಕೂಗಿದರು—“ಗೌಡರೇ, ಹೆಣ ಇಲ್ಲಿ”. ಗೌಡ ಓಡಿ ಹೋಗಿ ನೋಡುತ್ತಾನೆ—ಒಂದಿಯ ಗುಂಪಿನಲ್ಲಿಂದು ಹೆಣ! ಮುದುಡಿ ಯಾಗಿ ಬಿದ್ದಿದೆ!! ಆದರೆ ಯಾರದದ್ದು? ಅರಿವೆ ಗುರುತಿಗೂ ಇಲ್ಲ! ಮೈತ್ರಿಗಳು ಸುಟ್ಟು ಸುಲಿದಿದೆ! ಎಲುವು ಕರಕಾಗಿವೆ! ಆಗ ಎದ್ದಿತು ಜನರಲ್ಲಿ ಹಾಹಾಕಾರ! ಬೆಂಕಿ ಅರಿಸುವಾಗ ಯಾರು ಬಿದ್ದ ರೋ? ಯಾರ ಹೆಣವೇ? ಪ್ರತಿ ಒಂದು ಮನೆಯವರೆಲ್ಲಾ ತಂತಮ್ಮ ಜನರನ್ನು ನೋಡಿಕೊಂಡರು, ಲೆಕ್ಕಾಸರಿಯಾಗಿತ್ತು. ಕಡೆಗೆ, ಸತ್ತವನು ನಂಜುಂಡನೇ ನಿಜವೆಂದು ನಿಧಾರವಾಯ್ತು.

ತಾಸಿನ ಮೇಲೆ ಈ ಸುದ್ದಿ ದಾನಮ್ಮನಿಗೆ ತಿಳಿಯಲು, ಆಕೆ ಬಡ ಕೊಳ್ಳುತ್ತ ಓಡಿ ಬಂದು ಮಗನ ಮೇಲೆ ಬಿದ್ದ ಳಿ!—“ಮೆಗನೇ, ಪಾಪಿ—ನನ್ನ ಬಿಟ್ಟನ್ನೆಲ್ಲಿಗೆ ಹೋದೆಯೋ? ಯಾರೂ ಸಾಯಂದಿದ್ದ ಈ ಸಾರೆಯ ಹೀಗಿಗೆ, ಉರವತೀಯಿಂದ ನೀನೋಬ್ಬ ಆಹುತಿಯಾದ್ಯಾ?” ಎಂದು ಹಾಡಿಹಾಡಿ ಕೊಂಡು—ಬಡಬಡಕೊಂಡು ಆಳಹತ್ತಿದಳು.

ನೀಲಕಂಠ ದೇವರ ಉತ್ತರವಕ್ಕೆ ಕೂಡಿಸಿದ ವರ್ಗಣೇ ಹಣದಿಂದ ನಂಜುಂಡನ ಅಂತ್ಯವಿಧಿಯನ್ನು ನೂಡಿ ಮುಗಿಸದೆ ಗತ್ಯಂತರವೇ ಇರಲಿಲ್ಲ. ಮೂಡಿದ ಪ್ರಸಾದವು ಹಳಸಿ ನಂಜ-ನಿವಾಳ ಆಯ್ತು.

ಹಗಲು, ಮಧ್ಯಾಹ್ನ, ಉರಲ್ಲೆಲ್ಲಾ ಜನರಿದ್ದ ಗುಡಿಸಲಿಗೆ ಬೆಂಕಿಹತ್ತಿ, ಏಳೆಂಟುನೂರರ ವರಿಗೆ ಜನನೆರಿದು, ಜೀವದ ಹಂಗುದೂರಿದು ಬೆಂಕಿಯನ್ನು ನೋಂದಿಸಿದವರು ಜೀವವನ್ನು ಇಸಲಿಲ್ಲವಲ್ಲಾ! ತಾಯಿಗೆ ಅಡವಿಗಟ್ಟಿ, ಹುಡುಗ ರಿಗೆ ಅಡಲಿಕ್ಕೆ ಕಳಿಸಿ, ಓದುತ್ತ ಮಲಗಿದ ನಂಜುಂಡನಿಗೆ ನಂಜು ಉಣಿಸಿದ ವಿಧಿಯ ಕಣ್ಣಸಕು ಅಲ್ಲವೇ ಇದು?



ಹೊಸ ಹೊಸ



## ಶ್ರೀ ಹನುಮಂತ ರಾಜ್ ಮಾಂಜರೇಕರು, ಬಿ.ಎ., ಕಾರವಾರ

ಇವರು ಒಳ್ಳೆಯ ಲೀಖಕರು, ವಿಮುಶ್ ಕರು ಮತ್ತು ಕತೆಗಾರರು. ಕನ್ನಡದ ಬೆಳವಣಿಗಾಗಿ ಹೃದಯಕ್ಕಾಗಿ ಕೊಣಗಾದುವವರು. ಗೈಜಿಗರ ಕಾರವಾರದ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಗಳಾಗಿದ್ದಾರು. ಮಹಾತ್ಮಾ ಗಾಂಧಿಯವರ ಮತ್ತು ಅರವಿಂದ ಪ್ರೋಫರ್ ಅಧ್ಯಾತ್ಮಿಕ ಸ್ರಂಥಗಳಲ್ಲಿ ಕೆಲವನ್ನು ಭಾಷಣತರಿಸಿ ‘ಸಂಜ್ಞೋಧ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇವರು ಮಾಡಿದ ರವೀಂದ್ರನಾಥ ಬಾಗೇರರ ಕಿರುಗತಿಗಳ ಅನುವಾದವೂ ಕಾಕಾ ಕಾಲೀಲ್ಕಾರರೆ, ಜೀವನ ಸಾಹಿತ್ಯದ ಅನುವಾದವೂ ಪತ್ರಿಕೆಗಳಲ್ಲಿ ಪ್ರಕಟಿಸಾಗಿದೆ. ಉತ್ತರ ಕನ್ನಡಕ್ಕ ಬರೆಹಗಾರರ ಪರಿಚಯ ಕ್ಷೇತ್ರದಲ್ಲಿ ಬಂದು ಚಿಕ್ಕ ಕ್ಷೇತ್ರದಲ್ಲಿ ಬರೆದು ಪ್ರಕಟಿಸಿದ್ದಾರೆ.

ಕಥಾಪ್ರಪಂಚದಲ್ಲಿ ಮಾಂಜರೇಕರೆ ಹೇಳಿದ್ದು ಹೊಸದು. ಅದರೆ ಈ ಕತೆಯನ್ನು ನೋಡಿದಲ್ಲಿ ಪಳಗಿದ ಕ್ಷೇತ್ರ ಕೃತಿಯಂತೆ ಕಾಣುವುದು. ವಿಷಯಗಳನ್ನು ಏತ ಶಬ್ದಗಳಿಂದ ಚೊಕ್ಕಾಗಿ ಹೇಳಿ ಮುಗಿಸುತ್ತಾರೆ. ಕೇಂದ್ರ ಪ್ರೋಫಕವಲ್ಲದ ವಿಜಾರಗಳು ಎಲ್ಲಿಯೂ ಸುಸುಳುವುದಿಲ್ಲ. ಬಿಂಬಿ ಹೇಳುವುದಕ್ಕಿಂತ ಮುಂಬಿ ಹೇಳುವುದೇ ಲೀಸೆಂಬ ತತ್ವವನ್ನು ಅನುಸರಿಸಿರುವುದರಿಂದ ಕಥಾಲೀಖನದ ಕಲೆಗೆ ಎಲ್ಲಿಯೂ ಭಂಗ ಬಂದಿಲ್ಲ.

## ರೋಸ್ ರೋಸ್....

ಜನಮಂತರಾವ್ ಮಾಂಜರೀಕರಣ

ಕಣ್ಟೆಲ್ಲದು ತಿಳಿಯಿತಾ ಪಾಪಿಗಂದು:  
 ಪಾಪಕ್ಕು ಮೇರಿಯೊಂದಿರುವುದೆಂದು  
 ಪಾಪವನು ಶಿಕ್ಷೆ ಸುವಾಸಿರುವನೆಂದು  
 ಶಿಕ್ಷೆ ತಪ್ಪದು ಗೈದ ಕರ್ಮಕೆಂದು.

— ಏ. ಸೀ.

೦

ವಾಣೀವಿಲಾಸ ಕಾಲೀಜು,

೧೨—೬—'೫೧.

### ಶೀ. ಕಾವ್ಯಾಕ್ಷಣಿಗೆ—

ಅನೇಕ ವಂದನೆಗಳು. ನಿನ್ನ ಇತ್ತೀಚಿಯ ನಡಿವಳಕೆಯನ್ನು ನೋಡಿ  
 ದರೆ ಮನಸ್ಸು ಬೇಸರಗೊಳ್ಳುತ್ತದೆ. ಕೃಯಲ್ಲಿ ಹಣದ ಅಡಚಣೆಯೆಂದು  
 ವಾಸಂತಿಯನ್ನು ತವರುಮನಿಗೆ ಕಳಿಸಿಕೊಟ್ಟು, ಈಗ ಹತ್ತು ಶಿಂಗಳುಗಳಾದರೂ  
 ನೀನು ಅವಳನ್ನು ಹಿಂದಕ್ಕೆ ಕರೆದುಕೊಳ್ಳುವುದಿಲ್ಲವಂತೆ! ಇದರ ಅರ್ಥವೇನು?  
 ನೀನು ಮೊದಲಿನಂತೆಯೇ ಈಗಲೂ ಭ್ರಮರವ್ತಿಯಲ್ಲಿಯೇ ಮೋದಗೊಳ್ಳು  
 ವುದಾದರೆ, ಅವಳನ್ನು ಮದುವೆಯಾದದ್ದಾದರೂ ಏತಕ್ಕೆ?

ಆ ವಾಸಂತಿಯು ಮಾಡಿದ ಅಪರಾಧವೇನು? ನೀವು ಪ್ರೇಮವಿವಾಹ  
 ದಿಂದಲೇ ಬಧ್ಯರಾದವರಲ್ಲವೇ? ವಧೂಪರೀಕ್ಷೆಗೆಂದು ನೀನು ಎಷ್ಟು ಶಲ  
 ಬಂದೆಯೋ? ಎಷ್ಟು ವಿಧವಾಗಿ ಪರೀಕ್ಷೆಸಿದೆಯೋ ಅವಳನ್ನು? ಈಗ ಎರಡು  
 ವರುವಗಳ ನಂತರ—“ಅವಳು ನನಗೆ ಯೋಗ್ಯಾಳಾದ ಹೆಂಡತಿಯಲ್ಲ; ಅವಳಿಗೆ  
 ಹಿಸ್ತೀರಿಯಾ ಆದೆ. ಇತ್ಯಾದಿ” ಹೇಳಿ, ನೀನು ಅವಳನ್ನು ಬಿಟ್ಟುಕೊಡುವ  
 ವಿಚಾರ ಮಾಡುವುದೆಂದರೇನು? ಇಷ್ಟೇಲ್ಲ ಚ್ಚಾನೋದಯ(?)ವಾಗಲಿಕ್ಕೆ ನಿನಗೆ  
 ಅವಳ ಸಹವಾಸವೂ ಬೇಕಾಯಿತಲ್ಲವೇ? ನಿನ್ನಲ್ಲಿ ಯಾವ ಕುಂದೂ ಇಲ್ಲವೆಂದು  
 ನೀನು ಧೈರ್ಯವಾಗಿ ಹೇಳಬಲ್ಲಿಯಾ? ಯಾರಿಗೂ ಕಾಣಬಾರದೆಂದು ಬೆಕ್ಕು  
 ಕಣ್ಣಿಷ್ಟಿ ಹಾಲು ಕುಡಿಯುತ್ತದೆ!

ನಿನ್ನ ಸಹವಾಸದ ಈ ಅವಧಿಯಲ್ಲಿ ಅವಳು ಸೂರಗಿ ಎಷ್ಟು ಬಡಕಾಗಿ  
 ದ್ವಾಳಿ! ಪಾಪ! ಇದರ ಇಂಗಿತವನ್ನು ನಾನೇನೂ ಬಿಳ್ಳಿ ಹೇಳಬೇಕಾಗಿಲ್ಲ.

ಒಬ್ಬನು ಮಾಡಿದ ಪಾಪದ ಫಲವನ್ನು ಇನ್ನೊಬ್ಬನು ಉಣ್ಣಬೇಕಾಗುತ್ತದೆ. ಇದೇ ಇಂದಿನ ಜಗತ್ತಿನ ನ್ಯಾಯವಲ್ಲವೇ? ಈಗ ವಾಸಂತಿಯು ಬಾಡಿದ ಕುಸುಮ. ಅವಳ ಪರಿಮಲರಹಿತವಾದ ಸಾಹಚರ್ಯವು ನಿನಗೆ ಹೇಗೆ ಮೇಚ್ಚಿತು?

ನಿಮ್ಮ ದಾಂಪತ್ಯಜೀವನದ ಪ್ರಥಮ ಭಾಗದಲ್ಲಿ ನೀನು ನಿನ್ನ ಮಡದಿಯಲ್ಲಿ ಎಷ್ಟು ಮೋಹಗೊಂಡಿದ್ದೀರ್ಯೇ? ನಿಮ್ಮಿಂದಿರ ಸಂಸಾರವು ಸುಖವಾಗಿ ನಡೆದಿದೆಯೆಂದು ನೀನೇ ನನಗೊಮ್ಮೆ ಬರೆದಿದ್ದೆಯಲ್ಲವೇ? ನಿನ್ನ ಪ್ರೇಮಚೇಷ್ಟೆಗಳಿಗೆ ಸಂಪೂರ್ಣವಾಗಿ ಅವಕಾಶವು ಸಿಗಲೆಂದೇ ನೀನು ವಾಸಂತಿಯೊಂದಿಗೆ ತಂದೆಯಂದ ಬೇರೆಯಾಗಿ ನಿಂತಿದ್ದೆಯಲ್ಲವೇ? ಆದರೆ ಎರಡು ವರುವಗಳೊಳಗೇ ಏನಾಯಿತು? ಪ್ರೇಮೋನ್ನಾದವು ಇಷ್ಟರಲ್ಲಿಯೇ ಇಳಿದುಹೋಯಿತೇ? ಮತ್ತು ರಂದರಂವನೀಯ ಆದ ಮೇಲೆ ಹೂವಿನ ಪರಿವೆ ತುಂಬಿಗೇತಕೇ? ಅಲ್ಲವೇ? ಗಂಡಸರು ಎಷ್ಟು ಕರಿಣಹೃದಯಿಗಳೋ!

ತನ್ನ ತಾಯಿಯನ್ನು ಸಂತೋಷಗೊಳಿಸಲಿಕ್ಕೆಂದು ನಿರಪರಾಧಿಯಾದ ಹೆಂಡತಿಯನ್ನು ತ್ಯಜಿಸಿ, ಹದಿನೆರಡು ವರುವಗಳ ವರೆಗೆ ಪುನರ್ವಿವಾಹಿತ ರಾಗದೆ ಇದ್ದ ಶ್ರೀ. ರಮೇಶ ಮಡಗಾಂವಕರಿಗೆ ಹೊಣ್ಣು ಕೊಡಲು ಕನ್ನಾ ಪಿತೃಗಳು ಮುಂದೆ ಬರುವರೆಂದು ಯಾರು ನಂಬಿದ್ದರು? ನೀನೂ ದ್ವಿತೀಯ ವಿವಾಹವನ್ನು ಮಾಡಿಕೊಳ್ಳುವುದಾದರೆ ಮುಡುಗಿಯಿರಿಗೇನೂ ಬರಗಾಲವಿಲ್ಲ! ಆದರೆ ಆ ವಾಸಂತಿಯ ಪಾಡೇನು? ಅವಳ ತಂದೆಯೂ ಈಗ ಬದವನಾಗಿ ದ್ವಾನೆ. ಆಯುಷ್ಯವೆಲ್ಲ ದುಡಿದೂ ದುಡಿದು ಗಳಿಸಿಟ್ಟು ಒಂದುವರೆ ಸಾವಿರ ರೂಪಾಯಿಗಳನ್ನು ಅವನು ನಿನಗೆ ವರದಕ್ಷಿಣಿಯಾಗಿ ಕೊಡಲಿಲ್ಲವೇ?

ಹಿಂದಕ್ಕೆ ನೀನು ಶ್ರೀಮತಿ ಪ್ರಭು ಸುಲೋಚನಾದೇವಿಯ ಪ್ರೇಮ ಯಾಚನೆಯನ್ನು ಮಾಡಿದಾಗ ಅವಳು ನಿನ್ನನ್ನು ಧಿಕ್ಕರಿಸಿದುದೇ ಹಿತವಾಯಿತೇಂದು ನನಗೆ ಈಗ ತೋರುತ್ತದೆ. ನಿನ್ನಂಥವರು ಬಯಸುವುದು ಪ್ರೇಮವಲ್ಲ, ದೇಹ! ಇರಲಿ.

ಕಾವ್ಯಾಕ್ಷಾ, ಅವಿಚಾರ ಮಾಡಬೇಡ. ಪರಿಣಾಮವನ್ನು ನಿಧಾನವಾಗಿ ಆಲೋಚಿಸಿ ನೋಡು. ಈಶ್ವರನು ನಿನಗೆ ಸುಖದಿಷ್ಟಿಯನ್ನೀಯಲಿ.

ನಿನ್ನ ವಾಸಂತಿಯ ಕ್ಷೇಮಾಭಿಲಾಷಿಣೇ,  
ಮನೋರಮ್ಮಾ.

೨

ಮಹಿಲಾ ಸದನ,  
೮—೨—೩೩.

.....ವರ ಸಾಕ್ಷಿ—

ಸಾಷ್ಟುಂಗ ನಮಸ್ಕಾರಗಳು. ಮನೆಯನ್ನು ಬಿಟ್ಟು ಈಗ ಎರಡು ವರುಷಗಳಿಗೆ ಮೇಲಾಯಿತು. ಚಿತ್ತಕ್ಕೆ ಎಳ್ಳುಷ್ಟು ಸಾಪ್ಸಫೀಲ್ಡ್. ತವರು ಮನೆಗೆ ಬರುವಾಗ ನೀವು ನನಗೆ ತಂದುಕೊಟ್ಟು ಬೈವಧಿಯ ಸುದ್ದಿಯನ್ನು ನಾನು ಯಾರಿಗೂ ಇನ್ನೂ ಹೇಳಿಲ್ಲ. ಆದರೂ ಮನಸ್ಸು ಮಾತ್ರ ತಳಮುಳ ಗೊಳ್ಳುತ್ತಿದೆ. ತಮೆ ಯಾವ ರೀತಿಯಂದಲೂ ತಾರಸ ಕೊಡದೆ ಆ ನನ್ನ ಕೇ...ಂ....ದನೋಡನೆ, ಅಯ್ಯಾ, ನಾನು ಹೇಗಾದರೂ ಆಯುಷ್ಯವನ್ನು ಕಳಿಯುತ್ತಿದ್ದೆನಲ್ಲಿ. ಈ ಆಶಾತಂತುವೂ ಮದ್ದಿನಿಂದ ಹರಿದುಹೋಯಿತು. ಈಗಾದರೂ ನನ್ನ ಮೇಲೆ ಕರುಣೆಯಿಟ್ಟು ಹಿಂದಕ್ಕೆ ಕರಿಸಿಕೊಳ್ಳಿ. ತಮ್ಮ ನೀಲಾಸಾನಿಯ ದಾಸಿಯಾಗಿಯೂ ಇರಲು ಸಿಧ್ಧಿಂದ್ದೇನೆ. ಕೇವಲ ನಿಮ್ಮನ್ನು ಸಂತೋಷಗೊಳಿಸಲಿಕ್ಕೇ ಅವಳನ್ನು ಸಂಕೋಚಿಸಿಲ್ಲದೆ ನಮ್ಮಲ್ಲಿ ಬರಮಾಡಿ ಹೂಮುಡಿಸುತ್ತಿದ್ದೆನಲ್ಲವೇ?

ನನ್ನ ಮನಸ್ಸು ಚಂಚಲವಾಗಬಾರದೆಂದು ತಾತ ನನ್ನನ್ನು ಇಲ್ಲಿಗೆ ಕೆಳಿಸಿದ. ತಾವು ಎಲ್ಲವರಿಗೂ ಹೇಳುತ್ತಿರುವೆಂತೆ ನಾನು ನಿಜವಾಗಿಯೂ ಅರೆಮರುಖಾಗಿದ್ದರೆ, ಇಲ್ಲಿಯ ಎರಡು ವರುಷಗಳ ಶಿಕ್ಷಣಕ್ರಮವನ್ನು ನನ್ನಿಂದ ಕೊನೆಗಾಳಿಸಲು ಆಗುತ್ತಿರಲಿಲ್ಲ! ತಮೆ ತಕ್ಕ ಹೆಂಡತಯಾಗಬೇಕೆಂದು ಶಕ್ತಿ ವಿಾರಿ ಪ್ರಯತ್ನಿಸುತ್ತಿದ್ದೇನೆ.

ನಾನೇನೂ ಯೋಗಿನಿಯಲ್ಲ; ನಾನೂ ಮನುಷ್ಯಪ್ರಾಣಿ. ಎಲ್ಲರಿಗೂ ಇರುವಂಥ ವಿಕಾರಗಳು ನನಗೂ ಆವೆ. ಮೇಲಾಗಿ ಇಲ್ಲಿ ಪ್ರಯೋಭನಗಳ ಗೇನೂ ಕೊರತೆಯಲ್ಲ! ನನ್ನ ಪಾತಿವ್ಯತ್ಯವನ್ನು ತಾವೇ ಕಾಫಾಡಬೇಕು.

ಸಂದ್ರಭ ತಮ್ಮ ಸುಖವನ್ನೇ ಬಯಸಿ ತಮ್ಮ ಕರುಣೆಯನ್ನು ಕೋಧುವ, ತಮ್ಮ ಪಾದಸೇವಿಕೆ, ವಾಸಂತಿ.

೫

ಮದನಪುರ,  
೮೨—೬—'೩೩.

ಸ್ತ್ರಿಯ ಮುಂಗೇಶ,

ನಿನ್ನ ಪತ್ರ ಕೈಸೇರಿದೆ. ಕಾಮಾಕ್ಷನ ವಿಷಯವಾಗಿ ಅನೇಕ ಪ್ರಶ್ನೆಗಳನ್ನು ಕೇಳಿದ್ದೀ. ನನ್ನ ಕವಿಯ ಮೇಲೆ ಬಂದ ಸಂಗತಿಗಳನ್ನು ಷ್ಟೋ ನಿನಗೆ ತಳಿಸುತ್ತೇನೇ:

ನಿಮ್ಮ ಕಾಮಾಕ್ಷನೆಂದರೆ ಎಂಟನೆಯ ಹೆಸಿಯ ನಾವತಾರ ನೋಡು. ಅವನು ಅರಸನಾಗಿರುವೆದಿಲ್ಲ, ಇಷ್ಟೇ ಭೇದ! ಅವನು ವಾಸಂತಿಯನ್ನು ಬಿಟ್ಟು ಬಿಡಬೇಕಾದರೆ ಶ್ರೀ. ಶ್ಯಾಮರಾಯರ ಮಗಳ ಮೇಲೆ ಕಣ್ಣಿಟ್ಟದ್ದನ್ನು ನೀನು ಬಲ್ಲಿಯಷ್ಟೇ! ತಿಂಗಳಿಗೆ ಮೂವತ್ತು ರೂಪಾಯಿ ತಲಬಿನ ಗುಮಾಸ್ತನಿಗೆ ಅವರು ತಮ್ಮ ಮಗಳನ್ನು ಕೊಡುತ್ತಾರೆಯೇ? ಮೇಲಾಗಿ ಕಾಮಾಕ್ಷನು ನಿಶಾ ಜರನಾಗಿದ್ದ ಸಂಗತಿಯೂ, ಸದ್ಯಕ್ಕೆ ಫಂಡರ ಪುರದಲ್ಲಿದ್ದ ಮಾಧುರೀ ಎಂಬ ಬಾಲವಿಧವೆಯನ್ನು ಅವನು ಮಾತ್ರ ಪದವಿಗೇರಿಸಿದ ಸುದ್ದಿಯೂ ಈಗ ಸರ್ವ ಹೋಮುವಿಯಾಗಿವೆ. ಶ್ರೀ. ಶ್ಯಾಮರಾಯರಿಗಂತೂ ಸಂಪೂರ್ಣವಾಗಿ ಗೊತ್ತಿವೆ. ಬಹಳ ಪ್ರಯತ್ನಮಾಡಿ ನೋಡಿದ! ಕೈಗೂಡಲಿಲ್ಲ!

ದ್ವಿತೀಯ ವಿವಾಹಕ್ಕೆ ತಂದೆಯೂ ಪ್ರೇರಿತಾಹಿಸಿದನಂತೆ. ಮತ್ತೆ ಸಾವಿರ ರೂಪಾಯಿ ವರದಕ್ಕಿಣಿ ಸಿಕ್ಕುವುದೆಂದು ಆ ಮುದುಕನಿಗೆ ಅನೇಕಾಮಾಕ್ಷನೂ ಹೆಲವೆಡಿಗೆ ಕನ್ಯಾಧಿರೂಪಾಗ ಹೋಗಿದ್ದ ನಂತೆ! ಕೊನೆಗೊಬ್ಜಿಳುಗಂಟು ಬಿದ್ದಿಳು, ಮಹಾರಾಯಾ! ಆ ಹುಡುಗಿ ಅನಾಧಿ; ಭಾವಸಲ್ಲಿಯೇ ಇರುತ್ತಿದ್ದಿಳು. ಭಾವ ಮಾನುಲೇದಾರ. ಇವನಿಗೆ ಅವಳ ಮುದುನೆ ಆದಷ್ಟು ಬೇಗನೆ ಶೀರಿಸಿಕೊಂಡರೆ ಸಾಕಾಗಿತ್ತು. ಕಾಮಾಕ್ಷನೂ ಹಿಂದೆ ಮುಂದೆ ನೋಡದೆ ಒಪ್ಪಿದ. ರೋಗಿ ಬಯಸಿದ್ದ್ವಿ ವೈದ್ಯ ಹೇಳಿದ್ದ್ವಿ ಒಂದೇ ಆಯಿತು. ವಿವಾಹಾದಿಗಳು ನಡೆದು ಹೋದವು. ಈಗ ಮಾನುಲೇದಾರನು ಅವಳನ್ನು ಇವನಿದ್ದಲ್ಲಿಗೆ ತಳಿಸುತ್ತಾನೆಯೇ? ಅವಳು ಇನ್ನೂ ಭಾವನೋಂದಿಗೆ ಆರಾಮ ಇದ್ದಾಗಿ. ಜನರು ಮಾನುಲೇದಾರನ ವಿಷಯಕ್ಕೆ ಏನೇನೋ ಆಡಿಕೊಳ್ಳುತ್ತಾರೆ!

ಹೈಸ್ಕಾಲಿನಲ್ಲಿದ್ದಾಗ ಇವನಿಂದಲೇ ಪತಿತೆಯಾದ ಸುಲೋಚನೆಯನ್ನು ದರೂ ಮದುವೆಯಾಗಬಾರದಿತ್ತೇ. ಆದರೆ ಈ ವಿವೇಕ ಅವನಿಗೆಲ್ಲಿ ಹುಟ್ಟಿ ಬೇಕು? ಅವಳು ಇನ್ನೂ ಅವಿವಾಹಿತಭಾಗಿಯೇ ಇದ್ದಾ ಹೇ, ಪಾಪ!

ವಿಜಯನಗರ ಕಾಲೇಜಿನಲ್ಲಿ ಬಿ. ಎ. ಪರೀಕ್ಷೆಗಾಗಿ ಓದುತ್ತಿದ್ದ ಶ್ರೀ. ಸುಂದರ ನಾಡಕರ್ಣಯ ಹೆಂಡತಿಯ ವಿಷಯಕ್ಕೆ ನೀನು ಕೇಳಿದ ಸುದ್ದಿಯನ್ನು ನಾನೂ ಕೇಳಿದ್ದೇನೆ. ಆದರೆ ಅದು ಎಷ್ಟರ ಮಟ್ಟಿಗೆ ನಿಜವಿದೆ ಎಂಬುದನ್ನು ಹಿಂದಿನಿಂದ ತಿಳಿಸುವೆನು. ಒಟ್ಟನ್ ಮೇಲೆ ಕಾಮಾಕ್ಷನ ಚರಿತ್ರೆಯು ಒಂದು ಕಾದಂಬರಿಯೇ ಆಗಿ ಬಿಟ್ಟಿದೆ. ಎಲ್ಲ ಸಂಗತಿಗಳನ್ನು ಪತ್ರಮುಖೀನ ತಿಳಿಸಲು ಸಾಧ್ಯವಿಲ್ಲ. ಸಮಕ್ಕಮ ಭಿಟ್ಟಿಯಾದಾಗ ಹೇಳುವೆನು.

ನೋ|| ಲಲಿತೆಯೂ, ಬೇಬಿಯೂ ಕ್ವೇಮವಾಗಿದ್ದಾರೆ.

ನಿನ್ನ ಸ್ನೇಹಾಂಕಿತ,  
ಅನಂದರಾಯ.

#### ಉ

### ಮದನ ಪುರದ ಸುದ್ದಿಯೋತ್.

(ಸಾಂಜ ವರ್ತಮಾನದಿಂದ ಕನ್ನಡಿಸಿದು)

ಮದನಪುರ,

೨೯—೫—೩೪.

ತಾ॥ ಅಲನೆಯ ಅಪರಾಹ್ನದಲ್ಲಿ ಇಲ್ಲಿಯ ಸೇಶನ್ ಕೋರ್ಟಿನಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ಒಂದು ತಿಂಗಳ ವರಿಗೆ ಇಲ್ಲಿ ಎಲ್ಲವರ ಚಚ್ಚೆಯ ವಿಷಯವಾಗಿದ್ದ ಒಂದು (Sensational) ಖಟ್ಟಿಯ ಇತ್ಯಥವಾಗುವದಿತ್ತು ಆ ದಿನ. ಖಟ್ಟಿಯ ವಿಚಾರ ಸ್ವಲ್ಪದರಲ್ಲಿ ಹೀಗಿದೆ—“ಶಕುಂತಲೀಯು ತುಂಬ ಸ್ವರದ್ವಾಸಿಣಿ. ಆದರೆ ಅವಳ ತಾಯಿಯು ದರಿದ್ರನಾರಾಯಣನ ಕುಟುಂಬಕ್ಕೆ ಸೀರಿದವಳು. ಹೀಗಾಗಿ ಮೋಹಿಸುವ ರೂಪವಿದ್ದರೂ ಅವಳನ್ನು ಮದುವೆಯಾಗಲಿಕ್ಕೆ ಯಾರೂ ಮುಂದೆ ಬರಲಿಲ್ಲ! ಕೊನೆಗೆ ಅವಳ ತಾಯಿಯು ಸುಧಾರಕ ಮಂಡಳದ ಕಾರ್ಯದರ್ಶಿಗಳಿಗೆ ಮೋರೆಯಿಟ್ಟುಣು. ಅವರು ದಯಿತೋರಿ ‘ವರನು ಬೇಕು’ ಎಂಬ ಜಾಹೀರಾತನ್ನು ‘ವಸಂತ’ ಪತ್ರಿಕೆಯಲ್ಲಿ ಕೊಟ್ಟಿರು. ಶ್ರೀ. ಕಾಮಾಕ್ಷನೆಂಬವನು ಒಂದು ಅರ್ಜಿಯನ್ನು ಕಳಿಸಿದ್ದ ನಂತೆ.

ಶಕುಂತಲೆಯ (Snap-Shot) ಭಾಯಾ ಚಿತ್ರಪೂ ಅವನಿಗೆ ಮುಟ್ಟಿತಂತೆ. ಕಾಮಾಕ್ಷನು ಹಣಿತನಾಗಿ ಮುದುವೆಗೆ ಒಸ್ಪಿದನಂತೆ. ಪತ್ರ ದ್ವಾರಾ ಮುಹೂರ್ತ ನಿಶ್ಚಯವೂ ಆಯಿತಂತೆ. ಕಾಮಾಕ್ಷನು ಲಗ್ನಕ್ಕೆ ಪರಿವಾರ ಕಟ್ಟಿಕೊಂಡು ಆ ಉರಿಗೆ ಹೋದನು. ಆದರೆ ಶ್ರೀ. ಕೇ. ಉಮೇಶರಾಯ ದೊಂದಿಗೆ ಶಕುಂತಲೆಯ ವಿವಾಹವು ಆ ದಿನ ಗೋವಾಲ ಮುಹೂರ್ತದ್ವಾಲ್ಲಿ ನಡೆದು ಹೋಗಿತ್ತು! ಅದೇ ರಾತ್ರಿ ಕಾಮಾಕ್ಷನು ಕಾಣಿಯಾದನು. ಒಮ್ಮೆ ಅವನು ಬ್ರಾಂಡಿ ಕುಡಿದು ಅಲೆಯುತ್ತಿದ್ದಾಗ ಮೂರುಸಂಜೀಗೆ ತಿರುಗಾಡಲಿಕ್ಕೆ ಹೋದ ಶಕುಂತಲೆಯನ್ನೂ ಉಮೇಶರಾಯರನ್ನೂ ಹಿಂದಿನಿಂದ ನೋಡಿದನು. ರಸ್ತೆಯ ಮೇಲೆ ಯಾರೂ ಇರಲಿಲ್ಲ. ಇರುವ ಸಂಭವವೂ ಕಡಿಮೆ. ಅವನಲ್ಲಿ ಸೇಡು ಬುದ್ಧಿಯು ಜಾಗೃತವಾಯಿತು. ಹಿಂದಿನಿಂದ ಹೋಗಿ ಉಮೇಶರಾಯರ ಕೊರಲನ್ನೂ ತನ್ನ ಜೀಬಿನೊಳಗಿನ ಟುವಾಲದಿಂದ ಹಿಸುಕಿದನು. ಅವರು ಮೂರ್ಖಹೋಗಿ ನೆಲದ ಮೇಲೆ ಬಿದ್ದರು. ಶಕುಂತಲೆಯು ಚೀರಿದಳು. ಕಾಮಾಕ್ಷನು ಕಾಲಿಗೆ ಬುದ್ಧಿ ಹೇಳಿದನು. ಅಷ್ಟರಲ್ಲಿ ಸತ್ಯಾಗ್ರಹಿ ಕೈದಿಗಳನ್ನೂ ತಗೊಂಡು ವಿವರಿಸಿಕ್ಕೆ ಹೋಗುತ್ತಿದ್ದ ಪೂರೀಸ ಲಾರಿಯು ಹಿಂದಿನಿಂದ ಬಂದಿತು. ಪೂರೀಸರಿಗೆ ಅನಾಯಾಸವಾಗಿ ಬೇಟೆ ಸಿಕ್ಕಿದಂತಾಯಿತು. ಶ್ರೀ. ಉಮೇಶರಾಯರ ಕೊಲೆ ಮಾಡಲಿಕ್ಕೆ ಪ್ರಯತ್ನ ಮಾಡಿದ ಅಪರಾಧ ಕಾಂಗಿ ನಾಜ್ಯಯಾಧಿಶರು ಆರೋಪಿಗೆ ಇ॥ ವರುಷಗಳ ಸಶ್ರಮ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ!”

ಕಾಮಾಕ್ಷನಿಗಾದ ಶಿಕ್ಷೆಯು ಕಡಿಮೆಯಾಯಿತೆಂದು ಕೆಲವರೂ ಸಮಾಜ ಕಂಟಕವು ದೂರವಾಯಿತೆಂದು ಕೆಲವರೂ ಅಲ್ಲಲ್ಲಿ ಆಡಿಕೊಳ್ಳುತ್ತಾರೆ. ಆದರೆ ಮದುವೆಯ ಕುಚೋಽಧ್ಯವನ್ನೂ ಯಾರು ಇನ್ನೂ ಯಶಸ್ವಿಯಾಗಿ ಮಾಡಿದರೆಂಬ ಬಗ್ಗೆ ತರ್ಕವಿತರ್ಕಗಳು ಇನ್ನೂ ನಡೆದೇ ಇವೆ!

ಕಾಮಾಕ್ಷನ ಮೊದಲನೆಯ ಹೆಂಡತಿಯ ತಂದೆಯು ಮಗಳ ಪಾಡನ್ನು ನೋಡಲಾರದ ಹೃದ್ದೋಗದಿಂದ ಸತ್ತ, ಹಾಗೂ ಅವನ ಮರಣಾನಂತರ ದಿಕ್ಕು ಗಾಳಿದೆ ಅವಳು ಒಬ್ಬ ಇರಾಣಿಯ ಬಲೆಯಲ್ಲಿ ಬಿದ್ದ—ಸಂಗತಿಗಳೂ ಈ ಖಟ್ಟಿಯ ವಿಚಾರಕಾಲಕ್ಕೆ ಬೆಳಕಿಗೆ ಬಂದಿನೆ!!

ದೇವನೆಲ್ಲ



### ಶ್ರೀಮತಿ ಆರ್. ಕೆಲ್ಕುಣಮ್ಮನವರು, ಬೆಂಗಳೂರು

ಇವರ ಪರಿಚಯವಿಲ್ಲದವರು ಕನ್ನಡ ಸಾಹಿತ್ಯ ಲೋಕದಲ್ಲಿಯೇ ವಿರಳವೆನ್ನಬಹುದು. ‘ಸರಸ್ವತಿ’ ಎಂಬ ಶ್ರೀಯರವಳಿಗೆನೇ ದೃಷ್ಟಿಯಾಗಿ ಉಳ್ಳ ಮಾಸಿಕ ಪತ್ರವನ್ನು ಸುಮಂರುಹದಿನಾಲ್ಲೂ ವರ್ಷಗಳಿಂದ ನಡೆಸುತ್ತು ಬಂದಿರುವರು. ‘ಸುಶಿಲತಾ’ ‘ಇಂದಿರಾ’ ಮೊದಲಾದ ಕಾದಂಬರಿಗಳನ್ನೂ ‘ಸ್ವೀಕರತೆ’, ‘ಸತೀಪದ್ಮಾನಿ’ ‘ರಣಕೇಂದರಿ’ ಮೊದಲಾದ ನಾಟಕಗಳನ್ನೂ ಈ ವರೀಗೆ ಬರೆದು ಪ್ರಕಟಿಸಿದ್ದಾರೆ. ಕೆಲವು ಚಿಕ್ಕ ಕಥೆಗಳನ್ನೂ ಬರೆದಿದ್ದಾರೆ. ಇವರ ಗ್ರಂಥಗಳು ಒಂದಲ್ಲಿ ಒಂದು ಉದ್ದೇಶ (ಹೆಚ್ಚಾಗಿ ಹೆಂಗುಸರ ದುಃಖ ನಿವಾರಣೆ) ಕಾಗೆ ಬರೆಯಲ್ಪಟ್ಟಿರುವೆದರಿಂದ ಕೆಲವು ಬಾರಿ ಕಲಿಯ ಕಡೆಗೆ ಅಪ್ಪೊಂದು ಗಮನಪೂರ್ವಿಕಾರ್ಯವಲ್ಲ.

ಇವರ ಕತೆಗಳಲ್ಲಿ ಸಾಕಷ್ಟು ಕಲ್ಪನಾ ಸಾಮಾಜಿಕವೂ ಪಾತ್ರ ಸೃಷ್ಟಿ ಕೌಶಲವೂ ಇದ್ದರೂ ಮೇಲೆ ಹೇಳಿದ ಕಾರಣದಿಂದಲೂ ಏನೂ ಆ ಕತೆಗಳ ಪರಿಷಾಮವು ಮನಸ್ಸಿನಲ್ಲಿ ಚಿರಕಾಲ ನಿಲ್ಲುವಂತಿರುವೆದಿಲ್ಲ. ಆದರೆ ಕನ್ನಡ ಸಾಹಿತ್ಯ ಮತ್ತು ಶ್ರೀ ಸಮಾಜದ ಸೇವೆಯನ್ನು ಇವರಪ್ರಾ ಅವ್ಯಾಪತ್ವಾಗಿ ಮಾಡಿದ ಶ್ರೀಯರು ಕನಾಟಕದಲ್ಲಿ ವಿರಳವೆನ್ನು ಬಹುದು.

## ದೇವನೆಲ್ಲ

ಆರ್. ಕಳ್ಳಜಾನ್ಯನವರು

ಗೃಂಡಿನಿಂದ ಸುಟ್ಟರೂ ಸೀಕರಿಸಿತಹ ದೇಹವುಳ್ಳ ಕರ್ಪೂರಾದ ಭೀಮ ನಂತಿದ್ದ ಬೀರನು ನದಿಯ ಪಾಲಾದ ನಂತರ ಚಿನ್ನಿಯು ಪುನರ್ವಿವಾಹ ಮಾಡಿ ಕೊಳ್ಳಲಿಲ್ಲ. ಅವರ ಪಂಗಡದಲ್ಲಿ ವಿಧವಾವಿವಾಹವು ನಿಷೇಧಿಸಲ್ಪಟ್ಟಿರಲಿಲ್ಲ. ಚಿನ್ನಿಯ ಮನಸ್ಸು ಸ್ಥಿರವಾದುದು. ಬೀರನಂತಹ ಮನುಷ್ಯನು ಈ ಜಗತ್ತಿನಲ್ಲಿ ನೋಡಲು ಸಿಗುವನೇ? ನಿತ್ಯವೂ ಮನೆ ಬಿಟ್ಟು ಕೆಲಸಕ್ಕೆ ಹೋಗುವಾಗಲೆಲ್ಲಾ “ಕುಡಿಯಲು ನೀರು ತಾ ಚಿನ್ನೀ!” ಎಂದು ಪ್ರೇಮರಸದಿಂದ ತುಂಬಿದ ಮಾತು ಗಳಿಂದ ಯಾರು ಕೇಳುವನು? ಅಷ್ಟೊಂದು ಪ್ರೇಮ ಮತ್ತಾರ ಹೃದಯುದ ಲ್ಲಾ ದರೂ ಇದೆಯೇ ಎಂಬುದು ಸಂಶಯ ಮೂವತ್ತು ಸಲವತ್ತು ನ್ಯೂಲಿಗ ಖಾಚೆ ಇರುವ ಪಟ್ಟಣಗಳಲ್ಲಿ ಜಾತ್ರೀಯಾಡರೂ ತನ್ನ ಸ್ನೇಹಿ ಕರೆದುಕೊಂಡು ಹೋಗುತ್ತಿದ್ದ ಬೀರನನ್ನು ಅವಳಿಂದ ಮರೆಯಲು ಸಾಧ್ಯವೇ?

\* \* \* \* \*

ಅಲೂರಿನ ಮಹಡೀಶ್ವರ ಸ್ವಾಮಿಯಲ್ಲಿ ಬೀರನಿಗೆ ಪರಮ ಭಕ್ತಿ. ಪ್ರತಿ ನಿತ್ಯವೂ ತಾನು ಕೆಲಸಕ್ಕೆ ಹೋರಿಡುವ ಮುಂಚೆ ಆ ದಿನ ಮಾಡಲಿರುವ ಪ್ರತಿ ಯೋಂದು ಕಾರ್ಯವನ್ನೂ ನಿರ್ವಹಿಸಿ ತನ್ನಲ್ಲಿ ಕಾರ್ಯಗಳೂ ನಿರ್ವಹಿಸುವಾಗಿ ನಡಿಯುವಂತೆ ಆನುಗ್ರಹಿಸಬೇಕಂದು ಭಕ್ತಿಯಿಂದ ಸ್ವಾಮಿಪಾದಕ್ಕೆ ರಗುವನು. ಸಂಜೀಯಾದೊಡನೆ ಮರಳಿ ಬಂದು ತಾನು ಆ ದಿನ ಮಾಡಿದ ಕೆಲಸಗಳ ವರದಿ ಯನ್ನೊಂದಿಸಿ ತನ್ನನ್ನುನ್ನಗ್ರಹಿಸಿದ್ದ ಕಾಳಿಗಿ ಮತ್ತೊಮ್ಮೆ ವಂದಿಸುವನು. ಬೀರನಿಗೆ ಮಕ್ಕಳಿಲ್ಲ. ಕಂಡಕಂಡ ದೇವರಿಗೆಲ್ಲಾ ಕೈ ಮುಗಿದುದಾಯಿತು; ಬೇಡಿದ್ದಾಗಿಯಿತು. ಒಹು ದಿನಗಳು ಅಂತಹ ಭಾಗ್ಯವೋದಗಲಿಲ್ಲ. ಕೊನಿಗೆ ಮಹಡೀಶ್ವರ ಸ್ವಾಮಿಯನ್ನು ಪೂಜಿಸಿ ಪಾರ್ಥಿಸಿ ತನ್ನ ಇಷ್ಟವನ್ನು ಸಲಿಸು ವಂತೆ ಕೇಳಿಕೊಂಡನು. ಬೀರನ ಪಾರ್ಥಿಸೆಯು ದೇವನಿಗೆ ಮುಟ್ಟಿತು. ದೇವನು ಪ್ರೀತನಾನನು. ಅಂದಿಗೆ ಸರಿಯಾಗಿ ಹತ್ತನೇ ತಿಂಗಳಲ್ಲಿ ಸ್ವಣ ಪುತ್ತಳಿಯಂತಹ ಪುತ್ರನುದಿಸಿದನು. ಬೀರ ಚಿನ್ನಿಯರ ಆನಂದಕ್ಕೆ ಏತಿಯಲ್ಲ. ಮಹಡೀಶ್ವರನಿಗೆ ಬೇಕಾದವ್ಯು ಅಚ್ಚನೇ ಅಭಿನೇಕಗಳಾದವು.

ಮಗನು ಹುಟ್ಟಿದ್ದು ಮೊದಲು ಬೀರನ ಚಯೆಯು ಸಂಪೂರ್ಣವಾಗಿ ಬದಲಾಯಿಸಿತು. ಹೆಂಡದಂಗಡಿಯ ಕಡೆ ತರುಗಿ ಕೂಡ ನೋಡುತ್ತಿರಲಿಲ್ಲ. ಮೊಟ್ಟೆ, ಮಾಂಸಾಹಾರಗಳನ್ನು ತ್ಯಜಿಸಿದನು. ಚಿನ್ನಿಯು ನಿತ್ಯವೂ ಮಿಂದು ಶುಚಿಯಾಗಿ ಕಾಯಿ ಪಲ್ಯಗಳನ್ನು ತಂದು ರುಚಿಯಾಗಿ ಅಡಿಗೆ ಮಾಡುವಳು. ದೇವರಿಗೆ ನೈವೇದ್ಯಮಾಡಿ ಪತಿಪತ್ತಿಯರೀರ್ವರೂ ಸಂತೋಷದಿಂದ ಭೋಜನ ಮಾಡುವರು. ಇವನ ನಡತೆಯನ್ನು ಕಂಡ ಹೆಗ್ಗಡಿಯು ಸಂತೋಷಗೊಂಡ ವನಾಗಿ ಇವನನ್ನು ಆತ್ಮಾದರದಿಂದ ಕಾಣುತ್ತಿದ್ದು ದಲ್ಲಿದ ಇವನಿಗೆ ಬೇಕಾದ ಸಹಾಯವನ್ನೇ ಲಾಳ ಮಾಡುತ್ತಿದ್ದು ದರಿಂದ ಈ ಕುಟುಂಬವು ಕಷ್ಟದ ಸೆಳಿಯನ್ನೇ ಕಾಣದೆ ಸುಖದಿಂದಿತ್ತು.

\* \* \* \* \*

“ನೀಚಕುಲದಲ್ಲಿ ಜನಿಸಿದರೇನು? ಎಲ್ಲರೂ ಆ ಪರಮಾತ್ಮನ ಮಕ್ಕಳೇ ಅಲ್ಲವೇ? ನಮ್ಮ ನಡೆ ನುಡಿಗಳಲ್ಲಿ ಕಾಯಾ ವಾಚಾ ಮನಸಾ ಶುಚಿಯಾಗಿದ್ದರೆ ದೇವದೇವನು ಒಳ್ಳೆಯ ಮಗುವೆಂದು ನಮ್ಮನ್ನೂ ತನ್ನ ಸಮಾಪಕ್ಕೆ ಕರೆದು ಕೊಳ್ಳುವನು. ಕಮಲಪುಷ್ಟ ಹುಟ್ಟಿಪುದು ಕೆಸರಿನಲ್ಲಿ. ಹಾಗಿದ್ದರೂ ಆ ಪುಷ್ಟವು ಪರಮಾತ್ಮನ ಪ್ರೀತಿಯ ವಸ್ತುವಾಗಿಲ್ಲವೇ? ಮಹಾಲಕ್ಷ್ಮಿಯ ವಾಸ ಸಾಫಾನವಾಗಿಲ್ಲವೇ? ಮುಖ್ಯವಾದುದು ಜಾತಿಯಲ್ಲ; ಅಂತಃಶುದ್ಧಿ, ಬಹಿಃಶುದ್ಧಿ, ಸ್ವಾಯಂದಿಂದ ನಡೆಯುವದು. ಇವುಗಳೇ ಭಗವಂತನ ಬಳಿ ಸಾರಲು ಹತ್ತಿರದ ಸೋಪಾನಗಳು” ಎಂದು ಉಪದೇಶ ಮಾಡುತ್ತ ಬೀರನು ನಿಂತನೆಂದರೆ ಎಲ್ಲರೂ “ಮಹಾಪುರುಷ”ನೆಂದು ಕೊಂಡಾಡುವರು.

\* \* \* \* \*

ಒಂದು ದಿನ ಬೆಳಿಗ್ಗೆ ಹತ್ತು ಘಂಟೆಯ ವೇళೆ. ಬೀರನು ಮಗನಿಗೆ “ಒಂದು, ಎರಡು, ಮೂರು” ಎಂದು ಲೇಕ್ಕೆ ಹೇಳಿಕೊಡುತ್ತಾ ನದಿಯ ದಂಡೆಯ ಮೇಲೆ ಕುಳಿತಿದ್ದಾನೆ. ನದಿಗೆ ಸಾಫಾನಕ್ಕೆಂದು ಬಂದಿದ್ದ ಉತ್ತಮ ಕುಲದ ವನಿತೆಯೊಬ್ಬಳು ನೀರಿನಲ್ಲಿ ಮುಳುಗಿದವಳು ಮೇಲಕ್ಕೇಳಲಿಲ್ಲ. ಸಾಫಾನ ಮಾಡುತ್ತಿದ್ದ ವರೆಲ್ಲರೂ ಹಾಹಾಕಾರ ಮಾಡಿದರೇ ವಿನಾ ನೀರಿನಲ್ಲಿಳದು ಆ ಹೆಂಗಸನ್ನು ಮೇಲಕ್ಕೇತ್ತಲು ಯಾರೂ ಮುಂದಾಗಲಿಲ್ಲ. ಬೀರನು ನೋಡಿ ದನು; ನೀರಿನಲ್ಲಿ ಹಾರಿದನು. ಹಾರಿದವನು ಮತ್ತೆ ಮೇಲಕ್ಕೇಳಲಿಲ್ಲ.

\* \* \* \* \*

ಸುಖಮುಯವಾದ ಚಿನ್ನಿಯ ಸಂಸಾರವು ಅಂಥಕಾರಮಯವಾಯಿತು. ಪತಿಯ ಪ್ರೇಮವನ್ನು ನೇನೆನೆನೆದು ದುಃಖಿಸುವ ಚಿನ್ನಿಯು, ಮಗ ಮಾಡ ನನ್ನ ನೋಡಿ ಸ್ವಲ್ಪ ಮರೆಯುವಳು. ಪರಮಾತ್ಮನಿಗೆ ಇದೂ ಸಹಿಸ ದಾಯಿತು. ಮೂರು ದಿನಗಳಿಂದ ಮಾದನಿಗೆ ವಿಪರೀತ ಜ್ವರ. ಕಣ್ಣೀ ತೆರಿಯ ಲಿಲ್ಲ. ಪ್ರಶ್ನೆ ಕೇಳಿದ್ದ ಕ್ಷೇತ್ರದಲ್ಲಿ ಸಮಂಜಸವಾದ ಉತ್ತರ ದೊರೆಯಲಿಲ್ಲ. ಪೂಜೆ ಹಾಕಿಸಿದ್ದಾಯಿತು. ಎಷ್ಟೋ ಹರಸಿಕೊಂಡದ್ದಾಯಿತು. ಚಿನ್ನಿಯು ಅನ್ನಾ ಹಾರವಿಲ್ಲದೆ ಕಣ್ಣೀರನ್ನು ಸುರಿಸುತ್ತ ಮಗುವಿನ ಬಳಿಯಲ್ಲೀ ಶುಚಿತು ಕೊಂಡಿದ್ದಾಳೆ.

\* \* \* \* \*

ಕಗ್ಗತ್ತಲೆಯ ರಾತ್ರಿ. ಜಗತ್ತಿನ ಮೇಲು—ಕೇಳನ್ನು ಆವಹೇಳನ ಮಾಡುವುದೋ ಎಂಬಂತೆ ಅಲ್ಲಲ್ಲಿ ಒಂದೊಂದು ನಕ್ಷತ್ರಗಳು ಮಿಣಿಮಿಣಿನೆ ಪ್ರಕಾಶಿಸುತ್ತಿವೆ. ಪಟ್ಟಣದ ಆ ಭಾಗವೆಲ್ಲವೂ ನಿಶ್ಚಿಬ್ದವಾಗಿದೆ. ಗಿಡದ ಎಲೆಗಳು ಕೂಡ ಅಲ್ಲಾಡಲಿಲ್ಲ. ಬೀರನ ಗುಡಿಸಿಲಿನಲ್ಲಿ ಮಾತ್ರ ಸಣ್ಣಿಂದೊಂದು ಮಣಿನ ಹಣತೆಯು ಮಿಣಿಕ್ಕಾ—ಮಿಣಿಕ್ಕಾ—ಎಂದು ಉರಿಯುತ್ತಿದೆ. ಬಳಲಿ ನಿದ್ರಿಸುತ್ತಿದ್ದ ಚಿನ್ನಿಯು ಒಮ್ಮೆಂದೂಮ್ಮೆ ಬೆಚ್ಚಿ ಎದ್ದಳು. ಬೀದಿಯ ಬಾಗಿಲನ್ನು ತೆರೆನಳು ಈ ಕಡೆ ಆ ಕಡೆ ಕಣ್ಣೀಗೆಟಕುವಣ್ಣು ದೂರ ನೋಡಿ ಬಂದು, ಮಲಗಿದ್ದ ಮಗುವಿನ ಹಣಿಗೆ ವಿಭಾತಿಯನ್ನು ಹಚ್ಚಿ ದೇವರಿಗೆ ಕೈ ಮುಗಿದಳು.

\* \* \* \* \*

ಆವಳು ಮಲಗಿದ್ದು ದು ಸ್ವಲ್ಪ ಹೊತ್ತು. ಆ ಸ್ವಲ್ಪಹೊತ್ತಿನ ನಿದ್ರೆಯಲ್ಲಿವೆಳೊಂದು ಕನಸು ಕಂಡಳು. ಮೃತನಾದ ಬೀರನು ನಾಲ್ಕು ವರ್ಷಗಳ ನಂತರ ಬಂದಿದ್ದಾನೆ. ಮಗುವನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ಚಿನ್ನಿಗೆ ಹೇಳಿದನು. “ಮಗುವಿನ ಕಾಯಿಲೆಗಿ ಛೈವಧಿಯೇನೂ ಬೇಡ. ಮಹ ದೀಪ್ಪರ ಸ್ವಾಮಿ ದೇವಾಲಯದ ಧ್ವಜಸ್ತಂಭದಡಿ ಮಗುವನ್ನು ಮಲಗಿಸಿ ಕಪೂರಾರತಿ ಮಾಡು. ಮಗುವು ಸ್ವಸ್ಥವಾಗುತ್ತದೆ” ಎಂದು ಹೇಳಿ ಗುಡಿ ಸಲಿನ ಬಾಗಿಲನ್ನು ದಾಟಿ ಹೋದಂತಾಯಿತು. ಆಗ ಚಿನ್ನಿಗೆ ಎಚ್ಚರವಾಯಿತು.

\* \* \* \* \*

ಕನಸನ್ನು ನೆನೆದು ಚಿನ್ನಿಯು ಚಿಂತಿಗೇದಾದಳು. “ದೇವಾಲಯ, ದೇವರು ಎಲ್ಲವೂ ಉತ್ತಮ ವರ್ಗದವರ ಸ್ವತ್ತಗಳು. ದೇವಸ್ಥಾನದಾಚೆ ನೂರ್ವೆತತ್ತು ಗಜದ ವರೀಗೆ ಮಾಡಿಗರು ತಿರುಗಾಡಬಾರದು. ಒಂದು ವೇಳೆ ಹಾದಿ ತಪ್ಪಿ ಯಾರಾದರೂ ಒಂದರೆ ತೀರಿತು. ಆ ಗ್ರಾಮದ ಹೆಗ್ಗಡಿಯ ಮನೆಯ ಮುಂದಿರುವ ಮರಕ್ಕೆ ಅವನನ್ನು ಕಟ್ಟಿ ಅವನ ಮೈ ಚರ್ಮವನ್ನು ಸುಲಿದುಬಿಡುವರು. ಆದರೆ ನಾಲ್ಕು ವರ್ಷಗಳ ನಂತರ ಬೀರನು ತನ್ನ ಗುಡಿ ಸಲನ್ನು ಹುಡುಕಿಕೊಂಡು ಒಂದು ಹೇಳಿ ಹೋಗಿದ್ದಾನೆ. ತನ್ನ ಬೆನ್ನಿನ ಚರ್ಮವನ್ನು ತಾನೇ ಸುಲಿದಾರು! ಸುಲಿದರೆ ಚಿಂತೆಯಿಲ್ಲ. ಮಗುವು ಜೀವಿ ಸಿದರೆ ಅಷ್ಟೇ ಸಾಕು. ಮಹಡಿಶ್ವರನ ಸನ್ನಿಧಿಗೆ ಮಗುವನ್ನು ಕರೆದುಕೊಂಡು ಹೋಗದೆ ಮಗುವು ಸತ್ತುಹೋದರೆ ನನಗೆ ಮುಂದೆ ಯಾರು ಗತಿ?” ಎಂದು ಬಹುತ್ತು ಚಿಂತಿಸಿ ಕೊನೆಗೊಂದು ನಿಶ್ಚಯ ಮಾಡಿಕೊಂಡಳಬು.

\* \* \* \*

ಮಾರನೆಯು ದಿನ ಬೆಳಗ್ಗೆ ಎಂಟು ಫಂಟಿಯ ವೇಳೆ. ಎಲೆಯಡಿಕೆಯ ಸ್ವಾಗಿಯುವದಕ್ಕೆಂದು ದೇವಾಲಯದ ಪೂಜಾರಿಯು ಈಚಿಗೆ ಒಂದನು. ಧ್ವಾಜಸ್ತಂಭಕ್ಕೆ ಸ್ವಲ್ಪ ದೂರದಲ್ಲಿ ಪಂಚಮ ಶ್ರೀಯೋಭ್ಯಳು ಮಗುವನ್ನು ಮೆಲಗಿಸಿ ನಿಂತಿದ್ದಾಳೆ. ಏನಾಶ್ಚಯ! ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು ಪೂಜಾರಿಗೆ. ಒಂದಿತು ರೌದ್ರಾವತಾರ. ಕನ್ನಡ ಮಾತಿ ನಲ್ಲಿ ಕಣಾರಟಿಕದಲ್ಲಿ ಎಷ್ಟೊಂದು ಬೈಗಳ ಶಬ್ದಗಳು ರೂಢಿಯಲ್ಲಿವೆಯೋ ಅಷ್ಟೊಂದು ಬೈಗಳನ್ನೂ ಆ ಮಹಡಿಶ್ವರನ ಎದುರಿನಲ್ಲೇ ಬೈದಾಯಿತು. “ಆ ಮೂರ್ಖ ಗಾಂಧಿಯು ಕಣಾರಟಿಕಕ್ಕೆ ಒಂದ ನಂತರವಂತೂ ಇವರನ್ನು ಕೇಳುವವರೇ ಇಲ್ಲ! ಇವರ ಪಾರುಪತ್ಯವೇ ಎಲ್ಲೆಲ್ಲಿ ನೋಡಿದರೂ! ಇವರಿಗೆಮ್ಮೆ ಕೊಬ್ಬಿ! ಇನ್ನು ಈ ಚೆಳಿಯಲ್ಲಿ ತಣ್ಣೀರಿನಲ್ಲಿ ಮುಳುಗಿ ಸಾಯಬೇಕು. ಲೋ ಸಿದ್ದಾ! ಹೋಗಿ ಹೆಗ್ಗಡಿಯವರನ್ನು ಕರೆದುಕೊಂಡು ಬಾ” ಎಂದು ಹೇಳಿ ಮನೆಯೊಳಕ್ಕೆ ಹೂರಟು ಹೋದರು. ಮೈಲಿಗೆ, ಕುಂಭಾಭಿವೇಕ, ಸಂಪೂರ್ಕಣೆ, ವರಮಾನ, ದಕ್ಷಿಣ ಇವುಗಳು ಅವನ ಮನಸ್ಸಿನಲ್ಲಿ ಒಂದರ ಹಿಂದೊಂದು ಬರತೊಡಗಿದವು.

\* \* \* \*

ದೇವಾಲಯದೆರಿನಲ್ಲಿ ದೊಡ್ಡ ದೊಂದು ಗುಂಪು ಕೂಡಿತು. ಮಗುವ ಸ್ನೇತಿ ಶೋಡೆಯ ಮೇಲೆ ಮಲಗಿಸಿಕೊಂಡು ಚಿನ್ನಿಯು ಕುಳಿತಿದ್ದಾಳೆ. ತಾನು ಮಾಡಿದ್ದು ನಾಯಿವೆಂಬುದೂ, ಹಾಗೆ ಮಾಡಲು ತನಗೆ ಹಕ್ಕುಂಟಿಬುದೂ ಅವಳ ಅಭಿಪೂರ್ಯ. ತನ್ನನ್ನು ಆದರಿಸಲು ಚಾಟಿಯು ಕಾದು ನಿಂತಿದೆ. ಆ ಗ್ರಾಮದ ಹೆಗ್ಗಡೆಯು ರೌದ್ರವತಾರವನ್ನು ತಾಳಿ ಎದುರಿನಲ್ಲಿ ನಿಂತಿದ್ದಾನೆ. ಕಗ್ಗಲ್ಲಾ ಕರಗುವಂತಹ ದೀನ ಸ್ವರದಿಂದ ಚಿನ್ನಿಯು ತನ್ನ ಅಹವಾಲನ್ನು ಹೇಳಿಕೊಂಡಳು. “ಲೋ! ಯಾರಲ್ಲಿ? ಇವಳಿಗೆ ಷಿತ್ತು ಸ್ತ್ರೀಗೆ ಹತ್ತಿದೆ. ಮುಚ್ಚು ದೇವಾಲಯದ ಬಾಗಿಲನ್ನು. ಈ ನಾಯಿಯು ಎಲ್ಲಾ ದರೂ ಒಳಗೆ ಹೋದಿತು. ಉದ್ದೇಶಕ್ಕೆ ಹೋಗಿ ನಾಲ್ಕು ಇಗಳನ್ನು ಕರೆದುಕೊಂಡು ಬಾ” ಎಂದು ಕಟ್ಟಪ್ಪತೆಯಿತ್ತನು ಹೆಗ್ಗಡೆಯು. ಚಿನ್ನಿಗೆ ಅರ್ಥಜಂದ್ರ ಪ್ರಯೋಗ ವಾಯಿತು. ದೇವಾಲಯದ ಬಾಗಿಲುಗಳು ಬಂಧಿಸಲ್ಪಟ್ಟವು.

\* \* \* \* \*

ಅಲ್ಲಿದ್ದ ವರಲ್ಲೊಬ್ಬನು ಸಮಾಪಲ್ಲಿದ್ದ ನಾಯೋಂದನ್ನು ಚಿನ್ನಿಯ ಮೇಲೆ ‘ಭೂಬಿಟ್ಟನು. ಮತ್ತೊಬ್ಬನು ಕಲ್ಲುಗಳನ್ನೇ ಸೆಯಲಾರಂಭಿಸಿದನು. “ಅಯ್ಯೋ! ಈಶ್ವರಾ! ಈ ಶ್ವಾಸಕ್ಕಿರುವ ಮರ್ಯಾದೆಯೂ ಗೌರವವೂ ಈ ಪಂಚಮ ಶ್ರೀಗಿಲ್ಲವೇ? ನನ್ನನ್ನು ಕೊಂಡುಬಿಟ್ಟರೂ ಸರಿ. ಈ ಮಗುವನ್ನು, ಈ ನನ್ನ ಜೀವನ ಸರ್ವಸ್ವವನ್ನು ಮಾತ್ರ ರಕ್ಷಿಸಿರಿ; ಉಳಿಸಿರಿ; ಕಾಪಾಡಿರಿ. ನನಗೆ ಪುತ್ರಭಿಕ್ಷೆಯನ್ನು ಕೊಡಿರಿ” ಎಂದು ಕಣ್ಣೀರು ಸುರಿಸುತ್ತಾ ಆಂಗಳಾಚಿ ಬೇಡಿದಳು.

\* \* \* \* \*

ಆಳುಗಳು ಬಂದರು. ಅವಳನ್ನು ಬಲಾತ್ಮಾರವಾಗಿ ಎಳೆದುಕೊಂಡು ಹೋಗಿ ದಂಡಿಸುವುದು ನಿಶ್ಚಯವು. ಆ ಸಮಯದಲ್ಲಿ “ಅಮ್ಮಾ” ಎಂದು ಮಗುವು ಅರಚಿತು. “ಮಹದೀಶ್ವರಾ! ನನ್ನ ಮಗುವನ್ನು ಅನ್ಯಾಯವಾಗಿ ಸಾಯಿಸುವರಲ್ಲಾ!” ಎಂದು ಕಲ್ಲಾ ಕರಗುವಂತೆ ಗೋಳಾಡಿದಳು. ಏರಡಾ ವತ್ತಿ ದೀರ್ಘಶ್ವಾಸವನ್ನು ಬಿಟ್ಟು ಮಗುವು ತಣ್ಣಾಗಾಯಿತು. ಚಿನ್ನಿಯು ಮಗುವಿನ ಸೆತ್ತಿಯನ್ನು ಮುಟ್ಟಿ ನೋಡಿದಳು. ಬೆಳ್ಟಿದಳು. ಅವಳಿಲ್ಲಿಂದು ವಿಧವಾದ ಬದಲಾವಣೆಯಂಟಾಯಿತು. ಅಳುವುದನ್ನು ನಿಲ್ಲಿಸಿದಳು. ಎದ್ದು

ನಿಂತಳು. ಆಗವಳನ್ನು ಯಾರಾದರೂ ನೋಡಿದರೇ ಸಾಕ್ಷಾತ್ ಮಹಾಕಾಳಿ ಯೆಂದೇ ಭಾವಿಸುತ್ತಿದ್ದರು.

\* \* \* \* \*

“ಇನ್ನೀ ದೇವಾಲಯಗಳಿಕೆ? ಅವುಗಳನ್ನು ಮುಚ್ಚಿರಿ. ದೇವರನ್ನು—ನಿಮ್ಮ ಕೈಗೊಂಬೆಯಾಗಿರುವ—ಆ ದೇವರನ್ನು ಒಳಗಿಟ್ಟು ಭದ್ರವಾಗಿ ಬೀಗ ಹಾಕಿ! ಎದುರಿನಲ್ಲಿದ್ದರೆ ಈ ಅನ್ಯಾಯವು ಕಣ್ಣಿಗೆ ಬಿಡ್ಡಿತು! ನನಗಿನ್ನು ಈ ದೇವರು ಬೇಡ—ದೇವರ ದಯೆ ಬೇಡ—ನನ್ನ ಮಗನೊಂದಿಗೆ ಸಾನೂ ಹೋಗುತ್ತೇನೆ. ದೇವನೆಲ್ಲಿ? ಅವನಿಲ್ಲ. ಅವನಿಲ್ಲದ್ದ ರಿಂದಲೇ ಹೀಗೆಲ್ಲಾ ನಡೆಯುತ್ತಿದೆ. ದೇವನೆಲ್ಲಿ?—ಎಲ್ಲಿ ಆ ದೇವ?—ಆ ದೇವದೇವನೆಲ್ಲಿ?” ಎಂದು ಉನ್ನಾದಿನಿಯಂತೆ ಕೂಗುತ್ತಾ ಮಗುವಿನ ಪ್ರೀತವನ್ನು ಕೇಳಿಗೆ ಹಾಕಿ ಓಡಿ ಹೋದಳು. ಇಷ್ಟು ಹೊತ್ತು ಅಲ್ಲಿ ನೆರೆದಿದ್ದ ವರಲ್ಲಿ ಒಬ್ಬರೂ ಬಾಯಿ ಡಲಿಲ್. ನಿಶ್ಚಯ—ನೀರವ. ದುಃಖಾತೀಕರಿಕದಿಂದ ಮನುಷ್ಯನ ಕೌರ್ಯವು ಶಾಂತ ವಾಗುತ್ತದೆ. ಆದರೆ ಮರು ಕ್ಷಣದಲ್ಲಿಯೇ ದೂರ ಸರಿದಿದ್ದ ಅಹಂಕಾರ, ಗರ್ವ ಮೋದಲಾದ ಭೂತಗಳು ಸೇರಿಕೊಳ್ಳುತ್ತವೆ.

\* \* \* \* \*

ಮಗುವಿನ ಪ್ರೀತವನ್ನು ಮಾಡಿಗರು ಹೊತ್ತು ಕೊಂಡು ಹೋಗಿ ಅಂತಿಮ ಸಂಸ್ಥಾರವನ್ನು ಮಾಡಿದರು. ಆ ಕೇರಿಯೆಲ್ಲಾ ಆ ಮಗುವಿಗಾಗಿ ಕಣ್ಣಿರು ಸುರಿಸಿತು. “ಈ ಪಾಪಕ್ಕೆ ಹೊಣಿ ಯಾರು? ಈ ದೋಷವು ಯಾರನ್ನು ಸೇರುವುದು?” ಎಂಬ ಪ್ರಶ್ನೆಯು ಆ ಅಗ್ರಹಾರದಲ್ಲೇ ರಹಸ್ಯವಾಗಿ ಕೇಳಲ್ಪಡುತ್ತು. ರೈತರು ಉನ್ನತ್ವಾದ ಚಿನ್ನಿಯನ್ನು ಅಲ್ಲಲ್ಲಿ ಹುಡುಕಿ ನೋಡಿದರು. ಎಲ್ಲಾ ಸಿಕ್ಕಲ್ಲಿ. ಒಂದು ವೇಳೆ ಮೇಲಿನ ಲೋಕಕ್ಕೆ ಹೋಗಿ ಭಗವಂತನ ಬಳಿ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಿರಬಹುದೆಂದು ತೀಮಾರ್ಚಿಸಿದರು. ಆದರೆ ಅವಳು ಹೇಳಿದ “ದೇವನೆಲ್ಲಿ” ಎಂಬ ಪ್ರಶ್ನೆಯು ಮಾತ್ರ ಎಲ್ಲರ ಕಿವಿಗಳಲ್ಲಿಯೂ ಇನ್ನೂ ಕೇಳುತ್ತಿದೆ.

“ದೇವನೆಲ್ಲಿ?”

ಹಣವೆಂಬ ಹೆಣ



### ಶ್ರೀ ಕುಡ್ಲಿ ವಾಸುದೇವ ಶಿಕ್ಷೆಯವರು, ಮಂಗಳೂರು

ಇವರು ಮಂಗಳೂರಿನ ‘ಪ್ರಭಾತ’ ವಾರ ಪತ್ರಿಕೆಯ ಸಂಪಾದಕರು. ಉತ್ತಮ ವಿಜಂಬನ ಸಾಹಿತ್ಯ ಗಳು. ಹಾಸ್ಯದ ಕತೆಗಳು, ಹರಟಿಗಳು ಇವನ್ನು ಬರೆಯುವುದರಲ್ಲಿ ಸಿದ್ಧ ಹಸ್ತರು. ‘ಜೀವನದ ಸೋಗಸು’ ಎಂಬ ಚಿಕ್ಕ ಕತೆಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ.

ಉಚ್ಛ್ವಾ ಶ್ರೀಣಿಯ ಹಾಸ್ಯಗಳನ್ನು ಬರೆಯುವುದರಲ್ಲಿ ಇವರ ಹಸ್ತವು ಕುಶಲವಾಗಿದೆ. ಇವರ ವಿಜಂಬನಾಶ್ವರ ಕತೆಗಳಿಲ್ಲ ಕನ್ನಡ ಸಾಹಿತ್ಯದಲ್ಲಿ ಉತ್ತಮ ತರಗತಿಗೆ ಸೇರಲು ಯೋಗ್ಯವಾಗಿವೆ. ಎಂತಹ ಗಹನ ವಿಚಾರ ವನ್ನೂ ಹಾಸ್ಯದ ಸುಳಿಯಲ್ಲಿ ಕೆಡಹಿ ನಗೆಯ ಗುಳ್ಳೆಗಳನ್ನು ಎಬ್ಬಿಸಿ ಬಿಡುತ್ತಾರೆ. ವ್ಯಂಗ್ಯ ಹಾಸ್ಯಪೂರಣ ಕಥಾಗಳನ್ನು ಚೆನಾವಿಗಿಯೇ ಬರೆಯುತ್ತಾರೆ. ಅತ್ಯಂತ ಸಾಮಾನ್ಯದಿಂದ ಅತ್ಯಂತ ಗಹನದ ಪರೀಕ್ಷೆ ಎಲ್ಲ ವಿಷಯಗಳೂ ಇವರಿಗೆ ಕಥಾವಸ್ತುಗಳಾಗುತ್ತವೆ. ಎಲ್ಲ ಲ್ಲಿಯೂ ಒಂದೇ ತೆರನಾದ ನಗೆ. ಸಾಮಾನ್ಯವಾಗಿ ಹಾಸ್ಯ ಯೋಗ್ಯವಾದ ವಿಷಯಗಳನ್ನೇ ಎತ್ತಿಕೊಂಡು ನಗೆಗೀಡುಮಾಡುವುದು ಎಲ್ಲರ ಸ್ವಭಾವವಾದರಿ ತಮಗ ಸಿಕ್ಕಿದ ಎಂತಹ ವಸ್ತುವನ್ನೂ ನಗೆಗೀಡುಮಾಡುವುದು ಶಿಕ್ಷೆಯವರ ವೈಶಿಷ್ಟ್ಯ. ಇದಕ್ಕೆ ಸರಿಯಾಗಿ ಇವರ ಶ್ರೀಲಿಯೂ ಫಲಿಸಿದೆ.

## ಹಣವೆಂಬ ಹೇಳಿ

ಕುದ್ದಿ ನಾಸುದೇವ ಶಿಕ್ಷೆಯವರು

ಶ್ರೀತ್ಯಾಹರಿಗೂ ತಿಮ್ಮನಾಯಕರಿಗೂ ಭೇದವೆಂದರೆ ಇಪ್ಪು— ಭಕ್ತ್ಯಾಹರಿಯು ವಿದ್ಯೆಯನ್ನು ಗುಪ್ತ ಧನವೆಂದು ಕರೆದನು; ತಿಮ್ಮನಾಯಕರು ಗುಪ್ತ ಧನವನ್ನೆ ವಿದ್ಯೆಯೆಂದು ಕರೆಯುತ್ತಿದ್ದರು.

“ಹಣವನ್ನು ನೀವು ನಿಷ್ಟುಯೋಜಕ, ನಶ್ವರ, ದುಃಖಸಾಗರ ಇತ್ಯಾದಿ ಗುಣವಾಚಕಗಳಿಂದ ಸಂಭೋಧಿಸಬಹುದು. ಆದರೆ, ನೀವು ಯಾವ ಬಾಯಿ ಯಿಂದ ಅದನ್ನುಸಿರುವಿರೋ, ಅದನ್ನು ಹೊರಡಿಸಲು ಚೈತನ್ಯ ಕೊಡುವ ಆಹಾರಕ್ಕಾಗಿ ಆ ಧನವೇ ನಿಮಗೆ ಬೇಕಾಯಿತು. ಮಾನವನಿಗೆ ವಿನೇಕ ವಿದ್ವಷ್ಟು ಕಾಲ ಹಣಕ್ಕೆ ಬೆಲೆಯಿದೆ” ಎಂದು ತಿಮ್ಮನಾಯಕರು, ಬಡ್ಡಿಗೆ ಹಣ ಕೇಳಲು ಬಂದ ನರಸಪ್ಪನವರೊಡನೆ ಹೇಳುತ್ತಿದ್ದರು.

ನಾಯಕರ ಸೋಸೆಯು, ಪದ್ಧತಿಯಂತೆ ಆ ಕೊರಡಿಯಲ್ಲಿ ಕುಳಿತು, ಮಗು ವನ್ನಾಡಿಸುತ್ತಿದ್ದವರು “ಶೂ ನಾಯಿ!” ಎಂದು, ತಿಜೋರಿಯ ಕಡೆಗೆ ಬೆರಳು ತೋರಿಸಿ ಚಂಡಿ ಹಿಡಿದಳಿವ ಮಗುವನ್ನು ಸಮಾಧಾನಗೊಳಿಸಲೆತ್ತಿ ಸಿದ್ಧಿ.

ನಾಯಕರು ಸರಕ್ಕುನೆ ಆ ಕಡೆ ತಿರುಗಿ, “ನೀನು ನಿತ್ಯವೂ ಇಲ್ಲಿ ಬಂದು ಕುಳಿತು ಆ ಮಗುವಿಗೆ ತಿಜೋರಿಯ ಆಭ್ಯಾಸ ಮಾಡಿಸುತ್ತೀರೆ. ಆದು ರೂಪಾ ಯಿಗಳೊಡನೆ ಆಡಬೇಕೆಂದು ಹಟ್ಟ ಹಿಡಿಯುತ್ತದೆ!” ಎಂದು, ಸೊಂದ ನುಡಿ ಯಲ್ಲಿ ಒದರು.

ಸೋಸೆಯು ಮೌನವಾಗಿದ್ದಳು. ಮಗುವು ಆಳುತ್ತುಲೇ ಇತ್ತು. ನಾಯಕರು ನರಸಪ್ಪನವರು ತಂದ ಬಂಗಾರದ ಒಡನೆಯನ್ನು ಕಾಗದದಲ್ಲಿ ಸುತ್ತಿ ಆ ತಿಜೋರಿಯಲ್ಲಿಟ್ಟು, ನೂರು ದೂಸಾಯಿಗಳನ್ನು ಎಣಿಕೆಮಾಡಿ ನರಸಪ್ಪನವರಿಗೆ ಕೊಟ್ಟು,—“ನಿಮಗೆ ತಿಳಿದೇ ಇದೆ—ಬಡ್ಡಿ ಹದಿನೆಂಟಾದರೂ ಪೂರ್ವಾಣಿಕತನ ಇಲ್ಲೇ ಇಂದು! ನಿಮಗೆ ಯಾವ ದಿನ ಹಣ ಬೇಕಾದರೂ ಬರಬಹುದು. ಆದರೆ, ಬಡ್ಡಿ ತಿರುವ ವಾಯಿದೆಯನ್ನು ಮಾತ್ರ ನೀವು ನೆನ ಸಿನಲ್ಲಿಟ್ಟುಕೊಳ್ಳುವುದು ಅವಶ್ಯ” ಎನ್ನುತ್ತ, ಜಗಲಿ ತನಕವೂ ನರಸಪ್ಪನವರನ ಟ್ರಿಟ್ಟುಲಿಂದ ಕೇಳಿಗಳಿಸಿ ಕೊಡಲು ಹೋದರು.

ಸೋಸೆಯ ಆ ಅಲಕ್ಕ್ಯಾಭಾವದ ನೇತ್ರಗಳು ಫ್ರೆಕ್ಕುನೇ ಉಜ್ಜ್ವಲಿಸಿದಂತೆ ತೆರೆದು ಕೊಂಡುವು. ನಾಯಕರ ಆ ಮಹಾ ತಿಜೋರಿಯು ಆಕೆಯ ಕಣ್ಣಗಳ ಕರಿಯ ಬಿಂಬದಲ್ಲಿ ಪ್ರತಿಬಿಂಬಿತವಾಯಿತು. ಶತ್ರುವನ್ನು ಘಾಸಿಗೊಳಿಸುವ ನಾಗರ ಹಾವಿನಂತೆ ಬುಸಕ್ಕೆಂದು ಆಕೆಯ ಕೈಯು ತಿಜೋರಿಯೊಳಗೆ ಹಾರಿತು. ಏದು ಬೆರಳುಗಳು ರೂಪಾಯಿ ನಾಣ್ಯಗಳ ಮೇಲೆ ಒಂದು ಕ್ಷೇತ್ರ ವಿರಮಿಸಿದುವು; ಮುದುಕ್ಷಣದಲ್ಲಿ ಅಲ್ಲಿ ಬಿಗಿಯಲ್ಲಟ್ಟು—ಕೆಲವು ನಾಣ್ಯಗಳ ಸಮೀತ ಹೊರಗೆ ಬಂದುವು. ಲಲನೆಯು ಆವುಗಳನ್ನು ತನ್ನ ಸೀರೆಸೆರಿಗಿನಲ್ಲಿ ಹಾಕಿಕೊಂಡಳು. ಮಗುವು ತಟ್ಟನೇ ಅಳುವದನ್ನು ನಿಲ್ಲಿಸಿತು!

ಸೋಸೆಯು ಆ ಮೇಲೆ ಮಗುವನನ್ನು ಅಲ್ಲಿ ತೊರೆದು, “ಎಂತಹ ಮಗು! ನಾನು ರೂಪಾಯಿ ಮುಷ್ಟಿಯಕ್ಕೆ ತೆಗೆದ್ದಲ್ಲದ ಆಳು ನಿಲ್ಲಿಸದು! ಇನ್ನೂ ಬಾಯಿ ಬರುವುದಿಲ್ಲ.....ಮುಂದೇ?.....” ಎನ್ನುತ್ತ ತನ್ನ ಮನೆಕೆಲಸಗಳಿಗಾಗಿ ಹೊರಟುಹೋದಳು.

ನಾಯಕರು ಕೊರಡಿಗೆ ಬಂದರು. ಮಗು ಸುಮೃನೆ ಕುಳಿತು ಆಡುತ್ತು. ಅದರೊಡನೆ ಬಂದಿರದು ಮಾತುಗಳನ್ನಾಡುತ್ತ, ತಮ್ಮ ಲೆಕ್ಕಗಳನ್ನು ಬರಿಯ ತೊಡಗಿದರು. ಮಗು ಆಡಿತು; ನಾಯಕರು ಲೆಕ್ಕಗಳನ್ನು ಬರಿದರು. ಲೆಕ್ಕಗಳು ಮುಗಿವಾಗ ಮಧ್ಯಾಹ್ನ ಹನ್ನೆರಡು ಫುಂಟೆ ದಾಟೆ ಹೋಗಿದ್ದಿತು. ನಾಯಕರು ಎದ್ದು, “ನಾನಾಜ್ಯಕೆ ಪರದೇಶಿ.....” ಎಂಬ ದಾಸರ ಪದ ವನ್ನು ಮೇಲ್ಗೆ ಹಾಡುತ್ತ, ಲೆಕ್ಕ ಪುಸ್ತಕಗಳನ್ನು ಒಂದೊಂದಾಗಿ ತಿಜೋರಿಯೊಳಗಡಲಾರಂಭಿಸಿದರು.

“ಇನ್ನೂ ಸ್ವಾನಕ್ಕೆ ಹೋಗುವುದಿಲ್ಲವೇ?” ಎಂದು ಸೋಸೆಯ ಕೊಗು ಅಡಿಗೆ ಕೋಣೆಯಿಂದ ಕೇಳಿಸಿತು “ಹಾಳ್ಲಿ!” ಎನ್ನುತ್ತ ನಾಯಕರು ಅವಸರ ವಸರವಾಗಿ ಪುಸ್ತಕಗಳನ್ನೆಲ್ಲ ತಿಜೋರಿಯೊಳಗೆ ತುರುಕಿ, ಧಡಲ್ಲೆಂದು ಬಾಗಿಲಿಕ್ಕಿ, ಬೀಗ ಹಾಕಿ, ಸ್ವಾನಾಥ ತೆರಳಿದರು.

ಮಾವನನ್ನು ಸ್ವಾನಕ್ಕೆ ಕಳುಹಿಸಿಕೊಟ್ಟು, ಸೋಸೆಯು ಪುನಃ ಆ ಭಂಡಾರ ಗೃಹಕ್ಕೆ ಬಂದಳು. ವಿಸ್ತುರಿತ ನಯನಗಳಿಂದ ಆ ಉಕ್ಕಿನ ರಾಕ್ಕುಸ ನನ್ನು ನೋಡಿ, ದುರಾಶೆಯಿಂದ ಪುನಃ ಅದರ ಬಾಗಿಲಿನ ಕಡೆಗೆ ಕೈ ನೀಡಿ, ಮಾವನು ಎಲ್ಲಾಗ್ರಾದರೂ ಬೀಗವಿಕ್ಕುದೆ ಹೋಗಿರಬಹುದೇ ಎಂದ ಪರೀಕ್ಷೆಸಿ

దళు. ఆదరీ, ఖండితవాగి బీగవిక్ష్యల్పట్టిత్తు. స్మృతి నిరాతియుంటా గలు,—“రాజు!” ఎందు తన్న మగువన్ను కరిదళు. రాజువు ఆల్చిర లిల్ల. “ఎరడూవరి వయస్సినోళగి ఈ మగువిగి లూరెల్ల తిరుగి బరువ ఆట!” ఎందుకొళ్ళుత్త, మానవిగాగి ఎలేయిదలు హోరటుహోఎదళు.

ఆపరాహ్న ఒందూవరీ ఫౌంట్స్‌గి సరియాగి నాయకర మగ సుందరను మనిగి బందను. లూరల్లి ఆతికడమే దరదల్లి యారు ధాన్యమత్తు తరకారిగళన్న విక్రయిసుత్తిరువరో, ఆవరన్న ముడుళి, ఆవరిందలే కొండుకొండు తరబేచేందు నాయకరు సుందరనిగి నిత్యవూఖుద్దివాద హేఖుత్తిద్దరు. అదువే మొనవను కలియబేకాద ఏకమాత్ర ఆవక్షిక విడ్యుయెందు ఆవర మతవాగిత్తు.

ಸುಂದರನಿಗೆ ಹಣದ ಮೇಲೆ ಪ್ರೇಮವಿತ್ತು; ಆದರೆ, ಮನುವಿನ ಮೇಲೆ ಹೆಚ್ಚಿತ್ತು. ಮನಿಗೆ ಬಂದವನೇ “ರಾಜೂಳ!” ಎಂದು ಕರೆದನು.

ರಾಜು ಬರಲಿಲ್ಲ.

పునః “రాజుస్!” ఎందను.

## ರಾಜು ಬರಲ್ಲಿಲ್ಲ.

మత్తొ మ్యూ ‘రాజువుడు!’ ఎందను.

## ରାଜୁ ବରଲିଲ୍.

ಸುಂದರನು ಕರೆಯುತ್ತಲೇ, ರಾಜುವು ಎಲ್ಲಿದ್ದರೂ ಓಡಿಬಂದು, ತಂದೆಯ ಹೆಗಲೀರಿ, ಆತನ ಕಿಸೆಯಿಂದ ಯಾವ ನಾಣ್ಯಗಳನ್ನಾದರೂ ತೆಗೆದು ನೋಡಿ ಸಂತೋಷಪಡುವುದು ನಿತ್ಯದ ಪದ್ಧತಿಯಾಗಿತ್ತು. “ಫೇಟು ಅಜ್ಞ!” ಎನ್ನು ತಿದ್ದರು ಜನರೆಲ್ಲ. ನಾಯಕರಿಗೆ, ತನ್ನ ಮೊಮ್ಮೆಗನ ಈ ಪ್ರಶಂಸೆಯನ್ನು ಕೇಳಿ—ತನಗೂ ಗೌರವದ ಸಂಚೋಧನೆಯಿದೆಂದು ಹೊಳೆದು—ಸಂತೋಷ ದಿಂದ ಎದೆ ಉಬ್ಬತ್ತಿತ್ತು.

రాజు ఇందెల్లి హోదను?—సుందరను “రాజు!” ఎందు కరే యుత్త మనీయ కొరటడిగళీల్లవన్నూ ఆలైదను.

ಇಲ್ಲ, ಖಂಡಿತವಾಗಿಯೂ ರಾಜು ಇಲ್ಲ. ಸುಂದರನೆ ಪಶ್ಚಿಮಾ ಗಿರಿಜೆ ಹುಡುಕಿದಳು. ನಾಯಕರು ಹುಡುಕಿದರು. ತಂಡೆ—ಮಗ—ಸೋನೆ—ಮೂವರೂ ಕಳವಳಕ್ಕೂ ಇಗಾದರು.

“తుంట కుడుగ—ఇన్న బరచకుదు. ఎల్లియో ఆదలు కోగిరువనేందు తోరువుదు. నీను ననగే అన్న బడిసు!” ఎన్నత మావను అడిగికోణగి కోదను. సొసియు, కసవిసిగొళ్ళతిద్దంతే మావనిగి అన్న బడిసిదళు. నాయకరు మంజేశ్వర వీరయ్యన హణద కాయిదే దాటి ఎష్టు తింగళాదువు ఎందు ఫక్కనే ఆలోచనేయాగి, బకబకనే ఉటమాడ తోడగిదరు.

నాయకర ఉట ముగియితు. ముడి వస్తువన్న బిసుడి, ఛేరోందు ధోతరవన్న ట్టుకోండు తిజోరికోలడిగే బందరు. తిజోరియ బాగిలు తేగిదరు. తిజోరియింద ధోప్పనే రాజు కేళగి బిద్దను. శవ!

నిమిషాధ్వదల్లి గృహవు శోకద కచ్చత గానదింద తుంచి కోయితు!

ఆత్మయిల్లద సొసిగి తాళ్ళ కడిమేయాగిరబేకు. గిరజెయు కణ్ణీరన్నొరసికోండు, ఫక్కనే రౌద్రవతార తాలిదళు. కైయల్లి, మనిగత్తి!

“అదేనమ్మ?” ఎందు కణ్ణీరన్నొరసుత్త మావను ప్రశ్నిసిదను.

“నన్న? నిన్న రుండ హారిసువ పుట్టు ఆయుధ!” ఎందళు సింహిణి.

“నన్న రుండ?” — నాయకరు ఆవాళ్ళు దరు.

“నిన్నదే! సందేహనేకి నినగి?” ఎందళు గిరజె.

“ఖీ—కుళ్ళు నినగి!” ఎందరు నాయకరు.

“ముళ్ళు బాయి—ముడి కోతి! నిష్టుర హైదయద పితాచి! నన్న ముద్దు మగువిన కోలె నొడిద నర రాక్షస!.....తేగే ఆ తిజోరియ బాగిలన్ను!”

నాయకరు భీతియింద తిజోరియ మత్కొందు బాగిలన్న శేరిదరు. సుందరను మంకనెంతి కుళకు నోడుతిద్దను.

“సురువు ఆ రూపాయిగళన్నెల్ల హోరగి!” ఎండ్రాజ్ఞు పిసిదళు ఆ నెరయాపిఁ రాక్షసి.

ನಾಯಕರು ಯಂತ್ರದಂತೆ—ಆಕೆಯ ಆಜ್ಞಾನುಸಾರ—ತಿಜೋರಿ ಯಿಂದ ಹಣವನ್ನೆಲ್ಲ ಹೊರಗಿಳೆದು ಹಾಕಿದರು.

“ಕುಳಿತುಕೊಳ್ಳಲ್ಲಿ—ಹಣದ ಮನುನೇ!” ಎಂದಳು ಗಿರಜೆ.

ನಾಯಕರ ಭೀತಿಯು ಹೆಚ್ಚಿತು. ಗಿರಜೆ ಆಗಲೇ ಸಂಕೋಚಪಡು ತ್ತರುವ ಅವರ ಕಡೆಗೆ ಹಾರಿದಳು. ನಾಯಕರು ಘಕ್ಕನೆ ಹಿಂದಕ್ಕೆ ನೆಗೆದು, ಮನೆಯೊಳಗಿಂದ ಮಾಯವಾದರು.

ಗಿರಜೆ, ಗೋಡೆಯಿಂದ ನಾಯಕರ ಒಂದು ಪಟವನ್ನೆತ್ತಿ ಆ ತಿಜೋರಿ ಯೋಳಗೆ ಹಾಕಿ ಬಾಗಿಲು ಹಾಕಿದಳು. ಆ ನೇರಲೇ, ಆ ಹಣದ ರಾಶಿಯಲ್ಲಿ ಕುಳಿತು ತನ್ನ ಮೃತ ಬಾಲಕನ ಶವವನ್ನು ಎದೆಗಷ್ಟೆಕೊಂಡು, ಜೋಗುಳ ವಾಡಿದಳು.


ಧನಸಿಶಾಚಿಯು, ಬಿಸಿಲಿಗೆ ಓಡುತ್ತಿರುವ ನಾಯಕರನ್ನು ದಾರಿಯಲ್ಲಿ ತಡೆದು, “ನಿನ್ನನ್ನು ಮುಕ್ತನಾಗಿ ವಾಡಿದೆ!” ಎಂದಳೆಂಬಂತೆ—ಕಾಲು ತಾಸು ಓಡುತ್ತಿರುವಷ್ಟು ರಲ್ಲಿ ಹೈದ್ರಿಕಾರವಾಗಿ ‘ನಾಯಕ’ನೆಂಬ ಆ ಹುಲುಜೀವಿಯು ಭೂಶಾಯಿಯಾಯಿತು. ಅದೇ ಧನಸಿಶಾಚಿಯು ಗಿರಜೆಯನ್ನು ಮಾತ್ರ ಪೂರ್ಣ ತೊಲಗಲಾರದೆ ಆಕೆಯ ಮಿದುಳಿನ್ನೊಳ್ಳಿಯಿತು. ಮಾವನ ಕೃಪಣ ತನದಿಂದ ಚೌರ್ಯವನ್ನು ಕಲಿತ ಸೊಸೆಯು ಜೀವನ್ನು ತಳಾಗಲು ಕಾರಣ ವಾದ ಆ ಮನುವಿನ ಶವವನ್ನು,—“ಹಣ ಕಂಡಲ್ಲದೆ ಅಳು ನಿಲ್ಲಿಸಲಾರದ ಈ ಚಿಕ್ಕ ಪೂರ್ನ ಬೆಳೆದಾಗ ಏನು ಮಾಡುತ್ತಿದ್ದ ನೋ!” ಎಂದು ಆಶ್ಚರ್ಯ ಪಡುತ್ತು ಭೂದೇವಿ ತನ್ನ ಎದೆಗವಚಿಕೊಂಡಳು. ಸುಂದರನು ಮಾತ್ರ ಇದ್ದೂ ಸತ್ತು, ಸತ್ತೂ ಇರುವನು. ಅವನ ತಲೆ ಬರಿದಾಗಿದೆ! ಹೊಟ್ಟಿಯನ್ನು ಮಾತ್ರ ಯಾವ ದೇವತೆಯೋ ಕರುಣೆಗೊಂಡು ತುಂಬಿಸುತ್ತಿರುವಳು.

ಅವನನ್ನು ನೀವು ಯಾವಾಗಲಾದರೂ ಎಲ್ಲಿಯಾದರೂ ಭೇಟಿಯಾಗಿ “ಏನು ಸುಂದರಾ?” ಎಂದು ಪ್ರಶ್ನಿಸಿದರೆ,—

“ಹಣಕ್ಕೂ ಹಣಕ್ಕೂ ಭೇದವೇನು?” ಆವನದೇ ನಿಮಗೊಂದು ಪ್ರಶ್ನೆ.



ବୁଦ୍ଧି



ಶ್ರೀ ದೇವೇಂದ್ರ ಶೇಷ್ಪ್ರಯವರು, ಚೆಂಡಿಯ್, ಉ. ಕೆ.

ಇವರು ಕವಿಗಳು, ಕತೆಗಾರರು ಮತ್ತು ಚಿತ್ರಕಾರರು. ಕತೆಗಳಲ್ಲಿ ಪ್ರಕಟವಾದವು ಕಡಿಮೆಯಾದರೂ ತುಂಬ ಬರೆದಿದ್ದಾರೆ. ಸಮಾಜದ ಕುರುಡು ನ್ಯಾಯವನ್ನು ಹಳಿಯುವ ಕತೆಗಳೇ ಹೆಚ್ಚು. ಚಿಕ್ಕ ವಿಷಯವನ್ನು ಜಾಲ ಜಾಲವಾಗಿ ಹರಡಿ ತುಂಬ ಮಾತುಗಳಿಂದ ಅಲಂಕಾರ ಬಧ್ವನಾಗಿ ಮಧುರ ಶೈಲಿಯಿಂದ ಬಣ್ಣಿಸುತ್ತಾರೆ. ಚೆಲುವಾದ ಉಪಮಾ ರೂಪಕಗಳು ಮತ್ತು ಹೊಸ ಹೊಸ ರೀತಿಯ ಪ್ರಯೋಗಗಳು ಅಲ್ಲಲ್ಲಿ ಕಾಣಿಸಿಗೆನ್ನುತ್ತಾರೆ. ಜೀವನದ ಸುಖಿಕ್ಷಿಂತಲೂ ದುಃಖಿದ ಕಡೆಗೆ ಇವರ ಮನಸ್ಸು ಹೆಚ್ಚಾಗಿ ಹರಿಯುತ್ತದೆ. ಸಾಹಿತ್ಯ ಪ್ರಪಂಚದಲ್ಲಿ ಹೊಸಬರಾಗಿ ತೋರಿದರೂ ಇವರ ಕತೆಗಳೂ ಕವಿತೆಗಳೂ ಉಬ್ಬ ಶ್ರೀಣಿಗೆ ಸೇರಲು ಯೋಗ್ಯವಾಗಿವೆ. ಕಸ್ತುಹಿಗರು ಇವರಿಂದ ಇನ್ನೂ ಹೆಚ್ಚಾದ ಸಾಹಿತ್ಯ ಸೇವೆಯನ್ನು ನಿರೀಕ್ಷಿಸಬಹುದು.

# ಉತ್ಸವ

ದೇವೀಂದ್ರ ಕೀಳವಿಯವರು

ಜನರ ಕೈಗೆಮೆಗಳು ಬಾಳುವುವು ಶಣ್ಣಂಡಿ  
ಬರೆದ ಭಕ್ತಿಯ ಚಿಕ್ಕದಂಡೆ.  
ಕಳಿದ ಬಾಳನ ಬೇಗ— ಕನಾನೊಡವೆಯ ತೆರದಿ  
ಮಾಯವಾಗಿದೆ ಸ್ವಷ್ಟಿಯೋಳಗೆ.

ಕದೆಂಗೊಳಿಂಬು ಶಂಕರ ಭಟ್ಟ.

ಹೆಳ್ಳಿಯ ಸ್ವಾತಂತ್ರ್ಯದ ವಾತಾವರಣವನ್ನು ಮೆದ್ದಿ ಬೆಳಿದ ನನ್ನ  
ಜೀವನವು ಪಟ್ಟಣದ ತುಂಬು ಜನ್ಮದ ಗಲಭೇಗೆ ಮೂಲತಃ ಹೇಸುತ್ತಿತ್ತು.  
ಅದರೆ ತಪ್ಪತ್ತದೆಯೇ! ವೃತ್ತಿಯ ದೆಸೆಯಿಂದಲಾದರೂ ನಾನು ಪಟ್ಟಣದ  
ವಾಸವನ್ನೇ ಕೈಗೊಳ್ಳಬೇಕಾಗಿ ಬಂದಿತು. ಏಕಾಂತದ ಕೊಂಪೆಯಾದರೂ  
ಚಿಂತೆಯಿಲ್ಲ; ನೀರವಾದ ಜಾಗೆಯಾಂದು ಬೀಡಾರಿಗೆ ಸಿಗಲೆಂದು ಎಣಿಸಿದೆ.  
ಅದೂ ಕೂಡಿಬಂದಿತು. ಸುತ್ತಲೂ ನಾಲ್ಕುರು ಸಣ್ಣ ಮನೆಗಳರುವ ಕೇರಿ  
ಯನ್ನೇ ನಾನು ಒಲುಮೆಯಿಂದ ಸ್ವೀಕರಿಸಿದೆ. ಹೇಗೂ ನನ್ನ ದಿನಚರಿಯು  
ಹೆಳ್ಳಿಯ ರೀತಿಯಲ್ಲಿ ವೃತ್ತಾಸವಾಗದೆ ನಡೆಯುವಂತಾಯಿತು.

ನನ್ನ ಬೀಡಾರಿನ ಮಗ್ಗುಲ ಮನೆಯೇ ಅನಂತಾಚಾರ್ಯರದು. ಅವರದು ಸ್ವೇದಿಕ ವೃತ್ತಿ. ಹಾಗೆಯೇ ಅವರ ಸಂಪಾದನೆಯೂ ಅದೇ ರೀತಿಯ  
ದಿತ್ತು. ಮನೆಯಲ್ಲಿ ಗೃಹಿಣಿಯಿರಲಿಲ್ಲ. ಮಂದುವೆಗಾಗಿ ಕೊಬ್ಬಿ ಬೆಳಿದ  
ಮಗಳೊಬ್ಬಳೇ ಅವರ ಸಂಸಾರದಲ್ಲಿಯ ಪ್ರೇಮದ ಕೇಂದ್ರ. ಬೇರಾರೂ  
ಕೇಳುವರಿಲ್ಲ; ಹೇಳುವರಿಲ್ಲ. ಇದ್ದ ಒಬ್ಬಳೇ ಮಗಳ ಯಾವ ಇಚ್ಛೆ, ಆಸಿ  
ಗಳನ್ನೂ ತಡೆದಿದಲಾರದೆ, ನಾಲ್ಕುರಿಗೆ ಸೊಗಸುಗಾಣವಂತೆ ಪ್ರಪಂಚ ನಿರ್ವ  
ಹಿಸುವುದರಲ್ಲಿಯೇ ಅವರ ಸಂಪಾದನೆಯೆಲ್ಲವೂ ಶರಗುತ್ತಿತ್ತು. ಹೀಗಾಗಿ  
ಆಚಿನ ಹತ್ತು ವರುವಗಳ ಕಾಲದಲ್ಲಿ ಅವರಿಂದ ಒಂದು ಸ್ವೀ ಸಹ ಸಂಚಯ  
ವೆಂದು ಬೇರೆಯಾಗಿ ಇಡುವದಾಗಿರಲಿಲ್ಲ.

ಹೆಣ್ಣಿನಪ್ಪು ಭಾರ ಹೊನ್ನಿರದೆ, ಬರಿ ಮಾತಿನಿಂದ ಮಂದುವೆಯಾಗು  
ಶ್ರೀರಲಿಕ್ಕೆ ಇದೇನು ಕಲಿಕಾಲವಲ್ಲವೇ! ಆಚಾರ್ಯರಿಗೂ ಇದುವೇ ಹರಿಯದ

ಸಮಸ್ಯೆಯಾಗಬಿಟ್ಟು. ಮನವೊಮ್ಮೆವ ಸ್ಥಳ ದೂರೆಯದೆ, ಕಂಡರೂ ಕೂಡಿ ಬರದೆ, ಮದುವೆಯ ವಿಚಾರವು ಒಂದರ ಹಿಂದೊಂದು ವಣಾಕಾಲವನ್ನು ಅಳುತ್ತೇ ಲೇ ಸಾಗಿದ್ದಿತು.

ಅವರ ಮಗಳಂತೂ ಹತ್ತರಲ್ಲಿಬ್ಬಳಿಂದು ಅಂಗುಲಿನಿದೇಶ ಗೈದು ತೋರುವಷ್ಟು ರೂಪಸಂಪನ್ನೆ. ಪ್ರೇಕ್ಷಕರನ್ನು ಮುಗ್ಧಗೊಳಿಸುವಂತಹ ಪ್ರಮಾಣಬದ್ಧ ತುಂಬು ಅವಯವಗಳ ಸೌಷ್ಟವ. ಇನ್ನು ಗುಣಗಳೋ, ಕೇಳುವದೇ ಬೇಡ; ಅಷ್ಟು ಅಪ್ರತಿಮ. ಇದು ಬರಿಯ ಬಾಯಿ ಮಾತ್ಲಾ; ಉಳಹೆಯ ಸಂಗತಿಯಲ್ಲ.

ಕಳೆದ ಏದಾರು ತಿಂಗಳ ಹಿಂದೆ ಅದನ್ನು ನಾನು ಅನುಭವಿಸಿ ಬಲ್ಲಿ. ನೆನ್ನಾಕೆ ಒಂದು ವಾರದ ಮಾತಿಗೆಂದು ತವರು ಹೋಗಿದ್ದಳು. ನಾನು ಮನೆ ಯಲ್ಲಿ ಬೇಯಿಸಿಕೊಳ್ಳುತ್ತಿದ್ದೆ. ಆದರೆ ಅದೇ ಕಾಲಕ್ಕೆ ಸರಿಯಾಗಿ, ಶೀತ ಚ್ಛರವೊಂದು ಎಲ್ಲಿಂದಲ್ಲೋ ಹಾರಿ ಬಂದು ನನ್ನನ್ನು ಪ್ರಿಯಿಟ್ಟು. ಹೋಟೇಲು ಸನಿಹದಲ್ಲಿಲ್ಲದ ಮೂಲಕ ಬೇಯಿಸಿಕೊಳ್ಳುವವನ್ನು ಸಾಧಾನವೂ ಇಲ್ಲದೆ, ಇಂದೊಂದು ಏಕಾದಶಿಯಾಗಲಿ ಎಂದುಕೊಂಡು ಸುಮ್ಮನೆ ಮಲಗಿಬಿಟ್ಟು. ಮತ್ತೆ ಈ ಸಂಗತಿ ಸಾವಿತ್ರಿ (ಆಚಾರ್ಯರ ಮಗಳು) ಗೆ ಹೇಗೆ ತಿಳಿಯಿತೋ, ತಾನಾಗಿಯೇ ನಮ್ಮಲ್ಲಿ ಬಂದು ಎಲ್ಲವನ್ನು ಅಣಿಮೊಡಿ, ಬೇಯಿಸಿಟ್ಟು, ಜವಾನನ ಮುಖಾಂತರ ನನಗೆ ತಿಳುಹಿ, ಜಾರಿಬಿಟ್ಟಿದ್ದಳು.

ಇಡಿಯ ವಾರ ಇದೇ ಕ್ರಮ ನಡೆಯಿತು. ಹೊತ್ತು ಹೊತ್ತಿಗೆ ಆವೇಳೆ ಬಂದು ನನಗಾಗಿ ಎಲ್ಲವನ್ನೂ ಸಿಧಧಪಡಿಸಿಟ್ಟು ಹೋಗುವಳು. ಮಾತ್ರ— ಆ ಆವಧಿಯಲ್ಲಿ ಆವಳ ಮೋರೆಯನ್ನು ನಾನು ಯಾವ ಕಾರಣದಿಂದಲೂ ಕಂಡಿಲ್ಲವೆಂಬುದನ್ನು ಬೇಕಾದಲ್ಲಿ ಆಣ ಇಟ್ಟು ಹೇಳಬಲ್ಲೆ.

ಅಂದು ನಾನು ಆ ಹುಡುಗೆಯ ರೂಪ ಗುಣ ಸಂಪನ್ನು ತೆಯ ಬಗೆ ಪ್ರೂಣ ಬಲ್ಲವನಾದೆ. ಅಂತಹ ದಿವ್ಯ ರತ್ನದ ಬೆಲೆಯೂ ಆಗದಿರುವ ಈಗಿನ ಪರಿಸ್ಥಿತಿಗೂ ರೂಢಿಗೂ ಬಲು ನೋಂದೆ. ಮಾಡಲೇನು ಮತ್ತೆ? ನನ್ನ ಕರ್ಕಣವ್ಯವೆಂದು ಒಂದರೆಡು ದಿನದ ಬಳಿಕ ಆಚಾರ್ಯರನ್ನು ಕರೆಯಿಸಿ ತಂಡು, “ಸಾವಿತ್ರಿ ಮದುವೆಯ ವರದಕ್ಕಿಣಿ ಖಚಿಗೆ ನಾಲ್ಕು ನೂರು ರೂಪಾಯಿ ಕೊಡುವೆನೆ”ಂಬುದಾಗಿ ನಾನು ತಿಳಿಸಿಬಿಟ್ಟು.

ಈಚೆಗೆ ಹೆಣ್ಣು ನೋಡಲೆಂದು ಅವರಲ್ಲಿ ಬರುವ ವರಮಹಾಶಯರ ಸಂತೇಯಂತೂ ಮಾರಿಬಿಟ್ಟಿದೆ. ಇಂದಿಗೆ ಇಪ್ಪತ್ತಾರು ಜನ ಬಂದು ಹೋದರು. ಅಂದರೆ—ನಾನು ಲಗುನಕ್ಕಾಗಿ ಬೆಳೆದು ನಿಂತ, ಹುಡುಗೆಯರ ವಥೂ ಪರೀಕ್ಷೆಯ ಖಾನೇಶುಮಾರಿಯನ್ನೇ ಮಾಡುತ್ತಿದ್ದನೇ, ಎನ್ನ ಬಹುದಲ್ಲವೇ? ಹಾಗಲ್ಲ. ಅದು ನಾನು ಬೇಕೆಂದು ಎಣಿಸಿಟ್ಟು ಲೆಕ್ಕವಲ್ಲ. ನನಗದು ಸಹಜ ವಾಗಿ ತಿಳಿಯುತ್ತಿದ್ದಿತು.

ವರನು ನೋಡಲು ಬರುವನು ಎಂದ ಬಳಿಕ ವಥುವನ್ನು ಒಳ್ಳಿಯದಾಗಿ ಸಿಂಗರಿಸಿದಬೇಡವೇ! ಪಡೆದವಳೊಬ್ಬಳಿದ್ದರೆ ಎಲ್ಲವೂ ಷಟ್ಟುಣಿವಾಗದೆ ನಾಗು ತ್ತುದೆ. ಆದರೆ ಅದೂಂದಿಲ್ಲದ ಮೂಲಕ ಆಚಾರ್ಯರೇ ಎಲ್ಲವನ್ನು ಸಾಗಿಸಬೇಕಿತ್ತು. ಬಂದವರ ಕಣ್ಣು ಕುಕ್ಕಿಸಲು ನಾಲ್ಕು ಒಡವೆ ವಸ್ತುಗಳು ಬೇಕಲ್ಲ! ಅದನ್ನು ಪ್ರತಿ ಸರತಿಯೂ ನಮ್ಮಲ್ಲಿಂದಲೇ ಎರವಾಗಿ ಒಯ್ದು ಕಾರ್ಯವಾದೊಡನೆಯೇ ಮರಳಿ ತಂದು ಕೊಡುವದಾಗುತ್ತಿತ್ತು. ಈ ಸಂಗತಿ ಹೆಣ್ಣಿ ಬಾಯಿಯಲ್ಲಿ ಎಷ್ಟು ಹೊತ್ತು ನಿಂತಿರಬಲ್ಲು ದು! ಆಫೀಸಿನಿಂದ ಸಂಜೀಗೆ ಮನೆ ಸೇರಿದೊಡನೆಯೇ ದಿನದ ಆಹವಾಲೊಂದು ನನ್ನ ಮುಂದ ಇದ್ದಂತೆ ಸಾದ ರಾಗುತ್ತಿತ್ತು. ನನ್ನ ಜ್ಞಾಪಕವಿಷ್ಟು ನಸುಚುರುಕಾದ ಮೂಲಕ ಎಲ್ಲವನ್ನು ಲೆಕ್ಕವಿಟ್ಟಂತೆ ಆಳಿದು ಹೇಳಬಲ್ಲೆ, ಆಷ್ಟೇ.

ಹೀಗೆ ಬಂದು ಕಡಿಮೆ ಎರಡೂಕಾಲು ಡರುನು ವರರ ತೆರಿಗಣ್ಣಿನ ಪರೀಕ್ಷೆ ಸಂದರೂ ಪಾಪ, ಸಾವಿತ್ರಿ ಮಾತ್ರ ಒನ್ನೆಯೂ ಉತ್ತೀರ್ಣಭಾಗಲಿಲ್ಲ! ಯ್ಯಕ್ತಿಗತ ಗುಣಗಳ ಪರಿನೆ ಇಲ್ಲದ ಇಂತಹ ಮಂಗಗಳ ಕೈಲಿ, ಸಾವಿತ್ರಿ ಯಂತಹ ಉಜ್ಜ್ವಲ ದೀವಟಿಗೆಯು ಇಲ್ಲದಿರುವುದೇ ಹಿತವೆಂದು ಪ್ರತಿಸಾರೆಯೂ ನಾನು ಉಪಹಾಸ ಮಾಡುತ್ತಿದ್ದೆ.

ಈ ಎಂಟು ದಿನಗಳಲ್ಲಿ ರಾಮವುರದ ಸಂಬಂಧವೊಂದು ಯಾರದೋ ಮಹಾಶಯರ ಮಧ್ಯಸ್ಥಿತಿಯಂದ ಕೂಡಿ ಬಂದಿದೆಯಾಗಿ ತಿಳಿದಿತ್ತು. ವರಪಕ್ಕ ತುಂಬಾ ಸ್ಥಿತಿವಂತ; ಆದರೆ ದ್ವಿತೀಯ ಸಂಬಂಧವಂತೆ. ಹೇಗಾದರೂ ಮತ್ತೆ ವಥೂಪರೀಕ್ಷೆಯಾಗಲೇ ಬೇಕು. ತಾನೇ ಬರುವನ್ನೆಲ್ಲ. ಅಳಿಯನ ಮುಖ ಬೆಳಗಾದ ಮೇಲೆ ಕಾಣುವೆಡು ಸಹಜ ಎಂದಿದ್ದರು ಎಲ್ಲರು.

ನಮ್ಮಲ್ಲಿಂದ ವಸ್ತುಗಳನ್ನೊಂದು ಯ್ಯಾ ಸಾವಿತ್ರಿಯನ್ನು ಒಳ್ಳಿಯದಾಗಿ ಗೌರಿ ಯಂತೆ ಸಿಂಗರಿಸಿಟ್ಟು ಎರಡು ದಿನವಾಯಿತು. ವರ ಮಹಾಶಯರ ಪತ್ತೀಯೇ

ಇಲ್ಲ ಇನ್ನೂ! ಆಸೇ....ಬಿಡಲು ಬರುತ್ತದೆಯೇ! ಈ ಹೊತ್ತಾದರೂ ಖಂಡಿತ ಬಂದೇ ಬರುವರು ಎಂದು ಕಾದಿದ್ದರು. ಸಾವಿತ್ರಿಯ ಭಾವೀ.....ಬರುವದು ನಿಶ್ಚಯ. ತುಂಬಾ ನೋಡಿ ಸುಶಿಸಬೇಕೆಂದು ಹೆಂಗಸರೆಲ್ಲರ ಆತುರ. ನನ್ನ ಎಂಭತ್ತೆಗೆ ವರುವದ ತಾಯಿ—ಮುದುಕೆಯಷ್ಟೇ?—ಸರಿಯಾಗಿ ನಡೆಯ ಲಾರದ ಆಕೆ ತಾಸಿಗೆರಡು ಸಲ ಅತ್ಯ ಹೊರಳಿ ಸಮಾಚಾರ ತಗೊಳ್ಳುತ್ತಿದ್ದ ಓಂದ ಬಳಿಕ ತಿಳಿಯದೇ?

ದಿನದಂತೆ ನಾನು ಆಫ್ರೀಸಿಗೆ ಹೋಗಿ ಸಂಜೆಗೆ ತಿರುಗಿ ಮನೆ ಸೇರುವ ಷ್ಟ್ಯಕ್ಕೆ ಕಾಯ್ದುವರು ಬಂದು ಹೋದ ವಾತ್ರೆ ತಿಳಿಯಿತು. ಹೋಗುವಾಗಲೇ ಅವರು ಸಮ್ಮತಿಯನ್ನು ಸೂಚಿಸಿ ಮುಂದಿನ ವ್ಯವಸ್ಥೆ ಪತ್ರಮುಖೀನ ತಿಳಿಸಲಾಗುವುದೆಂದು ಚೆಲ್ಲಿದಚ್ಚಿನಂತಹ ಮಾತುಗಳನ್ನು ಆತುರರಾದವರ ಉಡಿಯಲ್ಲಿಟ್ಟು ಹೋದುದರಿಂದ ಅವರ ಸೌಜನ್ಯದ ಪ್ರಭಾವವು ಅಳತೆಗಿಟ್ಟು, ಸುತ್ತಲೂ ಬೀರಿ ನಿಂತಿತ್ತು.

“ತುಂಬಿದ ಹಣಿಯ ಮುದ್ದು ಮುಖ. ರೂಪದಲ್ಲಿ ದ್ವಿತೀಯ ಮನ್ಯಾಥ. ರಾಜಕಳಿ, ಕುಡಿಮಿಾಸಿಯ ಗುಂಡು ಮುಖದಲ್ಲಿ ತೇಲುತ್ತಿದೆ. ದ್ವಿತೀಯ ಸಂಬಂಧ ವಾದರೇನು? ವಯಸ್ಸು ಇನ್ನೂ ಇಪ್ಪತ್ತಿಂಟು ವಿಾರಿರದು. ಇಪ್ಪು ದಿನ ಕಾಯ್ದು ದಕ್ಕೆ, ಬಳಲಿದುದಕ್ಕೆ, ಸಾವಿತ್ರಿ ಜೀವನ ಸುಧಿಗಂಡಿತೆ”ಂದರು ನನ್ನ ತಾಯಿ.

ಕೊಡಕೊಳ್ಳುವ ಯಾವ ತರದ ಕಷ್ಟದ ನಿಬಂಧನೆಗಳೂ ಇಲ್ಲದೆ, ಮುಂದಿನ ತಿಂಗಳಲ್ಲಿಯ ಮುಹೂರ್ತವೂಂದನ್ನು ನಿಶ್ಚಯಿಸಿದ ಪತ್ರವೂ ಬಂದಿತು. ಎಲ್ಲರೆಡೆಗಳೂ ಆನಂದದಿಂದ ತುಳುಕಿದುವು. ಆದರೆ ನಮಗೆ ಮಾತ್ರ ವಿವಾಹ ಸಮಾರಂಭದ ಆನಂದವನ್ನು ಮೆಲ್ಲಲು ವಿಧಿ ಇರಲಿಲ್ಲ.

ಕಿತ್ತೂರಿಗೆ ವರ್ಗವಾದ ಹುಕುಮು ಬಂದಿತು. ಮೇಲೆ ‘ಪ್ರೋಮೋಶನ್ಸು’; ಬಿಡಲಾಗುತ್ತದೆಯೇ! ವಚನದಂತೆ ಖಚಿತಗೆಂದು ಗೂಡಮಾಡಿದ ನಿಧಿಯನ್ನು ಆಚಾರ್ಯರ ಕೈಲಿತ್ತು ಬೀಳೊಂದಿನು. ಓಹೋ ಒಂದು ಮರೆತೆ—ನಾನು ಸಾವಿತ್ರಿಯನ್ನು ಎದುರು ನಿಂತು ಕಂಡದ್ದು ಅಂದು ಮಾತ್ರ. ಆಕೆ “ಮಾವ! ಹೋಗಿ ಬರುವಿರಷ್ಟೇ” ಎಂದು ಅಭಿಮಾನದಿಂದ ನನ್ನನ್ನು ಬೀಳೊಂದಲು ಬಂದಿದ್ದ ಈ. ಆ ತುಂಬಿ ಕಂಗಳ ದಿವ್ಯ ರೂಪ ಜನ್ಮಜನ್ಮಾಂತರಗಳಲ್ಲಿಯೂ ನಾನು ಮರೆಯಲಾರೆ.

ಕಿತ್ತೂರು ತಾಲೂಕಿನ ಸ್ಥಳ. ರಾಮಪುರವು ಅದೇ ತಾಲೂಕಿನೊಳಗಳ ಒಂದು ನುಡ್ಯಮು ದರ್ಜೆಯ ಉರು. ಸಾವಿತ್ರಿಯ ಲಗುನಕ್ಕೆ ಹೋಗಲು ದೂರೆಯದಿದ್ದರೂ ಆಕೆಯ ಸುಖದ ಸಂಸಾರವನ್ನಾದರೂ ಒಮ್ಮೆ ನೋಡಿ ಬರಬಹುದೆಂದು ನಮಗೆಲ್ಲಿರ್ಗೂ ಹಂಬಲವಾಗಿತ್ತು. ರಾಮಪುರದ ಇಂತಹ ರಲ್ಲಿಯೇ ಸಾವಿತ್ರಿಯನ್ನು ಕೊಟ್ಟಿದೆಯೆಂಬ ನಿರ್ದಿಷ್ಟವಾದ ಗೊತ್ತು ನಮಗಿಲ್ಲ ದುದರಿಂದ ಯಾವ ತರದ ಸಮಾಚಾರ ವಿವೇಚನೆಯೂ ಸಾಧ್ಯವಿದ್ದಿಲ್ಲ. ಹಲವೂ ಸಾಂಸಾರಿಕ ಇತರ ತಾಪತ್ರಯಗಳಲ್ಲಿ ಅತ್ತ ಲಕ್ಷ್ಯ ಪೂರ್ವೆಸುವುದಾಗದೆ ಎರಡು ವರುಷಗಳು ಹಾಗೆಯೇ ಕಳೆದುವು.

ಸರಿಯಾಗಿ ಮಧ್ಯಾಹ್ನದ ಸಮಯವಾಗಿತ್ತು. ಅಂದು ರವಿವಾರವಾಗಿ ದ್ವಾದರಿಂದ ಕಚೇರಿಯ ಉಪಾಧಿಯಿರಲಿಲ್ಲ. ಸುತ್ತಲೂ ಉರಿಬಿಸಿಲು ಬೇಯು ತ್ತಿತ್ತು. ನಾನು ಉಟ್ಟ ತೀರಿಸಿ ಹಜಾರದಲ್ಲಿ ‘ಫ್ರೇ ಪ್ರೇಸ್’ ಓದುತ್ತ ಪವಡಿಸಿದ್ದೆ. ಮನೆಯ ಮುಂದಿನ ದಾರಿಯಿಂದ ಇತರ ಮಹಾನುಭಾವರು ಹೋಗಿಬರುವುದು ನಡೆದಂತೇ ಒಬ್ಬ ಗೌರ ಕಾಯದ ತರುಣನೂ ಹೋದದ್ವಾರಾ ಕಾಣಿಸಿತು. ಯಾರಾದರೇನು ಎಂದು ಸುಮ್ಮೆಗುಳಿದೆ.

“ಅದೇ, ಸಾವಿತ್ರಿಗಂಡ ಹೋಗುತ್ತಾನೆ. ಕರೆಯಿಸಬಾರೆದೇ!” ನನ್ನಾಕೆ ಬಂದು ಸೂಚಿಸಿದೆಳು.

“ಓಹೋ! ಈತನೇ?” ಎಂದು ಎದ್ದುಹೋಗಿ ಜವಾನನ ಮುಖಾಂತರ ಅವನನ್ನು ಕರೆಯಿಸಿ ತಂದು ಸತ್ತುರಿಸಿದೆ. ಮನೆಯಲ್ಲಿ ನಾನು ಹೇಳುವ ಮೋದಲೇ ಕಾಫಿ ತಿಂಡಿಗಳ ತಯಾರಿ ನಡೆದಿತ್ತು. ಆಗಂತುಕನಿಗೇನೋ ಅಚ್ಚುರಿಯಾಗಿ ಬಿಟ್ಟುಂತೆ ಮುಖಕಯೆಯಿಂದ ತಿಳಿಯುತ್ತಿದ್ದಿತು. ನಾನೆಂತೂ ಆತನನ್ನು ಎಂದೂ ಕಂಡರಿಯದವನು. ಮತ್ತೆ ಆಕೆಯದು ಒಮ್ಮೆ ಎಂದೋ ಮರೆಯಿಂದ ಕಂಡ ಗುರುತು. ಮತ್ತುದರಲ್ಲಿ ಯಾವ ವಿಷ್ಣುವಿದೆಯೋ ಎಂದು ಸುಮ್ಮೆನಿಡ್ದೆ.

ಕಾಫಿ ತಿಂಡಿಗಳ ಸಮಾಚಾರವನ್ನು ಯಥಾಸಾಂಗವಾಗಿ ತಗೊಂಡುದಾಯಿತು. ಅಷ್ಟಕ್ಕೇ ನನ್ನಾಕೆಯ ಕಣ್ಣಿಸನ್ನೆಗಳಂತೂ ಮಿಾರಿಬಿಟ್ಟಿದರಿಂದ ನಾನು ಬಾಯ್ಯಿಟ್ಟು, ಕೇಳಲೇ ಬೇಕಾಯಿತು.

“ಸಾವಿತ್ರಿ—ಹೇಗೆ? ಕ್ಷೇಮವಾಗಿರುವಳಿಷ್ಟೇ?”

“ಯಾವ ಸಾವಿತ್ರಿ....? ಸಾವಿತ್ರಿ.....ಸಾವಿತ್ರಿ.....” ಯುವಕನು ಹೊಂದಲದಲ್ಲಿ ಬಿದ್ದು ಅತ್ಯು.

“ಅನಂತಾಚಾರ್ಯರ ಮಗಳು. ರಾಮಪುರದಲ್ಲಿ ಕೊಟ್ಟಿದೆಯಷ್ಟೇ?”

“ಹೀಹೋ! ನನ್ನತ್ತೆ.....ತಾವೂ ಆವರ ಸಂಬಂಧಿಕರೇನೋ?”

ನಮಗೆಲ್ಲ ದಿಗಿಲಾಯಿತು. ಸಾವಿತ್ರಿಗಂಡ ಎಂದು ಕರೆತಂದು ಕಾಫಿ ಯುಣಿಸಿದಷ್ಟುಕ್ಕೆ, ತಿಂದು ತೀರಿದ ಮೇಲೆ ಆಳಿಯನಾಗಿ ಬಿಡಬೇಕೆ? ನನ್ನ ಗೇನೋ ನಗು ಬಂದು ಹೊಟ್ಟಿ ಬಿರಿಯುವಂತಾಯಿತು. ನನ್ನಾ ಕೆಗೆ ಈ ಎಲ್ಲ ತಮಾಷೆ ಜವಾಬುದಾರಿ ತನ್ನ ಮೇಲೆ ಬಂದಿತಲ್ಲ ಎಂದು ನುರುಕ. ಪಾಪ! ಹೆಣ್ಣು ಪಾರಣೆ ನಾಚಿ ಅಳುವಣ್ಣಾದಳು. ಆದರೂ ಹೆಣ್ಣು ಜೀವವಲ್ಲವೇ? ಅಪ ಯಶಸ್ವನ್ನ ಅಪ್ಪು ಬೇಗ ಉಡಿಯಲ್ಲಿ ಕೊಳ್ಳಲು ಸಜ್ಜಾಗುವದು ಹೇಗೆ? ತನ್ನ ಸಮರ್ಥನೆಗೆಂದು ಕದಮೋರಿ ಬಿಟ್ಟು ಹೊರ ಬಂದಳು.

“ಅಂದು ವಧೂನಿರೀಕ್ಷೆಣ ದಿನ ತಾವೇ ಬಂದಂತ್ತಲ್ಲವೇ?”

“ಹೌದು” ತರುಣನೆಂದನು. ನನಗೆಲ್ಲವೂ ನಿಷ್ಟುಳವಾಗಿ ಹೊಳೆಯಿತು. ಅಂದು ಹೆಂಗಳೆಯರೆಲ್ಲರೂ ಒಲಿದಿತ್ತ ಮೆಚ್ಚುಗೆಯು ಈ ಪಾರಣೆಯನ್ನೇ ಕಂಡು ಎಂದು ಭಾವಿಸಿಕೊಂಡೆ. ಒಡನೆಯೇ ಸಾವಿತ್ರಿಯ ವಿಷಯದ ಬಂದು ಅದ್ವಶ್ಯ ರೋಚನೆಯು ನನ್ನ ಕಣ್ಣಾಗುವುಂದೆ ಮೂಡಿ ವಾಯವಾಯಿತು.

ಆತನೆಂದನು—“ಅತ್ತಿ.....ಸುಖರೂಪವಾಗಿಯೇನೋ ಇರುವಳು. ಆದರೆ ಆಡಬಾರದು. ತಡೆಯಲಾರೆ. ಆಕೆ ಮಾವನಿಗೆ ಈ ವಿಶ್ವಾಮಿಕಾಲ ದಲ್ಲಿ ತೊಂದರೆಯನ್ನೇ ಕೊಡುವಳೇನೋ ಎಂದು ಕಾಣುತ್ತದೆ. ಪಾಪ! ಹುಡುಗೆ ಮೊದಲು ಒಳ್ಳೆಯವಳಾಗಿದ್ದಳು. ಮಾವನಿಗಂತೂ ಪೂಂಜುರಿಗೆ ಯೆಂದು ಒಡಲೊಳಿಟ್ಟುಕೊಂಡಂತಾಗಿದೆ. ಆಕೆ ಈಗ ಮೊದಲಿನ ತರಹ ವಿಲ್ಲ. ಉಂಡರೆ—ಉಂಡಳು; ಇಲ್ಲವಾದರೆ ಬಂದೆರಿದು ದಿನ ಉಪವಾಸವೇ ಇದ್ದು ಬಿಡುತ್ತಾಳೆ. ಮಾವನೊಬ್ಬ ಮುಂದ ತೋರದಿದ್ದರೆ ಹೇಗೆ ಬೇಕಾದರೂ ವೃವಹರಿಸಬಲ್ಲಳು. ವಿನಾ ಆಕೆಗೂ ಹೊರ ಜಗುಲಿಯ ಕೋಣಗೂ ಗಂಟು. ಅದೇನೋ ಉನ್ನಾದವನಂತೆ. ಉಪಚಾರವೇನೋ ನಡೆದಿದೆ. ಮನೆಯ ಯಾವ ಕೆಲಸ ಬೋಗಸಿಗಳ ಸುದ್ದಿಯೂ ಇಲ್ಲ.

ನಮಗೆಲ್ಲ ಆಕಾಶವೇ ಬಿರಿದು ಬೀಳುವಂತಾಯಿತು. ಚಿನ್ನದಂತಹ ಹುಡುಗೆ—ಹೀಗೇಕಾದಕೋ ಎಂದು ದುಗುಡ. ನಮ್ಮ ಮನೆಯಲ್ಲೇನೋ

ಜೋರಾಗಿ ಬಿಟ್ಟುತ್ತು. ನಾನೇ ಹೋಗಿ ಕಣ್ಣಿಟ್ಟು ನೋಡಿ, ಒಂದು ದಿನದ ಮಾತ್ರ ಗಾದರೂ ಆಕೇನ ಕರಕೊಂಡು ಬರಬೇಕಂತೆ. ಕಚೇರಿ ಕೆಲಸದಲ್ಲಿ ಅದು ಹೇಗೆ ಕೂಡಬೇಕೋ!

ಒಂದು ಸುಮುಹಾರ್ಥವು ಕೂಡಿ ಬಂದಿತು. ರಾಮಪುರ ಸರ್ಕಾರಿನ ಮೇಲ್ತುಪಾಸಿಗೆ ನಾನು ಹೋಗಬೇಕಾಯಿತು. ಸಾವಿತ್ರಿ ಸುದ್ದಿನೂ ತಿಳಿಯ ಬಹುದಲ್ಲಿ ಎಂದು ಸುಮಾರಾಗಿ ಒಪ್ಪಿ ಹೋಗಬಿಟ್ಟು. ಉರ ಗೌಡರೂ, ಶ್ಯಾನುಭೋಗರೂ ದಾರಿಯಲ್ಲಿ ನನ್ನ ಸ್ನೇಹರು ನೋಡುತ್ತಲಿದ್ದರು. ಸರಾಸರಿ ಬೆಳಗ್ಗಿನ ಎಂಟು ಗಂಟೆಗೆ ಸರಿಯಾಗಿ ನಾನು ಅಲ್ಲಿ ತಲುಪಿದೆ.

“ಚಾವಡಿಗೆ ಹೋಗೋಣ. ಶ್ರೀನಿವಾಸಯ್ಯನ ಮನೆ ಬಳಿಯಲ್ಲಿದೆ. ಅಲ್ಲಿಯೇ ಇಳಿಯುವ ಏವಾರ್ಟಾಗಿದೆ”—ಗೌಡರು ತಿಳಿಸಿದರು. ಶ್ರೀನಿವಾಸ ಯ್ಯಾನೆಂದರೆ ನಾನೆನು ಬಲ್ಲೆ? ಅದೇ ಉರ ಒಕ್ಕೆಯ ಸ್ಥಿತಿವಂತರೊಬ್ಬರೆಂದು ಅವರೇ ತಿಳಿಹಿದರು. ನಾನೂ ಒಪ್ಪಿ ಮುಂದೆ ಸಾಗಿದೆ. “ಇದೇ ಶ್ರೀನಿವಾಸಯ್ಯನವರ ಮನೆ” ಎಂದು ಮುಂದಿನ ಎರಡಂತಸ್ತಿನ ಮನೆಯ ಕಡೆ ಕೈತೋರಿ ಒಬ್ಬರೆಂದರು. ಎದುರಿನ, ಸಣ್ಣ ದಾದರೂ ಸೀಮೆಸುಣ್ಣಿದಿಂದ ಗೋಡೆಗಳನ್ನು ಅಲಂಕರಿಸಿ ಚಂದವಾಗಿಟ್ಟುದ್ದೇ ಚಾವಡಿಯಾಗಿತ್ತು.

ಬಳಿಗೆ ಹೋಗಿ ನೋಡುತ್ತೇನೆ—ಎರಡಂತಸ್ತಿನ ಮನೆಯ ಮುಂದೆ ಜನಸಂದರಣೆ ನೀರಿದಿತ್ತು. ಅರಚಿದ ಕೂಗುಗಳೂ ಮೂಲೆಮೂಲೆಯಿಂದ ಕೇಳಿ ಬರುತ್ತಿದ್ದವು. ಎಲ್ಲ ಗಲಭಿ. ಸಂಗತಿ ಏನೆಂದು ತಿಳಿದಿರಲಿಲ್ಲ. ನಮ್ಮನ್ನು ನೋಡಿ ಇಳಿ ಪಾರಿಯದ ಜೋಳ್ಳು ಮೋರೆಯವರೊಬ್ಬರು ಚೊಕ್ಕೆ ತಲೆಯಿಂದ ಮುಂದಾಗಿ ಬಂದು ಪಟ್ಟೆಲರೊಡನೆ ಗುಜುಗುಜು ಆಡಿದರು.

“ಇವರೇ ಶ್ರೀನಿವಾಸಯ್ಯನವರು; ಇವರಲ್ಲಿಂದು ದುರ್ಮರಣವಂತಿ” ಗೌಡರೆಂದರು.

ಅಯ್ಯೋ ಅಪಶಕ್ಷಿನವೇ! ಏನೇನೋ ಕಾರ್ಯ ವಿಚಾರಿಸಿಕೊಂಡು ಬಂದಿದ್ದೆ. ಪ್ರಥಮದಲ್ಲಿಯೇ ಈ ಶವದ ದರ್ಶನವಾಗಬೇಕೇ? ಮುಂದಿನ ಯಾವತ್ತೂ ವ್ಯವಸ್ಥೆಯನ್ನು ಮಾಡಲು ಗೌಡರಿಗೆ ವಿಧಿಸಿ, ನಾನು ಚಾವಡಿಯತ್ತ ಹೋರಳಿದೆ. ಶವವು ಅಂಗಳದಲ್ಲಿ ತಂದಿಟ್ಟಿತ್ತಾದ್ದರಿಂದ ಹೋಗಹೋಗುತ್ತಾ ಒಂದು ದೃಷ್ಟಿಕ್ಷೇಪವು ಅದರ ಮೇಲೆ ಬಿದ್ದೇ ಬಿದ್ದಿತು. ಏನಾಶ್ಚಯ! ತಡೆಯಿದೆ

బళగే హోగి సోచుత్తేనే—యారు? ఆ దిన నమ్మల్లి కరతండు కాఫియుణేసి కళుహిద యొవక!

చూవడి సేరి యోచిసుత్తా కుళతుకోండి. అందు సావిత్రి గండ—తన్న మాన ఎందు ఈతనే హేళిద్దనల్ల? శ్రీనివాసయ్యనే సావిత్రిగండ ఇద్ది రచముమో ఎందు ఒమ్మె అనిసితు. ఆదరే భే! ఆష్టు ముదువ మత్తే మదినే మాడికోండిరలార ఎందూ తోరితు. తానే తిలయువదు ఎందు స్పృస్థినాదే.

కడిగొఱ్చు డాక్టరు బాదు మృతనిగి విషప్రయోగవాగిదే యాగి తేమానిసిదరు. పంచనామె వగ్గరే యావత్తూ పూర్ణిసి శవద వ్యవస్థ మాడువుదరల్లి గురుమస్థరు సేరికోండుదరింద్ననగి ఆ ఇడీ దిన చూవడియన్నో కాయ్యు కోండు ఇరబేకాయితు.

యావత్తూ కాయ్య పూర్ణిసిద బళిక గౌడరు బందరు. ఆవరిగి ఎల్ల తిళిదిరచముదండు ఆతీసి, ఆవరన్నో కేళిదే. ఆదక్కే ఆవరు “వితేషవేను? శ్రీనివాసయ్యనదు డొడ్డ ఆస్తి. హిందే ఆళువవరిల్ల. ఈతనొఱ్చు సోదర ఆళయ; మధ్య ఎల్లదక్కూ ఆధారవాగి నింతిద్ది. ఆవర నుడతన కుటుంబవూ ఇదే. ఆదరే దైవ, ఆశగూ ఉన్నాడద పీడి. ఆంతూ సంతతియ ఆతే నాస్తి. కీగెల్ల గొందలవిదే ఆ పూణియ హిందే. మధ్య ఆధారవాగి నింత ఈ ఆళయనన్నో కిత్తు భిట్టరే తేరితల్ల! ఎల్లవూ తమ్మ హవాలే ఎందు దురాలోచనేయింద యారో ఆధమరు ఆ రీతి మాడిద్ది రబేకు. ఇల్లవాదరే విషప్రయోగవేందరేను? పూర్తిసంగూ ఈ సంగతి తిళుహలాగిదే” ఎంచు దాగి విస్తృతవాద వణానేయన్నో మాడిచిట్టరు.

మోదలే సమయవాగి చిట్టుదరింద నన్నో ఇ దినద కాయ్యవ న్నోల్ల మందిట్టు నాళే బరచముదాగి హేళి ఎల్లవరన్నూ కళుహిదేను.

సుమారు కన్నెరఁడు గంటి రాత్రియాగిత్తు. నిసగ్గవెల్ల విశ్వాంతి సవాధియల్లి ఓలాడుత్తిత్తు. ఎత్తిత్తులూ నీరవ. నాను చూవడియ కేళిజెయల్లి ‘కాపి’ (Cot) న మేలే నీళవాగి మలగికోండిద్ది. మనస్సినల్లోనో హలవూ విచారగళ గలభి!

ಶ್ರೀನಿವಾಸಯ್ಯನ ಹೆಂಡತಿಯೇ ಸಾವಿತ್ರಿಯೆಂದು ಖಂಡಿತವಾಗಿತ್ತು. ಮುಂದಿನ ಆಕೆಯ ವಿಚಾರ ತಿಳಿಯುವದೆಂತು? ಈಗನ ಪರಿಸ್ಥಿತಿಯಂತೂ ಆಕೆಯನ್ನು ಒಂದು ದಿನದ ಮಾತ್ರಗೆ ಸಹ ಕರೆದುಕೊಂಡು ಹೋಗಬಹುದಾದಂತೆ ಇದ್ದಿರಲಿಲ್ಲ. ಅದರಲ್ಲಿಯೂ ಆಕೆಯ ಉನ್ನಾದದ ವ್ಯಾಧಿ ವಿಪರೀತವಾಗಿಬಿಟ್ಟುತ್ತು.

ಕದವನ್ನು ತಟ್ಟಿದ ಸಪ್ನಾಳವಾಯಿತು. ಜವಾನನೇನೋ ಎಂದುಕೊಂಡು ಲದ್ದು ಹೋಗಿ ಬಾಗಿಲು ತೆರೆದೆ. ಹೋರಗೆ ಯಾರೂ ಇಲ್ಲ. ಹೋರಗಿರಬೇಕಾಗಿದ್ದ ಜವಾನನು ನಾನು ಮಲಗಿದನೆಂದು ತಿಳಿದು—ಮೋಜು ಮಾಡಬೇಕೆಂದೆಣಿಸಿ—ನಿಶ್ಚಯಿಸಬೇಕೆಂದು ಪರಾರಿಯಾಗಿದ್ದನು. ಹೋರಗೆ ಯಾರೂ ಇಲ್ಲದ್ದು ಕಂಡು ಮತ್ತೆ ಒಳಗೆ ಬಂದು ಕುಳಿತುಕೊಂಡೆ. ಬಾಗಿಲು ಹಾಗೆಯೇ ಅಧ್ಯ ತೆರೆದಿತ್ತು. ಮೂಲೆಯಲ್ಲಿಯ ಟೀಬಲಿನಲ್ಲಿ ಸ್ವೀಂಡು ಉರಿಯುತ್ತಿತ್ತು. ತೂರಿ ಬರುವ ಗಾಳಿಗೆ ಅದು ಕಂಪಿಸಿ, ಒಮ್ಮೆ ಮೃತ್ಯುವಿನ ನಾಲಗೆಯಂತೆ ಗಭೀರವಾಗಿ ದೊಡ್ಡದಾಗುವದು; ಇನ್ನೊಮ್ಮೆ ಇನ್ನೇನು ನಂದಿಬಿಡುತ್ತದೆಯೇನೋ ಎನ್ನುವ ಹಾಗೆ ಸೂಕ್ಷ್ಮವಾಗಿ ಬಿಡುವದು. ಇದೇ ತಮಾವೆಯನ್ನು ನೆಟ್ಟು ನೋಟದಿಂದ ನೋಡುತ್ತಲಿದ್ದೆ.

ಒಂದು ಸ್ತ್ರೀವೃಕ್ಷಯೆ ಕೋಣಯನ್ನು ಸೇರಿತು. ಮಜ್ಜಾ ಮಾಂಸಗಳು ಸೇದಿಹೋಗಿದ್ದ ಅಂತಹ ಎಲುಬಿನ ಗೂಡನ್ನು ನಾನೆಂದೂ ಮೋದಲು ಕಂಡಿರಲಿಲ್ಲ. ದಿಗಿಲುಗೊಂಡು ನೋಡುತ್ತಲಿದ್ದೆ. ಆಕೆ “ಮಾವಾ” ಎಂದಳು. ದನಿಯೇನೋ ಪರಿಚಿತ, ಸರಿ! ಸಾವಿತ್ರಿಯೇ ಈ ರೀತಿಯಾಗಿರುವಳೇ ಎಂದು ಕೊಂಡೆ! ಸ್ವಷ್ಟವಾಗಿ ಮಾತು ಸಹ ಬರದಂತಾಯಿತು. ಹೇಗೂ “ಬಾಕೊಡು” ಎಂದೆ.

ಬಳಿಯಲ್ಲಿ ಕುಳಿತುಕೊಂಡಿರಲು ಬೇರೆ ಏನೂ ಇರಲಿಲ್ಲ. ಮಂಂಡಿ ಒಂದು ಮಗ್ಗುಲಿಗೆ ನಾನು ಕುಳಿತ್ತಿದ್ದೆ. ಒಂದು ಬದಿಗೆ ಆಕೆಯೂ ಕುಳಿತಳು. ಅಂದು ನನ್ನ ಮುಂದೆ ನಿಲ್ಲಲು ಸಹ ನಾಚುವ ಆಕೆಯು ಇಂದ್ರಾನಿವಾಗಿ ಬಿಟ್ಟುಳೋ ಎಂದೆನಿಸಿತು. ನನ್ನನ್ನು ಆಕೆಯು ತನ್ನ ಸಮಾಪದ ಆಪ್ತನೆಂತಲೇ ತಿಳಿದಿದ್ದಳು. ಈ ರೀತಿ ಆಕೆಯಲ್ಲೂ ಒಂಟಾದ ವಿಶ್ವಪ್ರೇಮ ಭಾವನೆಯನ್ನು ಕಂಡು ನನಗೂ ಅಚ್ಚಿರಿಯಾಯಿತು.

“ಲಲ್ಲ ಸೌಖ್ಯವಷ್ಟೇ?” ಆಕೆಯೆಂದಳು.

ಹೋದು!...ಆದರೆ...ನಿಮ್ಮಲ್ಲಿಯ ಈ ತರದ ಉತ್ಪಾತಕಾಗಿ ತುಂಬಾ ವಿವಾದಿಸುತ್ತೇನೆ.”

“ಅದೇಕೆ? ಮಾಡಿದ್ದ ಉಣಬೇಡವೇ?”

“ಎಂದರೆ—? ಅರಿಯದ ವಿವರಿತ್ತು ಮೋಸಮಾಡಬಹುದೇ? ಅಷ್ಟೇನು ನೀವು ಪರರ ಅಪರಾಧ ಮಾಡಿದ್ದಿರಿ?”

ನನ್ನ ಪಾಡಿಗೆ—ಗೊಡರ ಹೇಳಿಕೆಯ ಮೇಲೆ ನಂಬಿ—ಆಡುತ್ತಿದ್ದೆನು. ಅದಕ್ಕೆ ಅವಳು ತಲೆಯಲ್ಲಾಡಿಸುತ್ತು—

“ನನ್ನ ವಿವಾಹ....ಅಲ್ಲಲ್ಲ....ಜಿತಾರೋಹಣದ ಮಂಗಲ ಕಾರ್ಯಕ್ರಮ ತಾವು ಇರಲಿಲ್ಲ. ಅಂದು ನಾನು ಕಣ್ಣೀರಿನ ದೊಡ್ಡ ಹೊಳೆಯನ್ನೇ ಹರಿಸಿದ್ದೇನೆ. ಅದರಲ್ಲಿಯೇ ನನ್ನ ಸುಖ ಸೌಭಾಗ್ಯಗಳೆಲ್ಲವೂ ಕೊಟ್ಟಿ ಹೋದುವು. ಇದಕ್ಕೆ ಕಾರಣರಾರು?”

ನಾನು ದಿಷ್ಟೂಧನಾಗಿ ಕುಳಿತುಕೊಂಡಿದ್ದೆನು. ನನ್ನ ಮೆದುಳೊ ಸಹ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಬಾಯಿಯಿಂದಂತೂ ಉತ್ತರವು ಹೊರಿಸುವಂತಿರಲೇ ಇಲ್ಲ.

“ಹಾಗೆ ಯಾರು ನನ್ನ ಕೊರಳು ಕೊಯ್ದು ಫಾತಿಸಿದರೋ ಅವರೇ ನನ್ನ ಕಣ್ಣ ಮುಂದೆಯೇ ರಂಭಿಯಂತಹ ಮತ್ತೊಬ್ಬಳನ್ನು ಮುದುವೆಯಾಗಿ ನಲಿಯಲು ಹವಣಿಸಬೇಕೆ? ಮತ್ತು ದನ್ನ ನಾನು ಕಣ್ಣಿನಿಂದ ಕಂಡೂ ಕಂಡು ಸುಖಿಸಬೇಕೇ? ಇದಾವ ನೀತಿಯು?”

\* \* \* \* \*

ಮರುದಿನ ಶ್ರೀನಿವಾಸಯ್ಯನವರಲ್ಲಿ ವಿವಪ್ಪಯೋಗದ ಮತ್ತೊಂದು ಶವವು ಬಿದ್ದುಬಿಟ್ಟಿತ್ತು. ಸಾವಿತ್ರಿಯ ಹೆಸರೇ ಲೋಕದಿಂದ ಮಾಯವಾಯಿತು. ಸತ್ಯವಾಹನನನ್ನು ಇರಸುತ್ತ ಮತ್ತೆಲ್ಲಿ ಆಲೆಯುತ್ತಿತ್ತೋ! ಬಲ್ಲವರಾರು?

ದ್ವೇಷದಿಂದಲೇ ಹೀಗೆಲ್ಲ ಉತ್ಪಾತಗಳಾಗುತ್ತಿವೆಯಾಗಿ ಉರಳಿಗೆ ಗದ್ದಲವೇ ಗದ್ದಲ. ಪ್ರೇರೀಸರೂ ತಪಾಸಣೆಗಾಗಿ ಎಲ್ಲೆಲ್ಲಾ ಸುಳಿದಾಡುತ್ತಿದ್ದರು.

విస్తరి 1954



### ಶ್ರೀ ಕೋರಡ್ಡಲ್ ಶ್ರೀನಿವಾಸ ರಾಯರು, ಉದ್‌ಪಿನಿ

ಇವರು ಉದ್‌ಪಿನಿಯ ಬೋಡು ಹೈಸ್ಕೂಲಿನಲ್ಲಿ  
ಅಧ್ಯಾಪಕರಾಗಿದ್ದಾರೆ. ಸಂಗ್ರಹವಾಗಿ ಪ್ರಸಿದ್ಧವಾಗಿಲ್ಲ  
ವಾದರೂ ಅನೇಕ ಚಿಕ್ಕ ಕತೆಗಳನ್ನು ಬರೆದು ಪತ್ರಿಕೆ  
ಗಳಲ್ಲಿ ಪ್ರಕಟಿಸಿದ್ದಾರೆ. ಇವರು ಕೆಲವು ನಾಟಕಗಳನ್ನು  
ಬರೆದಿದ್ದಾರೆ. ‘ಅರೋಗ್ಯ ಪ್ರತಾಪ’ ಎಂಬ ನಾಟಕವೂ  
‘ಪದ್ಮಾವತೀ’ ಎಂಬ ಶಿಶುಗಳಕ್ಕಾಗಿ ಸಂಗ್ರಹವೂ ಇದು  
ವರಿಗೆ ಪ್ರಕಟವಾಗಿವೆ.

ಸರ್ವಾಜದ ದೊಡ್ಡಗಳನ್ನು ತೆಕ್ಕಿ ತೆಗೆದು ಅವುಗಳ  
ಮೇಲೆ ಬರೆದ ವ್ಯಂಗ್ಯ ಹಾಸ್ಯಾತ್ಮಕ ಕತೆಗಳೇ ಹೆಚ್ಚು.  
ಶ್ಲೋಕಗಳನ್ನು ಮಿತವಾದ ಶಬ್ದಗಳ ಕೊಂಡ  
ಪ್ರಾರ್ಥನೆ ಪ್ರಿಯವಾದ ಜೋಡಣೆಯಿಂದ ನಿರ್ಗಳವಾಗಿ  
ಹರಿಯುತ್ತದೆ. ಹೇಳುವ ರೀತಿ, ವರ್ಣನೆಯ ಸ್ವಭಾವಿ  
ಕತೆ ಇವು ಇವರ ಕತೆಗಳನ್ನು ಜನಕ್ರಿಯವಾಗಿ ಮಾಡಿರು  
ವವು. ಕತೆಗಾರಿಕೆಯ ಪರಿಷ್ಠಾನವು ಇವರಿಗೆ ಜೆನಾಗಿ  
ಇದೆ.

# ಮಿಸ್ 1954

ಕೊರಡ್ಡಲ್ ಶ್ರೀನಿವಾಸ ರಾಯರು

ರೋಜನೆಯ ಇಸವಿಯ ದಶಂಬರ ತಿಂಗಳಲ್ಲಿ ೧೦ದು ದಿವಸ. ಮಿಸ್ ಮೇರಿಯ ಹವನಾ(Havana)ದ ಕಡಲ ದಂಡೆಯಲ್ಲಿ ನಿಂತಿರುವಳು—ಹದಿನೆಂಟು ವರುವದ ಹುಡುಗಿ; ಮೊದಲೇ ಚಂದದ ಗೊಂಬೆ; ಚೆನ್ನಾಗಿ ಆಡಿ ಓಡಿ ಕೂಡಿಬಂದ ಮೈ ಅವಳಿದು. ಆದರ ಮೇಲೆ ನಿಸರ್‌ವು ಹರೆಯಕ್ಕೆ ಕೊಡುವ ಮೋಹಜನಕವಾದ ಒಪ್ಪೆ ಬಿದ್ದಿದೆ. ಉದ್ದಕ್ಕೆ ತಕ್ಕ ತೋರ; ತೋರಕ್ಕೆ ತಕ್ಕ ಉದ್ದ. ಮುದ್ದು ಮೋರೆ. ಉಬ್ಬಿದ ಎದೆ, ತಗ್ಗಿದ ಉದರ, ತುಂಬಿದ ಕ್ಕೆಕಾಲು. ಚಿತ್ರಿಕನ ಸೆನಸಿನ, ಶಿಲ್ಪಿಯ ಮನಸಿನ, ಕವಿಯ ಕನಸಿನ ಆದಶರ್‌ರೂಪವು, ಅಂಗಸೌಷ್ಟವವು ಆ ಮೇರಿಯಲ್ಲಿ.

ಅವಳ ಆ ಜಲವಿಸರಣದ (ಷಾಜುವ) ತೋಡಿಗೆಯು ಆಕೆಯ ನೈಸರ್‌ಕ ಸೊಂದಯ್‌ವನನ್ನು ಮತ್ತೆನ್ನು ಉಜ್ಜಳಗೊಳಿಸಿದೆ—ನಡುವಿಗೆ ಜಟ್ಟಿಯ ದಟ್ಟು, ಮೇಲೆ ಉಬ್ಬಿದೆಗಂಟೆದ್ದ ಅರೆಯೆದೆಯ ಒದ್ದೆ ಕೊಸರ್‌ಟ್, ಹಣೆಯ ಮೇಲ್ಗಡಿ ತುಂಟ ಮುಂಗುರುಳಗಳನ್ನು ಸೆರೆಗ್ರೆಡು ಬಿಗಿದಿದ್ದ ರಿಬ್ಬನ್. ಹೀಗೆ ನಗ್ನತೆಯಲ್ಲಿಂದರೂ ಸಲ್ಲುವ ಆ ಅಡಾಮನ ಷಾವಿನಂತೆ ನಿಸರ್‌ದ ಬಾಲೆ ಯಾಗಿ ಮಿಸ್ ಮೇರಿಯ ಕಡಲ ತಡಿಯಲ್ಲಿ ಸಾಂವೇಲನ ಎದುರು ನಿಂತಿರುವಳು. ನಾಲ್ಕುತ್ತರ ಆಚೆಯವನಾದರೂ ಇಪ್ಪತ್ತೀರ ಮೈಗಟ್ಟು ಅಂದವೂ ಸಾಂವೇಲನಲ್ಲಿ ಅಭ್ಯಾಳಿಯದೆ ಉಳಿದಿವೆ. ಮಲ್ಲಕಾಳಿಗಕ್ಕಿಳಿಯುವ ಜಟ್ಟಿಯಂತೆ ದಟ್ಟೆ ಕಟ್ಟೆ ಮಳಲಲ್ಲಿ ಒರಗಿರುವನು, ಆತ. ಅವನೇ ಮೇರಿಗೆ ಜಲವಿಸರಣ ವಿಧ್ಯಾ (ಷಾಜಿನ) ರಹಸ್ಯವನ್ನು ಕಲಿಸುವ ಗುರುವು.

“ಹೊತ್ತಾಯಿತು, ಇನ್ನೊಮೈ ಇಳಿಯೋಣ!” ಎಂದು ಸ್ವೇಚ್ಛಾರದಿಂದ ನುಡಿದು ನಿಸುನಗುವಿಂದಾತನನ್ನು ನೋಡುತ್ತ ನಿಂತಳು ಮೇರಿ. ಸಾಂವೇಲನು ಆ ತೋಯ್ದ ಅರೆಯುಡುಗೆಯ ಹರೆಯದ ಹುಡುಗಿಯ ಬೆಡಗನ್ನು ನೋಡಿದನು. ಅವಳ ಆ ತುಂಟ ಕಣ್ಣಿನಲ್ಲಿ, ಕೊಂಕಿನ ತುಟೆಯಲ್ಲಿ, ನಗುಮುಖದಲ್ಲಿ ನೆಟ್ಟು ನೋಟವನ್ನು ಹಿಂತೆಗೆಯಲಾರದೆ ಒಂದು ವಿಧವಾಗಿ ಅವಳನ್ನೇ ನೋಡುತ್ತಲಿದ್ದ. ಅವನ ದೃಷ್ಟಿಯಲ್ಲಿ ಆ ಹುಡುಗಿಯು ಏನನ್ನು ಕಂಡಳೋ,

ತಟ್ಟನೆ ಅವನ ಕೆನ್ನೆಗಿ ಮೃದುವಾಗಿ ಏಟನ್ನಿಟ್ಟು “ಈ ಹುಚ್ಚುಟ್ಟ ಬೇಡ, ಇಳಿಯೋಣ ಬಾ” ಎಂದು ಕೆಲಕಿಲನೆ ನಕ್ಕುಬಿಟ್ಟಳು. ಸಾಂವೇಲನು ಹುಚ್ಚುರ ಹುಚ್ಚುನಾದ. ಆನಂದದಿಂದದ್ದು ಅವಳನ್ನು ಅಡ್ಡಲಾಗಿ ತನ್ನ ಕೈಗಳಲ್ಲಿತ್ತಿ ಕೊಂಡು “ಹೌದು, ಈ ಸಾಗರದಲ್ಲಿ ಈಜುವ ಹುಚ್ಚುಟ ಬೇಡ; ಇಳಿಯೋಣ ಬಾ ಸಂಸಾರ ಸಾಗರಕ್ಕೆ!” ಎನ್ನತ್ತೆ ಆಪ್ಪಗೆಯ್ಯತ್ತ ಮುದ್ದಿಕ್ಕುತ್ತ ಕಡಲಿಗೆ ಇಲಿದ. ಈಜುವ ಪಾಠ ಮಾಡಿಸುವುದನ್ನು ಬಿಟ್ಟು ಅವಳೊಡನೆ ನೀರಾಟ ವಾಡಿದ. ಬಹಳ ಹೊತ್ತು ಜಲಕೇಳಿಯಾಡಿ ತಿರುಗಿ ತಡಿಯನ್ನು ಸೇರಿದಾಗ ಅವರು ಗುರುತಿಸ್ಯೇಯರಲ್ಲ—ಪತಿಪತ್ತಿಯರು!

ಈಜುವ ಹುಚ್ಚು ಅಮೇರಿಕದಲ್ಲಿ ಹರಡಿದೆ. ಅದೂ ಹೆಂಗಳಲ್ಲಿ ಹೆಚ್ಚು. ಮೆಸ್ಸಿಸಿಪೀ ಎಮರಫುನ್ ನದಿಗಳನ್ನು ದಾಟುವ, ಪ್ರೌರಿಡಾ ಯುಕಾತನ್ ಜಲಸಂದುಗಳನ್ನು ಪಾರಾಗುವ, ನ್ಯೂಯೋರ್ಕೀನ್ಸಿನಿಂದ ಹವನಾಕ್ಕೆ ಜಮಿಕಾ ದಿಂದ ಹಯಾಟ್ಟಿಗೆ ಪ್ರೋಟೋರೀಕೋಡಿಂದ ತ್ರಿಸಿದಾಡಿಗೆ ಈಜಾಡುವ ಸ್ವರ್ಥಗಳನ್ನು ಅಲ್ಲಿಯ ಮಹಿಳಾ ಸಂಘಗಳು ಏರ್ವಡಿಸಿರುವವು. ಅವುಗಳಲ್ಲಿ ಒಂದು ನ್ಯೂಯೋರ್ಕ್ ದಿಂದ ಲೇಂಡ್ಸೆಂಡಿಗೆ ಈಜಲಾಪ ಶ್ರೀಗೆ ಪ್ರಪಂಚವನ್ನು ಅಲ್ಲ ತಾಸುಗಳಲ್ಲಿ ಸುತ್ತಿಬರುವ ವಿಮಾನ ಬಹುಮಾನವನ್ನು ಕೊಡುವುದಾಗಿ ಸಾರಿರುವುದು. ಅದು ಕಾರಣ ಎಷ್ಟೋ ಸಮುದ್ರ ವಿಸರಣ ಶಾಲೆಗಳು ತಲೆ ಯೆತ್ತಿನೆ. ಅಂತಹವುಗಳಲ್ಲಿ ಕ್ರೂಬಾ ಡ್ರೈವದ ಹವನಾದಲ್ಲಿಯ ಸಾಂವೇಲನ ಜಲವಿಸರಣ ಮಹಾಶಾಲೆಯೇ ಪ್ರಸಿದ್ಧವಾದುದು. ಖಂಡದಿಂದ ಜಲವಿಸರಣ ವಿದ್ಯಾರ್ಥಿನಿಯರೆಷ್ಟೋ ಮಂದಿ ಅಲ್ಲಿಗೆ ಬಂದು ತಕ್ಕು ಶ್ರೀಕೃಣ ಹೊಂದಿ ಹಿಂತೆರ ಇರುವರು. ಮಿಸ್ ಮೇರಿಯು ವಿನಾನ ಬಹುಮಾನಕ್ಕೆ ಸ್ವರ್ಥಸಲೋಕುಗ ತಕ್ಕು ಶ್ರೀಕೃಣವನ್ನು ಹೊಂದುವುದಕ್ಕಾಗಿ ನ್ಯೂಯೋರ್ಕ್ ದಿಂದ ಸಾಂವೇಲನ ಬಳಿಗೆ ಬಂದಿದ್ದಳು. ಆದರೆ ಆ ಮಹಾಶರಧಿಯನ್ನು ಏಕಾಂಗಿಯಾಗಿ ಡಾಟ ಬೇಕೆಂಬ ಅವಳ ಕೆಚ್ಚನ್ನು ಕೆಡಿಸಿ ತನ್ನೊಂದನೆ ಸಂಸಾರಶರಧಿಯಲ್ಲಿ ದುಮುಕವ ಹುಚ್ಚನ್ನು ಹಿಡಿಸಿ ಅವಳನ್ನು ಅಪ್ಪಿ ಒಪ್ಪಿಸಿಕೊಂಡನು ಸಾಂವೇಲ. ಕ್ರಮವಾಗಿ ವಿವಾಹವೂ ಆದನು.

ಸಾಂವೇಲನು ಈಗ ಸಂಸಾರಿ. ಒಂದು ಮಗುವಿನ ಶಂದೆ. ಹವನಾಡಲ್ಲಿ ಅವನಿಗೊಂದು ಚಿಕ್ಕ ಚೊಕ್ಕ ಬಂಗಲೆ. ಮಗುವಿಂದೊಪ್ಪಾನ ಮೇರಿಯಿಂದ

ಅದು ಬೆಳಗುತ್ತಿದೆ. ಅಮೇರಿಕದ ತರುಣಿಯರ ಈಚುವ ಮರುಳಂದ ಅವನಿಗೆ ದುಡ್ಡಿನ ಒರತೆಯಲ್ಲದ ಕೊರತೆಯಿಲ್ಲ. ಅವನ ಜೀವನವು ಸರಾಗವಾಗಿ ಸುಶು ಮಯವಾಗಿ ಸಾಗುತ್ತಿದೆ. ಒಮ್ಮೊಮ್ಮೆ ಆತನಿಗೆ ಇಪ್ಪತ್ತು ವರುಷಗಳ ಹಿಂದಿನ (೧೯೪೭ರ) ತನ್ನ ಆ ಜೀವನಚಿತ್ರವು ಕಣ್ಣಿ ದುರಿಗೆ ಬಂದು ನಿಲ್ಲುವುದು.

ಆ ಕಾಲದಲ್ಲಿ ಅವನು ನ್ಯಾಯೋರ್ಕದ ನಿರುದ್ಯೋಗಳ ತಂಡದಲ್ಲಿಂದ ಬ್ರಿ ನಾಗಿದ್ದನು. ಬಲದಲ್ಲೇನೋ ಭೀಮು. ಆದರೇನು? ಕೆಲಸ ಕೊಡುವವರಿಲ್ಲ. ಕೈಯಲ್ಲಿ ಕಾಸಿಲ್ಲ. ಹಾಗೆಂದು ಆ ಭೀಮನ ಹೊಟ್ಟಿಯು ಸುಮ್ಮಿರುತ್ತಿತ್ತೀ? ಇಲ್ಲ. ಒಂದು ದಿನ ಆದರ ಕೊಗಾಟವನ್ನು ತಡೆಯಲಾರದೆ ಸಾಂವೇಲನು ಡಾಕ್ಟರ್ ಹಬರ್ಟರನ್ನು ಅಂಗಲಾಚಿ ಬೇಡಿಕೊಂಡ—“ಸ್ವಾಮಿ, ದಯ ಮಾಡಿ ಈ ಹೊಟ್ಟಿಯ ಚೀರಾಟವನ್ನು ನಿಲ್ಲಿಸಿ!” ಎಂದ. ಹಬರ್ಟರು ಸಾಂವೇಲನನ್ನು ದಿಟ್ಟಿಸಿ ನೋಡಿದರು. ಆ ಅರೆಹೊಟ್ಟಿಯ ಹೆಟ್ಟಿಗೂ ಹಿಮ್ಮೆಟ್ಟಿದೆ ದಷ್ಟಪುಷ್ಟವಾಗಿ ಬಳಿದಿತ್ತು ಸಾಂವೇಲನ ದೇಹ. ತೇಜಸ್ಸು ಓಜಸ್ಸು ವೀಯರ್ ಸಮೃದ್ಧಿ ಎಲ್ಲವೂ ತುಂಬಿದ್ದ ಆದರ್ಥ ಆರೋಗ್ಯಕಾರ್ಯ ನಾಗಿದ್ದನು ಆತ. ಪುರುಷ ಸಂಪರ್ಕವಿಲ್ಲದರೆ ಗಭೋರ್ತಾದನೆ ಮಾಡುವ, ಕ್ಲಿನಿಕನ್ನು (ಚಿಕಿತ್ಸಾಲಯ) ತೆರೆಯುವ ಯೋಚನೆಯು ಆ ಡಾಕ್ಟರಿಗಿತ್ತು. ಆದಕ್ಕಾಗಿ ಟ್ರೈಚರ್ ಇಂಜಕ್ಯೂನ್ ಸಫಲವಾಗುವಂತಹ ವೀಯರ್ವಂತನನ್ನು ಅವರು ಅರಸುತ್ತಿದ್ದರು. ಸಾಂವೇಲನೆಂತೂ ಸುಲಭವಾಗಿ ಮೊರೆತ. ಕ್ಲಿನಿಕ ಸ್ಥಾಪಿತವಾಯಿತು. ಅಲ್ಲಿಗೆ ಗಭೋರ್ತಾಂಕ್ರಿಗಳಾಗಿ ಟ್ರೈಚರ್ ಇಂಜಕ್ಯೂನ್ ಹೊಂದಲು ಬರುವ ಸ್ತ್ರೀಯರಿಗೆ ಅಪ್ರತ್ಯಕ್ಷವಾದ ಗೂಳಿಯಾಗಿ ಬಾಳಿದನು ಸಾಂವೇಲ. ಆಂತಹ ಹೀನ ವೃತ್ತಿಯಂದ ಹೊಟ್ಟಿ ಹೊರುವುದು ಸಾಂವೇಲ ನಿಗೆ ಸರಿದೊರದಿದ್ದರೂ ನಿರುಪಾಯನಾಗಿ ೧೦-೧೨ ವರುಷಗಳನ್ನು ಕಳೆದ; ಹಲವು ಮಕ್ಕಳಿಗೆ ಪರೋಕ್ಷದ ತಂಡೆಯಾದ. ಆಷ್ಟರಲ್ಲಿ ಅಮೇರಿಕದ ಹೆಂಗಳಿಗೆ ಈಜಿನ ಹುಚ್ಚುಗಟ್ಟಿತು. ಸಾಂವೇಲನು ಈ ಸುಸಂದರ್ಭವನನ್ನು ಬಿಗಿಹಿಡಿದು ನ್ಯಾಯೋರ್ಕದಲ್ಲಿಯೇ ಸ್ಪಿಮ್‌ಎಂಗ್ ಮಾಸ್ಟರನಾಗಿ ಪ್ರಶ್ನಾತ್ಮ ನಾದ. ಆ ಮೇಲೆ ಈ ಹವನಾಕ್ಷೇ ಬಂದು ಜಲವಿಸರಣ ಮಹಾಶಾಲೆಯನ್ನು ತೀರಿದ. ಇಲ್ಲಿ ಉಪ್ಪೊಂದಕ ಮಹಾವಾಹಿನಿಯ ದೆಸೆಯಿಂದ ಈಚಲನುಕೂಲ ವಾತಾವರಣವೂ ದ್ವೀಪಗಳಿಂದ ದ್ವೀಪಗಳಿಗೆ ಈಚಲಿಕ್ಕೆ ಸೌಕರ್ಯವಿರುವ

ನಡುಗಡ್ಡಿಗಳ ಸಮೂಹವೂ ಇದ್ದುದರಿಂದ ಆರೋಗ್ಯಕ್ಕೆಂದು ಸ್ವಫೀಗೆಂದು ಬಾಲೆಯರಿಷ್ಟೋ ಮಂದಿ ತಂಡತಂಡವಾಗಿ ಬಂದು ಸಾಂವೇಲನ ಶಿಷ್ಯೆಯರಾಗು ತ್ವಿದ್ದ ರು. ಇಂದಿನ ಗೃಹಸಾಫ್ರಮದ ಸುಖಮಯವಾದ ಜೀವನದೆದುರಿಗೆ ಅಂದಿನ ಆ ಜೀವನವು ಗೂಳಿಯ ಬಾಳಿಗಿಂತಲೂ ಕೇಳಾಗಿ ತೋರುತ್ತಿತ್ತು ಸಾಂವೇಲನಿಗೆ.

ಇಂದು ಮೇರಿಗೆ ಸಂತೋಷವೇ ಸಂತೋಷ. ಅವಳ ಮಗು ಹುಟ್ಟಿದ್ದ ದಿನವಲ್ಲವೆ? ನೋಡಿ, ಆ ಮುದ್ದು ಮಗುವನ್ನು ತೊಡೆಯ ಮೇಲೆ ನಿಲ್ಲಿಸಿ ಕುಣಿಸುತ್ತಿದ್ದಾಳೆ. ಸಾಗರವನ್ನು ಈಜಲು ಹೊರಟ ತನ್ನ ಮಗಳು ಸಂಸಾರ ಸುಖಸಾಗರದಲ್ಲಿ ತೇಲಾಡುತ್ತಿರುವುದನ್ನು ನೋಡಬೇಕೆಂದು ನ್ಯಾಯೋಕ್ರಿಯಿಂದ ಬಂದಿದ್ದ ಅವಳ ತಾಯಿ ಮೇಯೋಳು ಬಳಿಯಲ್ಲಿ ಕುಳಿತು ಮೊಮ್ಮೆಗುವಿನ ಅಂದಚಂದವನ್ನು ನೋಡಿ ಹಿಗ್ಗಿತ್ತಿದ್ದಾಳೆ. ಇವರಿಗೆದುರಾಗಿ ಮೇಜಿಯ ಆಚೆ ಕಡೆಯಲ್ಲಿ ಸಾಂವೇಲನು ಕುಳಿತ್ತಿದ್ದಾನೆ. ಮಗುವಿನ ಬಾಲಲೀಲೆಯನ್ನು ನೋಡುತ್ತ ಸುಖಗೋಷ್ಠಿಯಾಡುತ್ತ ಚಹಾವಾನಮಾಡುತ್ತಲಿರುವರು ಅವರೆಲ್ಲ.

ತನ್ನ ಮೊಮ್ಮೆಗುವಿನ ಸೊಬಗಿಂದ ಹಿಗ್ಗಿದ ಮೇಯೋಳು ವಿನೋದಕಾಳಿ “ಇಂತಹ ಮುದ್ದಿನ ಮುದ್ದೆಯನ್ನು ಹೇತು ನನ್ನ ಮಗಳು ಭಾಗ್ಯವಂಶೆಯಲ್ಲವೆ?” ಎಂದು ಆಳಯನನ್ನು ಕೆಣಕಿದಳು. ಆಳಯನು ಬಿಟ್ಟುಕೊಡುವನೆ? “ನನ್ನಂತಹ ಮಾರನ ಕ್ಷೇತ್ರದಿಂದಲ್ಲವೇ ಆ ಸೌಭಾಗ್ಯ?” ಎಂದ. ತೊಡಗಿತು ಸಂವಾದ. “ಹೊಂದುವ ಸೌಭಾಗ್ಯವೇ ಮುಖ್ಯ. ಇದರಲ್ಲಿ ಗಂಡನಿಗೆ ಪ್ರಾಮುಖ್ಯತೆ ಇಲ್ಲ.”

“ಏನೂ ಇಲ್ಲವೇ?”

“ಏನೂ ಇಲ್ಲ; ನಾನು ಮದುವೆಯಾಗದೆಯೇ ಇಂತಹ ಮುದ್ದು ಮಗ ಇನ್ನು ಹೇರಲಿಲ್ಲವೇ?”

“ಅಂದರೆ ಈ ನನ್ನ ಮುದ್ದು ಮೇರಿಯು.....”

“ಆಯ್ದೋ, ನನ್ನನ್ನು ಅವಮಾನಿಸುವಿರಾ? ಹಾಗಲ್ಲ, ಇವಳು ಬರೇ ಟ್ರೋಬ್ ಬೇಬಿ ಎಂದೆನಷ್ಟೇ.”

“ಏನು! ಟ್ರೋಬ್ ಬೇಬಿ! ಇವಳು ಟ್ರೋಬ್ ಬೇಬಿ! ನಿಜವೇ?”

“ಸಂಶಯವೇಕ್? ನ್ಯಾಯೋಕ್ರಿಯದ ಪ್ರಖ್ಯಾತ ಡಾಕ್ಟರ್ ಹಬ್ಬಿ....”

“ಡಾಕ್ಟರ್ ಹ—ಬ್ರ—ಟ್ರಿ! ಹ—ಬ್ರ—ಟ್ರಿ! ಹಾ!”

ನಮಿತ್



### ಶ್ರೀ ಅ. ನೆ. ಕೈಸ್‌ ರಾಯರು, ಬೆಂಗಳೂರು

ಇವರು ಪ್ರತಿಭಾಸಂಪನ್ಮೂರಾದ ಸಾಹಿತಿಗಳು. ಕಲಾ ವಿಮರ್ಶಕರು ಸಣ್ಣ ಕಡೆ, ಕಾದಂಬರಿ, ನಾಟಕ, ಏಕಾಂಕ ನಾಟಕ, ಪ್ರಬಂಧ, ವಿಮರ್ಶೆ ಇವೇ ಮೊದಲಾದ ನಾಟ್ಯಯುದ್ದಲ್ಲಿ ಯಾರು ಇವರ ಕ್ಷೇತ್ರಾರ್ಥಿ.

ರಾಜಾ ರವಿವರ್ಮನ ಚಿತ್ರಗಳನ್ನು ವಿಮರ್ಶೆ ಸಿ ಒಂದು ಗ್ರಂಥವನ್ನು ಬರೆದಿದ್ದಾರೆ. ‘ಕಾಮನ ಬಿಲ್ಲಿ’ನ ಮುನ್ನಿಡಿಯು ಕಥಾಕಲೆಯ ಉತ್ತಮ ವಿಮರ್ಶೆ ಗ್ರಂಥವಾಗಲು ಯೋಗ್ಯವಾಗಿದೆ. ‘ಕಥಾಂಜಲಿ’ ಎಂಬ ಪತ್ರಿಕೆಯನ್ನು ಕೆಲಕಾಲ ನಡಿಸಿದ್ದಾರೆ. ಈ ವರೀಗೆ ಇವರ ‘ಕಡಿ’ ‘ಮಿಂಚು’ ಮೊದಲಾದ ಕಥಾಸಂಗ್ರಹಗಳೂ, ‘ಅಹುತಿ’ ‘ಅದದ್ದೇನು’ ಇತ್ಯಾದಿ ನಾಟಕಗಳೂ ‘ಹೊಸಹುಟ್ಟು’ ಮೊದಲಾದ ಪ್ರಬಂಧಗಳೂ ‘ಉದಯರಾಗ’ ಮೊದಲಾದ ಕಾದಂಬರಿಗಳೂ ‘ಕಾಮನಬಿಲ್ಲಿ’ ಎಂಬ ಕನಾಟಕದ ಕಥೆಗಾರರ ಕಥಾಸಂಗ್ರಹವೂ ಪ್ರಕಟ ವಾಗಿವೆ. ಸರ್ವಾಜದ ಕೊರತೆಗಳನ್ನೂ ಕೆಲವು ವಿಮರ್ಶೆಗಳನ್ನೂ (ರಾಜಾ ರವಿವರ್ಮ) ನಿರ್ದಾರಿಸ್ತುವಾಗಿ ಬರೆದುತ್ತೋರಿಸಿ ಕೆಲವು ಸಂಪ್ರದಾಯ ಶರಣರ ರಕ್ತದೃಷ್ಟಿಗೆ ಗುರಿಯಾಗಿದ್ದಾರೆ. ಇದೂ ಅಲ್ಲದೆ ಇವರ ಬರೆಹಗಳಲ್ಲಿ ಸಂಯುಕ್ತಿಯೇ ಅದ್ದಿನಿಂದಿನ ಅಭಿಪ್ರಾಯ.

ಇವರ ಕತೆಗಳು ಕನ್ನಡದ ಕತೆಗಳಲ್ಲಿ ಉತ್ತಮ ಸಫ್ಟನವನ್ನು ಪಡೆದಿನೆ ಎಂದ ಮೇಲೆ ಆ ಕಲೆಯು ಅವರಿಗೆ ಹಲಿಸಿದೆ ಎಂದು ಹೇಳುವ ಅಗತ್ಯವಿಲ್ಲ. ಇವರೇ ಎನ್ನುವಂತೆ ಇವರ ಕತೆಗಳಲ್ಲಿ ಎಲ್ಲಕ್ಕೂಂಟ ಅಂತರಂಗದ ನಿಶ್ಚಯದ ಸೂಕ್ಷ್ಮ ಚಿತ್ರಣಕ್ಕೆ ಪೂರ್ಣವುವು ದೊರತಿದೆ. ಮನೋಧರ್ಮ, ಮಾನವ ಸ್ವಭಾವ ಇನ್ನುಗಳ ಚಿತ್ರಣವು ಇವರ ಕತೆಗಳಲ್ಲಿ ಚಿನ್ಹಿಗಿ ಕಂಡುಬಂತುದೆ ಶ್ರೀಯುತರ ಹೆಸರು ಕನಾಟಕದಲ್ಲಿ ಚಿರಸ್ವಾಯಿಯಾಗಿ ಉಳಿಯುವುದೆಂಬುದ ರಲ್ಲಿ ಸಂದೇಹವಿಲ್ಲ.

## ಪತ್ರಿತೆ

ಅ. ನ. ಕೃಷ್ಣರಾಯರು

೧

ಶ್ರೀಗಳಾರು ಬೀದಿಗಳಲ್ಲಿ ಹುಡಿಯಾದ ಧೂಳಗೇನೂ ಕೊರತೆಯಿಲ್ಲ. ಅದರಿಂದ ಅದರ ಉಪಯೋಗವನ್ನು ಮಾತ್ರ ಹೋಟಲಿನವರನ್ನು ಉಳಿದು ಏಕ್ಕುವರು ಯಾರೂ ಕಂಡುಕೊಂಡಿರಲಿಲ್ಲ. ಅದಕ್ಕೇ ಗಂಗಮ್ಮ ಅದನ್ನು ಹಿಡಿಹಿಡಿಯಾಗಿ ತೆಗಿದು ತಲೆಯನ್ನು ಅಲಂಕರಿಸುತ್ತಿದ್ದರೆ ಅಮೈಷ್ಟಂದು ಜನ ನೋಡುತ್ತ ನಿಂತಿರುವುದು. ಗಂಗಮ್ಮನ ಭಾವಿಕತೆಯು ಸೋಟಕರಿಗೆ ಹುಚ್ಚಪೆಚ್ಚಾದ ನಡತೆಯಾಗಿತ್ತು. ಅವಳು ಆನಂದದಿಂದ ನಗುವಳು; ಅವರು ಅವಹಾಸ್ಯ ದಿಂದ ನಗುವರು. ಮಧ್ಯಮಧ್ಯ ತನ್ನ ಸೋಟದಲ್ಲಿ ಸೆಕ್ಕಿಕೊಂಡಿದ್ದು ‘ಚಿನಡಿಯ ಚೀಲ’ದಲ್ಲಿನ ಮರದ ಬಾಗಿನದ ಕನ್ನಡಿಯನ್ನು ಹೊರಗೆ ತೆಗಿದು ಮುಖವನ್ನು ಸೋಡಿಕೊಳ್ಳುವಳು. ಅರಸಿನ ತುಂಬಿದ ಕೆನ್ನೆ; ಕುಂಕುಮ ತುಂಬಿದ ಹಣೆ; ಎಣ್ಣೆ ತುಂಬಿದ ತಲೆ—ಅವುಗಳ ಮೇಲೆ ಮಟ್ಟಿನ ಪುಷ್ಟಿ ಲಂಕಾರ. ತನ್ನ ರೂಪವನ್ನು ಎನೆಯಿಕ್ಕುದೆ ಸೋಡಿಕೊಂಡು ಹಿಗ್ಗುವಳು. ಹಾಗೆಯೇ ಹಾಡುವಳು. ಹಾಡುತ್ತಹಾಡುತ್ತ ಕಿಲಕಿಲನೆ ನಕ್ಕು ವಿಚಾರವೆ ಇಂಗಿ ತುಸು ಹೊತ್ತು ಸುಮ್ಮನಾಗಿ ಬಿಡುವಳು. ಸೋಟಕರು ರೂಪಕ್ಕು ಮುಗಿಯಿತೆಂದು ಮನೆಗಳಿಗೆ ತೆರಳಿದ ಮೇಲೆ ಮತ್ತು ತನ್ನ ಶೃಂಗಾರವನ್ನು ರಂಭಿಸುವಳು. ಈ ಸಲ ಹಿಡಿಯು ಸಾಲದು—ಉಡಿಯಲ್ಲಿ ಮಣ್ಣ ತುಂಬಿ ಮುಯಿದುಕೊಳ್ಳುವಳು. ಹಾಡುವಳು—ಹಾಡುವಳು—ಮತ್ತು ಗಟ್ಟಿಯಾಗಿ ಹಾಡುವಳು. ಕೊನೆಗೆ ಬೇಸತ್ತು ಕಾಲೆಳಿದುಕೊಂಡು ಮನೆಯನ್ನು ತಲುಸಿ ಬಿದ್ದು ಕೊಳ್ಳುವಳು.

ಪೂರ್ವಯ್ಯನವರ ಭತ್ತದ ಜಗುಲಿಯೇ ಗಂಗಮ್ಮನ ಮನಿ. ತನಗೆ ವಿಭಾಗವಾಗಿದ್ದ ಭಾಗದ ಸೋಡಿಯ ಮೇಲೆ ನಾಟಕದ ಚೀಟಿಗಳ ಮೇಲೆ ಬರುವ ಎಷ್ಟೋ ಚಿತ್ರಗಳು ಅಲಂಕೃತವಾಗಿದ್ದವು. ಬೇಟಿಗಾರನು ತನ್ನ ಜಯಲಾಭವೆಂದು ಸತ್ತ ಜಿಂಕೆ, ಚಿರತೆಗಳ ಚಮರಿಗಳ ಕಡಿಗೆ ಹೆಮ್ಮೆಯಿಂದ ಕ್ಷೇತ್ರೋರುವಂತೆ ಗಂಗಮ್ಮನು ತನ್ನ ಚಿತ್ರಸಂಗ್ರಹದ ಕಡಿಗೆ ಕ್ಷೇತ್ರೋರುವಳು.

ಒಂದೊಂದನ್ನು ಸಂಪಾದಿಸಬೇಕಾದರೂ ಒಂದೊಂದು ಯಾದ್ದಿವನ್ನೇ ಮಾಡಿದಳು. ಗಂಗೆಯಿದ್ದ ವರಾರವು ಅನೇಕರ ಮನೆಯಾಗಿತ್ತು. ಮೂಲೆಯಲ್ಲಿ ಒಬ್ಬ ಬೈರಾಗಿ. ಅವನು ಮಾತನಾಡಿ ಎಂಟು ವರ್ಷಗಳಾಗತ್ತಂತೆ! ಮೊನ್ನೆ ಯಾರೋ ಅವನ ಶಂಖಕ್ಕೆ ಕೈ ಹಾಕಿದಾಗ ನಾಲ್ಕು ನಿಷಂಠಗಳಿಗಾಗುವವನ್ನು ಪದಗಳನ್ನು ಹೊರ ಜೆಲ್ಲಿ ಯಥಾವಿಧಿಯಂತೆ ಮೌನವ್ರತಾಚಾರಿಯಾದನು. ಅವನ ಪಕ್ಕದಲ್ಲಿ ಭಿಕ್ಷು ಕರದೊಂದು ಸಂಸಾರ. ಗಂಡ-ಹೆಂಡತೀ-ಎರಡು ಮೂರು ಮಕ್ಕಳು. ಈಗವರ ಸ್ಥಿತಿ ಉತ್ತಮಗೊಂದು ಬಾಡಿಗೆ ಮನೆ ಮಾಡುವ ಪ್ರಯತ್ನದಲ್ಲಿದ್ದಾರೆ. ಅವರ ಪಕ್ಕದಲ್ಲಿ ಒಬ್ಬ ಮೂಗಿ—ಅವಳ ಭಿಕ್ಷುಕಿ—ಅವಳ ಗಂಡ ನಾಲ್ಕು ವರ್ಷ ಸಂಸಾರ ಮಾಡಿಕೊಂಡಿದ್ದು ದೇಶಾಂತರ ಓಡಿಹೋಗಲು ಪಾಪ! ಬಡಪಾಪ!! ಏನು ಹೇಳಲೂ ತೋರದೆ ಮೂಗಿಯಾದಳಂತೆ!!! ಅವಳ ಪಕ್ಕದಲ್ಲಿ ಒಬ್ಬ ತರುಣ ಭಿಕ್ಷುಕ—ವಯಸ್ಸು ಮೂವತ್ತುಕ್ಕೆ ವಿಾರಿರಲಾರದು. ಏಕನಾದವನ್ನು ಹಿಡಿದು ಕನಕ ಪುರಂದರರ ಕೀರ್ತನೆಗಳನ್ನು ಹಾಡಿಕೊಂಡು ದೇಶಾವರಕ್ಕೆ ಹೋಗುತ್ತಿದ್ದ—ಅವನೇ ಆಗುಂಪಿನ ಗವಯ! ಬೈರಾಗಿಗೆ ಅವನ ಸಂಗೀತ ತುಂಬ ಪರಮಾಯಿಷಿ! ಇನ್ನೊಂದು ಭಾಗದ ಜಗುಲಿಯ ಮೇಲೆ ಒಬ್ಬ ಜಂಗಮಯ್ಯ. ಅವನು ಮೊದಲು ಹಾರವಯ್ಯನಾಗಿದ್ದ ನಂತೆ. ಹೊಟ್ಟಿಗಿಲ್ಲದೆ ಜಂಗಮನಾದನಂತೆ. ಈಗ ಜಂಗಮನೆಂದು ಹಾರವರು ಭಿಕ್ಷುಹಾಕುತ್ತಿರಲಿಲ್ಲ; ಹೋಂಗಿ ಜಂಗಮ ಸೆಂದು ಲಿಂಗವಂತರು ಭಿಕ್ಷುಹಾಕುತ್ತಿರಲಿಲ್ಲ; ಈಗೋಳಿಕೆಂದು ಈಗ ತುರುಕ ನಾಗೋ ಯೋಚನೆ ಮಾಡುತ್ತಿದ್ದಾನೆ. ಅವನ ಬಳಿಗೆ ಆಗಾಗ್ಗೆ ಒಬ್ಬ ಮೂಲ್ಯ ಸಾಹೇಬರು ಒಂದು ಏನೋ ‘ಗುಸಗುಸ’ ಮಾತನಾಡಿಕೊಂಡು ಹೋಗುತ್ತಾರೆ. ಇವನ ಪಕ್ಕದಲ್ಲಿ ಒಬ್ಬ ಮುದಿಯ. ಯಾರಾವರೂ ತಂದು ತಿನ್ನಲು ಏನಾದರೂ ಕೊಟ್ಟರೆ ತಿನ್ನುವನು, ಇಲ್ಲದಿದ್ದರೆ ನಿರಾತಂಕವಾಗಿ ಉಪವಾಸ ಮಾಡಿ ಬಿಡುವನು. ಅಲ್ಲಿದ್ದ ಭಿಕ್ಷುಕರೆಲ್ಲಾ ಅವನಿಗೆ ಕೂಳು ಹಾಕಿ, ಸಾಯುವ ದಿವಸಗಳನ್ನು ಎಣಿಸುತ್ತಿದ್ದರು.

—ಬೇಳಗಾಯಿತು. ಗಂಗಮ್ಮೆ ಎದ್ದು ಎದುರಿಗಿದ್ದ ನಲ್ಲಿಯ ಬಳಿಗೆ ಮುಖಮಾರ್ಚನೆಗೆ ನಡೆದಿದ್ದಾಳೆ. ದಾರಿಯಲ್ಲೇ ತಲೆ ಸುತ್ತುತ್ತೆ ಬಂದು ಬಿಂದುಬಿಂದುಳು. ಭತ್ತದ ಪಾರುಪಕ್ಕೇಗಾರರು ಅದನ್ನು ಕಂಡು ಆಳುಗಳಂದ

ఎత్తిసి తరిసి ఆవళ ‘మనే’యల్లి ములగిసిదరు. ఎష్టు హోత్తూదరూ జ్ఞానవే బరలిల్లు. ఆళుగళు గాబరియింద మ్యై క్షీ బదరలు పారు పత్యేగారరు ఒండే కణ్ణల్లి సీరుహాకిచోండు, గంగిగే హిదితావ హాకుత్తూ, ఒందు గాడి గొత్తుమాడి ఆస్ట్రోగ్రిగ్ సాగిసిదరు. సంజీయ వేళిగే గంగియ సంసారదవరిగెల్లా సుద్ది గొత్తుయితు. ఆస్ట్రోగ్రిగ్ హోగి ఆనేకరు నోండి బందరు. ఇన్నూ మూరు తింగళు తనక అవళు తమ్మున్ను సేరువుదిల్లవేందు తిళిదు బహళ విషాదగొండరు. చైరాగియు “ఖుదావండా. పరవదిగార—ఎల్లా ఒళ్లేదు మాము త్తుదే” ఎందను. సంసారి భిక్షుకరు ఒబ్బర ముఖవన్నొబ్బదు అధ్య సూచకవాగి నోండిచోండరు. గవయియు “ఆరిగారిల్ల ఆపత్కాల దోళగే! వారిజాక్షేన నామ నేనే కండ్య మనవే ||” ఎందు కనెకదాస రన్ను జ్ఞాపిసిచోండను.

## 9

మూరు తింగళు కళీయితు. గంగమ్మనన్ను ఆస్ట్రోగ్రియింద చరీ తరలు ఎల్లరూ హోగిద్దరు. డాక్టరు బళగవన్ను నోండి నక్క “హుదుగి గండా బందిల్పో?” ఎందు కేళిదరు.

ఒబ్బర ముఖవన్నొబ్బరు నోండిచోండు “ఇల్ల”వేన్నువ అధ్యవూ “నమగే గొత్తిల్ల”వేంబధ్యవూ ఒట్టిగే బరువంతే తలేదూగిదరు. డాక్టరు అవరింద గంగమ్మన జీవనవన్ను రితుచోండు “శాగలే కళిసల్ల. ఇన్నొందు తింగళు బిట్టు బన్ని” ఎందు హేళి బళగి హోగువుదరల్లిదదు. ఆగ జంగమను “బుద్ది—మగా ఎంతాదు ఏళ్ల ఇల్లుల్లా” ఎందను.

“గండు” ఎందు హేళి డాక్టరు హోరటు హోదరు.

ఆ ఒందు తింగళూ గంగమ్మనిగి బెళ్లగిరువ మనే, బట్టిచరే గళన్ను ఒదగిసువుదరల్లి ఎల్లరూ సులభవాగి కళిదరు. చైరాగియు మూలీయన్ను బిట్టుచోట్టు. జంగమయ్యను ఎరదు మూరు చూపే గళన్ను అడ్డలాగి కట్టి, ఒందు బుద్దియన్ను రెళ్లిట్టు. భిక్షుక సంసారదవరు హళియ తుండు బట్టిగళన్ను సేరిసి హాసిగే హోలిదు

ಕೊಟ್ಟರು. ತರುಣ ಭಿಕ್ಷು ಕನು ತನ್ನ ಹೆಚ್ಚು ಬಟ್ಟೆಗಳನ್ನೇ ಲಾಲ್ ಮಂಗಳಿಗೆಂದು ಇತ್ತು. ಮೂರಿಯು ತಾಯಿಗೆ ತನ್ನ ತುಂಡು ಸೀರೆಯನ್ನಿತ್ತಳು. ಅವರೆಲ್ಲರ ಜೀವನಕ್ಕೆ ಒಂದು ಹೋಸ ಹುರುಪು ಬಂದಂತಾಯಿತು. ಮಂಗಳಿಗೆ ಹೆಸರಿಡುವ ವಿಚಾರ ದೊಡ್ಡ ಮಾರಾಮಾರಿಯೇ ನಡೆದು ಹೋಯಿತು. “ಸಿರಿ ರಾಮ ಚೆಂದಿರು” ಎಂದು ಹೆಸರಿಡಲಿ ಎಂದು ಬೈರಾಗಿ. “ಅದು ಬೇಡ-ನಾಗಣ್ಣ” ಜೆನ್ನಾಗಿದೆ ಎಂದು ಗವಯ್ಯಾ. “ಬಸಪ್ಪ” ಅಂತಾ ಇಡಬೇಕೆಂದು ಜಂಗಮನ ಹಟ್ಟ. ಕೊನೆಗೆ ತಾಯಿಯನ್ನು ಕೇಳಿ ಅವಳ ಇಳ್ಳಿಯ ಹೆಸರನ್ನೇ ಇಡಬೇಕೆಂದು ‘ಮಹಾಸಭೀ’ಯು ಸಿಶ್ವಯಿಸಿಬಿಟ್ಟುತ್ತು.

ಮಂಗಳಿ ಮನೆಗೆ ಬಂದ ದಿನವಂತೂ ಗಲಾಟೆಯೋ ಗಲಾಟೆ. ಆ ಸಂಭರಮವನ್ನು ನೋಡುವುದಕ್ಕೆ ಬೀಧಿಯಲ್ಲಿ ದೊಡ್ಡ ಗುಂಪೇ ನೆರೆದು ಬಿಟ್ಟುತ್ತು. ತಾಯಿಯು ಮಂಗಳಿಗೆ “ತಿಮ್ಮೆ” ನೆಂದು ಹೆಸರಿಟ್ಟುದ್ದು ಕೆಲವರಿಗೆ ಒಪ್ಪಲಿಲ್ಲ. ಆದರೂ ಯಾರೂ ಆಸಮಾಧಾನವನ್ನು ಸೂಚಿಸಲಿಲ್ಲ. ಮಂಗಳಿ ‘ತಿಮ್ಮೆ’ನ ಹಾಗಿಲ್ಲದಿದ್ದರೂ ಅಪ್ಪೇನೂ ರೂಪವಂತನಾಗುವ ಲಕ್ಷ್ಯಣವನ್ನು ತೋರುತ್ತಿರಲಿಲ್ಲ. ತಾಯಿಗೂ ಮಂಗಳಿಗೂ ಹೋಲಿಕೆಯು ಎಳ್ಳಷಣ್ಣಿ ಇರಲಿಲ್ಲ. ಆದರೂ ಅದು ತಾಯಲ್ಲಿ ವಿಶೇಷ ಪ್ರೀತಿಯನ್ನು ಆಗಲೇ ವ್ಯಕ್ತ ಪಡಿಸುತ್ತಿತ್ತು. ಮಂಗಳಿನ ಲಾಲನೆ ಪಾಲನೆಯು ‘ಮಹಾಸಭೀ’ಯವರಿಗೆ ಸೇರಿತು. ಗಂಗಮ್ಮನಿಗೆ ಬೇಕಾದಷ್ಟು ವಿಶ್ರಾಂತಿ ದೊರೆಯಿತು.

—ಒಂದು ದಿನ ಮಂಗಳಿನ್ನು ಎತ್ತಿಕೊಂಡು ಹಾಲೂಡಿಸುತ್ತಿದ್ದಾಳೆ. ಎಡುರಿಗೆ ಮಸಕು ಮಸಕಾಗಿ ಕೆಲವು ಚಿತ್ರಗಳು ಕುಣಿಯುತ್ತಿವೆ. ನಾಗ ಮಂಗಲದಲ್ಲಿ ಒಬ್ಬ ಗೌಡರ ಮನೆಯಲ್ಲಿ ತಾನು ಉಳಿಗಮಾಡುತ್ತಿದ್ದೇಂತೆಯೂ ಅವರ ಮಗನು ತನ್ನನ್ನು ನೋಹಿಸಿ, ಶಾಮಿಸಿ, ರಮಿಸಿದಂತೆಯೂ, ಅನಂತರ ಅವನು ಬೇರೊಬ್ಬ ಭಾರಿಗೌಡರ ಮಗಳನ್ನು ಮದುವೆಯಾದಂತೆಯೂ, ತಾನು ಹುಚ್ಚುಹುಡಿದು ಉಂಟಾರು ಬಿಟ್ಟು, ಅಲ್ಲಿ ಇಲ್ಲಿ ಹೆಣಗಾಡಿ ಕೊನೆಗೆ ಬೆಂಗಳೂರು ಸೇರಿದಂತೆಯೂ ಕಂಡಳು. ಕನಸೇನೋ ಎಂದು ಕಣ್ಣಿಜ್ಞಿಕೊಂಡು ಮತ್ತೆ ಮತ್ತೆ ಆದೇ ಸ್ಥಳವನ್ನು ನೋಡುತ್ತಾಳೆ—ಮತ್ತೆ ಮತ್ತೆ ಅವೇ ನೋಟಗಳು. ಮತಿಗಿಟ್ಟಿದ್ದ ತಾನು ಯಾರು ಎಂಬುದರ ಸ್ವರಣೆಯನ್ನು ಮರೆತಿದ್ದ ತನಗೆ ಈ ಮತಿಯು ಹೇಗೆ ಬಂತು? ಈ ಮಂಗಳಿಯಾರು?—ಯಾರದು—? ಎಂಬ

ಸಮಸ್ಯೆಗಳು ತಲೆಯನ್ನು ಹೊಕ್ಕುವು. ನಾಗಮಂಗಲದ ಬಾಳು ಬಾಲಿಕೆಯ ಮೆಗ್ಗಳ ಬಾಳು—ಆಗ ಅರಿವಿಲ್ಲ. ಅನಂತರ ಹುಚ್ಚಿಯ ಬಾಳು—ಆಗ ಸ್ಕೂಲಿ ಯಿಲ್ಲ. ಈಗ ತಾಯಿಯ ಬಾಳು—ಸ್ಕೂಲಿಯಿಂದ ಲೋಕವನ್ನು ಅರಿಯದ ತನಗೆ ವಳು. ಅನನ್ನಭವದಿಂದ—ವಿಸ್ಕೂಲಿಯಿಂದ ಲೋಕವನ್ನು ಅರಿಯದ ತನಗೆ ಈಗ ಲೋಕವು ನಗ್ಗ ಸ್ವರೂಪಿನಲ್ಲಿ ಕಾಣಬಂದುದರ ಮರ್ಮವಾದರೂ ಏನು?—ಹುಲಿಯ ಬಾಯಿಂದ ಸಂರಕ್ಷಣೆ ಸಿಂಹದ ಬಾಯಿಗೆ ಕೊಟ್ಟಂತಾಯಿ ತಲ್ಲಾ ಎಂದು ಮರುಗಳು. ಈ ಬಂಧುಗಳು ಯಾರು—ತಾನು ಇಲ್ಲಿಗೆ ಹೇಗೆ ಬಂದೆ ಎಂದು ಯೋಚಿಸಿದ್ದೂಪ್ಪು ಚಿತ್ರ ಕ್ಷೇತ್ರ ಹೇಚ್ಚುತ್ತ ಬಂತು. ತುಂಡು ತುಂಡಾದ ತಂತುಗಳನ್ನು ಕೂಡಿಸ ಹೋಗಿ ಸಿಕ್ಕಿನಲ್ಲಿ ಬಿದ್ದ ಒದ್ದಾಡ ಲಾರಂಭಿಸಿದಳು. ಕೊನೆಗೆ ಮಗುವನ್ನು ಎತ್ತಿಕೊಳ್ಳಲು ಬಂದ ಸಂಸಾರಿಗ ಭಿಕ್ಷು ಕಿಯನ್ನು “ಇದು—ಯೆಂಗಾಯಿತವಾಗು” ಎಂದು ಕೇಳಿದಳು.

ಆಕೆಯು ಒಮ್ಮೆಲೇ ಪ್ರಶ್ನಿಗುತ್ತರವೀರುದೆ ತನ್ನ ಹತ್ತಿರ ಆಡುತ್ತ ಆಡುತ್ತ ಬಂದ ತನ್ನ ಏಳು ವರ್ಷದ ಮಗನ ತಲೆಯನ್ನು ನೇವರಿಸುತ್ತಾ “ಆದ್ಯಾಕವಾಗು ಚಿಂತಿ. ಎಂಗೋ ಆಯ್ಯು—ಮನೋ ಆಯ್ಯು. ನನ್ನಪ್ರಯ್ಯ ಎಂಗಾದನೋ ಅಂಗಿ. ನಮ್ಮ ಜನ ಇಂದಿನ್ನುತ್ತ ನೋಡಾತ್ಮ ಕುಂದ್ರಬಾರದು. ಯಾವೋಳಿಗೆ ಯಾವೋನೋ ಗಂಡ; ಯಾವೋನಿಗೆ ಯಾವೋಳೋ ಎಂಡ್ರು! ಶಿವ ಯಾರಯರ್ದು ಸೇರಿಸ್ತಾನೆ ಅದೇ ಸಂಸಾರ” ಎಂದು ಗಂಗಮ್ಮನ ಮಗುವನ್ನು ಆಡಿಸುತ್ತ ಕುಳಿತಳು.

ಒಬ್ಬ ತಾಯಿಯ ಮಾತು ಕೇಳಿ ಇನ್ನೊಬ್ಬ ತಾಯಿಗೆ ತುಸು ಸಂತಸ ವೇನೋ ಆಯಿತು. ಆದರೆ ಹೊಸ ಆನುಭವದ ಭೀತಿಯು ಬಾಧಿಸುತ್ತಿತ್ತು. ಕಣ್ಣಿಕಟ್ಟಿ ಕಾಡಿಗೊಯ್ಯು ಅಲ್ಲಿ ತತ್ತ್ವಾಕ್ಷರಣ ಕಟ್ಟಿನ್ನು ಬಿಂಬಿದಂತಾಗಿತ್ತು ಗಂಗಮ್ಮನ ಪಾಡು. ಆದರೊಮ್ಮೆ ‘ತಿಮ್ಮ’ನ ಕಡೆ ತಿರುಗಿದರೆ ಎದೆಯ ಹಾಲು ಜಿಲುಮೆಯಂತೆ ಚಿಮ್ಮುತ್ತ ಚಿಮ್ಮುತ್ತ ಹರಿದು ಹೊಸ ಆನುಭವವನ್ನು ಅಟುಮಾಡಿಕೊಡುತ್ತಿತ್ತು. ಕಣ್ಣಿಗೆ ಕಣ್ಣಿನ್ನು ಕೂಡಿಸುವಳು; ಮೂರಿಗೆ ಮೂರು ಉಜ್ಜಿ ಮಗುವನ್ನು ಕಿಲಕಿಲ ನಗಿಸುವಳು; ಕೆನ್ನೆಗೆ ಕೆನ್ನೆ ಕೊಟ್ಟು ಆ ಮೃದುತ್ವದ ಸುಖವನ್ನು ಅನುಭವಿಸುವಳು; ಲೋಚಲೋಚನೆ ತಡೆಯೆಡೆಯಿಲ್ಲದೆ ಮುದ್ದಾಡುವಳು. ಮಗುವನ್ನು ಎಷ್ಟು ಮಾತುಗಳಿಂದ ಕರೆದರೂ, ಹೊಗಳಿದರೂ

ಅವಳಿಗೆ ತೃಪ್ತಿಯಿಲ್ಲ. ಇದರ ಜಡೆಯಲ್ಲೇ ಮನುವನ್ನು ಅಪ್ಪಿ ‘ಗೊಳೊ’ ಎಂದು ಅತ್ಯಾಭಿಡುವಳು. ಹಿಂದಿನದನ್ನೆಷ್ಟು ಮರೆಯಲೆತ್ತಿ ಸಿದ್ದರೂ ತಿಮ್ಮನು ಅದನ್ನು ಮತ್ತೆ ಮತ್ತೆ ಜ್ಞಾಪಿಸಿಕೊಡುತ್ತಿದ್ದ. ರಾತ್ರಿ ಹಾಡು ಹೇಳಿಕೊಂಡು ಮನುವನ್ನು ಶೋಗಿ ಸ್ವಿಂಗ್ಸ್‌ತ್ರೀ ಗವಯಿಯನ್ನು ನೋಡುತ್ತ, ಹಿಂದನದನ್ನು ಮರೆಯುತ್ತ ನಿದ್ರೆಹೋಗುವಳು. ಬೆಳಗಾಯಿತೆಂದರೆ ತಿರುಗಿ ಆದೇ ಆನುಭವದ ಚಕ್ರವ್ರ್ಯಾಹ.

## ಇ

ಭಿಕ್ಷು ಕ ಸಂಸಾರವು ಹೊದಲೇ ಗೊತ್ತು ಮಾಡಿಕೊಂಡಿದ್ದಂತೆ ಮಾವಳಿಯ ಮೂಲೆಯಲ್ಲಿ ಒಂದೂವರೆ ರೂಪಾಯಿ ಬಾಡಿಗೆ ಗೊತ್ತು ಮಾಡಿಕೊಂಡು ಮನೆ ಮಾಡಿಕೊಂಡು ಹೋದರು. ಅದರ ಪಕ್ಕದಲ್ಲಿ ಒಂದು ಕೋಣ! ಬಾಡಿಗೆ ಎಂಟೇ ಆಣೆಯೆಂದು ಗಂಗಮ್ಮನಿಗೆ ಅದನ್ನು ಗೊತ್ತು ಮಾಡಿಕೊಟ್ಟರು. ತಿಮ್ಮನಿಗೆ ಒಂದು ವರ್ಷ ತುಂಬಿತ್ತು. ಗಂಗಮ್ಮನು ಸಂಪಾದನೆಗೆ ಹೋರಿಗೆ ಹೋದಾಗಲೆಲ್ಲಾ ಅವನನ್ನು ನೋಡಿಕೊಳ್ಳುವುದು ನೆಂಕಟಮ್ಮನ ಪಾಲಿಗೆ (ಸಂಸಾರಿಗ ಭಿಕ್ಷು ಕಿ) ಬೀಳುತ್ತಿತ್ತು. ಕರಮಕ್ರಮೇಣ ಭಿಕ್ಷು ಕ ವೃತ್ತಿಯ ಕರಣ ಜೀವನವು ಗಂಗಮ್ಮನಿಗೆ ಮನವರಿಕೆಯಾಗುತ್ತ ಬಂದಿತು. “ಮುಂದಕ್ಕೆ ಹೋಗು—ಕೈಬಿಡುವಿಲ್ಲ”....“ನಿಂಗೇನೇ ಧಾಡಿ ಕಳ್ಳ ರಂಡೇ ದುಡಿದು ಹಾಳುಹೊಟ್ಟೆ ತುಂಬಿಕೊಳ್ಳೇಕೇನು?”....“ಇದಲ್ಲಾ ಸೋಗು; ಚೆಳಿಗೆ ಭಿಕ್ಷೆ; ರಾತ್ರಿ ಕಳ್ಳತನ, ಹಾದರ ಮಾಡಿಕೊಂಡು ಬಾಳೋದು—ಸಾಕು ನಡಿಯಾಚಿ” ಎನ್ನವ ಮಾತುಗಳನ್ನು ಕೇಳಿಕೇಳಿ ದಿನದಿನಕ್ಕೆ ಗಂಗಮ್ಮನ ಅನುಭವ ವೃಕ್ಷವು ಬೆಳೆಯುತ್ತಿತ್ತು. ಜನರ ಕಟ್ಟಿನುಡಿಗಳನ್ನು ಕೇಳಿದಾಗೆಲ್ಲಾ ಅವುಗಳ ಅಥವೇನೆಂದು ಮನಸ್ಸಿನಲ್ಲಿಯೇ ಹುಡುಕುವಳು; ತತ್ತ್ವಜ್ಞವೇ ತಿಮ್ಮನ ನೆನಪು ಬಂದು ಗೊಂದಲವನ್ನು ನಿವಾರಿಸಿಬಿಡುತ್ತಿತ್ತು. ಅಂತೂ ಎರಡು ಹೊತ್ತು ಹೊಟ್ಟಿಕಳೆಯುತ್ತಿದ್ದರೂ ಬಟ್ಟಿಬರೆಯಾಗುವುದು ತುಂಬ ಕಷ್ಟವಾಗಿತ್ತು; ಜಡಿಗೆ ನೆಂಕಟಮ್ಮನ ಖಣವು ಬೇರೆ ಬಾಧಿಸುತ್ತಿತ್ತು. ಒಂದು ದಿನ ಗಂಗಮ್ಮನು ತನ್ನ ನಿತ್ಯ ಯಾತ್ರೆಯನ್ನು ಮುಗಿಸಿಕೊಂಡು ಬರುತ್ತಿದ್ದಾಗಿ. ಎದುರಿಗೆ ಕೆಂಪು ಪರಂಪು ಧರಿಸಿ, ವಿಾಸೆಯನ್ನು ತಿರುವಿ, ವಾಣಿಯಂಬಾಡಿ ಲುಂಗಿಯನ್ನು ಸುತ್ತಿದ ಒಬ್ಬ ವೃತ್ತಿ ಬಂದು ನಿಂತ. ಗಂಗಮ್ಮನು ತುಸು ಅವಾಕ್ಷಾಗಿ “ಯಾರು ನೀನು?” ಎಂದು ಪ್ರಶ್ನಿಸಿದಳು.

ವ್ಯಕ್ತಿಯು ಕೂಡಲೇ ಮರುತ್ತರ ಕೊಡದೆ ಗಂಗಮೃನನ್ನು ನೋಡಿ ನಕ್ಕು ಸಣ್ಣ ದಸಿಯಲ್ಲಿ “ಆರಿಗಾರಿಲ್ಲ ಆಪತ್ತಾಲದೊಳಗೆ! ವಾರಿಜಾಕ್ಕನ ನಾಮ ನೇನೆ ಕಂಡ್ಯ ಮನವೇ” ಎಂದು ಹಾಡಲು ಗಂಗಮೃನು ದಿಟ್ಟಿಸಿ ನೋಡಿ, ಧಾರಾ ಕಾರವಾಗಿ ಸುರಿಯುತ್ತಿದ್ದ ಆನಂದಬಿಂದುಗಳನ್ನು ಪರಿಹರಿಸಿಕೊಂಡು “ಎಂಗಾ ಗೋಗಿ ಬಿಟ್ಟಿದಿ ಲಕ್ಷ್ಯಣ್ಣ...ಒಳ್ಳೀ ಅರಸುಮೆಗ ಕಂಡಂಗೆ ಕಾಣ್ತ್ಯತ್ವತಿ.”

“ಕೈದು ಗಂಗಾ! ಭೋಗಾಸಿಪಟ್ಟಿ ನೋಡು! ಈಗ ಮಾರ್ಕಟ್ಟಿನೊಳಗೆ ಸೋಪ್ಪು ತರಕಾರಿ ಅಂಗಡಿ ಮಡಗಿವ್ವಿ....ಕಾಸು ಚೆನ್ನಾಗಿ ಗಿಟ್ಟಿದೆ.”

“ಅಂಗಾ....ಬಲು ಸಂತೋಷ....ಗುತ್ತು ಎಂಗ ಸಿಕ್ಕು!”

“ನಿನ್ನ ಗುತ್ತು ನೆಂಗೆ ಸಿಕ್ಕಾಕೆಲ್ಪಾ! ಅದ್ದರಿ...ತಿಮ್ಮ ಎಂಗವೈ?”

“ಪಸಂದಾಗವೈ....ಅಟ್ಟೀಕಡೆ ಬರಾಕೆಲ್ಪಾ....”

“ನಡೀ. ಅದ್ದೇನೆಂತೇ.”

ತಿಮ್ಮನನ್ನು ಕಂಡು, ಹಿಡಿಸಲಾರದಪ್ಪು ಸಂತೋಷ ಲಕ್ಷ್ಯಣ್ಣನಿಗೆ! ಲಕ್ಷ್ಯಣ್ಣನನ್ನು ಕಂಡು ಹಿಡಿಸಲಾರದಪ್ಪು ಸಂತೋಷ ಗಂಗಮೃನಿಗೆ. ಮಾತಿಗೆ ಮಾತು ಬಂದು ಲಕ್ಷ್ಯಣ್ಣ “ಜೀವಣ ಅಂಗೇ ಮಾಡ್ದಿದ್ದಿಯಾ ಗಂಗಾ” ಎಂದನು.

“ಉಂ-ಇನ್ನೆಂಗೆ ಮಾಡ್ಲಿ-ಕೊಳ್ಳಿಗೆ ಇವ ಬೇರೆ ಗಂಟು ಬಿದ್ದವೈ.”

“ಚಂತಿಲ್ಲ ಬುಡು, ನಮ್ಮ ತಿಮ್ಮ ಒಳ್ಳೀ ಸರದಾರ ಆಗ್ತಾನೆ. ಬಿಕ್ಕ ಬೇಡಿದ್ದೇ ಏನೂ ಆಗಾಕ್ಕಲ್ಲ ಗಂಗೂ-ಗೆಯ್ಯಬೇಕು—ತಕೋಗೇ ಈ ಎಲ್ಲು ರೂಪಾಯಿ-ಒತ್ತಾರೆ ತೋಟಕ್ಕೆ ಓಗಿ ಸೋಪ್ಪುಸದೆ ತಂದು ಮಾರ್ಕಟ್ಟಿಲ್ಲ ಮಾರು. ಎಂಟಾಕೆ ರೂಪಾಯಿ ಫಾಯ್ದಿ ಸಿಕ್ತದೆ” ಎಂದನು.

ಗಂಗಮೃ ತುಸು ಯೋಚನೆ ಮಾಡಿ ಎಲ್ಲವನ್ನೂ ಲೆಕ್ಕ ಹಾಕಿಕೊಂಡಳು. ಕೊನೆಗೆ ನೆಗುನೆಗುತ್ತಾ “ಅಂಗೇ ಆಗಲಿ—ತಾ” ಎಂದು ಹೇಳಿ ರೂಪಾಯಿಗೆ ಕೈ ನೀಡಿದಳು. ಇಬ್ಬರ ಕೈಯೂ ತಾಕಿತು—ಕಣ್ಣಗಳು ಕೂಡಿದವು—ನಕ್ಕು ಲಕ್ಷ್ಯಣ್ಣ “ಅಟ್ಟೀಗೆ ಒತ್ತಾಯ್ತು” ಎಂದು ಎದ್ದನು.

\* \* \* \* \*

ಆರು, ಒಂಭತ್ತು ತಿಂಗಳು ಕಳೆಯುವುದರಲ್ಲಿ ಗಂಗಮೃನ ಭಾಗ್ಯ ಬೆಳೆಯಿತು. ಕೈಯಲ್ಲಿ ನಾಲ್ಕು ಕಾಸು ಕೂಡಿತು. ಮೈಮೇಲೆ ಗಟ್ಟಿಯಾದ ಅರಿವೆ ಬಂದು ನೆಲಸಿತು. ಕೆವಿ ಮೂರಾಗುಗಳನ್ನು ಒಂದೆರಡು ಆಭರಣಗಳೂ ಅಲಂಕರಿಸಿದವು. ಲಕ್ಷ್ಯಣ್ಣನು “ಹೋತ್ತಾರೆ”. ಹಟ್ಟಿ ಬಿಟ್ಟಿರೆ, ‘ಯಾಪಾರ’

ಮುಗಿಸಿಕೊಂಡು ನೇರವಾಗಿ ಗಂಗಮೈನ ಜತೆಯಲ್ಲಿ ಬಂದುಬಿಡುತ್ತಿದ್ದ ನು. ಕೊನೆಗೆ ಎರಡು ಹಟ್ಟಿ ಯಾಕೆಂದು ಗಂಗಮೈ ಅವನೆ ಮನೆಯಲ್ಲಿಯೇ ಇರಲು ಆರಂಭಿಸಿದಳು. ಮೊದಲಿನಿಂದಲೂ ಕುಡಿಯಾಗಿ ನಿಂತಿದ್ದ ಅನುರಾಗವು ಈಗ ಚಿಗುರಿ, ಪೂತು, ಫಲಿಸಲಾರಂಭಿಸಿತು. ಇಬ್ಬರ ದುಡಿಮೆಯೂ ಕೂಡಿ ವ್ಯಾಪಾರ ಚೆನ್ನಾಗಿ ಅಭಿವೃದ್ಧಿಯಾಗುತ್ತ ಬಂತು.

ಲಕ್ಷ್ಮಣ ಮನೆಯು ಅಷ್ಟೇನು ದೊಡ್ಡ ದಾಗಿರದಿದ್ದರೂ ಗಂಗಮೈನಿಗೂ ತಮ್ಮನಿಗೂ ಸಾಕಾಗುವವ್ಯಾಗಿತ್ತು. ತನಗಿದ್ದ ಸಂಪಾದನೆಯಲ್ಲಿ ಆ ಮನೆಗೆ ಎರಡು ರೂಪಾಯಿ ಬಾಡಿಗೆಯನ್ನು ಲಕ್ಷ್ಯವಿಲ್ಲದ ಎಸೆದುಬಿಡುತ್ತಿದ್ದ ನು. ಲಕ್ಷ್ಮಣ ಸುಖಸಂಸಾರ ನೋಡಿ ಅನೇಕರು ಅಸೂಯೆಹಡುವಂತಾಯಿತು.

ಕೆಲವು ವರ್ಷಗಳು ಹೀಗೇ ಸಾಗಿದವು. ಲಕ್ಷ್ಮಣ ವ್ಯಾಪಾರ ಒಂದೇ ತೆರನೆ ಸಾಗುತ್ತಿರಲ್ಲ. ಒಂದು ವರ್ಷ ವಿಶೇಷ ಸಂಪಾದಿಸಲು ಹವಣಿಸಿ ತನ್ನಲ್ಲಿದ್ದ ಹಣವನ್ನೆಲ್ಲ ಕೂಡಿಸಿ ‘ಮಾವಿನಹಣಿನೆ’ ಕಂಟಾರಕ್ಕನ್ನು ಹಿಡಿದನು. ಮೊದಲು ಒಂದೆರಡು ದಿವಸ ವ್ಯಾಪಾರ ಚೆನ್ನಾಗಿ ಸಾಗಿ ದೊಡ್ಡ ದೊಡ್ಡ ಆಸೆಗಳನ್ನು ಉಪರಗೊಳಿಸಿತು—ಒಂದು ವಾರ ಕಳೆಯಿತು—ಫಸಲಿಗೆಲ್ಲಾ ಹುಳು ಬಿಡ್ಡಿ ತೆಂಬ ಸುದ್ದಿ ಬಂತು. ಲಕ್ಷ್ಮಣ ಭಾವಿಗೇ ಇಳಿದು ಹೋಗಿಬಿಟ್ಟಿನು. ನಾಲ್ಕುರು ವರ್ಷಗಳಿಂದ ಕಾಸಿಗೆ ಕಾಸು ಗಂಟುಹಾಕಿ ತಾನೂ ಗಂಗಮೈನೂ ಕೂಡುಹಾಕಿದ್ದ ಹಣವೆಲ್ಲಾ ಹೀಗೆ ಸೋಲಾಯಿತಲ್ಲಾ ಎಂಬ ವ್ಯಾಖ್ಯಾ—ಚೋತಿಗೆ ಗಂಗಮೈನ ಹಣವನ್ನು ತಾನು ಹಾಳು ಮಾಡಿದೆನಲ್ಲಾ ಎಂಬ ದುಃಖ ಎರಡೂ ಸೇರಿ ಲಕ್ಷ್ಮಣನ್ನು ಕೊರೆಯಲಾರಂಭಿಸಿದವು.

ಗಂಗಮೈನ ಸಮಾಧಾನವು ಯಾವ ಪ್ರಯೋಜನಕ್ಕಾಗಿ ಬಾರದಾಯಿತು. ಮುಖವೆತ್ತಿ ಅವಕೊಂಡಿಗೆ ಮೊದಲಿನಂತೆ ಮಾತನಾಡುವುದಕ್ಕೇ ನಾಚಿ ಹೆದರುತ್ತಿದ್ದ ನು. ಕಳೆದುಕೊಂಡ ಹಣವನ್ನು ಹೇಗಾದರೂ ಸರಿ ಸಂಪಾದನೆ ಮಾಡಿ ಬಿಡಬೇಕೆಂದು ನಿಶ್ಚಯಿಸಿಕೊಂಡನು. ಆದರೆ ಮಾರ್ಗ ಯಾವದೆಂಬುದು ಗೊತ್ತಾಗದೆ ಹೆಚ್ಚಿನ ದುಃಖಕ್ಕಾಗಿ ಗೊಂದಲಕ್ಕಾಗಿ ಸಿಕ್ಕಿಬಿಡ್ಡ ನು.

ಇ

ಅಂದಿನ ಉತ್ಸಾಹವೂ, ಆನಂದವೂ ಗಂಗಮೈನಿಗೆ ಅರ್ಥವಾಗಲಿಲ್ಲ. ತಾನು ಅಂಗಡಿಯಿಂದ ಒಂದು ಬುಟ್ಟಿ ಇಳಿಸುವ ಹೋತ್ತಿಗೇ ಲಕ್ಷ್ಮಣ ಮನೆ

ತಲುಪಿ ಒಳ್ಳೆಯ ‘ಶುಷಾಮತ್ತಿ’ನಿಂದ ಬೀಡಿ ಹಚ್ಚಿ ಸೇದುತ್ತಾ ಹಾ ಸಿಯೋ, ಹೃಶಾಂತ ಉದಯೋ’ ಹಾಡುತ್ತಾ ಮಲಗಿದ್ದ ದನ್ನು ನೋಡಿ ನೆಸು ನಕ್ಕಿಳು. ಲಕ್ಕಣಿನ ಈ ಶುಷಾಲು ಕಂಡು ಎಷ್ಟೋ ದಿವಸವಾಗಿತ್ತು. ತಿಮ್ಮನನನ್ನು ಒಳಗೆ ಕರದೊಯ್ದು ಉಟಕ್ಕಿಕ್ಕೆ ಬಂದು ಲಕ್ಕಣಿನ ಸಮಾಪದಲ್ಲಿ ಕುಳಿತ್ತಳು. ಲಕ್ಕಣಿ ಎದ್ದು ಕುಳಿತು ಹಾಗೆಯೇ ಗಂಗೆಯನ್ನಷ್ಟೆ ತನ್ನ ತೊಡೆಯ ಮೇಲೆ ಮಲಗಿಸಿಕೊಂಡನು. ಗಂಗೆಗೆ ಆನಂದ, ಆಶ್ಚರ್ಯಗಳಿಂದ ಕೂಡಿದ ನಗೆಯು ಕಟ್ಟಿಯೊಡೆದು ಬಂತು. ನಗುತ್ತಾ ಲಕ್ಕಣಿನನ್ನು ನೋಡುತ್ತಾ ಹಾಗೆಯೇ ಮಲಗಿದ್ದಳು. ಗಂಗಮ್ಮನ ತಡೆಯಿಲ್ಲದ ನಗೆಯನ್ನು ನೋಡಿ, ಅವಳ ಮುಖದ ಮೇಲೆ ಮೂಡುತ್ತಿದ್ದ ಬೆವರುಹನಿಗಳನ್ನು ತನ್ನ ರೇಖೆ ವಸ್ತುದಿಂದ ಒರಸುತ್ತಾ “ಏನಾ ಗಂಗಾ! ನಗ್ನರ ಮಾಡ್ರೋ.”

“ನಗ್ನರ ಏನ್ನಂತು? ನಿನ್ನ ಕುಸಿ ನೋಡಿ ನಂಗೂ ಒಸಿ ಕುಸಿ ಯಾಯ್ತು. ಕುಸಿಯಾದರೆ ಜನ ನಗ್ನರೋ ಅಭ್ರರೋ ಹೇಳು ಲಕ್ಕಣಿ.”

“ಅಂಗಾದ್ರೆ ಸರಿ. ನೀ ನಕ್ರೇನೆ ಬಲು ಚಂದಾ ಗಂಗಾ. ನೀನು ಯಾವಾಗಲೂ ನಗನಗ್ನಲೇ ಇರು....ಉ....”

“ನಿನ್ನ ಸಂತೋಸ. ಇದ್ದರಿ. ಇದೇನು ಇವತ್ತು ಇಂತಾ ಕುಸಿ? ಈ ಬಂದು ತಿಂಗಳಿಂದ ಎಲ್ಲಿ ಓಗಿತ್ತೋ ಈ ಕುಸಿಯಿಲ್ಲಾ?”

“ನೋಡು ಗಂಗಾ! ಈವತ್ತೋ ಸುಗ್ರಿ....ಅಭ್ರ....ಬಾಗ್ನಿ ಬಂದ್ಯು ಟ್ರೈಪಿ ನಂಗೆ” ಎಂದು ಹೇಳಿ ಗಂಗೆಯ ಕೈಗೆ ಹತ್ತು ರೂಪಾಯಿನ ಪದು ನೋಟುಗಳನ್ನಿತ್ತನು. ಗಂಗಮ್ಮ ಚಕ್ಕಿತಳಾಗಿ ಎದ್ದು ಕುಳಿತ್ತಳು. ಅಮ್ಮ ಹಣವನ್ನು ದಿಟ್ಟಿಸಿ ನೋಡುತ್ತಾ “ಎಂಗ್ನಂತು ಲಕ್ಕಣಿ? ಎಲ್ಲಾ ದರೂ ಲಪಾಜಿಯಿಸಿ ಬುಟ್ಟೀನಾ?”

ಗಂಗೆಯ ಮೌಧ್ಯಕ್ಕೆ ನಕ್ಕಿ ಆಶ್ಚರ್ಯದಿಂದ ಕೆಳಗೊಂಡಿದ್ದ ಮುಖನ ಮ್ಮೊನ್ಮೊ ಮುದ್ದಾ ದಿದನು.

“ನೋಡು ಗಂಗಾ, ಸರಿಯಾಗಿ ಕೇಳು. ಇವತ್ತು ಯಾವಾರ ಮಾಡು ಕುಂತಿದ್ದೆ. ಪಕ್ಕದಂಗಡಿ ಮುನಿಯಣಿ ಸೂಟು ಪಾಟು ಹಾಕೊಣಿದ್ದ ಸದಾರ್ಥಂತ ಮನುಸನ್ನ ನನ್ನ ಹತ್ತು ಕಳುಹಿಸಿದ್ದೆ. ಅದೆಲ್ಲೋ ಆಪ್ರಿಕಾ ಅಂತಿ....ಅಲ್ಲಿ ಭಾರಿ ಭಾರಿ ನೂಕರಿ ಕಾಲಿ ಬಿದ್ದ ದಂತಿ....ಬರ್ತಿಯಾ ಅಂದೆ.”

‘ಜೀತಾ ಏನು ಅಂದೆ?’

‘ತಿಂಗಳಿಗೆ ಇಂ ರೂಪಾಯಿ, ಚೆನ್ನಾಗಿ ದುಡಿದರೆ ಒಂದೆರಡು ತಿಂಗಳಾದ ಮೇಲೆ ಹಂ ರೂಪಾಯಿ ಕೊಡ್ಡಿನಿ ಅಂದೆ.’

‘ಅಸ್ತಿಕಾ ಎಲ್ಲಾವ್ಯಾ?’ ಅಂದೆ.

‘ನಿಂಗಾಈಕೆ ಸುಮ್ಮೆ ಬಾ. ಒಂದೆರಡು ವರ್ಷದಲ್ಲಿ ಮೂಟಿ ರೂಪಾಯಿ ಹೊತ್ತೊಂಡು ಉಂಗ್ನಿಂದು ಅರಸುಮುಗನಾಗಿ ಬಾಳೂವೆಂತೆ ಎಂದು ಹೇಳಿ ಅಂ ರೂಪಾಯಿ ಕೊಟ್ಟು. “ನಾನು ಒಂದು ಕಾಗಜಕ್ಕೆ ಹೆಚ್ಚಿರಳ ಗುತ್ತು ಹಾಕಿದೆ. ಮುನಿಯಣ್ಣನೂ ನೆನ್ನು ಜತೆ ಬತ್ತಾನಂತೆ ಗಂಗಾ.”

“ಎಹ್ವಾ ವಸ್ತ ಲಕ್ಷ್ಯಣ್ಣಾ.”

“ಎಲ್ಲೂ ಮೂರು ವಸಾ...ಅಷ್ಟೇ?”

ಗಂಗಮ್ಮನಿಗೆ ಮಾತು ಹೊರಡದಾಯಿತು. ಕಣ್ಣಗಳಲ್ಲಿ ಧಾರೆಧಾರೆ ಯಾಗಿ ಪ್ರವಾಹವು ಹೊರಟು ನೋಟಿಗಳನ್ನು ನೆನೆಯಿಸಲಾರಂಭಿಸಿತು. ಅದನ್ನು ಕೈಯಿಂದ ಜಾರಲು ಬಿಟ್ಟು ದೀನಿಂಳಾಗಿ ಲಕ್ಷ್ಯಣ್ಣನನ್ನು ನೋಡಿ

“ಹೊರಡಲೇ ಬೇಕೇ ಲಕ್ಷ್ಯಣ್ಣಾ.”

“ರುಚು ವೂಡಿಟ್ಟಿವ್ವೆಲಾ ಗಂಗಾ...”

ಲಕ್ಷ್ಯಣ್ಣನ ಕುತ್ತಿಗೆಯನ್ನು ಸೊಳ್ಳೋ ಎಂದು ಅಳಲಾರಂಭಿಸಿದಳು. ಎದುರಿಗೆ ತಿಮ್ಮನು ಕೃಗೆ ನೀರು ಬೇಡುತ್ತಾ ನಿಂತುದೂ ಲಕ್ಷ್ಯಕ್ಕೆ ಬಾರದೆ ಹೋಯಿತು.

“ನಾನು ಬತ್ತಿನಿ. ನಡೀ ಓಗಾನ.”

“ಆದಾಯ್ಯಲ್ಲ ಗಂಗಾ! ದೇಸಾಪಾಸ ನೋಡಿ ನಾನೇ ಕಾಗಜ ಬರಸ್ತಿನಿ. ಅನುಕೂಲವಿದ್ದರೆ ಬಂದುಬುಡುವಂತೆ....ಇಲ್ಲಿದ್ದರೆ ನಾನೇ ಬಂದ್ವ ಡ್ರಿನಿ.”

“ಕಂಡಿತಾ ಕಾಗಜ ಬರಸ್ತಿಯಾ.”

“ಹೂ....ನನ್ನ ಚೆನ್ನಾ.”

ಗಂಗಮ್ಮನು ಲಕ್ಷ್ಯಣ್ಣನನ್ನು ನೋಡುತ್ತಲೇ ಮಗನ ಕೃಗೆ ನೀರು ಹಾಕು ವುದಕ್ಕೆ ಎದ್ದು ಹೋದಳು.

ಜ

ಗಂಗಮ್ಮನಿಗೆ ಬಾಳು-ಬದುಕಿನಲ್ಲಿ ಬೇಸರವಾಗುತ್ತಾ ಬಂತು. ಆಫ್ರಿಕಾ ದೇಶಕ್ಕೆ ಹೋಗಿ ಆರೇಳು. ತಿಂಗಳಾಗಿದ್ದರೂ ಲಕ್ಷ್ಯಣ್ಣನಿಂದ ‘ಕಾಗಜ’ ಬಂದಿರು

ಲಿಲ್ಲ. ಮುನಿಯಣ್ಣ ಮೊತ್ತ ತನ್ನ ತಮ್ಮನಿಗೆ ತಿಂಗಳು ತಿಂಗಳಿಗೆ ‘ಕಾಗಡಾ’ ಬರಿಸುತ್ತಿದ್ದನು. ಇದನ್ನು ನೋಡಿ ಗಂಗಮ್ಮನ ದುಃಖ ಇಮ್ಮಡಿಸಿತು. “ನನ್ನನ್ನು ಬಿಟ್ಟು ಹೋಗಬೇಕೆಂದು ಈ ರೀತಿ ಸುಳ್ಳ ಹೇಳಿದನೇಲಿ?” ಎಂದು ಕೊಳ್ಳುವಳು. ಮರುಕ್ಕೊಣವೇ ಲಕ್ಷ್ಮಣನ ಸರಳ ವರ್ತನವನ್ನು ನೀನೆಡು “ಭಾ! ಭಾ!!” ಎಂದು ತನ್ನನ್ನೇ ಬಯ್ದು ಕೊಳ್ಳುವಳು. ತಿಮ್ಮನನನ್ನು ನೋಡುತ್ತಾ “ತಂದಿಟ್ಟಂಗವ್ಯೇ ನಮ್ಮ ತಿಮ್ಮ....ತಿಮ್ಮನ್ನೇ ಹೊಂಡು ದುಕ್ಕ ಮರೀತೀನಿ” ಎಂದು ಸಮಾಧಾನ ತಂದುಕೊಳ್ಳುವಳು.

ಗಂಗಮ್ಮನ ಬಾಳೆಲ್ಲಾ ಒಂದೇ ಗುರಿಯನ್ನು ಮುಂದಿಟ್ಟುಕೊಂಡಿತು. ತಿಮ್ಮನ ಭವಿಷ್ಯ. ಆ ಕಟ್ಟಿದದ ರಚನೆಗೆ ತಾನು ಶಿಲ್ಪಿಯಾಗಿ ನಿಂತಳು. ತನ್ನ ಸಂಪಾದನೆ-ಸೇವೆ-ಸುಖದುಃಖ ಎಲ್ಲವನ್ನೂ ತಿಮ್ಮನಿಗಾಗಿ ಮಾಸಲು ಮಾಡಿಬಿಟ್ಟಳು. ತನ್ನ ಆಂಗಡಿಗೆ ವ್ಯಾಪಾರಕ್ಕೆ ಬರುವ ಶ್ರೀಮಂತರನ್ನು ನೋಡಿದಾಗಲೀಲ್ಲಾ “ಒಂದು ದಿವಸವಾದರೂ ತಿಮ್ಮ ಹೀಗೆ ಸುಖವಾಗಿದ್ದರೆ....” ಎಂದುಕೊಳ್ಳುವಳು.

ಗಂಗಮ್ಮನ ವ್ಯಾಪಾರ ಯಾವಾಗಲೂ ನಷ್ಟವನ್ನು ಮುಡಿಲಿಗೆ ಕಟ್ಟಿದಿದ್ದರೂ ಅವಳ ‘ಗಗನಗುರಿ’ಯನ್ನು ಸಾಧಿಸುವಂತಿರಲ್ಲಿ. ಇಂದು ಒಂದ ಲಾಭ ನಾಳಿನ ‘ಕೊಳೆತ ತರಕಾರಿ’ಯೋಂದಿಗೆ ಕೊಳ್ಳಿಹೋಗುತ್ತಿತ್ತು. ಕಮ್ಮಿ ತೂಕವನ್ನು ಲಿಯುವುದು ಮಹಾಪಾಪವೆಂದು ಭಾವಿಸಿದ್ದ ಗಂಗಮ್ಮ ನಷ್ಟವನ್ನು ತೂಗಿಸಲು ಅದನ್ನು ಒಂದು ಸಾಧನವಾಗಿ ಧಾರಾಳವಾಗಿ ಉಪಯೋಗಿಸಿಕೊಳ್ಳುತ್ತೇ ಒಂದಳು. ಇದಕ್ಕಾಗಿ ಒನ್ನೊಮ್ಮೆ ವ್ಯಾಜ್ಯ ಹತ್ತಿಕೊಂಡರೆ ತನ್ನ ಮಿಂಚಿನ ಕಣ್ಣಗಳನ್ನು ಕುಣಿಸಿ “ಏನ ಮಾಡಾನಾ ಬುಧಿ—ನಂಗೂ ಮಕ್ಕಳಾಮರೀ ಅವೆ” ಎಂದು ಗಿರಾಕಿಗಳ ಬಾಯಿ ಮುಚ್ಚಿಸುತ್ತಿದ್ದಳು. ಅನೇಕ ವೇಳೆ ತನ್ನ ವೃತ್ತಿಗಳ ಸ್ವರೂಪವನ್ನು ಜನದ ಬಿರುಸು ನೋಟದಿಂದ ಮುಚ್ಚಲು ‘ತಾಯ್ಯನ’ವನ್ನು ನಿಶ್ಚಯಕೆಯಿಂದ ಉಪಯೋಗಿಸಿಬಿಡುತ್ತಿದ್ದಳು.

ತಿಮ್ಮನಿಗೆ ವಯಸ್ಸಾಗುತ್ತಾ ಬಂತು. ಶಾಲೆಗೆ ತಪ್ಪಿದೆ ಹೋಗುತ್ತಿದ್ದ ನಾದರೂ ವಿಢೆಯ ಸೋಂಕು ಅಪ್ಪು ಹತ್ತಿದ ಹಾಗೆ ಕಾಣುತ್ತಿರಲ್ಲಿ. ಒಂದೊಂದು ದಿವಸ ತಿಮ್ಮ ಓದಿಕೊಳ್ಳುತ್ತಿದ್ದ ಪಾಟ ಗಂಗಮ್ಮನ ಕಿವಿಗೆ ಬಿದ್ದ ರಂತೂ ಅವಳ ಅನಂದಕ್ಕೆ ಪಾಠವೇ ಇರಲಿಲ್ಲ. ತಿಮ್ಮ....ನನ್ನ ಮನ....ನನ್ನ

ಲಕ್ಷ್ಯ ಣ್ಣಿನ ಮಗ....ಪಂಡಿತನಾಗುತ್ತಿದ್ದಾನೆ....ಅವನಿಗೆ ಓದು ಬರಾವು ಬರತ್ತೆ ಎಂದು ಎಷ್ಟೋ ಸಲ ತನ್ನಲ್ಲಿಯೇ ಜಪಿಸಿಕೊಳ್ಳುವಳು. ಅದಕ್ಕೂ ತೃಪ್ತಿಯಾಗಿದ್ದರೆ ಕಂಡಕಂಡವರಲ್ಲಿ ಹೇಳುವಳು. ತಿಮ್ಮನಿಗೆ ವಯಸ್ಸುಗುತ್ತೂ ಆಗುತ್ತೂ ವಿಷ್ಯೆಯ ಕಡೆ ಲಕ್ಷ್ಯ ಸ್ಪುಲ್ಪ ಕಡಿಮೆಯಾಗುತ್ತೆ ಲೇ ಬಂತು ಹೊಸಹೊಸ ಅಂಗಿ-ಟೋಪಿಗಳನ್ನು ಹಾಕಿಕೊಂಡು ಬರುವ ಹುಡುಗರು....ಜವಾನನನ್ನು ಹಿಂದೆ ಕರೆದುಕೊಂಡು ಬರುವ ಹುಡುಗರು....ಬುಟ್ಟಿಬುಟ್ಟಿ ತಿಂಡಿ ತರುವ ಹುಡುಗರು....ಮೋಟಾರು, ಕೋಚುಗಾಡಿಗಳಲ್ಲಿ ರೀವಿಯಂದ ಬರುವ ಹುಡುಗರನ್ನು ನೋಡುತ್ತಾ ನೋಡುತ್ತಾ ಅಸಹನೆ-ಅತ್ಯಪ್ರಿಗಳ ಕುಡಿಗಳು ಮೋಟಿಯ ಲಾರಂಭಿಸಿದವು. “ಮುಖಮಲ್ಲ” ಅಂಗಿ ನನಗೇಕಿಲ್ಲ—ಮೋಟಾರುಬಂಡಿ ನನಗೇಕಿಲ್ಲ—ಬುಟ್ಟಿಬುಟ್ಟಿ ತಿಂಡಿ ನನಗೇಕಿಲ್ಲ—ಆರಮನೆಯಂತಹ ಮನೆ ನನಗೇಕಿಲ್ಲ” ಎಂಬವೇ ಪ್ರಶ್ನೆಗಳು. ಅವನನ್ನು ಕಾಡಲಾರಂಭಿಸಿದವು. ಈ ಪ್ರಶ್ನೆಗಳ ವೇದನೆಯಲ್ಲ ಅನ್ನ ಬಟ್ಟಿಗಳು ಬೇಡವಾಗುತ್ತಿದ್ದವು....ಇನ್ನು ಪಾಠ ಬೇಕಾದೀತೇ?—

ತಿಮ್ಮಣ್ಣಿ ಸ್ವಾಲು ಬಿಡುವುದೇ ಲೇಸೆಂದು ಆವನ ಉಪಾಧ್ಯಾಯರು ಎಷ್ಟೋ ಸಲ ಗಂಗಮ್ಮನ ಹತ್ತಿರ ಹೇಳಿದ್ದರು. ತಿಮ್ಮನೂ ಸ್ವಾಲು ಬಿಡುವುದಕ್ಕೆ ಸಿದ್ಧನಾಗಿದ್ದ. ಇವೆಲ್ಲವನ್ನೂ ನೋಡಿಕೊಂಡು ಗಂಗಮ್ಮ “ಸ್ವಾಲಿಗೆ ಹೋಗುವುದು ಸಾಕು. ನಾಳೆಯಂದ ನನ್ನ ಯಾವಾರಕ್ಕೆ ಸಾಯಮಾಡಿ ಕೊಂಡಿರು” ಎಂದು ಮಗನಿಗೆ ಹೇಳಿ ಅವನನ್ನು ಮನೆಯಲ್ಲಿಯೇ ಇಟ್ಟು ಕೊಂಡಳು.

## ६

ಲಕ್ಷ್ಯ ಣ್ಣಿನ ಹಾದಿ ಕಾದೂ ಕಾದೂ ಗಂಗಮ್ಮನಿಗೆ ಸಾಕಾಗುತ್ತಾ ಬಂತು. ಒಲೆ ಮೊರಿದರೆ—ಎಡಗಣ್ಣು ಹಾರಿದರೆ—ಕ್ಕೇಮಕಾರಿ ಕಂಡರೆ—ಹಾರವರು ಎದುರಿಗೆ ಬಂದರೆ—ಯಾವದೇ ಶಕುನವಾದರೂ “ಇವತ್ತು ಬಂದೇ ಬರಾತ್ತನೆ” ಎಂದುಕೊಳ್ಳುವಳು. ರಾತ್ರಿ ಒಂಭತ್ತುಗಲಿ ಹತ್ತಾಗಲಿ ಬಾಗಿಲು ಕಾಯುತ್ತಾ ಕುಳಿತುಕೊಳ್ಳುವಳು. ಹಗಲೆನ್ನದೆ ಇರುಳಿನ್ನದೆ ಮನೆಯ ಮುಂದೆ ಓಡಿ ಯಾಡುತ್ತಿದ್ದ ಚಿಗುರುಮಾಸೆಯ ತರುಣರನ್ನು ಕಡೆಗಣ್ಣೀಂದಲೂ ನೋಡಳು. ಹೀಗೆಯೇ ನಾಲ್ಕು ವರ್ಷ ಕಳೆದಳು.

ತಿಮ್ಮನು ಹದಿನೈದನ್ನು ದಾಟ ಹದಿನಾರರ ಹೊಸಲ ಮೇಲೆ ನಿಂತನು. ನಾನಾಬಗೆಯ ಯೋಚನೆಗಳು ಗಂಗಮ್ಮನನ್ನು ಕಾಡಲಾರಂಭಿಸಿದವು. ಜೋಯಿಸರು ಬೇರೆ ಶಾಸ್ತ್ರ ನೋಡಿ “ಹದಿನಾಲ್ಕು ವರ್ಷ ಕಳೆದುಹೋಯಿತು—ಇನ್ನು ಲಕ್ಷ್ಯ ಬರುವ ಸಂಭವವಿಲ್ಲ” ಎಂದು ಖಂಡಿತವಾಗಿಯೂ ನುಡಿದು ಬಟ್ಟಿದ್ದರು.

“ಲಕ್ಷ್ಯ ಬರುವ ಸಂಭವವಿಲ್ಲ”ವೆಂಬುದನ್ನು ಜೋಯಿಸರ ಬಾಯಲ್ಲಿ ಕೇಳಿದಾರಭ್ಯ ಗಂಗಮ್ಮನ ಮನಸ್ಸಿನ ಮಾರ್ಗವು ಬದಲಾಯಿಸಿ ಹೋಯಿತು. ತನಗೆ ಮೋಸಮಾಡಿ ಹೋದ ಲಕ್ಷ್ಯನ ಕಪಟ ಪ್ರೇಮವನ್ನು ನೆನೆನೆನೆದು ಶಸಿಸಿದಳು—ಮರುಕ್ಕಣವೇ ಕಂಬನಿತುಂಬಿ—“ಆವನು ಬದುಕಿದ್ದರೆ ಇಂಗೆ ಮಾಡಿದ್ದೇ” ಎಂದು ನಡುಗುತ್ತ ಸಮಾಧಾನ ತಂದುಕೊಳ್ಳುವಳು. ತನ್ನ ತುಂಬಿದ ದೇಹದಲ್ಲಿ—ಎಳೆ ಪಾರಿಯವನ್ನು ಮರಿಮಾಡಿ...ಮುಂದಕ್ಕೆ—ಲಕ್ಷ್ಯನು ಬರುವ ದಿವಸಕ್ಕೆ—ತಳ್ಳಿ ಇಟ್ಟುಕೊಂಡಿದ್ದ ದೇಹಕ್ಕೆ ಸಿಡಿಲು ಬಡಿದಂತಾಗಿತ್ತು. ಆದರೆ ಸಿಡಿಲನೊಂದಿಗೆ ಸೇರಿ ಬಂದಿದ್ದ ಮಿಂಚು ಚಬಕಿ ನಿಂದ ಸುಳಿದಾಡಿ ಆವಳ ದೇಹದ ಅಂಗಾಂಗಗಳನ್ನು, ರೋಮರೋಮಗಳನ್ನು, ರಕ್ತದ ಕಣಕಣಗಳನ್ನು ಕೆಣಿಕೆ ತನ್ನ ಶಕ್ತಿಯನ್ನು ಉಜ್ಜ್ವಲವಾಗಿ ಹೋರ ಲಾರಂಭಿಸಿತ್ತು. ತಿಮ್ಮನನ್ನೇ ಮೈ ದಿಟ್ಟಿಸಿ ನೋಡುವಳು—ಮರುಕ್ಕಣವೇ ತಲೆಬಾಗಿ ತನ್ನನ್ನೇ ನೋಡಿಕೊಳ್ಳುವಳು. ವಯಸ್ಸಿಗೆ ವಿಾರಿದ ಮೈ ಕಟ್ಟಿ ನಿಂದ ಬಲಭೀಮನಂತೆ ನಿಂತಿದ್ದ ಮಗನನ್ನು ನೇವರಿಸಿ ‘ನನ್ನದಂಬ’ ಹೆಮೈ ಯಿಂದ ಉಬ್ಬವಳು. ಆಕ್ಕಣ ಲಕ್ಷ್ಯನ ಮೇಲಿದ್ದ ಆಗ್ರಹವೆಲ್ಲವೂ ಕರಗಿ ನೀರಾಗಿ ಆನಂದಾಶ್ರುಗಳಾಗಿ ಗಂಗಮ್ಮನ ಮಡಿಲನ್ನು ಲಂಕರಿಸುತ್ತಿದ್ದವು. ತನ್ನ ಜೀವನದಲ್ಲಿ ಹಿಂದೆಂದೂ ಬಾರದಿದ್ದ ಸಮಸ್ಯೆಯು ಒಮ್ಮೆಲೇ ಎದುರು ಬಂದು ನಿಂತುದನ್ನು ಕಂಡು ಗಂಗಮ್ಮ ಆವಾಕ್ಷಾದಳು. ಮನಸ್ಸಿನಲ್ಲಿ ಏಳುತ್ತಿದ್ದ ಭಾವನಾ ತರಂಗಗಳ ಆಂದೋಲನವನ್ನು ನೋಡುತ್ತಾ ತುಸ ಹೊತ್ತು ಸಮಸ್ಯೆಯನ್ನು ಮರಿಯಲೆತ್ತಿ ಸುವಳು. ಆದರದು ಚಿರಕಾಲ ಸಾಧ್ಯವಿಲ್ಲವೆಂಬುದನ್ನು ರಿತು ಸುಮ್ಮನಾಗುವಳು.

\* \* \* \* \*

ಮನೆಯಲ್ಲಿ ಇದ್ದು ಇದ್ದು ತಿಮ್ಮನಿಗೂ ಸಾಕಾಗುತ್ತಾ ಬಂತು. ತಿಮ್ಮನಿಗೊಂದು ದಾರಿ ಮಾಡಬೇಕೆಂದು ಗಂಗಮ್ಮನ ಮನಸ್ಸಿನಲ್ಲಿಯೂ ಬಹಳವಾ

ಗತ್ತು. ತನ್ನಲ್ಲಿ ತರಕಾರಿ ವ್ಯಾಪಾರಕ್ಕೆ ಬರುತ್ತಿದ್ದ ‘ಜರೀ ರುಮಾಲಿ’ನವರ ಸ್ನೇಹಾಲ್ಲಿ “ನಮ್ಮುಡುಗನಿಗೆ ಒಂದು ಚಾಕರಿ ಮಾಡಿಕೊಡ್ಡೇಕು ಬುದ್ಧಿ” ಎಂದು ಮೋರೆಯಿಡುತ್ತಾ ಬಂದಳು. ಮೋರೆಯು ಸಾಗಿತೇ ವಿನಾ ಸಾಫಲ್ಯ ಮಾತ್ರ ಕಂಡುಬರಲಿಲ್ಲ. ಒಂದು ದಿವಸ ತಾವೇ ವ್ಯಾಪಾರಕ್ಕೆ ಬಂದ ಅಸಿಸ್ಟೆಂಟ್ ಕಮಾಷನರ್ ವೆಂಕಟರಾಯರ ಪತ್ತಿ ಪದ್ಭಾವತಿಯವರ ಕಿವಿಗೂ ಮೋರೆ ಮುಟ್ಟಿತು. ಬೆಳಗ್ಗೆ ಮನೆಯ ಹತ್ತಿರ ಬರಹೇಳಿ ಗಂಗಮ್ಮನ ಮುಂದೆ ಆಸೀಯ ಬೀಸಣಿಗೆಯನ್ನು ಬೀಸಿಹೋಗಿದ್ದರು. ಮಾರನೆಯ ದಿವಸ ತಿಮ್ಮನು ‘ಅಮ್ಮಾವರ’ ಆಜ್ಞೆಯಂತೆ ಹೋಗಿ ‘ಚಾಕರ’ಯನ್ನು ಸಂಪಾದನೆ ಮಾಡಿ ಕೊಂಡೇ ಬಂದಿದ್ದನು. ಕೆಲಸವೂ ಕರಿಣವಾಗಿರಲಿಲ್ಲ. ರಾಯರ ಮೋಟಾ ರನ್ನು ತೊಳಿಯುವುದು—ಗಿಡಗಳಿಗೆ ನೀರೆರಿಯುವುದು—ಮಿಕ್ಕ ಹೊತ್ತಿನಲ್ಲಿ ಮುಕ್ಕಳನ್ನೆತ್ತಿಕೊಂಡಿರುವುದು. ಕೆಲಸ ಮನೆಯಡಾದರೂ ಆಫೀಸಿನ ಹತ್ತು ರೂಪಾಯಿನ ಸಂಬಳವೂ, ಮಾಮೂಲಿನ ಬಟ್ಟೆಬರೆಗಳೂ ದೊರೆತವು. ಗಂಗ ಮ್ಮನಂತೂ ಮಗನ ಆದೃಷ್ಟವನ್ನು ಕಂಡು ಹಿಗ್ಗಿ ಹೋದಳು. ಆವನೆ ವೈಭವ ವನ್ನು ಹಾಡಿಹಾಡಿ ಹೋಗಳಲು ಒಂದೇ ಬಾಯಿ ಇಡೆಯಲ್ಲಾ ಎಂದು ಮರು ಗಿಯೂ ಮರುಗಿದಳು.

## 2

ತಿಮ್ಮನನ್ನೆಂತೂ ಹಿಡಿಯುವವರೇ ಇಲ್ಲ. ಒಳ್ಳೆಯ ಪುಷ್ಟಿಯಾದ ಸಂಬಳ, ಜತೆಗಿ ದೊಡ್ಡ ಅಧಿಕಾರಿಗಳ ಮನೆಯ ಕೆಲಸ. ಒಂದೊಂದು ದಿವಸ ಧಂಡಿಗಳ ಮನೆಯಲ್ಲಿಯೇ ಉಂಟವೂ ಕಳಿದುಹೋಗುತ್ತಿತ್ತು. ತ್ವರಿತ ಸ್ನೇಹ ಚಿಳಿಸಿ ತಿಮ್ಮ ಆಗಾಗ್ಗೆ ಮೋಟಾರಿನ ಕೆಲಸವನ್ನು ಸ್ಪುಲಸ್ಪುಲವಾಗಿ ಕಲಿಯುತ್ತ ಬಂದನು. ಒಳ್ಳೆ ಸುಟಿಯಾದ ಹುಡುಗನೆಂದು ‘ಅಮ್ಮಾವರು’ ಮನೆಯ ಮಗುವಿನ ಹಾಗೆಯೇ ತಿಮ್ಮನನ್ನು ಕಾಣುತ್ತ ಬಂದರು. ಕೆಲಸವೂ ಹಗುರವಾಗಿದ್ದ ದರಿಂದ ತಿಮ್ಮ ಸಂತೋಷವಾಗಿ ಕಾಲಕಳಿಯುತ್ತ ಬಂದನು. ಚಿಳಿಗ್ಗೆ ಎದ್ದೂ ರಾಯರ ಮನೆಗೆ ಬಂದರೆ ಬಂದೊಂದು ದಿವಸ ಮನೆಗೆ ಉಂಟಕ್ಕೆ ಹೋದರೆ ಹೋದ—ಇಲ್ಲವಾದರೆ ರಾಯರ ಮನೆಯಲ್ಲಿ ಪುಷ್ಟಳವಾಗಿ ಭುಜಿಸಿ ಸಂಜೆಗೆ ಒಂದೇ ಸಲ ಮನೆಗೆ ಹೋಗುತ್ತಿದ್ದನು. ಮೋದಮೋದಲು ಗಂಗಮ್ಮನು ಬಲು ಅಶೆಂಕಪಟ್ಟುಕೊಳ್ಳುತ್ತಿದ್ದ ಳು; ಒಂದರಿಂದು ಸಲ ‘ಅಮ್ಮಾವರನ್ನು’

ಕಂಡು ತಿಮ್ಮನೆ ಮೇಲೆ ಚಾಡಿ ಹೇಳಿ, ಅವರಿಂದ ಸಮಾಧಾನ ಪಡೆದು ಬಂದಳು. ಬರಬರುತ್ತ ತಿಮ್ಮನೆ ಬಗ್ಗೆ ಯಾವ ಆತಂಕವೂ ಇಲ್ಲವಾಯಿತು. ತನ್ನ ಮಗ ‘ರಾಯರ ಮನೆಯ ಮಗ’ನಾಗಿರುವುದನ್ನು ಕಂಡ ಮೇಲಂತೂ ಗಂಗಮ್ಮನೆ ತಲೆ ಆಕಾಶದಲ್ಲಿಯೇ ಹಾರತೊಡಗಿತು. ಒಂದೊಂದು ದಿವಸ ಡೈವರಿನ ಕುಪೆಯಿಂದ ತಿಮ್ಮ ತನ್ನ ಹಟ್ಟಿಯ ತನಕ ಮೋಟಾರನ್ನು ಬಿಡಿಸಿ ಕೊಂಡು ಬಂದು ಲೀವಿಯಿಂದ ಮನೆಯ ಒಳಕ್ಕೆ ಬರುತ್ತಿದ್ದನು. ಗಂಗಮ್ಮನೆ ಮಗ ‘ಆರಸುಮಗ’ನಂತೆ ಮೋಟಾರನಲ್ಲೇ ಮನೆಗೆ ಬರುವುದನ್ನು ಕಂಡ ಮೇಲಂತೂ ಅವಳನ್ನು ಮಾತನಾಡಿಸಲು ಇತರರು ಕೊಂಚೆ ಹೆದರಹತ್ತಿದರು.

ಮಗನ ಅಭ್ಯಾದಯ ಗಂಗಮ್ಮನಿಗೆ ಎಷ್ಟು ಸಮಾಧಾನವನ್ನು ತಂದಿತೋ ಅಷ್ಟೇ ದುಃಖಕ್ಕೂ ಕಾರಣವಾಗುತ್ತಾ ಬಂತು. ಬೆಳಗ್ಗಿ ನಿಂದ ಸಂಜೀಯ ವರಿಗೆ ದುಡಿದು ಬಂದರೆ “ಬಂದೆಯಾ—ದಣಿದೆಯಾ” ಎನ್ನ ವರಿಲ್ಲವಾಯಿತು. ಒಂದೊಂದು ದಿವಸ ತಿಮ್ಮನು ಮನೆಗೇ ಬರುತ್ತಿರಲಿಲ್ಲ. ಆ ದಿವಸಗಳಂತೂ ಗಂಗಮ್ಮನೆ ಜೀವವನ್ನು ಹಿಂಡಿಬಿಡುತ್ತಿದ್ದ ವು. ಗಂಗಮ್ಮನಿಗೆ ಹೊತ್ತು ಗಳಿಯುವುದೇ ಒಂದು ದೊಡ್ಡ ಸಮಸ್ಯೆಯಾಗುತ್ತಾ ಬಂದಿತು....ಜೊತೆಗೆ ಮನಸ್ಸಿನಲ್ಲಿ ಏನುವನೋ ಆಸಿಗಳು....ವಿಲೋಭನೆಗಳು.

ಒಂದು ದಿವಸ ಗಂಗಮ್ಮ ತನ್ನ ಸಂಪಾದನೆಯನ್ನೆಲ್ಲ ಎಣಿಸುತ್ತ ಕುಳಿತೆಳು. ಆಷ್ಟು ವರ್ಷಗಳಿಂದ ಒಂದೇ ಸವನೆ ದುಡಿದಿದ್ದ ರೂ ೨೦೦-೩೦೦ ರೂಪಾಯಿಗಳಿಗಿಂತಲೂ ಹೆಚ್ಚಾಗಿ ಕೂಡಿಡಲು ಸಾಧ್ಯವಾಗಿರಲಿಲ್ಲ. ತಿಮ್ಮನು ರಾಯರ ಮನೆಯ ಕೆಲಸಕ್ಕೆ ಸೇರಿದ ಮೇಲಂತೂ ಅವನ ಸಂಪಾದನೆಯ ಎಂಟು ರೂಪಾಯಿಯಲ್ಲದೆ ತನ್ನ ಸಂಪಾದನೆಯ ಏಳಿಂಟು ರೂಪಾಯಿ ಗಳಾದರೂ ಅವನ “ಜಬುಂದಿರಸು”ಗಳಿಗಾಗಿ ಖಚಾಗಿ ಹೋಗುತ್ತಿತು. ಹೀಗಾಗಿ ಮುಂದೆ ತಾನು ಗಳಿಸಿ ಮಗನಿಗೆ ಆಸ್ತಿಮಾಡಿ, ಆವನಿಗೆ ಮದುವೆ ಮಾಡಿ ಮನೆಯನ್ನು ನಿಲ್ಲಿಸುತ್ತೇನೆಂಬ ಆಸೆಯು ಗಂಗಮ್ಮನಿಗೆ ಕಡಿಮೆ ಯಾಗುತ್ತ ಬಂದಿತು!

ದುಡ್ಡು ಬೇಕು!—ಏನುಮಾಡುವುದು!—ಜಗತ್ತಿನ ಪ್ರಶ್ನೆಯೂ ಇದೇ ಆಗಿರುವಾಗ ಗಂಗಮ್ಮನ ಪ್ರಶ್ನೆಗೆ ಏನು ಮಹತ್ವವಿದ್ದೀತು? ಆದರೆ ಜಗತ್ತಿಗೆ ತನ್ನ ಪ್ರಶ್ನೆ—ತನ್ನ ಬಾಳುವೆ—ತನ್ನ ಭವಿತವ್ಯ ಎಷ್ಟು ಮುಖ್ಯವೋ ಗಂಗಮ್ಮನಿಗೆ

ಅವಳ ಪ್ರಶ್ನೆ—ತಿಮ್ಮನ ಬಾಳುವೆ—ಅವನ ಭವಿತವ್ಯ ಅಷ್ಟೇ ಮುಖ್ಯವಾಗಿತ್ತು. ತಿಮ್ಮನಿಂದ ಅವಳಿಗೆ ಜಗತ್ತು ಬೇಕು—ತಿಮ್ಮನೇ ಅವಳ ಜಗತ್ತು—ಮಿಕ್ಕ ವೆಲ್ಲವನ್ನೂ ಅವಳ ಕೊಳಿತ ತರಕಾರಿಗಿಂತಲೂ ಕಡೆಯೆಂದು ಭಾವಿಸಿದ್ದಳು.

\* \* \* \* \*

ಗಂಗಮ್ಮನ ಮನಸ್ಸು ಜೂಜಿನ ಕುದುರೆಯಂತೆ ಓಡಲಾರಂಭಿಸಿತು. ಲಕ್ಷ್ಮಣನು ಮೋಸಮಾಡಿ ಓಡಿಹೋದಾರಭ್ಯ ತನ್ನ ಜೀವನದ ನೀತಿಗುದುರೆಯ ಲಗಾಮಿನ ಬಿಗಿಯನ್ನು ಸ್ವಲ್ಪ ಕಡಿಮೆನಾಡಿದ್ದಳು. ವಯಸ್ಸಿಗೆ ಬಂದು ಕನಸಿನ ಸುಖದ ಹಣ್ಣು ಕೈಗೆ ಸಿಕ್ಕಿ ತೆಂದು ಅಂದುಕೊಳ್ಳುವಷ್ಟು ರಲ್ಲಿ ಅದು ಕನಸೆಂಬ ಸ್ತುತಿಯು ಹೊಳೆದುಬಿಟ್ಟುತ್ತು. ಇತ್ತೆ ಜೀವನದ ಸಣ್ಣದಾದರೂ ಸತ್ಯವಾದ ಸುಖವಿಲ್ಲ—ಆತ್ತ ಕನಸಿನ ಆಸತ್ಯವಾದರೂ ದೂಡ್ಡದಾದ ಸುಖವಿಲ್ಲ. ಈ ಕೊರಗಿನಿಂದ ಕೆಲವು ದಿವಸ ನವೆದು ಕೊನೆಗೆ ತಿಮ್ಮನು ಬೆಳಿದು ಮುಂದಕ್ಕೆ ಬರುವ ವರೆಗೂ ತಾನು ಜೆನ್ನಾಗಿರಬೇಕೆಂದು—ಸಂತೋಷವಾಗಿ ಬೇಕೆಂದು—ನಿಶ್ಚಯಿಸಿಕೊಂಡು ಅದೇ ಬಾಳುವೆಯನ್ನು ಗೋಪ್ಯವಾಗಿ ನಡೆಸುತ್ತಿದ್ದಳು.

ಈಗ ಆ ಬಾಳುವೆಯು ನೀಡುತ್ತಿದ್ದ ಬೇರೊಂದು ಆಸೆಯು ಗಂಗಮ್ಮನ ಮುಂದೆ ಸುಳಿಯಲಾರಂಭಿಸಿತು. “ಒಬ್ಬ ಹಂಗಸಿಗೆ ಒಬ್ಬನೇ ಗಂಡಸಾಗಿರುವ ತನಕ ಸರಿಹೋಯಿತು—ಈಗಾಗಲೇ ನಾಲ್ಕಾರು ಜನರಾಯಿತು—ಇನ್ನು ಹತ್ತಾರು ಜನರಾದರೇನು?” ಎಂಬ ತರ್ಕಸರಣಿಯನ್ನು ಗಂಗಮ್ಮ ಹಿಡಿದಳು. ಆದರೆ ಈ ಬಲಿದಾನಕ್ಕೆ ಒಂದೇ ಸಮಾಧಾನ. ತನ್ನ ಸಂಪಾದನೆಯ ಸದುಪಯೋಗ—ತಿಮ್ಮನ ಸುಖವಾದ ಭವಿಷ್ಯ. ಆ ಚಿತ್ರವನ್ನು ನೆನೆಯುತ್ತಾ ಗಂಗಮ್ಮನ ಎದೆಯ ಮೇಲಣ ಸೆರಗು ಅನಂದಾಶ್ರುಗಳಿಂದ ತೋಯ್ದು ಹೊಯಿತು.

### ಇ

ತಾಯಿಯೇ ದೇವರೆಂದು ಹೇಳುವ ಜ್ಞಾನಿಗಳು ಆ ತತ್ತ್ವವನ್ನು ಅನು ಸರಿಸುತ್ತಾರೆಯೋ ಇಲ್ಲವೋ ತಿಮ್ಮನಂತೂ ಬೇರಿ ದೇವರಿದೆಯೆಂದು ನಂಬಲೂ ಸಫ್ಫೂತಿಸುತ್ತಿರಲಿಲ್ಲ. ಒಂದೊಂದು ಸಲ ಮಾತು ಬಂದಾಗ ತನ್ನ ‘ನಾಯಕ’ ರೊಂದಿಗೆ ತನ್ನ ತಾಯಿಯು ಪಟ್ಟಿಶ್ರಮ, ತನ್ನನ್ನು ಬೆಳಿಸಿದ ರೀತಿಗಳನ್ನು

ಬಣ್ಣಿಸಿ ಕಣ್ಣೀರಿಡುವನು. ಅಂತಹ ತಾಯಿಗೆ ತಾನೇನು ಪ್ರತ್ಯುಹಕಾರ ಮಾಡಬಲ್ಲಿ ಎಂದು ಅವನು ಹೇಳುವಾಗಂತೂ ನ್ಯಾಸ್ತರೆಲ್ಲರ ಕಣ್ಣುಗಳಲ್ಲಿಯೂ ನೀರೂರುತ್ತಿದ್ದಿತು. ಆದರವರು ಒಬ್ಬರ ಮುಖವನ್ನೊಬ್ಬರು ಸೋಡಿಕೋಂಡು ಹುಸಿನಗೆಯನ್ನು ಧರಿಸುತ್ತಿದ್ದುದರ ಮನ್ಯ ಅವನಿಗೆ ಅಥವಾಗುತ್ತಿರಲಿಲ್ಲ. ಕೇಳಿದರೆ “ಬಿಡು ತಿಮ್ಮಣ್ಣ ಏನು ದೊಡ್ಡ ವಿಸಾರಾ—” ಎಂದು ಮಾತನ್ನು ಹಾರಿಸಿಬಿಡುತ್ತಿದ್ದರು. ಮೂರು ನಾಲ್ಕು ಬಾರಿ ಹೀಗೆ ಆದದ್ದು ತಿಮ್ಮನನ್ನು ಕೋಂಚ ವಿಚಾರವರವಶನನ್ನಾಗಿ ಮಾಡಿತು. “ಅಮ್ಮನನ್ನೇ ಕೇಳಲೇ?” ಅಂದುಕೊಳ್ಳುವನು. “ನಾನು ಕೇಳಿ ತಿಳಿದುಕೊಳ್ಳಬೇಕಾದ್ದೇನಿದೆ? ನನಗೆ ಹೇಳುವುದಿದ್ದರೆ ಅವಳೇ ಹೇಳುತ್ತಿದ್ದಳು” ಎಂದು ಸಮಾಧಾನಪಟ್ಟು ಕೊಳ್ಳುವನು.

ಆದರೆ ಬಹೆಳ ದಿವಸಗಳಿಂದ ಒಂದು ದುಃಖವು ತಿಮ್ಮನ ಮನಸ್ಸಿನಲ್ಲಿ ವೋರಿಯುತ್ತಿಲೇ ಇರುತ್ತಿತ್ತು. ರಾಯರ ಮಕ್ಕಳನ್ನು ತಾನು ಆಡಿಸುತ್ತಿದ್ದಾಗ ಅತ್ತು ರಾಯರು ಸುಳಿದರೆಂದರೆ ಅವು “ಅಪ್ಪಾ! ಅಪ್ಪಾ!!” ಎಂದು ಕೂಗಿ ಕೋಂಡು ಹೋಗಿ ತಂದೆಯ “ಮುದ್ದಿನ ಸೇವೆ”ಯನ್ನು ಪಡೆದು ಬರುತ್ತಿದ್ದು ದನ್ನು ನೇನೆದು ಚಿಂತಾಕ್ರಾಂತನಾಗುತ್ತಿದ್ದನು. “ನನ್ನ ಜೀವನದಲ್ಲಿ ಅಂತಹ ಸೌಭಾಗ್ಯ ಒಂದು ದಿವಸವೂ ಬರಲಿಲ್ಲವಲ್ಲಾ” ಎಂದಂದುಕೊಳ್ಳುವನು. “ತಂದೆಯು—ಬಹೆಳ ದೂರ ದೇಶಕ್ಕೆ—ಸಮುದ್ರದ ಆಚೆ—ಹೋಗಿರುವನಂತೆ! ಬಹೆಳ ದುಡ್ಡು ಮಾಡಿಕೊಂಡು ಬರುವನಂತೆ!”—“ಬರುವನೇ, ನಿಜವಾಗಿಯೂ ಬರುವನೇ?” ಯಾರಿಂದಲೂ ಈ ಪ್ರಶ್ನೆಗೆ ಉತ್ತರ ಸಿಕ್ಕುವುದಿಲ್ಲವೆಂಬುದನ್ನು ನೇನೆದು ನಿರಾಶ್ರಿತನಾಗಿ ಕುಸಿದು ಬಿಡ್ಡನು.

ಆ ದಿವಸ ಮನೆಗೆ ಚೇಗ ಒಂದವನು ಇದನ್ನೇ ಕುರಿತು ಚಿಂತಿಸಲಾರಂಭಿಸಿದನು. ಶೀತದ ಬಾಧೀಯಿಂದ ಮೂಗು ಒಂದೇ ಸವನೆ ಹಿಂಸಿಸುತ್ತಿತ್ತು. ಅದರ ಹಿಂಸಿಗಿಂತಲೂ ಅಧಿಕವಾಗಿ ಮನಸ್ಸಿನ ಈ ಬಾಧೆ. ಹಾಸಿಗೆ ಹಾಸಿ ಮಲಗಿಬಿಟ್ಟುನು. ತಣ್ಣನೆಯ ಗಾಳಿಯ “ಸುಯ್ಯಾ” ಶಬ್ದವು ಅವನ ಮನಸ್ಸಿನ ವೇಲೆ ಕುಟುಕಿದಂತಾಗುತ್ತಿದ್ದಿತು. ಅದನ್ನು ಸಹಿಸಲಾರದೆ ಒಳಗಡಿಯಿದ್ದ ಅಡಿಗೆಯ ಮನೆಗೆ ಹೋಗಿ ಬೆಳ್ಳಿಗೆ ಮುಸುಕಿಟ್ಟು ಮಲಗಿದನು. ಶೀತದ ಬಾಧೆಗೆ ತಲೆಯೂ ಸೋಯಲಾರಂಭಿಸಿತ್ತು. ಅದರ ಜೊತೆಗೆ ಮೈಯೂ

ತುಸು ಬೆಚ್ಚಿಗಾಗಿತ್ತು. ಅನತಿದೂರದಲ್ಲಿ ಮೊರೆಯುತ್ತಿದ್ದ ಚರಂಡಿಯ ನೀರಿನ ಶಬ್ದ, ಅಧ್ರ್ಯ ಅಧ್ರ್ಯ ಫುಂಟಿಗೆ ಜೀವನದ ಸತತ ಪ್ರವಾಸವನ್ನು ಸೂಚಿಸುವಂತೆ ಬಾರಿಸುತ್ತಿದ್ದ ಫುಂಟಿಯ ನಿನಾದವನ್ನು ಆಲಿಸುತ್ತಾ—“ಅಮೃತಿನ್ನೂ ಬರಲಿಲ್ಲವೇ” ಎಂದು ಯೋಚಿಸುತ್ತ ಮಲಗಿದ್ದನು.

\* \* \* \* \*

ಒಂಭತ್ತು ಫುಂಟಿ ಹೊಡಿದು ಸ್ವಲ್ಪ ಹೊತ್ತಾಗಿತ್ತು. ಜ್ವರವು ಚೆನ್ನಾಗಿಯೇ ಏರಿತ್ತು. ಅಶಾಂತಿಯಿಂದ ತಿಮ್ಮನು ಚಕ್ರಬಾಣದಂತೆ ಹಾಸಿಗೆಯನ್ನು ಸುತ್ತುತ್ತಿದ್ದನು. ಜ್ವರದ ತಾಪದಿಂದ ಕಣ್ಣ ಆರೆಮುಚ್ಚಿ ಮೆಂಪರುಗೊಂಡಿತ್ತು. ಆಗ ಯಾರೋ ಬಾಗಿಲು ತೆಗೆದು ಒಳಗೆ ಬಂದಂತಾಯಿತು. ಕಡ್ಡಿಗೀರಿ ಸೀಮೆಯೆಣ್ಣೆಯ ಬುಡ್ಡಿ ಹಚ್ಚಿ “ಬನ್ನಿ ಬುದ್ದಿ” ಎಂದಂದದ್ದು ಕೇಳಿಸಿತು. ಗುರುತಾದ ಧ್ವನಿ—ಆಲಿಸುತ್ತಾ ಹಾಗೆಯೇ ಮಲಗಿದನು.

“ಏನು ಹೇಳಿ ಸಮಾಜಾರ”—ಗುರುತಾದ ಧ್ವನಿಯಾಗಿತ್ತು.

“ನೀನೇ ಹೇಳು.” ಹೊಸ ಧ್ವನಿ! ಎಂದೂ ಕೇಳಿದ ನೆನವು ಬರಲಿಲ್ಲ.

“ಹಾ! ಹಾ! ಆಲ್ಲೇ ನಿಲ್ಲಿ! ಮೊದಲು ಮಾತಾಗಲಿ.”

“ಮಾತೇನು! ನೀನೇ ಹೇಳು.”

“ಎದು ರೂಪಾಯಿ ಕೊಡಬೇಕು.”

“ಆದೆಲ್ಲಾ ಆಗುವುದಿಲ್ಲ! ಹೀಗೇಂತ ಆಲ್ಲೇ ಹೇಳಿದ್ದ ರೆ ಮಾರ್ಕೆಟ್ಟಿನಿಂದ ನಿನ್ನ ಜೊತೆ ಬರುವ ಕಷ್ಟವೂ ತಮ್ಮತ್ವಿತ್ತು—ಹೊರಡಲೋ?”

“ನೀವೇ ಹೀಗಿಂದ ಮೇಲೆ ಹೇಗೆ! ಹೋಗಲಿ ನಾಲ್ಕು ರೂಪಾಯಿ ಮಾಡಿಕೊಳ್ಳಿ.”

“ಆದೆಲ್ಲಾ ಆಗುವುದಿಲ್ಲ....ಮೂರು ರೂಪಾಯಿ....”

ತಿಮ್ಮನಿಗೆ ಜ್ವರ ಹೆಚ್ಚುತ್ತಿತ್ತು. ಕಣ್ಣಗಳಲ್ಲಿ ಒಂದೇ ಸಮನೆ ನೀರು ಸುರಿಯಲಾರಂಭಿಸಿತು.

ಮತ್ತೆ ಮಾತು ಕೇಳಬಂತು.

“ಯಾರೂ ಬರುವುದಿಲ್ಲವಲ್ಲಾ?”

“ಯಾರೂ ಇಲ್ಲ....ನಿಮಗೇಕೆ ಭಯಿ?”

ಸ್ವಲ್ಪ ಹೊತ್ತು ನಿಶ್ಚಯಾಗಿ ಹಿಡಿದುಕೊಂಡು ಹಾಸಿಗೆಯ ಮೇಲೆ ಕುಳಿತನು. ಕಣ್ಣಿಮುಂದೆ ಫೋರ್ ಚಿತ್ರಗಳು ಕಾಣಿಸಲಾರಂಭಿಸಿದವು. ನಕ್ಕತ್ರಗಳು, ಚಂದ್ರ, ಸೂರ್ಯ ರೆಲ್ಲರೂ ಆಕಾಶದಿಂದ ಕಳಚಿ ಬಿದ್ದಂತಾಯಿತು! ಅನಂತರ ಆಕಾಶವೇ ಕಳಚಿ ಬಿದ್ದಿತು. ಭೂಮಾಯಾಕಾಶಗಳ ಸ್ವರ್ಚದಿಂದ ದೊಡ್ಡ ಕಿಂಜ್ಞದಿಸಿ ಜಗತ್ತನ್ನೇ ದಹಿಸಲಾರಂಭಿಸಿತು—ಅದರ ಮೇಲೆ ತಾನು ಕುಳಿತು ಕಿಲಕಿಲನೆ ನಗುತ್ತಿರುವಂತೆ ಕಂಡನು. ಒಮ್ಮೆಲೇ ಚೀರುವಂತಾಯಿತು, ಗಂಟಲನ್ನು ಬಿಗಿಹಿಡಿದು ಹಾಗೆಯೇ ಕುಳಿತನು.

ಮತ್ತೆ ಮಾತು ಕೇಳಬಂತು.

“ತಿರುಗಿ ಯಾವಾಗ ಬರುವಿರಿ?”

“ನೀನು ಯಾವಾಗ ಬಾ ಎನ್ನುವೆ ಆವಾಗ.”

“ನಾಳೆ.”

“ಹಾಗೆಯೇ ಆಗಲಿ.”

“ಖಂಡಿತ ಬರಬೇಕು. ತಪ್ಪಕೂಡದು.”

“ಇಲ್ಲ.....”

ಬಾಗಿಲು ಹಾಕಿದ ಶಬ್ದ ಕೇಳಬಂತು. ತಿಮ್ಮನು ಮೆಲ್ಲನೇ ಜೀತರಿಸಿ ಕೊಂಡು ಎದ್ದು ಬಾಗಿಲ ಬಳಿ ಬಂದನು. ತನ್ನ ತಾಯಿ ಬುಡ್ಡಿಯನ್ನು ಹಿಡಿದು ಒಳಗೆ ಬರುವುದರಲ್ಲಿದ್ದಳು, ಜ್ವರದ ತಾಪದಿಂದ ರಕ್ತವರ್ಣಗೊಂಡಿದ್ದ ಕಣ್ಣಿಗಳನ್ನು ರಳಿಸಿ ಒಮ್ಮೆ ತಾಯಿಯನ್ನು ನೋಡಿದನು.

ಮಗನನ್ನು ನೋಡಿದೂಡನೆಯೇ ತನ್ನ ಕಣ್ಣನ್ನು ತಾನೇ ನಂಬಿದಾದಳು. “ಅಪ್ಪಯಾ” ಎಂದು ಚೀರಿ ಬುಡ್ಡಿಯನ್ನು ಎತ್ತಿಹಾಕಿ ಬಿಟ್ಟಳು. ಸ್ವಲ್ಪ ಹಾಗೆಯೇ ಜೀತರಿಸಿಕೊಂಡು ಬುಡ್ಡಿಯನ್ನು ಮತ್ತೆ ಹಿಡಿದು ಮಗನ ಬಳಿ ಬಂದು “ಅಪ್ಪಯಾ....ಯಾವಾಗ ಬಂದೆ?”

ಉತ್ತರವು ಬರಲಿಲ್ಲ.

“ಜ್ವರ ಬಂದಿದೆಯೇ ಅಪ್ಪಯಾ? ಕೊತುಕೋ” ಎಂದು ಬಳಿಸಾರಿ ಮಗನನ್ನು ಮುಟ್ಟಿ ಕೂಡಿಸಲು ಪ್ರಯತ್ನಿಸಿದಳು. ಆಗ್ರಹದಿಂದ ಕೈಕೊಡವಿ ಬಾಗಿಲನ್ನು ಬಿಟ್ಟು ಮುಂದೆ ಬಂಡು ನಿಂತನು.

ಗಂಗಮೈ ಕತ್ತುತಗ್ಗಿಸಿ ನಿಂತಳು. ಕಣ್ಣಗಳಿಂದ ಧಾರೆಧಾರೆಯಾಗಿ ಸುರಿಯುತ್ತಿದ್ದ ದುಃಖ ಬಿಂದುಗಳು ಒಂದೊಂದೂ ತಿಮ್ಮನಿಗೆ ಉತ್ತರಕೊಡಲು ಹವಣಿಸುತ್ತಿರುವಂತೆ ಕಂಡು ಬಂದವು. ತಿಮ್ಮನ ತೆರೆದ ಕಣ್ಣಗಳಲ್ಲಿ ರೋಹ-ದುಃಖ-ಸಂತಾಪ-ಅನುಕಂಪಗಳು ಪರೆಪರೆಯಾಗಿ ಸುಳಿದವು. ಮನಸ್ಸನ್ನು ಗಟ್ಟಿಮಾಡಿಕೊಂಡು

“ಆಮಾ”

ಆಸೆಯಿಂದ ಗಂಗಮೈ ಕತ್ತಿತ್ತಿ ನೋಡಿದಳು.

“ಅಪ್ಪಯಾ...”

“ನಾನು ಹೋಗ್ಗಿನಿ. ಇದೇ ನಂಗೂ ನಿಂಗೂ ಕೊನೆಯು....”

ಮುಂದೆ ಮಾತ್ರ ಬರದಾಯಿತು. ಗಂಗಮೈ ದಿಕ್ಕು ತೋರದವಳಂತ ಅರ್ಥತೆಯಿಂದ ಮಗನ ಕಡೆ ಸರಿದು ಆವನನ್ನು ಹಿಡಿದು ಬಿಗಿಯಾಗಿ ಅಸ್ಪಿದಳು. ಕಂಬನಿಯ ತೆರೆಯಿಂದ ಕಣ್ಣಗಳಿರಡೂ ಮುಳ್ಳಿಹೋಗಿದ್ದವು. ಹಾಗೆಯೇ ಮಗನನ್ನು ಚುಂಬಿಸುತ್ತಾ “ನಾನು ಪಾಪಿ! ಪಾಪಿ!! ಅಪ್ಪಯಾ!!! ಆವರೆ.... ನೀನು ಕಾಣಿ....ನನ್ನ ದುಃಖ....ಎಲ್ಲಾ ನಿನಗೋಸ್ಕರ....ನಿನಗೋಸ್ಕರ ಪ್ರಾಣ ವನ್ನೇ ಕೊಡುವೆ...ಇನ್ನು ಈ ಮಾನ ಒಂದು ದೊಡ್ಡ ವಿಚಾರವೇ!”

“ನನಗೆ ಬೇಕಾದ್ದು ಮಾನ....ಈ ಸಂಪಾದನೆಯಲ್ಲ....”

“ಅಪ್ಪಯಾ....ಇಲ್ಲಿ ನೋಡು....” ಎಂದು ಅಡಿಗಿಯ ಮನಗೆ ಹೋಗಿ ಸೂರಿನ ಒಂದು ಚೊಂಬಿನಲ್ಲಿ ತಾನು ಸುರುಳಿಸುತ್ತಿ ಮುಳ್ಳಿಪ್ಪಿದ್ದ ಹತ್ತು ರೂಪಾಯಿಯ ಹಲವು ನೋಟುಗಳನ್ನು ತಂದು “ಎಲ್ಲಾ ನಿನಗೆಂದು....ನೀನು ಮದುವೆಯಾಗಿ ಸಂಸಾರಮಾಡಿಕೊಂಡು ಸುಖವಾಗಿರಲಿ ಎಂದು....ಈಗ ಲಾದರೂ ಗೋತ್ತಾಯಿತೇ? ಇದೇ ಕೊನೆ. ಇನ್ನು ನೀನು ಹೇಳಿದ ಹಾಗೆ ಇರುತ್ತೇನೆ. ಆದರೆ ಅಪ್ಪಯಾ....ನೀನೇ ನನ್ನ ಪ್ರಾಣ....ನನ್ನ ಬಿಡಬೇಡ” ಎಂದು ಗೋಳಿಡುತ್ತಲೇ ನಿಂತಿದ್ದ ತಾಯಿಯ ಕೈಗಳನ್ನು ಕಿತ್ತಿಸಿದು “ನಿನ್ನಂತಹ ತಾಯಿ ಇರ್ಲಾದಕ್ಕಿಂತಲೂ ಸಾಯೋದು ಮೇಲು. ನಿನ್ನ ಸಂಪಾದನೆ ಖಚುಮಾಡಿಕೊಂಡು ನೀನೇ ಸಂತೋಷವಾಗಿರು. ಈ ಉರಿನಲ್ಲಿ ಇನ್ನೂ ಬೇಕಾದಪ್ಪು ಜನ ಗಂಡಸರು ಇದ್ದಾರೆ....ಇವತ್ತು ನನ್ನ ತಾಯಿ ನನ್ನ ಭಾಗಕ್ಕೆ ಸತ್ತುಹೋದಳು....ನಿನ್ನ ಮಗ ನಿನ್ನ ಭಾಗಕ್ಕೆ ಸತ್ತು

ಹೋದ.” ಎಂದು ಹೇಳಿ ಅಲ್ಲಿಂದ ಹೊರಟೇ ಬಿಟ್ಟನು. ಮಗನನ್ನು ಹಿಂಬಾಲಿಸಿದಳು. ಆ ಜ್ವರದ ತಾವದಲ್ಲಿ ತಿಮ್ಮನಿಗೆ ನಾಲ್ಕು ಆಳನ ಬಲಬಂದಂತಾಗಿತ್ತು. ಕರ್ತೋರತೆಯಿಂದ ಗಂಗಮ್ಮನನ್ನು ತಳ್ಳಿ ಅಲ್ಲಿಂದ ಹುಚ್ಚನಂತೆ ಓಡಿಬಿಟ್ಟನು. ಗಂಗಮ್ಮ ಬಹು ಪ್ರಯಾಸದಿಂದ ಎದ್ದಾಗು. ಮಗನು ಹೋದ ದಾರಿಯನ್ನೇ ನೋಡುತ್ತಾ “ಅಪ್ಪಯಾ! ನೀನು ಹೇಳಿದ್ದ ಸರಿ—ನಾನು ವಾಸಿ” ಎಂದುಕೊಂಡು ಮನೆಗೆ ಹಿಂತಿರುಗಿದಳು.

## ೬

ಮಾರನೆಯ ದಿವಸ ಗಂಗಮ್ಮನ ಮನೆಯ ಮುಂದೆ ಒಂದು ಸಂತೋಷಗುವಷ್ಟು ಇನ್ನ. ಎಲ್ಲರ ಬಾಯಲ್ಲಾ ಗುಸುಗುಸುಮಾತು. ಪ್ರೋಲೀಸಿನವರ ತನಿಖೆ ಬೇರೆ ನಡೆಯುತ್ತಿತ್ತು. ಕಂಡವರು ಕಂಡಂತೆ ಮಾತನಾಡಿಕೊಳ್ಳುತ್ತಿದ್ದರು. ಇದರ ಜೊತೆಗೆ ತುಸು ದೂರದಲ್ಲಿಯೇ ಒಬ್ಬ ಹುಚ್ಚನನ್ನು ಕೆಲವುಹುಡುಗರು ಅಟ್ಟಿಸಿಕೊಂಡು ಬರುತ್ತಿದ್ದ ಗಲಭಿ ಕೇಳಿಸಿತು. ಇಲ್ಲಿಗೆ ಆವನುಬರುವ ಹೊತ್ತಿಗೆ ಅಕ್ಕಪಕ್ಕದಲ್ಲಿದ್ದವರು ಹುಡುಗರನ್ನು ಬಯ್ದು ಕಳುಹಿಸಿದರು. ಹುಚ್ಚನು ಜನರನ್ನು ನೋಡುತ್ತಾ ಹಾಗೆಯೇ ದಾರಿಮಾಡಿಕೊಂಡು ಮನೆಯ ಒಳಕ್ಕೆ ನುಗ್ಗಿದನು. ಪ್ರೋಲೀಸಿನವರ ಹೆದರಿಕೆಯೇನೂ ಸಾಗಲಿಲ್ಲ. ನೆಲದ ಮೇಲೆ ಬಟ್ಟಿಹೊದಸಿ ಮಲಗಿಸಿದ್ದ ವ್ಯಕ್ತಿಯ ಮುಸುಕನ್ನು ತೆಗೆದು ಬಿಟ್ಟನೆಚೀರಿದನು. ಪ್ರೋಲೀಸಿನವರು ಅವನನ್ನು ಎಳೆಯಲು ಪ್ರಯತ್ನಪಡಲು ಅವರನ್ನು ಕಚ್ಚಿ ಹೊಡಿದು ದೂರತಳಿ....ಮತ್ತೆ ಮಲಗಿದ್ದ ವ್ಯಕ್ತಿಯನ್ನು ದಿಟ್ಟಿಸಿನೋಡಿ ಗಹಗಹಿಸಿ ನಕ್ಕ ಅಲ್ಲಿಂದೆದ್ದು ವೇಗದಿಂದ ಓಡಿದನು. ಆವನು ಯಾರೆಂದು ಯಾರಿಗೂ ತಿಳಿಯಲಿಲ್ಲ.

ಪ್ರೋಲೀಸಿನವರು ಮಹಜರು ಮಾಡಿ ‘ಅತ್ಯಹತ್ಯ’ವೆಂದು ನಿಶ್ಚಯಿಸಿ ಬಿಟ್ಟರು. ಹೆಣದ ಕೈಯಲ್ಲಿದ್ದ ನೋಟಿನ ಕಂತೆ ಸಂಸ್ಕರಕ್ಕೆ ವಿನಿಯೋಗವಾಯಿತು.



لہوڑی



### ಶ್ರೀ ಕೆ. ಗೋಪಾಲಕೃಷ್ಣರಾಯರು, ಬಿ. ಎ. ಚೆಂಗಳೂರು

ಇವರು ಕವಿಗಳು ಮತ್ತು ಕತೆಗಾರರು; ಹಾಗೂ ನಾಟಕ ಕಾರರು ‘ಅಪರಾಧಿ’ ಎಂಬ ಪಿಠಾಂಕ ನಾಟಕವನ್ನು ‘ಉದುಗೋರೆ’ ‘ಬಂಗಾರದ ಡಾಬು’ ಎಂಬ ಕಥಾಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಹೊತ್ತನೊಡಲು ‘ಶ್ರೀನಿವಾಸ’ರಸ್ತು ಅನುಷರಿಸಿ ಕತೆಗಳನ್ನು ಬರೆಯಲು ತೊಡಗಿದರಾದರೂ ಇತ್ತೀಚಿನ ಕತೆಗಳಲ್ಲಿ ಸ್ವತಂತ್ರ ಮಾರ್ಗವು ಕಂಡು ಬರುತ್ತದೆ. ಇವರ ಕಲ್ಪನೆಯು ಸಾಮಾನ್ಯ ಜನರ ದೃಷ್ಟಿಯಲ್ಲಿ ಗೌಣವಾಗಿ ಕಾಣಬಿಡುಗಳನ್ನು ಎತ್ತಿ ಅಪಗಳಲ್ಲಿ ನವೀನತೆಯನ್ನು ತೋರಿಸಿ ಕೊಡುತ್ತದೆ. ಶೈಲಿಯಲ್ಲಿ ಸರಳತೆಯೂ, ಮಾಧುರ್ಯವೂ, ಮೂರ್ದುವೈಶ್ವರ್ಯ, ಅದರೂ ಕೆಲವು ಸಾರಿ ಹೆಚ್ಚಾಗಿ ವಿಷಾದಾಂತ ಕತೆಗಳಲ್ಲಿ, ವಸ್ತುವಿನಲ್ಲಿ ತೋರಿಸಿ ಕೊಡಬಹುದಾದ ವಿಷಾದವು ಮನಸ್ಸಿನ ಮೇಲೆ ನಾಟುವಂತೆ ಚಿತ್ರಿಸಲು ಲೀಖನಿಯು ಅಸಮರ್ಥವಾದಂತೆ ಕಂಡು ಬರುತ್ತದೆ. ಅದರೂ ಇವರು ಉತ್ತಮ ಕತೆಗಾರರು ಎನ್ನುವುದಕ್ಕೆ ಐಸ್ಲೋ ಸಂದೇಹವಿಲ್ಲ.

# ರಕ್ತದೃಷ್ಟಿ

ಕೆ. ಗೋಪಾಲಕೃಷ್ಣರಾಯರು

ನನ್ನ ತಾಯಿಯು ತೀರಿಕೊಂಡು ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು. ಅದರೂ ಅವರು ತೀರಿಕೊಂಡಂತೆಯೇ ಇಲ್ಲ. ಪ್ರತಿಕ್ಷಣದಲ್ಲಿ ಅವರ ಮೂರ್ತಿಯು ನನ್ನ ದೃಕ್ಕಾಪಟದಲ್ಲಿ ಚಲಿಸುತ್ತಲೇ ಇರುತ್ತದೆ. ಅವರ ವಾಣಿಯು ಕೇಳಬರುವಂತೆ ಭಾಸವಾಗುತ್ತಿರುತ್ತದೆ. ಅವರ ಮಸ್ತಕವು ನನ್ನ ತಲೆಯ ಮೇಲೆ ಆಡುತ್ತಿರುವಂತೆ, ಕೂದಲುಗಳನ್ನು ನೇವರಿಸುತ್ತಿರುವಂತೆ ತೋರುತ್ತಿರುತ್ತದೆ. ಅವರ ಪ್ರತಿಯೊಂದು ಆಚರಣೆಯೂ ಹಗಲೆಲ್ಲ ನೇನೆಗಿ ಬಂದು ಹೈದರ್ಯದ ಉದ್ದೇಶವನ್ನು ಹೆಚ್ಚಿಸುತ್ತಿರುತ್ತದೆ. ನನಗೆ ಯಾವಾಗ ಲಾದರೂ ಮೈಯಲ್ಲಿ ಜಡ್ಡ ತೋರಿದಾಗ ಅವರು ತಟಗುಟ್ಟುತ್ತಿದ್ದ ದ್ವಾರಾ, ಉಂಟವು ಹೆಚ್ಚಾಗಿ ಹೊಟ್ಟಿಯ ನೋವು ತೋರಿದಾಗ ದೃಷ್ಟಿ ತೆಗೆಯಲು ಹವ ಣಿಸುತ್ತಿದ್ದದ್ವಾರಾ ಕಣ್ಣಿಂದ ಕಟ್ಟಿದಂತೆ ಆಗುತ್ತದೆ. ನಾನು ಹುಡುಗಣಾಗಿದ್ದಾಗ ಪ್ರತಿಯೊಂದಕ್ಕೂ ದೃಷ್ಟಿ ತೆಗೆಯುತ್ತಿದ್ದರು. ಪರಕೆ ಕಡ್ಡಿಗಳನ್ನು ಸುಡುವರು. ಅದು ಏನಾದರೂ ಪಟಪಟ ಎಂದು ಶಬ್ದ ಮಾಡಿದರೆ ಒಡನೆಯೆ ನೋಡಿ ದೆಯೋ ಎಂದು ಉದ್ದಾರ ತೆಗೆವರು. ಒಣಿಗದ ಮೆಣಸಿನ ಕಾಯನ್ನು ಇಳಿ ತೆಗೆದು ಒಲೆಯಲ್ಲಿ ಹಾಕುವರು. ಅದರಲ್ಲಿ ತಿರುಳಿಲ್ಲದೆ ಗಾಟು ಸುತ್ತಿಕೊಳ್ಳಿದ್ದಲ್ಲಿ ಆಯಿತು— ದೃಷ್ಟಿಯು ಚೆನ್ನಾಗಿ ತಟ್ಟಿದೆಯಂದು ಕಾಲುರಂಜು ಹಾಕಲು ಹೊಗುವರು. ಅಷ್ಟನ್ನೂ ಸಹಿಸಿಕೊಂಡಿರುತ್ತಿದ್ದ ವನು ಆಗ ಅವರನ್ನು ಅಲ್ಲಿಗಳಿದು ಎದ್ದು ಹೋಗಿಬಿಡುತ್ತಿದ್ದೆ. ಅವರೂ ಮನಸ್ಸಿನಲ್ಲಿಯೇ ನೊಂದುಕೊಂಡು ಹರಿಕೆಕಟ್ಟಲು ಹೋಗುತ್ತಿದ್ದರು. ಕುರುಡು ನಂಬಿಕೆ ಎಂದು ಹಾಸ್ಯ ಮಾಡುತ್ತಿದ್ದೆ.

ಈ ದಿನ ಹಿಂದಿನ ಕಾಗದಪತ್ರಗಳನ್ನು ತೆಗೆಸು ನೋಡುತ್ತಿದ್ದಾಗ ನನ್ನ ತಾಯಿಯ ಅಜ್ಞ, ಅಂದರೆ ನನ್ನ ಮುತ್ತಜ್ಞ ಬರೆದಿದ್ದ ಹಸ್ತಪ್ರತಿಯು ಕೈಗೆ ಸಿಕ್ಕಿತು. ಅದು ಹಳೆಯ ಕರಡು ಕಾಗದದ ಕಂತೆ. ಕಾಗದದ ಮಂದ ಒತ್ತುವ ಕಾಗದವನ್ನು ಅಪಹಾಸ್ಯ ಮಾಡುವಂತೆ ಅದರಲ್ಲಿನ ಅಕ್ಷರಗಳು ಸ್ವರ್ಪವಾಗಿ ಕಾಣುತ್ತಿರಲಿಲ್ಲ—ಎಲ್ಲಾ ಬೆರೆದುಕೊಂಡಿದ್ದವೇ. ಹಾಗೂ ಹೀಗೂ

ಅಕ್ಷರಗಳನ್ನು ಹೊಂದಿಸಿಕೊಂಡು, ಪದಗಳನ್ನು ಬಿಡಿಸಿಬಿಡಿಸಿ ಓದತೋಡಿಗಿದೆ. ಅದರಲ್ಲಿ ನನ್ನ ಮುತ್ತಜ್ಜ ಅವನ ಕಾಶೀಯಾತ್ಮಿಯ ಅನುಭವವನ್ನು ವಿಸ್ತರಿಸಿ ದಂತಿತ್ತು. ಅವನ ಕಾಲದಲ್ಲಿ ರೈಲು ಮೋಟಾರುಗಳಿಲ್ಲ. ಕಾಲುನಡಿಗೆಯ ಲ್ಯಾಯೇ ಕಾಶೀಯಾತ್ಮಿಯನ್ನು ಮುಗಿಸಿಕೊಂಡು ಬಂದಿದ್ದನು. ಇಲ್ಲಿಗೆ ಬಂದ ಮೇಲೆ ಬಂದು ವರ್ಷ ಕಾಲವಿದ್ದ ಕಾಶಿಯಿಂದ ತಂದ ತೀಥವನ್ನು, ಗಂಗೆಯನ್ನು ತೆಗೆದುಕೊಂಡು ಹೋಗಿ ರಾಮೇಶ್ವರದಲ್ಲಿನ ರಾಮಲಿಂಗಕ್ಕೆ ಅಭಿಷೇಕ ಮಾಡಲು ಕಾಲುನಡಿಗೆಯಲ್ಲಿಯೇ ಹೋರಟನು. ಈ ಸಲ ಹೋರಟವರು ಹಿಂತಿರುಗಲಿಲ್ಲ. ಯಾವ ಉಪದ್ರವಗಳಿಗೆ ತುತ್ತಾದನೋ, ಯಾವ ಕಾಳಗದಲ್ಲಿ ಸಿಕ್ಕಿಕೊಂಡು ಮಡಿದನೋ, ಮತ್ತೆ ಯಾವ ಗಂಡಾಂತರದಲ್ಲಿ ಸಿಕ್ಕಿಕೊಂಡು ಪಾರಾಗಲಾಗದೇ ಪರಲೋಕಕ್ಕೆ ತೆರಳಿದನೋ ತಿಳಿಯುದು. ಕಾಶೀಯಾತ್ಮಿಯನ್ನು ಮುಗಿಸಿಕೊಂಡು ಬಂದ ಮೇಲೆ ತನ್ನ ಅನುಭವವನ್ನೆಲ್ಲಾ ಬರೆದಿಟ್ಟಿದ್ದಾನೆಂದು ನನ್ನ ತಾಯಿ ನನಗೆ ಆಗಾಗ ಹೇಳುತ್ತಿದ್ದರು. ಅದರಲ್ಲಿನ ಆನೇಕ ಚತೀಗಳನ್ನು ಬಿತ್ತರಿಸುತ್ತಿದ್ದರು. ನಾನು ಆ ಪುಸ್ತಕದ ಗಂಟುಗಳನ್ನೆಲ್ಲಾ ಕಿತ್ತುಹಾಕಿ ಎಷ್ಟೋ ಸಲ ಹುಡುಕಿದ್ದೆ. ತಾಳೇವತ್ತಿಗಳನ್ನೆಲ್ಲಾ ತಿರುವಿಕಾಕಿದ್ದೆ, ಅದರ ಬದಲು ಎಷ್ಟೋ ಅಮೂಲ್ಯವಾದ ಹಿಂದಿನ ಗ್ರಂಥಗಳು ಹೊರಿತವು. ಅವುಗಳೆಲ್ಲಾ ನನ್ನ ಮುತ್ತಜ್ಜನ ಪರ್ಯ ಪುಸ್ತಕಗಳು; ಪಾರಾಯಣ ಪುಸ್ತಕಗಳು. ಅದರೆ ಬೇಕೆಂದುದು ಸಿಕ್ಕಿರಲಿಲ್ಲ. ಅದು ಅಕ್ಸಾತ್ತಾಗಿ ಇಂದು ಸಿಕ್ಕಿತು. ಇತರ ಕೆಲಸಗಳನ್ನೆಲ್ಲಾ ಒತ್ತಿಟ್ಟಿಗಿಟ್ಟಿ ಅದನ್ನೇ ಓದುತ್ತಾಕುಳಿತೆ. ಒಂದು ಭಾಗ ಮಟ್ಟಿಗೆ ಬಹಳ ಸಾಪರಸ್ಯವಾಗಿ ಕಂಡುಬಂದಿತು. ಅದೇ ನನ್ನ ತಾಯಿಯು ದೃಷ್ಟಿ ತೆಗೆಯುತ್ತಿದ್ದುದನ್ನು ನೆನೆಸಿಗೆ ತಂದದ್ದು. ಹಾಗೆ ದೃಷ್ಟಿ ತೆಗೆಯುವ ವಿಷಯದಲ್ಲಿ ಆಲೋಚಿಸುವಂತೆ ಅವಕಾಶವನ್ನು ಕಲ್ಪಿಸಿದ್ದು. ನೊದಲು ಮುತ್ತಜ್ಜನ ಕತೆಯನ್ನು ಹೇಳಿಬಿಡುತ್ತೇನೆ. ಆ ಮೇಲೆ ಅದರ ಮೇಲಿನ ಪೀಕೆಯನ್ನು ತೆಗೆದುಕೊಳ್ಳೋಣ.

ವಿಂಧ್ಯಪರ್ವತದ ಬಳಿಗೆ ಆವನು ಹೋಗುವದರೊಳಗಾಗಿ ಅವನ ಜೊತೆಯಲ್ಲಿ ಹೋರಟಿದ್ದ ವರೆಲ್ಲರೂ ಹಿಂದೆ ಹಿಂದೆಯೇ ಬಿದ್ದಿಟ್ಟಿದ್ದರು. ಅವನೊಬ್ಬನೇ ಹಿಡಿದ ವೃತವನ್ನು ಸಾಧಿಸಬೇಕೆಂದು ನಡುವೆ ಒಡಗಿದ ಯಾವ ಎಡರು ಹೊಡರುಗಳಗೂ ಹಿಮ್ಮಟ್ಟಿದೆ ಮುಂದುವರಿಯುತ್ತಿದ್ದು. ದಾರಿಯಲ್ಲಿ ವಾಂತಿ

ಭೇದಿಯ ಉಪದ್ರವಕ್ಕೆ ಟ್ಯೂಕೊಂಡಿತು. ಅದರಲ್ಲಿಯೂ ಜರ್ಯಿಸಿಕೊಂಡು ಮುಂದಕ್ಕೆ ಹೋರಬೇಕು. ದರೋಡಿಗಾರರು ಅವನ ಮೈಮೇಲೆ ಬಿದ್ದು, ಇದ್ದು ಬಡ್ಡದ್ದನ್ನು ಕಸುಕೊಂಡು ಹೋದರು. ನಿಶ್ಚಿಂತನಾಗಿ ಮುಂದೆ ನಡೆದ. ನಿಬಿಡವಾಗಿದ್ದ ಕಾಡನ್ನು ಹೋಗಬೇಕಾಯಿತು. ದಾರಿ ತಪ್ಪಿತು. ಅನ್ನ ಆಹಾರಗಳನ್ನು ಕಂಡು ದಿನಗಳಾಗಿತೊಡಗಿದನ್ನು. “ದೇವರಿದ್ದಾನೇ, ಭಕ್ತರನ್ನೇಂದಿಗೂ ಕೈಬಿಡುವುದಿಲ್ಲ” ಎಂದು ಹೆಚ್ಚೆಹಾಕುತ್ತೇ ಇದ್ದ. ಕತ್ತಲು ಕವಿದುಕೊಂಡಿತು. ಕಣ್ಣ ಕಾಣದಾಯಿತು. ಬಂಡೆಯೊಂದನ್ನು ಹತ್ತಿ ಅದರ ಮೇಲ್ಗೂಡೆ ಪವಡಿಸಿದ. ನಿಭೀರತಿಯಿಂದ ನಿದ್ರಿಸಿದ. ತನ್ನ ಸರ್ವಸ್ವವನ್ನೂ ಅವನಲ್ಲಿ ಅರ್ಪಿಸಿದ್ದಾನೇ. ಇನ್ನು ಭೀತಿಯೆಲ್ಲಿಯದು? ಅಲ್ಲದೆ ದಳಿದಿದ್ದ. ನಿದ್ರೆ ಚೆನ್ನಾಗಿ ಹತ್ತಿತು.

ಅರುಹೋದಯದ ಮೋದಲೇ ಎಚ್ಚರವಾಯಿತು. ಎದ್ದು ನಿಂತು ಸುತ್ತಲೂ ದಿಟ್ಟಿಸತ್ತೊಡಗಿದ. ದೂರದಲ್ಲಿ ಬೆಳಕೊಂಡು ಕಾಣಿಸಿತು. ಅಸ್ತು ಮಿಸಲಿದ್ದ ನಕ್ಕತ್ತರೇನಾದರೂ ಅದೋ ಎಂಬ ಸಂದೇಹ ತಳೆಯಿತು. ಘೋನಃ ಸೋಡತೊಡಗಿದ. ರಾತ್ರಿ ತಾನಲ್ಲಿಗೆ ಬಂದಾಗ ಕಾಣುತ್ತಿರಲಿಲ್ಲ; ಈಗ ಹೇಗೆ ಬಂತು? ಎಂದು ಕಣ್ಣ ಮೇಲೆ ಕಣ್ಣಿಟ್ಟು ನೋಡತೊಡಗಿದ. ಅದು ಯಾವುದೋ ಗೃಹದಿಂದ ಹೋರಬೀಳುತ್ತಿರುವ ಬೆಳಕಾಗಿಯೇ ಇರಬೇಕು. ಅದೇ ದಿಕ್ಕನ್ನು ಹಿಡಿದು, ಬಂಡೆಯಿಂದಿಳಿದು ನಡೆಯ ತೊಡಗಿದ.

ಹೋತ್ತು ನೆತ್ತಿಗೇರಿತು. ಸುತ್ತುಲೆಲ್ಲಾ ಮಾನವರ ವಸತಿಯ ಭಾಯೆಯೇ ಇಲ್ಲ. ನಿರಾಶನಾಗಿ ಮರದ ಕೆಳಗೆ ಕುಳಿತ. ಕಾಲುಗಳು ಸೋತಿದ್ದವು ಹೊಟ್ಟಿಯು ಬೆನ್ನಿಗೆ ಹತ್ತಿಕೊಂಡಿತ್ತು. ಕುಳಿತ ಮೇಲೆ ನೇಲಕ್ಕೇಳಲೇ ಆಗದು. ಕಾಲಿನಲ್ಲಿ ತಾರಣವಿಲ್ಲ. ಕುಸಿದು ಬಿದ್ದಿದ್ದಾನೇ.

ಸೂರ್ಯನು ಇಳಮುಖನಾಗುತ್ತಿದ್ದಾನೇ. ಅವನ ಮನದ ಸ್ಥಿತಿ ಆಸ್ತಿಕ ಶಂಕೆನ್ನೂಡನೆ ನಾಸ್ತಿಕನನ್ನಾಗಿ ಮಾಡುವಂತಿತ್ತು. ಬೇಸರವು ತಲೆಮೋರಲಿತ್ತು. ಆಗ ಎಲ್ಲೋ ಕಾಗೆಯ ಶಬ್ದವು ಕೇಳಬಂದಿತು. ಆಗಸವನ್ನು ಧಿಟ್ಟಿಸಿದ. ಕೊನೆಗೆ ಕಾಣಿಸಿದವು ಕಾಗೆಯ ಬಳಗೆ. ಜೀವವು ಬಂದಿತು. ತಾನು ಮೋಗ ಹೋಗಿಲ್ಲ; ಹತ್ತಿರದಲ್ಲಿಯೇ ವಾಸಗೃಹವಿದೆಯೆಂದು ಧೈರ್ಯ ತಂದುಕೊಂಡು ಏಳಾರದೆ ಎದ್ದು, ಹಿಡಿದಿದ್ದ ಹಾದಿಯನ್ನೇ ಮುಂದುವರಿಸಿದ. ಆ ದುಭೀರ್ಯದ್ವಾರಾ ಹಿಡಿದಿದ್ದ ಹಾದಿಯನ್ನೇ ಮುಂದುವರಿಸಿದ.

ವಾಗಿದ್ದ ಕಾನನವು ಹಿಂದುಳಿಯತೋಡಿತು. ಮುಂದು ಮುಂದಕ್ಕೆ ಹೆಚ್ಚೆ ಹಾಕಿದ. ಮನೆಯೊಂದು ಕಾಣಿಸಿತು. ಒಂದೇ ನೀಗೆತಕ್ಕೆ ನೀಗೆದು ಆ ಮನೆಯನ್ನು ಸೇರಿದ.

ಅದು ಮುಷಲಾಮಾನರ ಮನೆ. ಮನೆಯ ಮುಂದೆ ಸಾರಣೆ-ಕಾರಣ ಯಿಲ್ಲ, ರಂಗವಲ್ಲಿಯಿಲ್ಲ, ಜನರ ಸುಳವಂತೂ ಇಲ್ಲ. ಗಂಡಸರೆಲ್ಲಾ ಕಾಣಿಸರು. ಹೆಂಗಸರಿಗೆ ಗೋವಾ. ಎಷ್ಟು ಕೂಗಿದರೂ ಮಾರುತ್ತರವಿಲ್ಲ. ಕೊನೆಗೆ ರೋಸಿಹೋಗಿ ಬಾಗಿಲನ್ನು ಡಬಡಬನೆ ಬಡಿಯತೋಡಿದ. ಬಾಗಿಲು ತೆರೆಯಿತು. ಇದಿರಿನಲ್ಲಿ ನೋಡುತ್ತಾನೆ,—ಸೌಂದರ್ಯವೂತಿ! ಕನಸೋ ನನಸೋ ಎಂದು ಕಟ್ಟಿಜ್ಞಕೊಂಡು ನೋಡತೋಡಿದ. ಆಕೆ ಹಾಗೆ ಬಾಗಿಲನ್ನು ಹಾಕಿಕೊಳ್ಳುವುದರಲ್ಲಿದ್ದ ಇಂ. ಮುಂದುವರಿದು ಆಕೆಯನ್ನು ದಿಟ್ಟು ಸುತ್ತಾ ನಿಂತ.

ಮುತ್ತಜ್ಞ ಅವಳನ್ನು ಹೆಚ್ಚಿಗೆ ಬಣ್ಣಿಸಿಲ್ಲ. ಅವಳ ರೂಪು ದೇವಿಯ ನೆನಪನ್ನು ತರುತ್ತಿತ್ತು ಎಂದು ಮಟ್ಟಿಗೆ ಹೇಳಿಬಿಟ್ಟಿದ್ದಾನೆ. ಅದರಿಂದ ನಾನ ವಳ ಸೌಂದರ್ಯವನ್ನು ಹೆಚ್ಚಿಗೆ ವಣಿಸಲು ಹೋಗುವುದು ದುಷ್ಟತನ.

ಅವಳು ನವಯೋವನೆಯಂತೆ. ಬಾಗಿಲು ತೆರೆದೊಡನೆ ಅವನಿಗೆ ಆಕೆ ಚಂದ್ರನು ಮೋಡದ ಹಿಂಭಾಗದಿಂದ ಸುಸುಲಿಕೊಂಡು ಹೊರಬಿದ್ದಂತೆ ಭಾಸ ವಾಯಿತಂತೆ. ಮುಂದುವರಿದು ಅಲ್ಲಿನ ಭಾಸೆಯಲ್ಲಿ “ತಾಯಿ, ಮೂರು ದಿನ ಗಳಿಂದಲೂ ಹೊಟ್ಟಿಗಿಲ್ಲ. ಆಡಿಗಿಗೆ ಕೊಟ್ಟಲ್ಲಿ ಮಾಡಿಕೊಂಡು ಉಂಟಮಾಡುತ್ತೇನೆ. ಬ್ರಾಹ್ಮಣನಿಗೆ ಭೋಜನ ಮಾಡಿಸಿದ ಪುಣ್ಯ ಕಟ್ಟಿಕೊಳ್ಳುತ್ತಿ” ಎಂದು ಕೇಳಿಕೊಂಡನಂತೆ.

ಆಕೆ ಅವನನ್ನು ಆ ಜಾಗದಿಂದ ಮೊದಲು ಬಿಟ್ಟು ಹೊರಡುವಂತೆ ಸಂಜ್ಞಿಮಾಡಿದಳು. ಅವನು ಕೇಳಿದೇ ಹೋಗಲು ಬಲವಂತೆದಿಂದ ಬಾಗಿಲು ಹಾಕಿಕೊಳ್ಳಲು ಹೋದಳು. ಅವನು ಹೊಸ್ತಿಲ ಮೇಲೆ ಕುಳಿತು “ನೀನು ಆಹಾರಸಾಮಗ್ರಿಯನ್ನು ಕೊಡದೇ ಹೋದಲ್ಲಿ ಇಲ್ಲೇ ಪಾಣವನ್ನು ಬಿಟ್ಟುಬಿಡುತ್ತೇನೆ”ಂದು ಹಟ ಹಿಡಿದನು. ಅವಳಿಗೆ ಏನು ಮಾಡುವುದಕ್ಕೂ ತೋರಲಿಲ್ಲ. ಅವನ ಕಡೆ ನೋಡಿದಳು. ಎಲುಬಿನ ಹಂಡರದಂತಾಗಿರುವ ದೇಹ. ಮುಖ ದಲ್ಲಿ ದೀನಭಾವ, ಸ್ತುತಿರುಳು ಎಷ್ಟೇ ಆದರೂ. ಅವನನ್ನು ನೋಡಿ ಕಂಗಳಲ್ಲಿ

ಚಿಲುಮೆಯಂತೆ ಹೊರಹೊಮ್ಮಿದ ಆ ಕಂಬನಿಯನ್ನು ತಡೆಯುತ್ತಾ “ಮುದು ಕಪ್ಪ, ನಿನಗೆ ಏನು ಕೊಡುವುದಕ್ಕೂ ನಾನು ನಿರಾಶ್ರಯಣಾಗಿದ್ದೇನೆ. ಕೊಟ್ಟದ್ದೇ ಆದಲ್ಲಿ ನನ್ನ ಯಜವಾನರು ನನ್ನನ್ನು ಸುನ್ನನೆ ಬಿಡುವುದಿಲ್ಲ. ನಿನ್ನನ್ನುಂತೂ ಮುಗಿಸಿಯೇ ಬಿಡುತ್ತಾರೆ. ಅವರು ಯಾರೂ ಎನ್ನುವುದು ನಿನಗೆ ತಿಳಿಯದು. ಸುಮ್ಮನೆ ಹೊರಟು ಹೋಗಿಬಿಡು” ಎಂದು ಬೇಡಿಕೊಂಡಳು; ಅಂಗಲಾಚಿದಳು. ಅವಳು ಎಷ್ಟು ಕೇಳಿಕೊಂಡರೂ ಅವನು ಆ ಜಾಗವನ್ನು ಬಿಟ್ಟು ಎದ್ದಿದ್ದರೆ ತಾನೇ! ಕೊನೆಗೆ ಅವಳು “ಆದದ್ದುಗಲಿ, ಹೊತ್ತು ಇಳಿಯುವುದ ರೀಳಿಗಾಗಿ ಹಿತ್ತಿಲಿನಲ್ಲಿರುವ ಆ ಬಾವಿಯ ಬಳಿ ಅಡಿಗೆ ಮಾಡಿಕೊಂಡು ತಿಂದು ಹೊರಟುಹೋಗು. ಅವರು ಬರುವುದರೀಳಿಗಾಗಿ ಹೊರಟುಹೋಗಿರಬೇಕು” ಎಂದು ಹೇಳಿ ಅವನಿಂದ ಮಾತು ತೆಗೆದುಕೊಂಡು ಅಡಿಗೆಗೆ ಬೇಕಾದ ಪಾತ್ರ ಪದಾರ್ಥಗಳನ್ನು ತಂದು ಕೊಟ್ಟಳು.

ಮನಃಪೂರ್ವಕವಾಗಿ ಅವಳನ್ನು ಆಶೀರ್ವದಿಸುತ್ತಾ ಅಡಿಗೆಯನ್ನು ಮಾಡಿಕೊಳ್ಳಲು ಬಾವಿಯ ಬಳಿಗೆ ತೆರಳಿದ. ಬಾವಿಯಲ್ಲಿಇದು ಸಾಂನಾಹಿಕ ಗಳನ್ನು ತೀರಿಸಿಕೊಂಡು ಅಡಿಗಿಗೆ ಆರಂಭಿಸಿದ. ಅನ್ನವನ್ನು ಮಾಡಿ ಎಲೆಯಲ್ಲಿ ಬಡಿಸಿಕೊಂಡ. ಸಾರು ಮಾಡಿಕೊಳ್ಳುವುದಕ್ಕೂ ಅವನಿಗೆ ತಾಳ್ಳೀಯಿಲ್ಲ. ಗೊಜ್ಜು ಕೆವಿಚಿಕೊಂಡು ಅವಳು ಕೊಟ್ಟಿದ್ದ ವೋಸರನ್ನು ಹತ್ತಿರ ಇಟ್ಟುಕೊಂಡು ಕುಳತ್ತ. ಅಷ್ಟು ಹೊತ್ತಿಗೆ ಹೊತ್ತು ಇಳಿಮುಖವಾಗಿತ್ತು. ಸಂಧಾರ್ವವಂದನೆಯನ್ನು ಪೂರ್ವಿಸದೆ ಉಟ ಮಾಡುವುದು ಹೇಗೆ? ತನಗೆ ಅಂದು ಆಹಾರವನ್ನು ಒದಗಿಸಿರುವಾಗ ಸೂರ್ಯದೇವನಿಗೆ ಅಷ್ಟ್ಯಾವನ್ನಿಈಯದೆ ಅವನನ್ನು ಶಳುಹಿಸಿಕೊಡಲು ಮನಸ್ಸು ಒಪ್ಪುತ್ತದೆಯೇ? ಉಟ ಮಾಡಲು ಕುಳಿತರೆ ಆಹಾರವು ಅನಾಯಾಸವಾಗಿ ಇಳಿಯುತ್ತದೆಯೋ? ಶ್ರೋತ್ರಿಯ ಬ್ರಾಹ್ಮಣನು ಅವನು ಎಲೆಯ ಮುಂದೆ ಕುಳಿತ್ತಿದ್ದ ವನು ಹಾಗೇ ಎದ್ದು ಸಂಧಾರ್ವವಂದನೆಗೆ ಕುಳಿತುಕೊಂಡ.

ಅವನ ಜಪತಪದ ವಿವಯದಲ್ಲಿ ನನ್ನ ತಾಯಿ ಬಹೆಳ ಹೇಳುತ್ತಿದ್ದಳು. ಯೋಗಾರೂಧನಾಗಿ ಆಸನವನ್ನು ಹಾಕಿಕೊಂಡು ಜಪವನ್ನು ಮಾಡುತ್ತಾ ಕುಳಿತುಕೊಂಡನೆಂದರೆ ಭೂಮಿಯಿಂದ ಹಾಗೇ ಮೇಲಕ್ಕೆ ಏಳುತ್ತಿದ್ದನಂತೆ. ತನ್ನನ್ನೇ ತಾನು ಮರೆತು ಗಂಟಿಗಳು, ದಿನಗಳು ಹಾಗೇ ಕುಳಿತುರುತ್ತಿದ್ದನಂತೆ.

ಅದು ಈಗ ಬೇಡ. ಅವನು ನೇಮಿವ್ಯಾ ಎಂದು ಹೇಳಿದರೆ ಸಾಕು. ಅವನಿಗೆ ಕರ್ಮಾಗಳಿಲ್ಲವೂ ಸಾಂಗವಾಗಿ ನಡೆಯಬೇಕು. ಯಾವುದರಲ್ಲಿ ಯಾವ ವಿಧ ವಾದ ಲೋಪವೂ ಬರಬಾರದು. ಅದು ಅವನ ಹುಟ್ಟುಗುಣ. ಅಂತು ಇರುವಲ್ಲಿ ಸಂಧಾರ್ಯವಂದನೆಯನ್ನು ಸಾಂಗವಾಗಿ ಪೂರ್ಣಿಸದೆ ಉಟಕ್ಕೆ ಏಳುವನೇ?

ಹೊತ್ತು ಇಳಿಯಿತು; ಕತ್ತಲು ಕವಿಯತೊಡಗಿತು. ಅವನ ಸಂಧಾರ್ಯವಂದನೆ ತೀರಲಲ್ಲ. ಎಷ್ಟು ಹೊತ್ತಾದರೂ ಉಟವನ್ನು ಮುಗಿಸಿ ತೀರಳದೇ ಇರುವುದನ್ನು ಕಂಡು ಅವಳಿಗೆ ಗಾಬರಿಯಾಯಿತು. ಗಂಡನಿನ್ನು ಬರುವ ಹೊತ್ತು. ಬಂದರೆ ಆಯಿತು ಅವಳ ಗತಿ. ಹಗಲುಗಳ್ಳನವನು. ದರೋಡೆ ಗಾರ. ಕೊಲೆಮಾಡಿ ದೋಚಿಕೊಳ್ಳುವುದೇ ಅವನ ವ್ಯತ್ತಿ. ಅವಳೂ ಕಳವು ಮ್ಮಾಲೇ. ಯಾತ್ರಿಕರ ತಲೆ ಹೊಡಿದು ಆ ರತ್ನವನ್ನು, ಬ್ರಾಹ್ಮಣಕನ್ನೆಯನ್ನು ಸಂಪಾದಿಸಿದ್ದ. ಹಾಗಿರುವಲ್ಲಿ ಅವನಿಲ್ಲದಿರುವಾಗ ಅವನ ಮನೆಯಲ್ಲಿಯೇ ಬ್ರಾಹ್ಮಣನೊಬ್ಬನು ಬಂದು ಅಡಿಗೆಮಾಡಿಕೊಂಡು ಉಟ ಮಾಡುತ್ತಿರುವುದನ್ನು ನೋಡಿದ್ದೇ ಆದಲ್ಲಿ ಅವನ ರಕ್ತವು ನೆತ್ತಿಗೇರದೇ ಇರುತ್ತದೆಯೇ? ಅವಳೂ ಒಳಸಂಚೆಂದು ಅವಳನ್ನು ತೀರಿಸದೇ ಇರುತ್ತಾನೆಯೇ? ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಇನ್ನೆರಡು ಗಳಿಗೆ ಕಾದಳು. ಕೊನೆಗೆ ಏನು ಮಾಡುತ್ತಿದ್ದಾನೆ? ಹೋಗಿ ಎಚ್ಚರಿಸೋಣವೆಂದು ಬಾವಿಯ ಬಳಿಗೆ ಕಾಲು ಹಾಕಿದಳು. ಆದಷ್ಟು ಅವನನ್ನು ಸಾಗಹಾಕಬೇಕೆಂದು ಮಾಡಿಕೊಂಡು ಆಲ್ಲಿಗೆ ಬಂದು ನೋಡುತ್ತಾಳೆ,—ಆಲ್ಲಿ ಅವನು ನಿತ್ಯಿಂಥನಾಗಿ ದೇವರ ಧ್ಯಾನದಲ್ಲಿ ಕುಳಿತಿದ್ದಾನೆ; ಗಾಯತ್ರಿಜಪದಲ್ಲಿ ತನ್ನಯನಾಗಿದ್ದಾನೆ. ಶರೀರದಳು; ಶಬ್ದ ಮಾಡಿದಳು. ಅವನನ್ನು ಮುಟ್ಟೆ ಎಬ್ಬಿಸಲು ಮನಸ್ಸು ಬಾರದು. ಜಾತಿಯನ್ನು ಕಳಿದುಕೊಂಡಿದ್ದಾಳೆ. ಹಿಂದಿನ ಸ್ವರಣಯೆ ಬಂದಿತು; ತಾಯ್ತಂದೆ ಗಳ ನೀನಪಾಯಿತು. ಕಣ್ಣೀರಿಟ್ಟಳು. ಕೊನೆಗೆ ಆದುದು ಆಗಲೆಂದು ಅವನ ಗೊಡನೆಗೆ ಹೋಗದೆ ದೇವರ ಮೇಲೆ ಭಾರ ಹಾಕಿ ದೇವರನ್ನು ಪ್ರಾರ್ಥಿಸುತ್ತಾನಿಂತಳು.

ಎಂದಿನಂತೆ ಅವಳ ಗಂಡ ಆ ದಿನವೂ ಅಂದಿನ ಲಾಟೆಯನ್ನು ಹೊರ ಖಾರದೆ ಹೊತ್ತುಕೊಂಡು ರಕ್ತಾಭಿಸಿಕ್ತನಾಗಿ ಮನೆಗೆ ಬಂದ. ಬಾಗಿಲಿಗೆ ಬರುತ್ತಲೇ ಹೆಂಡತಿಯ ಹೆಸರನ್ನು ಹಿಡಿದು ಕೂಗತೊಡಗಿದ. ಮಾರುತ್ತರ

ಬರದಿರಲು ತಲೆಯ ಮೇಲಿದ್ದ ಹೊರೆಯನ್ನು ಕೆಳಗಳಿಸಿ ಬಾಗಿಲನ್ನು ಒದ್ದ. ಬಾಗಿಲು ತೆರೆಯದಿರಲು ಮತ್ತೆ ಅರಚಲಾರಂಭಿಸಿದ. ಅವಳು ನಡುಗುತ್ತಾ ಹಿತ್ತಲಕಡೆಯಿಂದ ಬರುತ್ತಿರುವುದನ್ನು ಕಂಡು ಆ ಕಡೆಗೆ ತಿರುಗಿದ. ಅವಳು ಬಂದವಳೇ ಆವನ ಪಾದಗಳ ಮೇಲೆ ಬಿದ್ದ ಲು. ಅವಳನ್ನು ಕೊಡುವಿಕೊಂಡು ಏನೋ ಬಾವಿಯ ಬಳಿಗೆ ಒಡನೆ ಸುಗ್ಗಿದ. ಸುಗ್ಗಿ ಸೋಡುತ್ತಾನೆ—ಅಲ್ಲಿ ಬಾಹ್ಯಣ! ಅವನ ಮನೆಯಲ್ಲಿ ಬಾಹ್ಯಣ!!

ರಕ್ತವು ಕುದಿಯಿತು. ಭೀಷಣ ಭಾವಗಳು ತಳೆದವು. ಕಳ್ಳೆನ ಮನಸ್ಸು ಯಾವಾಗಲೂ ಹುಳ್ಳುಹುಳ್ಳಿಗೆ ತಾನೆ. ಒಂದೇ ಏಟಿಗೆ ಅವನನ್ನು ಪೂರ್ಯೇಸಿ ಬಿಡಬೇಕೆಂದು ಅವನಿದ್ದೆಡೆಗೆ ನಡೆದು ದೊಣ್ಣೆಯನ್ನೆತ್ತಿದ. ಆ ಬಾಹ್ಯಣ ಕಟ್ಟಿಕೆದಲಲ್ಲಿ. ಅವನಿಗೆ ಮತ್ತಪ್ಪು ರೇಗಿತು. ಅಂದಿಗೆ ಎಷ್ಟೋ ಜನರನ್ನು ಆಹುತಿ ತೆಗೆದುಕೊಂಡಿದ್ದಿತ್ತಾ ದೊಣ್ಣೆ. ಅವಳ ಮೈಯಲ್ಲಿ ನಡುಕ ಹತ್ತಿ ಕೊಂಡಿತು. ತನ್ನ ಜಾತಿಯ ಮಮತೆ ಮೈತೋರಿಬಂದಿತು. ತಿರುಗಬಿದ್ದ ಹುಲ್ಲಿಯಂತೆ ಅವಳು ಅವನ ಮೇಲೆ ಬಿದ್ದ ದೊಣ್ಣೆಯನ್ನು ಹಿಡಿದುಕೊಂಡಳ್ಳು ಅವನಿಗೆ ಮತ್ತಪ್ಪು ರೋವನೇರಿತು. ಅವಳೊಡನೆ ಹೆಣಗಾಡತೊಡಗಿದ. ಅಪ್ಪು ಆಗುತ್ತಿದ್ದ ಮೂ ಅಂತಮುಖಿಯಾಗಿದ್ದಾ ಬಾಹ್ಯಣ ಬಹಿಮುಖಿ ಯಾಗಲೇ ಇಲ್ಲ. ಅವನೊಂದು ವೇಳಿ ಕವಟಿಯಾಗಿದ್ದರೆ ಈ ಸಂದರ್ಭದಲ್ಲಿ ಅವಳ ಸಹಾಯಕ್ಕಾವನು ಒದಗಿ ಬರುತ್ತಿರಲಿಲ್ಲವೇ ಎಂಬ ಸಂದೇಹ ತೋರಿತು. ಆಶ್ಚರ್ಯವೂ ಆಯಿತು. ಹೆಂಡತಿಯನ್ನು ಬಿಟ್ಟು ಅವನನ್ನೇ ದಿಟ್ಟಿಸಿದ. ಮಾಡಿ ಬಡಿಸಿಕೊಂಡಿದ್ದ ಅನ್ನ ವನ್ನೊಂದು ದಿಟ್ಟಿಸಿದ. ಅವಳು ಗಂಡನನ್ನು ಪುನಃ ಪಾರಧ್ರಾಸತೊಡಗಿದಳು. ದೀಘ್ರಾಶ್ವಸವನ್ನೇ ಲೀಯುತ್ತಾ ತಲೆಯನ್ನು ತೂಗುತ್ತಾ ಹಾಗೇ ನಿಂತುಬಿಟ್ಟು. ಕೆಲಕಾಲ ಅಲ್ಲಿ ಮಾನವು ಸಾಮಾಜ್ಯವನ್ನು ಬೆಳೆಯಿಸತೊಡಗಿತು.

ಜವವನ್ನು ಪೂರ್ಯೇಸಿದ ಮೇಲೆ ಆತ ಕಣ್ಣಿನ್ನು ಬಿಟ್ಟು ಆಚಮನವನ್ನು ಮಾಡಿ, ಅವಳೊಂದಿಗೆ “ಇವರೇ ಏನು ನಿಮ್ಮ ಯಜಮಾನರು?” ಎಂದು ಕೇಳಿ ಅವನನ್ನು ಆಶೀರ್ವದಿಸಿದ. ಅವನ ಆ ಶಾಂತಪ್ರಕೃತಿಯನ್ನು ಕಂಡು ಕಟುಕನ ಕರಳೂ ನೀರಾಯಿತು. “ನಿಮ್ಮ ಹೆಂಡತಿ ಬಹಳ ಉದಾರಹ್ಯದಯಳು. ನಿಮ್ಮ ಸತ್ಯಾರ್ಥ ದೇವರಿಗೆ ಸ್ತೀತಿಯಾಗಲಿ ನನಗೆ ಈ ಮೂರು ದಿನಗಳಿಂದ

ಹೊಟ್ಟಿಗರಲಿಲ್ಲ. ದೇವರೇ ಇಲ್ಲಿಗೆ ಕರೆತಂದು ಅನ್ನ ವನ್ನೊಂದಿಗಿಸಿದ. ತಾವು ಅಪ್ಪಣಿ ಕೊಟ್ಟಿರೆ ಈಗ ಉಟ್ಟಮಾಡಿ ಆ ಮೇಲೆ ಬಂದು ಕಾಣುತ್ತೇನೆ” ಎನ್ನುತ್ತಾ ಎಲೆಯ ಬಳಗೆ ತೆರಳಿ ಪರಿಸಿಂಚನೆ ಮಾಡಲು ಹೋದ

ಅಷ್ಟರಲ್ಲಿ ಆಕೆ “ಬೇಡಿ, ಬೇಡಿ ಆ ಅನ್ನವನ್ನು ಉಟ್ಟಮಾಡಬೇಡಿ. ಪಾತ್ರೀಯಲ್ಲಿ ಇನ್ನೂ ಉಳಿದಿದ್ದರೆ ಬೇರೆ ಬಡಿಸಿಕೊಂಡು ಉಟ್ಟಮಾಡಿ. ನಾವು ಹೊರಟು ಹೋಗುತ್ತೇನೆ. ಅದನ್ನು ಮಟ್ಟಿಗೆ ಉಟ್ಟಮಾಡಬೇಡಿ” ಎಂದು ಅವನನ್ನು ತಡೆಯಲು ಹೋದಳು. ಅವನಿಗೆ ಹೊಟ್ಟಿ ಹಿಸಿವು. ಪಾತ್ರೀಯಲ್ಲಿದ್ದ ದ್ವಾಷ್ಟೆಲ್ಲಾ ಅಲ್ಲಿ ಬಡಿಸಿಕೊಂಡಿದ್ದಾನೆ. ಪುನಃ ಯಾವ ಹೊತ್ತಿಗೆ ಮಾಡಿಕೊಳ್ಳುವುದು ಎಂದು ಅವಳ ಮಾತನ್ನು ಲೇಕ್ಕಿಸಿ ಬಡಿಸಿಕೊಂಡಿದ್ದಕ್ಕೇ ಕ್ಯೇ ಹಾಕಲು ಹೋದ. ಒಡನೆ ಅವಳು ನುಗ್ಗಿ ತನ್ನ ಗಂಡನೆದುರಿನಲ್ಲಿ ಇದ್ದರೂ ಧ್ವಯ್ಯ ತಂದುಕೊಂಡು ಅನ್ನ ತುತ್ತನ್ನು ಹಿಡಿದಿದ್ದ ಅವನ ಆ ಕ್ಯೇಯನ್ನು ಕಿತ್ತುಕೊಂಡು “ನನ್ನ ಮೇಲೆ ಆಣಿಯಿದೆ. ಅದನ್ನು ಮಟ್ಟಿಗೆ ತಿನ್ನಬೇಡಿ. ನಿಮಗೆ ಮೈಲಿಗೆ ಆಯಿತು. ಸಾಂಸಮಾಡಿ ಬೇರೆ ನೂಡಿಕೊಳ್ಳಿ” ಎಂದಳು. “ಆದು ಮೈಲಿಗೆ ಆಗಲಿಲ್ಲವಲ್ಲ. ಸಾಂಸಮಾಡಿ ತಿಂದರಾಯಿತು” ಎಂದು ಅವನೆನ್ನಲು ಆಕೆ ಅವನನ್ನು ವಿನಯದಿಂದ ಅದನ್ನು ತೆಗೆದುಕೊಳ್ಳಬಾಡದೆಂದು ಪ್ರಾರ್ಥಿಸಿದಳು. ಅಲ್ಲಿಯ ವರಿಗೂ ಸುಮ್ಮನೆ ನಿಂತಿದ್ದ ಅವಳ ಗಂಡನೂ ಅವನನ್ನು ಕುರಿತು “ನೀವು ಬೇರೆ ಮಾಡಿಕೊಂಡು ಉಟ್ಟಮಾಡಿ. ಅದನ್ನು ಬಿಟ್ಟುಬಿಡಿ” ಎಂದು ಹೇಳಿ ಅಲ್ಲಿಂದ ತೆರಳಿದ. ಅವನು ಹೊರಟುಹೋದೂಡನೆ ಅವಳು ಮುತ್ತಜ್ಞನ್ನು ಕುರಿತು “ನಾನು ಯಾತಕ್ಕೆ ಕೇಳಿಕೊಂಡಿನೆನ್ನು ವುದು ತಮಗೆ ಮುಂದೆ ತಿಳಿಯುತ್ತದೆ. ಈಗ ಬೇಡ. ಅದರ ಮೇಲೆ ಮಕ್ಕಿರಿಯಾಂದನ್ನು ಗುಬರಿಹಾಕಿಸಿ ಬೆಳಗಿನ ವರಿಗೂ ಅದನ್ನು ಮುಟ್ಟಬಾರದೆಂದು ಕೇಳಿಕೊಂಡು ಸಾಮಾನು ಸರಂಜಾಮುಗಳನ್ನು ತಂದುಕೊಟ್ಟಳು.

ಮುತ್ತಜ್ಞ ಮನದಲ್ಲಿ ಕ್ಯೇಗೆ ಬಂದ ತುತ್ತು ಬಾಯಿಗೆ ಬರದೇ ಹೋಯಿ ತಲ್ಲಾ ಎಂದು ಹೇಚಾಡುತ್ತಾ ಪುನಃ ಸಾಂಸಮಾಡಿ ಒಲೆಯನ್ನು ಹೊತ್ತಿಸಿ ಎಸರಿಟ್ಟು ಅಡಿಗಿಮಾಡುತ್ತಾ ಕುಳಿತು ಬೆಳಗಿಂಗಳು ಬಂದ ಮೇಲೆ ಮಾಡಿದ್ದನ್ನು ಬಡಿಸಿಕೊಂಡು ಉಟ್ಟಮಾಡಿ ಅವರು ಸಿಧ್ಧ ಪಡಿಸಿದ್ದ ಹುಲ್ಲು ಹಾಸಿಗೆಯ ಮೇಲೆ ಮಲಗಿಕೊಂಡ.

ಮಾರನೆಯ ದಿನ ಸೂರ್ಯೋದಯವಾಗುವ ಮೊದಲೇ ಅವರು ಅವನನ್ನು ಎಬ್ಬಿಸಲು ಬಂದಿದ್ದರು. ಇಬ್ಬರೂ ಅವನಿಗೆ ಪ್ರಣಾಮವನ್ನು ಮಾಡಿದ ಮೇಲೆ ಗಂಡನು ತಾನಿನ್ನು ತನ್ನ ಕಾರ್ಯಗಳಿಗೆ ತೆರಳುವನೆಂದು ಆ ದಿನವೂ ಅವನು ಅಲ್ಲಿದ್ದ ಅಡಿಗಿಮಾಡಿ ಉಟಪನನ್ನು ತೀರಿಸಿಕೊಂಡು ತೆರಳಬೇಕೆಂದೂ ದಾರಿಯನ್ನು ತೋರಿಸಬೇಕಾಗಿದ್ದಲ್ಲಿ ತಾನು ಬಂದು ಕರೆದೊಯ್ಯುವನೆಂದೂ ಹೇಳಿದನು. ಅದಕ್ಕೆ ಮುತ್ತಜ್ಞ ತಾನು ಈಗಲೇ ಹೊರಟುಬಿಡುವನೆಂದು ಹೇಳಿ ಯಾತಕ್ಕೆ ನಿನ್ನ ಆ ಅನ್ನವನ್ನು ಭುಂಜಿಸಬೇಡವೆಂದು ಕೇಳಿಕೊಂಡ ರೆಂದು ಆಕೆಯನ್ನು ಪ್ರಶ್ನಿಸಿದ. ರಾತ್ರಿಯಲ್ಲಾ ಅವನಿಗೆ ಅದೇ ಯೋಜನೆಯಿದ್ದಿರಿ ರಚೇಕು. ಯಾತಕ್ಕೆ ರಬಹುದಂಬ ತರ್ಕ-ವಿತರ್ಕಗಳಲ್ಲಿಯೇ ಆಧ್ಯಾತ್ಮಿಕವಾಗಿ ಕಳೆದುಕೊಂಡಿರಬೇಕು.

ಅವನ ಪ್ರಶ್ನಿಗೆ ಅವರು ನಕ್ಕು, ಬನ್ನಿ ರೆಂದು ಅವನನ್ನು ಆ ಅನ್ನವಿದ್ದೆಡೆಗೆ ಕರೆದೊಯ್ದಿಲ್ಲ ಗುಬರುಹಾಕಿದ್ದ ಆ ಮಕ್ಕಿರಿಯನ್ನು ತೆಗೆಯಲು ಹೇಳಿದರು. ಅವನು ಮಕ್ಕಿರಿಯನ್ನು ಎತ್ತುತ್ತಾನೆ—ಅಲ್ಲಿ ನೋಡಿದರೆ ಆ ಅನ್ನವೆಲ್ಲವೂ ರಕ್ತದಲ್ಲಿ ಕಲಸಿದಂತೆ ಕೆಂಪಗೆ ಮಾಂಸದ ಮುದ್ದೆಯ ಹಾಗೆ ಕಾಣಿಸುತ್ತಿದೆ! ಮುತ್ತಜ್ಞನಿಗೆ ಆಶ್ಚರ್ಯವಾಗಿ ಹೋಯಿತು.

ಆಗ ಆಕೆಯ ಗಂಡ ಹೇಳಿದನಂತೆ “ನನ್ನ ದೃಷ್ಟಿಯು ಬಿದ್ದರೆ ಎಳಿಯ ಪ್ರಾಣಿಗಳು ಜೀವವನ್ನು ಬಿಟ್ಟುಬಿಡುತ್ತವೆ. ಒಂದು ದಿನ ನಾನು ಕೋಪದಲ್ಲಿರುವಾಗ ನಾನೇ ಸಾಕಿದ್ದ ನಾಯಿಯ ಮರಿ ಹತ್ತಿರ ಸುಳಿದು ನನ್ನ ಮೇಲೆ ಹಾರಲು ಬರಲು ನೆಟ್ಟು ದೃಷ್ಟಿಯಿಂದ ನಾನದನ್ನು ನೋಡಿದ್ದಕ್ಕೆ ಅದು ಹಾಗೇ ಮುದುರಿಕೊಂಡು ಸತ್ತುಬಿದ್ದಿತು. ನನ್ನ ದೃಷ್ಟಿ ಅಂತಹುದು—ರಕ್ತದೃಷ್ಟಿ” ಎಂದು. ಅದಕ್ಕೆ ಆವಳು “ಇವರದು ರಕ್ತದೃಷ್ಟಿ, ಆದರೆ ತಮ್ಮ ಶಾಂತಮುಖ ಪ್ರಶಾಂತ ದೃಷ್ಟಿ ಕಲ್ಲಿನಂತಿದ್ದ ಇವರ ಹೃದಯವನ್ನು ಬೆಣ್ಣೆಯ ಮುದ್ದೆಯನ್ನಾಗಿ ಮಾಡಿತು. ನಾವೆಷ್ಟು ಮಣಿಗಳಿಂಬುದನ್ನು ಎಷ್ಟು ಹೇಳಿದರೂ ತೀರದು. ಇವರು ಮುಂದೆ ಸನ್ನಾಗ್ರ ಪ್ರವರ್ತಕರಾಗುವರೆಂದು ಹೇಳಿದ್ದಾರೆ. ತಾವು ಇಲ್ಲೇ ಇದ್ದು ನಮ್ಮ ಸತ್ಯಾರವನ್ನು ಸ್ವೀಕರಿಸಿ ತೆರಳಬೇಕು” ಎಂದು ಕೇಳಿಕೊಂಡಳ್ಳು,

ముత్తెజ్జు ఆ దినమూ ఆల్లి నింతనో హాగేయే మొందచే  
హోరటనో—ఆల్లి ఆతను అందినింద సన్నాగ్ర ప్రవత్తకనాదనో  
ఇల్లవో—ఆదు తుగ బేడ. అవుగళన్నె లాల్ బిత్తరిసుత్తూ హోదరే  
కతిగి కాలిల్లదంతాగుత్తదే. సమయ దొరితాగ ఆవను బరెదిట్టురువ  
ప్రతియోందు అనుభవవన్ను విస్తరిసి హేళుత్తేనే.

ఇల్లియ వరిగూ ఈతి ఎంబ వాతన్నో ప్రయోగిసుత్తూ బందేనల్లవే?  
కతియెందిద్ద రే ఇదన్ను సులభవాగి నంబి బిడబముదాగిత్తు. ఆదరే  
ఇదు ఆవనె అనుభవ. ఎష్టో సంధభగళల్లి సత్యమూ కల్పనేగళగింత  
నంబలు ఆళ్ళయివాగిరువుదల్లవే? హాగాదరే దృష్టికట్టువ విషయదల్లి  
విజ్ఞాన శాస్త్రజ్ఞు రు ఏనెన్ను వరు? “కణ్ణోనింద హోరట బెళ్ళకిగి శక్తి  
యుంటు. ప్రతి బెళ్ళకిన రక్షిగళల్లియూ శక్తియడగిదే. ఆదర  
పరిమాణదంతి బెళ్కు బిద్ద కడి బదలావణయున్నంటు మాడుత్తుదే.  
అల్లి ఆవన దృష్టికట్టు కాలినల్లి తోయ్దంత బెళ్ళగిద్ద ఆన్న రక్షదల్లి  
కలసిదంతి కెంపు వణివన్ను తాళితు. ఇవన దృష్టియ పరిణామ  
దింద మాతేత్తిదరి ‘మాయో’ ఎన్నుత్తిద్దవను బాళీయ హణ్ణునంతి  
మృదువుడయదవనాదను” ఎన్న వరల్లవే?

ఇన్ను ఆదర నివారణగోస్సర హిందినవరు ఆ ఆజరణగళన్ను  
తందరే? మోదలు ఈ విషయగళల్లి టీకే మాడువేనేందు హేళిద్దే.  
బేడ, ఇల్లిగే సాకు మాడుత్తేనే. ముఖమూల, కెవిమూల హుడుక  
బారదంతి. ఆదరంతి స్వగ్రస్థరాగిరువ నన్న మాతోశ్రీయవర ఆజ  
రణయ విషయదల్లి, ఆదరల్లియూ ఈ దిన టీకే మాడలు ఇష్టవిల్ల.  
అవుగళ విషయదల్లి తళెదిరువ భావగళన్ను మనదల్లియే మేలకు  
కూకుత్తేనే. నిమగ తోరిదంతి నీవు టీకే మాడికుదు. నన్న  
అభ్యంతరవిల్ల.

# ಅಪರಾಧಿ ಯೂರು

ಮಿಸೆಸ್ ಬಿ. ಟಿ. ಜಿ. ಕೃಷ್ಣ ಅವರು

೧

ಆಣ್ಣಿ,

ನಾನು ಬರೆದ ಹಿಂದಿನ ಕಾಗದವು ನಿನಗೆ ತಲಪಿರಬಹುದು. ಆದಕ್ಕೆ ನೀನು ಪ್ರತ್ಯಾತ್ಮರವನ್ನು ಬರೆಯುವ ಮೊದಲೇ ಈ ಕಾಗದವನ್ನು ನೋಡಿ ನಿನಗೆ ಆಶ್ಚರ್ಯವಾಗಲೂ ಬಹುದು. ಆಶ್ಚರ್ಯದ ವಿನಿಯವೇ ಇರುವುದರಿಂದ ನಿನಗಿದನ್ನು ಬರೆಯುತ್ತಿರುವೆನು.

ನಮ್ಮ ಮನೆಯ ಪಕ್ಷದ ಮನೆಯಲ್ಲಿದ್ದ ನಾಗೇಶರಾಯರದು ನಿನಗೆ ಗೊತ್ತಿದೆ. ಗೊತ್ತಿದೆ ಎಂದರೆ ನಿನಗವರ ಗುಣಗಳಿಲ್ಲ ಗೊತ್ತಿರಲಾರದು. ಈ ಮನೆಗೆ ನಾವು ಮೊದಲು ಬಂದ ಸುರುವಿನಲ್ಲಿ ಅವರನ್ನು ನೋಡಿ ‘ಕೂರಿಯ ಕಣ್ಣಗಳಂತಿವೆ ರಾಯರ ಕಣ್ಣಗಳು’ ಎಂದು ಹೇಳಿಕೊಂಡು ನೆಗುತ್ತಿದ್ದುದು ನಿನಗೆ ಮರೆತುಹೋಗಿರಲಾರದು. ಚಿಕ್ಕತನದ ತಂಟಿಯಲ್ಲಿ ತಮಾಷೆಗಾಗಿ ನಾವಾಡಿದ ಮಾತುಗಳು ಈಗ ನಿಜವಾಗಿ ಪರಿಣಮಿಸಿವೆ. ನಾವು ಉಹಿಸಿದುದಕ್ಕಿಂತಲೂ ಹೆಚ್ಚಿನ ನೀಚರವರು. ನಾನೇಕೆ ಅವರ ಗುಣವಣಿನೆ ಮಾಡುತ್ತಿರುವೆನೆಂದು ನೀನು ಹುಬ್ಬಿಗಂಟಿಕ್ಕು ಬಹುದು. ಸ್ವಲ್ಪಿಸಮಾಧಾನ ತಾಳಕೋಂ; ನಾನೀ ಕಾಗದ ಬರೆಯುತ್ತಿರುವುದೇ ಅವರ ನೀಚತನಕ್ಕೆ ಬಲಿಯಾಗಿ ಜಾತಿಯಿಂದ ಬಹಿಷ್ಕರಿಸಲ್ಪಟ್ಟಿರುವ ಪಾರ್ವತಿಗಾಗಿ. ಪಾರ್ವತಿಯಾರಿಂದು ಗೊತ್ತೀ? ನಮಗೆ ಕನ್ನಡವನ್ನು ಕಲಿಸುತ್ತಿದ್ದರಲ್ಲ— ಆ ಹಂಡಿತರ ಮಗಳು. ಹಂಡಿತರು ಪಾರ್ವತಿಯನ್ನು ಮದುವೆ ಮಾಡಿದ ವರ್ಷವೇ ಸತ್ತುಹೋದದ್ದು ನಿನಗೆ ತಿಳಿದಿದೆ. ಕಳಿದ ವರ್ಷ ಅವಳ ಪತಿಯೂ ಬೇಕಾದವನ್ನು ಸಾಲ ಮಾಡಿಟ್ಟು ಅವರ ದಾರಿ ಹಿಡಿದ. ಅಂದಿನಿಂದ ಅನಾಫೆ ಪಾರ್ವತಿ ಅವಕ್ಕಿಚಿಕ್ಕ ಮಗುವನ್ನು ಸಾಕುವುದಕ್ಕೆ ಬೇರೆನೂ ಉಪಾಯ ತೋರಿದೆ ನಾಗೇಶರಾಯರ ಮನೆಯಲ್ಲಿ ಅಡಿಗೆಯ ಕೆಲಸಕ್ಕೆ ನಿಂತಳು. ಇದು ಒಂದು ವರ್ಷದ ಹಿಂದಿನ ಮಾತು.

ಮುಗುಖಗೋಸ್ಕರವಾಗಿ ರಾಯರ ಅತ್ಯಾಚಾರವನ್ನು ಸಹಿಸಿಕೊಂಡಿದ್ದ ಪಾರ್ವತಿಯನ್ನು ರಾಯರು ಅಪವಾದದ ಹೂರೆಯೊಡನೆ ಬಹಿಷ್ಕಾರವನ್ನು

ಹಾಕಿಸಿ ಮೊನ್ನೆ ಮನೆಯಿಂದ ಹೊರದೂಡಿರುವರು. ನಿನ್ನರಾತ್ರಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಉದ್ದೇಶದಿಂದ ಮಗುವಿನೊಡನೆ ಬಾವಿಯ ಹತ್ತಿರ ನಿಂತಿದ್ದೀ ಇಂತೆ. ಗೃಬಿ ರಾತ್ರಿ ತಪ್ಪಿಸಿಕೊಂಡು ಹೋದ ದನವನ್ನು ಹಿಡಿದುಕೊಂಡು ಬರುವುದಕ್ಕೆ ಹೋಗಿದ್ದಾಗ ಅವಳನ್ನು ಕಂಡು ಬಲಾತ್ಮಾರದಿಂದ ಇಲ್ಲಿಗೆ ಕರೆದು ಕೊಂಡು ಬಂದಿದ್ದಾಗಿ. ಬಲಾತ್ಮಾರದಿಂದ ಗೃಬಿ ಅವಳನ್ನು ಕರೆದುಕೊಂಡು ಬಾರದಿದ್ದರೆ ಈ ದಿನ ತಾಯಿ ಮಗುವಿನ ಶವಗಳನ್ನು ಬಾವಿಯಿಂದ ತೆಗೆಯ ಬೇಕಾಗುತ್ತಿತ್ತು. ನೋಡಿದೊಡನೆಯೇ ನನಗವಳ ಗುರುತುಸಿಕ್ಕಿತು.

ನನ್ನನ್ನು ನೋಡಿ ಪಾಪ—ಮುಖ್ಯ ಮುಚ್ಚಿಕೊಂಡು ಅಳತೊಡಿದಳು. ರಾತ್ರಿ ನಿದ್ರೆಯೇ ಮಾಡಲಿಲ್ಲ. ಹಸಿದಿದ್ದ ಮಗುವಿಗೆ ಸ್ವಲ್ಪ ಹಾಲು ಕುಡಿಸಿದ್ದಾಗಿ. ಎಷ್ಟು ಹೇಳಿದರೂ ತಾನೇನೂ ಮಂಟ್ಪವುದಿಲ್ಲ ನಿನ್ನ ಯಿಂದಲೂ ಉಪವಾಸ. ನಿನಗಿದೆಲ್ಲಾ ಏಕೆ ಬರಿಯುತ್ತಿರುವೆನೆಂದರೆ ಈ ವಿಷಯದಲ್ಲಿ ನಿನ್ನ ಸಹಾಯವು ಆತ್ಮಗತ್ಯವಾದುದರಿಂದ. ಎಲ್ಲಿ ಹೋಗುವುದು, ಏನು ಮಾಡುವುದು ಎಂದು ಅವಳಿಗೆ ತಿಳಿಯದಾಗಿದೆ. ಜಾತಿಯವರು ಸೇರಿ ಸುವಂತಿಲ್ಲ. ಇಲ್ಲಿಂದ ನಾವು ಹೊರಗೆ ಕಳುಹಿಸಿದರೆ ಬಾವಿಯೇ ಅವಳಿಗೆ ಗತಿಯಾಗುವುದು. ಏನು ಮಾಡುವಿ ಎಂದು ಕೇಳಿದರೆ “ಇಲ್ಲೇ ಇದ್ದು ಬಿಡು ತ್ತೇನೇ; ಈ ಮಗುವಿನ ಸಲುವಾಗಿ ನೀವಾದರೂ ಆಶ್ರಯ ಕೊಡಿ” ಎಂದು ಅಳುತ್ತಾಗಿ. ಆದುದರಿಂದ ನೀನು ಇಲ್ಲಿಗೆ ಬಂದರೆ ಅವಳನ್ನು ಶಾಸ್ತ್ರೋಕ್ತವಾಗಿ ನಮ್ಮೆ ಜಾತಿಗೆ ಸೇರಿಸಿ ಅವಳ ಮುಂದಿನ ಜೀವನಕ್ಕೆ ಹಾರಿ ಮಾಡಬಹುದು.

ಅಣ್ಣಿ, ಅವಳ ತಂದೆ ಪಂಡಿತರು ತಮ್ಮ ಜಾತಿಯನ್ನು ಹೋಗಳಿಕೊಳ್ಳುತ್ತಿದ್ದುದು ನಿನಗೆ ಜ್ಞಾಪಕವಿರಬಹುದು. ಅನಾಥೀ ಅಬಲೆಯರು ಆತ್ಮಾಚಾರಿಯ ಆತ್ಮಾಚಾರಕ್ಕೆ ಪಾರಿಯಶ್ವಿತ್ವವನ್ನು ಮಾಡಿಕೊಳ್ಳುವುದೇ ಅವರೆ ಜಾತಿಯ ನೀತಿ ಯಾದರೆ ನಮಗಾ ಜಾತಿಯಲ್ಲಿ ಜನ್ಮ ಕೊಡಿದ್ದು ದಕ್ಷಾಗಿ ದೇವರನ್ನು ಎಷ್ಟು ವಂದಿಸಿದರೂ ಸ್ವಲ್ಪವೇ ಇದನ್ನು ನೋಡುವುದಕ್ಕೆ ಪಂಡಿತರು ಇಳಿದ್ದರೆ ಅವರ ಜಾತಿಯ ವಿಷಯಲ್ಲಿದ್ದ ಭಾವನೆಯನ್ನವರು ಬದಲು ಮಾಡಬೇಕಾಗಿ ಬರುತ್ತಿತ್ತು. ಇರಲಿ; ಈ ಕಾಗದವನ್ನು ನೋಡಿದೊಡನೆ ನೀನು ಬರುವಿಯಾಗಿ ಆಶಿಸುವ,

ನಿನ್ನ ಪ್ರೀತಿಯ ತಂಗಿ,  
ಉಪನ್ಮೇಷಣ.

೨

ಸೀತಮ್ಮನವರೇ,

ಬಹಳ ದಿನಗಳಿಂದಲೂ ನಿಮಗೆ ಕಾಗದ ಬರೆಯಚೇಕೆಂದು ಇಲೋಚಿಸಿ ಕೊಂಡಿದ್ದೇನೆ. ಬರೆಯುವುದಕ್ಕೆ ಮಾತ್ರ ಸ್ವಲ್ಪವೂ ಸಮಯವಾಗುವುದಿಲ್ಲ ನೋಡಿ; ಈಗಲಾದರೂ ಸಮಯ ಸಿಕ್ಕಿತೇ ಎಂದು ನೀವು ಕೇಳಬಹುದು. ನಿಜವನ್ನು ಹೇಳುವುದಾದರೆ ಈಗಲೂ ಇಲ್ಲ. ಕಮಲಿಗೆ ಒಮ್ಮರ; ಅವಳಿಗೆ ಚೈವಧಿ ಶುಡಿಸಿಲ್ಲ. ರಘುವನ್ನು ಇನ್ನೂ ಸ್ವಾನಮಾಡಿಸಿಲ್ಲ. ಅಡಿಗೆಯೂ ಆಗಿಲ್ಲ. ಆದರೂ ನಿಮಗೊಂದು ವಿಶೇಷದ ಸುದ್ದಿ ತಿಳಿಸಿಬಿಡಬೇಕೆಂದು ಕೆಲಸಗಳನ್ನೇಲಾ ಬಿಟ್ಟು ಬರೆಯುವುದಕ್ಕೆ ಕೂತಿದ್ದೇನೆ.

ಆ ಪಾರ್ವತಿ ನೋಡಿ—ಬೊಂಬೆಯ ಹಾಗೆ ಶಿಲಂಕಾರಮಾಡಿಕೊಂಡು ಶಾಲಿಗೆ ಹೋಗುತ್ತಿದ್ದಳ್ಳ—ಆ ಪಂಡಿತರ ಮಗಳು—ಅವಳು ಜಾತಿಕೆಟ್ಟು ತುರುಕರ ಜಾತಿಗೆ ಸೇರಿದ್ದಾಳೆ ನೋಡಿ—ಅವಳನ್ನು ಅವಳಪ್ರ ಮುದ್ದು ಮುದ್ದು ಎಂತ ಶಾಲಿಗೆ ಕಳುಹಿಸುವಾಗಲೇ ನನಗೆ ಗೂತ್ತಿತ್ತು—ಅವಳು ಹೀಗಾಗುವಳಿಂದು! ಇದು ಬೇರೆ ತಮಾಣ ನೋಡಿ—ಪಕ್ಕದ ಮನೆ ಲಕ್ಷ್ಯಿತ ಇದ್ದಾಳ್ಳ—ಈ ಜಾತಿಗೇಡಿ ಜೊತೆಯಲ್ಲೇ ಶಾಲಿಗೆ ಹೋಗುತ್ತಿದ್ದ ವಳು—ಅವಳನ್ನು ತ್ರುಳಿ ಕೇಳಿ—“ಸೇರದೆ ಅವಳೇನು ಮಾಡುವುದು? ಸೇರದಂತೆ ಪ್ರಯತ್ನ ಮಾಡುವುದರ ಬದಲು ಬಹಿಷ್ಕರಿಸಿ ಅವಳ ಮುಖಕ್ಕೆ ಬಾಗಿಲನ್ನು ಹಾಕಿ ಬಾವಿಯ ದಾರಿ ತೋರಿಸಿದ ನಿಮಗೆ ಅವಳೇನಾದರೇನು?” ಎಂತ. ಬಹಿಷ್ಕಾರ ಹಾಕಿದ್ದ ತಪ್ಪಂತೆ! ಜಾತಿಕೆಟ್ಟುವಳನ್ನು ಮನೆಯಲ್ಲಿರಿಸಿಕೊಳ್ಳಬೇಕಾಗಿತ್ತಂತೆ! ನೋಡಿದಿರಾ ಹೇಗಿದೆ ಎಂತ!!

ಹೋತ್ತಾಗಿ ಹೋಯಿತು; ಅಡಿಗೆ ಮಾಡಬೇಕು—ಇನ್ನೊಮ್ಮೆ ಬಿಡು ವಿದ್ದಾಗ ಬರೆಯುತ್ತೇನೆ.

ನಿಮ್ಮ

೩

.....

ನಲಿನಿ,

ಬಹಳ ದಿನಸಗಳಾದವು ನಿನ್ನ ಕಾಗದಗಳೊಂದೂ ಬಾರದೆ. ಏಕೆ ಬರೆಯುವುದಿಲ್ಲ? ಕಣ್ಣರೆಯಾದೊಡನೆಯೇ ಮರೆತುಹೋಯಿತೇನು? ಸಹಜ; ಬೇಕಾದವನ್ನು ಹೋಸ ಗೆಳತಿಯರು ಸಿಕ್ಕಿರುವಾಗ ಹಳೆಯ ಹಳ್ಳಿಯ

ಸ್ವೇಹಿತೆಯೊಬ್ಬ ಳನ್ನು ಜ್ಞಾಪಿಸಿಕೊಳ್ಳುವುದು ಕಷ್ಟ. ಆದರೆ ನೀನೆಂಷ್ಟು ನನ್ನನ್ನು ಮರೆಯುವುದಕ್ಕೆ ಯಶ್ಚಿಸಿದರೂ, ಯಶ್ವದಲ್ಲಿ ಸಫಲತೆಯನ್ನು ಪಡೆದರೂ ನಾನು ಮಾತ್ರ ಆಗಾಗ ಕಾಗದಗಳನ್ನು ಬರೆದು ಈ ಪ್ರಪಂಚದಲ್ಲಿ ನಾನೊಬ್ಬಳಿದ್ದೇನೆ ಎಂಬುದನ್ನು ನಿನಗೆ ಜ್ಞಾಪಿಸದೆ ಬಿಡುವುದಿಲ್ಲ. ನನ್ನ ಹತ್ತು ಕಾಗದಗಳಿಗೆ ನೀನು ಒಂದೇ ಒಂದು ಕಾಗದವನ್ನಾದರೂ ಬರೆಯದಿದ್ದರೇ ನಾನೇ ಅಲ್ಲಿಗೆ ಬಂದು ನಿನ್ನ ಅತ್ಯಮೂಲ್ಯವಾದ ಸಮಯವನ್ನು ನನ್ನೊಂದನೇ ಮಾತಿಗಾಗಿ ಉಪಯೋಗಿಸಿಕೊಳ್ಳುತ್ತೇನೆ. ಈ ಬೆದರಿಕೆಗೆ ನೀನು ಹೆದರದಿರ ಲಾರೆ. ಏಕೆಂದರೆ ಚಿಕ್ಕವರಾಗಿರುವಾಗ ನಾನು ಕೇಟ್ಟಿಲೆ ಮಾಡತೊಡಗಿದರೆ ನೀನೂ ಪಾರ್ವತಿಯೂ ಹೆದರಿ ನಾನು ಕೇಳಿದುದನ್ನು ಕೊಡುತ್ತಿದ್ದಿರಿ.

ನೆನಪಿದೆಯೇ ನಲಿನಿ!—ಆಗಿನ ಆಟ, ತಮಾನೆ, ಜಗಳ, ನಗು ಎಲ್ಲಾ! ಆಗ ನಾವು ಶಾಲೆಯ ಹಿಂದಿನ ದಿಕ್ಕಿಯ ಮೇಲೆ ಕುಳಿತು ನಮ್ಮ ಮುಂದಿನ ಜೀವನವನ್ನು ಚಿತ್ರಿಸಿಕೊಳ್ಳುತ್ತಿದ್ದುದು! ನಾವು ಕಲ್ಪಿಸಿ, ನೋಡಿ ನಲಿಯು ತ್ವಿದ್ದ ಹಗಲು ಕನಸುಗಳ ಸ್ಥಾತ್ಮ! ಆಗ ನಾವು ಜೀವನವು ಸುಖ ಸಂತೋಷ ಮೆಯ ಎಂದು ತಿಳಿದಿದ್ದೇವಲ್ಲ ನಲಿನಾ! ಈಗ ನಮ್ಮಲ್ಲಿಪ್ಪು ಜನರು ಆ ಭಾವ ನೆಯನ್ನು ಬದಲಾಯಿಸಬೇಕಾಗಿ ಬಂದಿದೆ ನೋಡು. ನಮ್ಮ ಗೆಳತಿ ಸೀತೆ ಯನ್ನು ನೋಡು—ಆವಳು ಬಯಸುತ್ತಿದ್ದ ಬಯಕೆಗಳೆಲ್ಲಿ? ಈಗವಳನುಭವಿ ಸುತ್ತಿರುವ ಯಾತನೆಗಳೆಲ್ಲಿ! ನಾವೆಂದಾದರೂ ಆವಳ ಗತಿ ಹೀಗಾಗಬಹುದೆಂದು ಎಣಿಸಿದ್ದೇನೇ? ಕಾಲಿಸಿನಲ್ಲಿ ಹುಚ್ಚಿ ಎಂದು ನಾವು ಹಾಸ್ಯ ಮಾಡುತ್ತಿದ್ದ ಉಮಾ ಈಗ ನೋಡು—ದೊಡ್ಡ ಸಮಾಜ ಸುಧಾರಕಳಾಗಿ ಬಿಟ್ಟುದ್ದಾಳಿ. ಆವಳ ಮಾತುಗಳನ್ನು ಕೇಳಲು ಜನರು ಹಾತ್ತೊರೆಯುವುದನ್ನು ನೋಡಿದರೆ ಅಂದಿನ ಉಮಾ ಇವಳೇನು? ಎನ್ನಿಸುತ್ತಿದೆ. ‘ಮದುವೆಯಾಗುವುದೇ ಇಲ್ಲ’ ಎನ್ನು ತ್ವಿದ್ದ ಶಾಂತಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಕಾಲಿಸಿನಲ್ಲಿ ಮೊದಲನೆಯವ ಳಾಗಿ ಬುದ್ಧಿವಂತೆ ಎನ್ನಿಸಿಕೊಳ್ಳುತ್ತಿದ್ದ ಕಮಲಿಗೆ ಅಶ್ರೀಯ ಮನೆಯಲ್ಲಿ ದಡ್ಡೆ, ಮೂದೇವಿ ಎಂದು ಬಿರುದುಗಳು ಬಂದಿವೆ.

ಇವುಗಳೆಲ್ಲವುಗಳಿಗಂತಲೂ ವಿಷಾದಕರವಾದ ಇನ್ನೊಂದು ಸುದ್ದಿ ಇದೆ ನಲಿನಾ—ಆದೂ ನಮ್ಮ ಪ್ರೀತಿಯ ಪಾರ್ವತಿಯ ವಿಷಯ—ಹೇಗದನ್ನು ಬರೆಯಲಿ ಹೇಳು?

ಸೌಂದರ್ಯ, ಗುಣ, ನಡತಿಗಳಲ್ಲಿ ನಮ್ಮೆಲ್ಲರ ಮೆಚ್ಚಿಕೆಯನ್ನು ಪಡೆ ದಿದ್ದ ಪಾರ್ವತಿ ವಿಧವೆಯಾದದ್ದೂ, ನಾಗೇಶರಾಯರ ಮನೆಯಲ್ಲಿ ಕೆಲಸಮಾಡಿ ಕೊಂಡಿದ್ದು ದೂ ನಿನಗೆ ಗೊತ್ತಿದೆ. ಅವಳ ಭವಿಷ್ಯವನ್ನು ನಾವು ಚಿತ್ರಿಸಿದಂತೆ ಇನ್ನಾರದನ್ನು ಚಿತ್ರಿಸಿದ್ದೆವು ನಲಿನಾ! ‘ನಮ್ಮ ಸುಂದರಿ, ರಾಜನ ರಾಣಿ ಕೀರೀಟ ಧಾರಣೆಯಾಗುವಳಿಂದು ಹೇಳಿಕೊಂಡು ನಾವು ನಲಿಯುತ್ತಿದ್ದೆವಲ್ಲ! ಅವಳಿಗ ಜಾತಿಯಿಂದ ಬಹಿಷ್ಕೃತಿಸಲ್ಪಟ್ಟಿರುವಳು ನಲಿನಾ—ರಾಯರ ಪಾಪದ ಪ್ರತಿಫಲ ವಾಗಿ. ಇದೇ ನೋಡು—ನಮ್ಮ ಸಮಾಜದ ನ್ಯಾಯ. ನಮ್ಮ ಜಾತಿ, ನೀತಿ, ಸಮಾಜ ಉತ್ತಮವನೆಂದು ಹೇಳಿಕೊಂಡು ನಾವೆನ್ನು ಸಲ ಉನ್ನೀಸಳೊಡನೆ ಜಗಳವಾಡಿಲ್ಲ! ಮುಸಲ್ಕಾನ ಜಾತಿಯವಳಿಂದು ಎಷ್ಟು ಸಾರಿ ಉನ್ನೀಸಳನ್ನು ತಿರಸ್ಕರಿಸಿಲ್ಲ! ಉಂಟು ನಮ್ಮವರ ಮನೆಗಳಿದ್ದ ಪಾರ್ವತಿಗೆ ಬಾಗಿಲನ್ನು ತೆರೆಯುವರಿರಲ್ಲಿ. ನಮ್ಮವರ ಹೃದಯದಲ್ಲಿ ಜಾತಿಗಳುದೆ ದಯೆಗೆ ಎಡೆಯಲ್ಲ. ಅದೂ ಜಾತಿ ನಿಯಮಗಳು ಹಂಗಸಿಗೆ ವೊತ್ತ. ಗಂಡಸರು ಆ ನಿಯಮಕ್ಕೆ ಒಳಪಡಬೇಕಾಗಿಲ್ಲ. ಇದೇ ನೋಡು, ನಮ್ಮ ಜಾತಿಯ ದೂಡ್ದು ತನದ ಕುರುಹು.

ಉತ್ತಮ, ಅತ್ಯುತ್ತಮ ಜಾತಿಯ ನಮ್ಮವರು ಪಾರ್ವತಿಗೆ ಅವಳ ಮುದ್ದು ಮಗುವಿನೊಡನೆ ಬಾವಿಯ ದಾರಿಯನ್ನು ತೋರಿಸಿಕೊಟ್ಟಾಗ ಕೈ ಹಿಡಿದು ಆದರದಿಂದ ಆಶ್ರಯವಿತ್ತವಳು ಯಾರು ಗೊತ್ತೇ? ಉನ್ನೀಸ! ಮ್ಲೀಂಭ ಶಿಂದು ನಾವು ನಕ್ಕು ತಿರಸ್ಕರಿಸುತ್ತಿದ್ದ ಉನ್ನೀಸ! ಈಗ ಹೇಳು ನಲಿನಾ, ಉತ್ತಮರು ಯಾರೆಂದು?

ಉರವರೆಲ್ಲರೂ ಪಾರ್ವತಿಯನ್ನು ಮುಸಲ್ಕಾನ ಜಾತಿಗೆ ಸೇರಿದಳಿಂದು ತಿರಸ್ಕರಿಸುತ್ತಿರುವರು. ಮೊದಲೇ ನಮಗೆ ಅವಳು ಹಾಗಾಗುವಳಿಂದು ಗೊತ್ತಿತ್ತು ಎನ್ನುವರು. ಇಷ್ಟೆಲ್ಲಾ ತಿಳಿದವರು ಅವಳು ಹಾಗಾಗದಿರುವಂತೆ ಮಾಡಲು ಯಾವ ಯತ್ನವನ್ನೂ ಮಾಡಿಲ್ಲವೇಕೆ? ಎಂದು ನಾನು ಕೇಳಿ ಅದಕ್ಕಾಗಿ ಪಾರ್ವತಿಯ ಪಕ್ಕವೆಂದು ನೀರಿಗೆ ಹೋದಲ್ಲಿ ಎಂದಿನಂತೆ ನೇರಿಕರೆಯವರು ನನ್ನೊಡನೆ ಮಾತಾಡುವುದಿಲ್ಲ.

ಅಪರಾಧಿ ಯಾರು ನಲಿನಾ? ಪಾರ್ವತಿ ರಜಿಯಾ ಆಗುವುದಕ್ಕೆ ಹೊಣೆಯಾರು? ಅವಳೇ? ರಾಯರೇ? ಅಧವಾ ನಮ್ಮ ಕ್ಷಾರ ಕರೋರ ಸಮಾಜವೇ?

ಯಾರಾದರೇನು? ಅದುದಾಗಿಬಿಟ್ಟುತ್ತು. ಪಾರ್ಫಿಯಾಗಿ ಅವಕು ಸುಖದಲ್ಲಿರಲ್ಲ. ರಚಿಯಾ ಆಗಿಯಾದರೂ ಅವಳ ಜೀವನವು ಸುಖಮಯವಾಗಲೆಂದು ದೇವರಲ್ಲ ನನ್ನ ಬೇಡಿಕೆ.

ಸಾಕು; ಇನ್ನೇನು ಬರೆಯಲಿ—

ನಿನ್ನ  
ಲಕ್ಷ್ಮಿ

ಉ

ತಾರೀಖು ४ರ ಸ್ಥಳಿಕ ಪತ್ರಿಕೆಯೊಂದರಲ್ಲಿ ಹೀಗಿತ್ತು—

ಮೋನ್ನೆ ದಿನ ಹಿಂದೂ-ರಮಣೀಯಾಭ್ಯಂ ಮುಸಲ್ಪಾನ ಧರ್ಮ ಸ್ವೀಕರಿಸಿದುದು ಉರಿನ ಹಿಂದೂಗಳಿಗಲ್ಲಾ ಬಹಳ ವಿಷಾದವನ್ನು ಒಟ್ಟುಮಾಡಿದೆ. ಇನ್ನು ಮುಂದೆ ಈ ರೀತಿ ಸಂಭವಿಸದೆಂತೆ ನೋಡಿಕೊಳ್ಳುವುದಕ್ಕಾಗಿ ಉರಿನ ಪ್ರಮುಖ ಹಿಂದೂಗಳ ಸಭೆಯೊಂದು ಶ್ರೀಮಾನ್ ನಾಗೇಶರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸರ್ವಾನುಮತದಿಂದ ಹಿಂದೂ ಧರ್ಮರಕ್ಷಣೆ ಮಾಡಬೇಕೆಂದು ತೀವ್ರಾನವಾಯಿತು,

ಭಯ ನಿರ್ವಾ



ಅಗ್ರಂತ ಲಕ್ಷ್ಮೀ ಜಾಯರು, ದಾವಣಗೆರೆ

ಹೊಯಿಸಳ್ಳು ಎಂಬ ಅಭಿಧಾನದಿಂದಲೇ ಹೆಚ್ಚು  
ಶಾಂತಿನಿಕೇತನದ ವಿದ್ಯಾರ್ಥಿಗಳಾಗಿದ್ದರು.

ಜಾಗೂ ಕಡೆಗಾರರು. ಕನ್ನಡದಲ್ಲಿ  
ಲು ನೊತ್ತವೊದಲು ಆರಂಭಿಸಿದ  
ನು ಬರೆದ 'ಶಾಂತಿನಿಕೇತನದ ಪರಿ  
ಣಿ ಬೇಗನೆ ಪ್ರಕಟವಾಗಲಿದೆ.

ಗು' ಎಂಬ ಪ್ರಸ್ತುಕಗಳು ಈ  
ಕಾಲವು ಅತ್ಯಂತ ಸುಂದರ  
ನಾಥರ ಗೀತೆಗಳೊಳಗಿನ  
ವೆ. ಎಷ್ಟೋ ಸುಂದರ  
ಪ್ರಯೋಗಗಳು, ನವ  
ರೂರಕುತ್ತುವೆ.

ಒನದು. ಇದು ಕನ್ನಡ  
, ಒಂದಾಗಿದೆ.

## ಭಯನಿವಾರಕೆ

‘ಹೊಯಿಸಳರು’

೦

“ಭಯ, ದಿಗಿಲು, ಅಂಜಿಕೆ, ಹೆದರಿಕೆ—ಇವು ಎಲ್ಲವೂ ಒಂದೇ ಭಾವದ ಶಾಶ್ವತಪಶಾಶಿಗಳು. ಯಾವಾಗ್ಗೆ ಮನುಷ್ಯನಲ್ಲಿ ಭಯವು ಹುಟ್ಟಿತೋ ಆಗ್ಗೆ ಮನುಷ್ಯನು ಮೃತನಂತೆ.

“ಭಯೇ ನಾನ್ನಿಲೀ ಸರ್ವ ಬ್ರಹ್ಮಾಂಡ ಆಹೇ |

ಭಯಾತೀತ ತೇ ಸಂತೆ ಆನಂದ ಪಾಹೇ |”

ಹೀಗೆಂದು ರಾಮ ಸಮರ್ಪಣೆ ಶ್ರೀ ಶಿವಾಜಿಗೆ ಹೇಳಿದ್ದಾರೆ. ಭಯಾತೀತ ನಾಗಬೇಕು ಆನಂದ ಬರಲು ಬಯಸಿದರೆ!” ಹೀಗೆಲ್ಲ ಹೇಳಿದ ರಾಷ್ಟ್ರೋಜೀ ರಾಯ. ಸುಂದರ ತರುಣೆ ಆತನ ಸತಿ ಎಲ್ಲಮೈ ಕೇಳಿದಳು. ನೀಳವಾಗಿ ನಿಂತಿದ್ದ ವಳು ಸರ್ನೆ ಆತನ ಕಡೆಗೆ ಸರಿದು ಬಂದು ಆವನ ಕೈಲಿದ್ದ ಪ್ರಸ್ತುತ ವನ್ನು ಕಿತ್ತುಬಿಸಾಟು ಮಲ್ಲಿಗಯ ಅಂಟಾಗಿ ಒಲಿದೊಲಿದು ಆತನ ಮೈಗೆಲ್ಲ ಹಬ್ಬಿ ಕೊಂಡಳು.

“ನೋಡಿ! ನಿಮ್ಮಾಂಥ ಕೊಲೆ ಫಾತುಕರನ್ನೇ ತಬ್ಬಿಕೊಂಡು ಹಣ್ಣು ಮಾಡಿಬಿಟ್ಟೆ—ಕ್ವಾರ ಯುಧ ದಲ್ಲಿ! ನನಗೆಲ್ಲಿಯ ಭಯ? ಎಂಥಿಂಥವರ ಎದೆ ಯಲ್ಲಾ ಭಯಹುಟ್ಟಿಸುವ ಮೃಗರಾಜ ಸಿಂಹನನ್ನು ಬೆನ್ನು ತಟ್ಟಿ ಎಬ್ಬಿಸಿ—ಆದು ‘ಆ’ ಎಂದು ಆಭರಿಸಿದಾಗ ಆದರ ಬಾಯೋಳಗೆ ಕೈ ಹೊಗಿಸಿ ಆದರ ಕೈದಯವನ್ನು ಕಿತ್ತು ತೆಗೆಯುವ ನಿಮ್ಮಾಂಥವರನ್ನು ವಿದುವುಮಾಡುವ ಕಕ್ಷಿ ನನಗೆ ಇದೆ. ಭಯವೆಲ್ಲಿಯದು ನನಗೆ? ನಿಮ್ಮನ್ನು ಅಂಜಿಸುವ ಬೆಂಕಿಯನ್ನು ನಾನು ಹೇಗೆ ಇಟ್ಟಾಡಿಸುವೆನು ನೋಡಿರಿ. ಯಾವಾಗ ಏನು, ಹುರಿ-ಕರಿ-ಬೇಯಿಸೆಂದರೆ—ಅವೆಲ್ಲ ತತ್ತ್ವಾಕ್ಷರವೇ ಮಾಡುವುದಿಲ್ಲವೇ?—ಆ ಬೆಂಕಿ!—ನನ್ನ ಅಡಿಯಾಳಾಗಿ!”

ಈ ಮಾತಿಗೆ ರಾಷ್ಟ್ರೋಜಿ “ಜಾಣಿಯೇ ಸರಿ ನನ್ನಾಕೆ! ತಬ್ಬಿಕೊಂಡು ತಬ್ಬಿಬ್ಯಾಮಾಡಿದೆ. ಫಣಿನೇಣಿಯಿಂದ ಕೈಗಳನ್ನು ಬಿಗಿದುಬಿಟ್ಟೆ. ಈಗ ನೆಟ್ಟ ದಿಟ್ಟಿಯಿಂದ ನನ್ನ ಎದೆಯನ್ನು ಚುಚ್ಚುತೆಲಿರುವೆ—ಸರಿ, ಎನ್ನು—ಆದರೆ ಹೀಗೇ, ಇಂಥಾದ್ದೇ, ಒಂದು ಸರ್ವಬಂದಿತು ಎನ್ನೋಣ—ನಿನ್ನ ಮೈಗೆ ಹೀಗೆ ಸುತ್ತಿತು ಎನ್ನೋಣ—ಆಗ?”

ಎಲ್ಲಮೈ “ಮಾಡುವುದೇನು? ನೀವು ಇರುತ್ತೀರಲ್ಲ ಹತ್ತಿರ. ಚಾಕು ಬಿಚ್ಚಿ ಪಡುವಲ ಕಾಲಿಗೂ ಹೆಚ್ಚಿದಂತೆ ಹೆಚ್ಚಿ ಬಿಡಿ ಎನ್ನುವೆನು. ನೀವು.....”

ರಾಣೋಜಿ “ಆಹಾ, ನಾನಿರಲಿಲ್ಲ ಎಂದುಕೋಳೆ”

ಎಲ್ಲಮೈ “ನಿಮ್ಮನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಕಂಡಿರ!”

ರಾಣೋಜಿ “ಮಸಲ, ದೊಡ್ಡ ಆನೆ ಬಂತು! ಸೊಂಡಿಲು ಆಲಾಲ್ಲಿ ಸುತ್ತು—ಹೆಚ್ಚಿಹೆಚ್ಚಿಗೂ ಭೂಮಿಯನ್ನು ನಡುಗಿಸುತ್ತು—ಬಂದಿತು ಎಂದು ಕೋಳೆ. ಆಗೆ!”

ಎಲ್ಲಮೈ “ಸೊಂಡಿಲ ಒಳಗೆ ಕಟ್ಟಿರುವೆಯಾಗಿ ಹೋಗಿ ಕಚ್ಚುವೆನು. ಅಗ ಎಂತಿದ್ದರೂ ಸತ್ತೀ ಸಾಯುವುದು.”

ರಾಣೋಜಿ “ಹೀಗೆಲ್ಲ ಅಡ್ಡಾದಿದ್ದಿಯಾಗಿ ಮಾತಾಡಲಿಕ್ಕೇ ಸರಿ. ಎಲ್ಲಿ ಹೇಳು. ಉತ್ತರಕುತ್ತರ ಸರಿಯಾಗಿ ಹೇಳಬೇಕು. ಹೂ!”

“ಹೂಂ ಕೇಳುವಂಥವರಾಗಿ. ಹೆದರುವರಾರು!” ಎಂದು ಉತ್ತರಕೂಡಲು ಸಿಧ್ಧಳಾದ ಕಾಂತಿಯು, ತನ್ನ ಆರಳೇಪೇಟಿ ಸೀರೆ ನೆರಿಗಿಯನ್ನು ನೆವಿಲು ಬಾಲದಂತೆ ಕೆದರಿಕೊಂಡು ಕುಳಿತಳು. ಹೇಳಿ ನೇಯಿಸಿಕೊಂಡದ್ದು ಆ ಸೀರೆ. ಬೆಂಗಳೂರಿನದು. ಸೆರಿಗನಲ್ಲಿ ನೋಡ ಮುಸುಕಿದ ಆಕಾಶ. ಒಡಲೀಲ್ಲ ಜರತಾರಿ ನೆವಿಲುಕಳ್ಳು. ಯಾವ ಹೆಂಗಸೂ ಎಂದೂ ಉಡದಂಥ ಸೀರೆ.

ರಾಣೋಜಿ ಚಪ್ಪಾಳಿ ತಟ್ಟಿಕೊಂಡು ಕುಣಿದುಬಿಟ್ಟು. “ಯಾಕೇಂದ್ರೀ ಇದೇನು ಕುಣಿತ್ತ!” “ಸಿಂಹದ ಮೇಲೆ ನೆವಿಲು ಕುಳಿತುಬಿಟ್ಟಿದೆ. ಹಾ, ಹಾಹಾ!” ಎಂದು ಮತ್ತೆ ಕುಣಿದ. ಚಪ್ಪಾಳಿ ತಟ್ಟಿದ. ಎಲ್ಲಮೈ ತಿರುಗಿ ನೋಡಿದಳು. ಹೌಹಾರಿ ಬೆದರಿ ಎದ್ದೋಡಿದಳು. ಸಿಂಹದ ತಲೆಯ ಮೇಲೆ ಕುಳಿತುಬಿಟ್ಟಿದ್ದ ಳು ಆಕೆ. ರಾಣೋಜಿ ತತ್ತಾಕ್ಷಣವೇ ಮೇಜಿನ ಮೇಲಿದ್ದ ಬಂದೂಕನ್ನು ತೆಗೆದು ಕೈಲಿ ಕೊಡಹೋದನು. “ಹಿಡಿ! ಶೂರಾಗ್ರಣೀ, ಇದು ಬಾರುಮಾಡಿದ ಬಂದೂಕು. ಹೋಡಿದು ಕೊಂಡುಬಿಡು ಆ ಸಿಂಹವನ್ನು! ಹೀಗೆ ಹಿಡಿ, ಗುರಿ ಇಡು, ಕುದುರೆ ಎಳಿ, ಸುಟ್ಟುಬಿಡು—ಆ ಸಿಂಹವನ್ನು. ಅಭಿಭ್ರಂಷಿ ಎಷ್ಟೊಂದು ಧೈರ್ಯ ಆ ಕರುಳಿಲ್ಲದ ಸಿಂಹಕ್ಕೇ?”

ಎಲ್ಲಮೈ ಸಿಟ್ಟಾದಳು. ಆ ಸಿಟ್ಟು ಅವಳ ಸೌಂದರ್ಯವನ್ನು ಇನ್ನೂ ಹೆಚ್ಚಿಸಿತು. ರುರಿಯು ಜಲಪಾತ್ವಾದ ಹಾಗೆ! “ಕರುಳೂ ಇಲ್ಲ, ಎದೆಯೂ

ಇಲ್ಲ. ನೀವು ಇಂಥ ಸತ್ತ ಸಿಂಹಗಳನ್ನುಲ್ಲ ತಂದಿಟ್ಟು—ನಿಮ್ಮ ಕೋಣೆಯ ಸೌಂದರ್ಯವನ್ನುಲ್ಲ ಕೊಂಡೇ ಬಿಟ್ಟಿದ್ದೀರಿ. ಇಷ್ಟಕ್ಕೆಲ್ಲ ಹೆದರಲೇಕೆ?” ರಾಜೋಜಿ “ಹೌದಾದು! ನೀನಿಗ ನೋಡು, ಅಂಜಲ್ಲ. ನಿನ್ನ ಮೈ ನಡುಗಲಿಲ್ಲ. ಕಣ್ಣಗಳಲ್ಲಿ ನೀರೂ ಸಹ ತುಂಬಿಲ್ಲ. ಪಾಪ! ಆ ಸಿಂಹವೇ ತಾನೆ, ನಿನ್ನ ನೋಂಕಿಗೆ ಸತ್ತು ಒಣಗಿ ಚರ್ಮವಾಗಿ ಹೋಗಿಬಿಟ್ಟಿದೆ.” ಎಲ್ಲಮ್ಮನೇನೂ ಹೇಳಲಿಲ್ಲ. ಗೇರು ನೋವೈಜಲಪಾತದ ಚಿತ್ರವೂಂದನ್ನು ನೋಡುತ ನಿಂತಳು.

ಮತ್ತಿ ರಾಜೋಜಿಯೇ ಆಕೆಯ ಹತ್ತಿರಕ್ಕೆ ನಡೆದನು. “ಬಾ ಹೆಹ್ಲಿ! ನನ್ನ ಪ್ರಯತ್ನವೆಲ್ಲ ವ್ಯಧವಾಯಿತು. ಹೆಂಗುಸಲ್ಲವೆ ನೀನು? ಏಣಿ ಹಿಡಿಯುವುದೇ ಹೆಚ್ಚಿನ ಕೆಲಸ ನಿನ್ನದು. ಬಾರಿಸು ನಿನ್ನ ಏಣಿ. ಭಯ ಭಾರ್ಯಾ ಹೋಗಲಿ. ಸೆರಗು ಹೊದ್ದಿಸಲಾದರು ಹತ್ತಿರ ಬರಬಹುದೇ ರಾಜೀ ಸಾಹೇಬರೇ! ಚಂಚು! ಇವರಿಗೆ ಸಂಗೀತ ಮಂದಿರದ ದಾರಿ ತೋರಿಸು.”

ಎಲ್ಲಮ್ಮ ಕಸರಿಕೊಂಡು ಹಿಂತಿರುಗಿದಳು. “ಸಂಗೀತ ಮಂದಿರವಂತೆ, ನಾಟ್ಯಶಾಲೆಯಾಕಾಗಬಾರದು! ಮೃತ್ಯುವಿಗೆ! ನೆಟ್ಟಿಗೊಂಡು ಅಡುಗೆಮನೆ ಯಿಲ್ಲ ನನ್ನ ಭಾಗ್ಯಕ್ಕೆ ಈ ಕಾಡಲ್ಲಿ! ನಮ್ಮ ದೇಶದ ಗೊಂಡಾರಣ್ಯವೇ ವಾಸಿ. ದೇಶವಲ್ಲದ ದೇಶ! ಕಾಡಲ್ಲದ ಕಾಡು. ಇಂಥಾ ಬಳಿಗೆ ಹೊತ್ತುತಂದಿದ್ದೀರಿ ನನ್ನ. ಸೀತಮ್ಮನವರಿಗಾದರೂ ಇವ್ವ ಕಷ್ಟವಿತ್ತೋ ಇಲ್ಲವೋ ಆ ಕಾಡಲ್ಲಿ! ಆ ಲಂಕೆಯಲ್ಲಿ! ಉಳಿಗಕ್ಕೆ ಈ ನೀಗೋರ್ತ ರಾಕ್ಷಸರು. ನರಭಕ್ತಕರು! ಈ ನನ್ನ ಬಾಳಿನ ಬಳಗಕ್ಕೆ ಸೀತಾಂಬರದ ಸಿಂಗವ್ವ, ಬೇಂಗಟೀ ಬೇತಾಳ ಜಿರಾಪೆ, ಕೋಡುಮುಸುಡಿ ಎಮ್ಮೆ. ಓಹೋಹೋ ಏನೂಂತ ಕೊಚ್ಚಿಕೊಳ್ಳುವಿರೀಂದ್ರೇ! ನಿಮ್ಮ ಹೆಮ್ಮೆ ಹಲಸಿನಕಾಯ!”

ಇಷ್ಟೆಂದ ಮೇಲೆ ಸಹ ಕೋವ ಮಾಡದಿದ್ದರೆ ಅವನೆಂಥಾ ಗಂಡಸು! ರಾಜೋಜಿಗೆ ತನ್ನ ದೇಶದ ನೆನಪು ಬಂತು. ಕಿಟಕಿಯಿಂದಾಚಿ ನೋಡುತ್ತ ನಿಂತ. ಹೇಳಿದ “ನಿನ್ನ ಉದಿಗತೊಡಿಗಯ ಅತ್ಯಾಶೆಗಾಗಿಯೇ ಇಲ್ಲಿಗೆಬಂದದ್ದು, ಈ ಆಫಿಕಕ್ಕೆ. ನಿನ್ನ ರತ್ನದ ಕಂಟಿ, ನಿನ್ನ ಬೆಡಗಿನ ಸೀರೆ—ಆ ನಿನ್ನ ಬೆಲ್ಲಿ ಉಗಾರವೆಲ್ಲ ಬರುತ್ತಿತ್ತೆ ನಿನ್ನ ದೇಶದಲ್ಲಿದ್ದಿದ್ದರೆ? ಇಂಡಿಯದಲ್ಲಿ? ಕನ್ನದ ನಾಡಿನಲ್ಲಿ! ಅದೂ ಮೈಸೂರಲ್ಲಿ! ಆ ನೂಕು ನುಗ್ಗಲಲ್ಲಿ! ಆ ಬಡತನದಲ್ಲಿ! ನಡಿ, ಏಣಿಬಾರಿಸುತ್ತ ಕುಳತಿರು—ಉಂಟದ ಹೊತ್ತಿಗೆ ನಾನೊಂದಿಪ್ಪ ಆಡಳ್ಳಿ ಬರುವೆನೆ”ಂದು ಕೈಲಿ ಬಂದೂಕು ಹಿಡಿದು ಹೋರಗೆ ಹೋರಟೇಬಿಟ್ಟುನು.

ಮಧ್ಯ ಅಫ್ರಿಕದ ಕಾಡು! ಕಾಡಿನ ನಡುವೆ ರಾಣೋಜಿಯ ಮರಮಟ್ಟುಗಳ ಬಂಗಲಿ. ಸುತ್ತು ಕಾಡು ಕತ್ತರಿಸಿ ತರು ತಿಂಗಳಾಗಿಲ್ಲ. ಈಗಾಗಲೆ ಬಂಗಲಿಯನ್ನು ಬಳಸಿ ಬಂದಿದೆ ಕಾಡುಪೋದೆ. ಸ್ವಲ್ಪ ದೂರ ಹೋದ ರಾಣೋಜಿಯು ಒಂದು ಮರವನ್ನು ಹತ್ತಿ ಕುಳಿತುಕೊಂಡನು. ಇತ್ತೆ ಜೀಡನೋಂದು ಪುಟ್ಟಿ ಹಕ್ಕಿಯನ್ನೇ ಹಿಡಿದು ಹೀರುತ್ತಲಿದೆ ರಕ್ತ. ಅತ್ತೆ ಕೋತಿಯೋಂದು ಬಾಲವನ್ನು ದೊಡ್ಡ ಬಳ್ಳಿಯೋಂದಕ್ಕೆ ಸುತ್ತಿ ಜೋಕಾಲೆಯಾಡುತ್ತಲಿದೆ. ಅದೋ ಅಲ್ಲಿ ನೀರಿನ ಬಳಿ ಪಟ್ಟೀಕತ್ತಿಗಳು ಹಿಂಡುಹಿಂಡಾಗಿ ಮೇಯುತ್ತಲಿವೆ. ಕಣ್ಣಿಗೆ ದುಬೀರನು ಹಿಡಿದು ನೋಡಿದನು—ದೂರದ ಬೆಟ್ಟ—ಅದರ ಇಳಜಾರಲ್ಲಿ ನಾಲ್ಕೆಪ್ಪುದು ಖಡ್ಗ ಮೃಗಗಳು ಮೇಯುತ್ತಲಿವೆ. ಅದರಾಚೆ—ಕೆಸರು—ಅಲ್ಲಿ ನೀರ್ಗುದುರೆಗಳು ಹಾಯಾಗಿ ಮಲಗಿವೆ. ಇತ್ತೆ ದಕ್ಕಣ ದಿಕ್ಕಿನಲ್ಲಿದೆ ಆ ನಗರ. ಅದಕ್ಕೆ ನೀರಿನ ವ್ಯವಸ್ಥೆ ಮಾಡಲಿಕ್ಕಾಗಿಯೇ ರಾಣೋಜಿಯು ಬಂದುದು. ಇಂಜಿನಿಯರಾಗಿ ಇಂಡಿಯದಲ್ಲಿ ಇರಲೊಳ್ಳದ ಅಫ್ರಿಕಕ್ಕೆ ಬಂದಿದ್ದನು. ಕೆನಿಯಕ್ಕೆ ಬಂದು, ಅಲ್ಲಿಂದ ಲಕ್ಷ್ಮಿಯ ಹೆಜ್ಜೆಯ ಜಂಡನ್ನು ಹಿಡಿದು ಇಲ್ಲಿಗೆ ಬಂದಿದ್ದನು. ಈಗಾಗಲೆ ಒಂದರೆಡು ಬಾರಿಯ ಕೆಲಸಗಳನ್ನು ಮಾಡಿ ಹಣವಂತನಾಗಿರುವನು. ಬೇಟೆಯಲ್ಲಿ ಸಿಕ್ಕಿದ ಮೃಗಗಳ ಚೆಮ್ರೆಗಳಿಂದಲೇ ಬಹಳ ಬಂಗಾರ ಬಂದಿದೆ. ಇಲ್ಲಿಯ ಜೀವನವಾಗಲೀ, ಕೆಲಸವಾಗಲೀ ಕಷ್ಟತರವಾಗಿರಲಿಲ್ಲ ರಾಣೋಜಿಗೆ. ಕಷ್ಟವಾಗಿ ತೋರಿದ್ದ ಹೆಂಡತಿಯ ಭಯನಿವಾರಣೆ. ಅವಳು ಧೈರ್ಯ ಕೆಲಿತು ಕಾಡಿನಲ್ಲಿ ಓವ್ರೆಲ್‌ಇರುವಳಾದರೆ, ಅನುಕೂಲ ಹೆಚ್ಚು. ಇನ್ನು ಮುಂದಿನ ಶಾವಾದರೋ ಸಿಂಹ ಹೆಬ್ಬಾವುಗಳ ಬೀಡು ಎಲ್ಲಮ್ಮೆ ಧೈರ್ಯ ಕಲಿಯದೆಲೆ ಏನೇನೂ ಆಗುವಂತಿಲ್ಲ. ಅದಕ್ಕಾಗಿ ಎಲ್ಲಾ ಜಾತಿಯ ಮೃಗಗಳ ಚೆಮ್ರೆಗಳನ್ನೂ ತಂದು ತನ್ನ ಕೋಣೆಯಲ್ಲಿ ಅಲಂಕಾರವಾಗಿ ಹರಡಿರುವನು. ಇನ್ನು ದಿನಗಳಾದರೂ ಕೂಡ ಸತ್ತ ಮೃಗಗಳನ್ನು ಕಣ್ಣಿತ್ತಿ ನೋಡುವ ಧೈರ್ಯ ಸಹ ಎಲ್ಲಮ್ಮೆನಿಗೆ ಬರಲಿಲ್ಲ. ಮುಂದಿನ್ನೇನು ಉಪಾಯ ಹೂಡಲೆಂದು ಯೋಜಿಸುತ್ತಿರುವಲ್ಲಿ—ಉಂಟದ ತುತ್ತೂರಿ ಕೇಳಿಬಂತು. ಕೊಂಬೆಯಿಂದ ಕೊಂಬೆಗೆ ಇಳಿದಿಳಿದು ಮನೆಗೆ ಬಂದನು. ಯಾರನ್ನೂ ಮಾತನಾಡಿಸದೆಲೆ ತನ್ನ ಅಧಾರಂಗಿಯನ್ನು ಕಾಣಲು ಭೋಜನ ಶಾಲೆಗೆ ನಡೆದನು. ಅಂದು ಸರಸ ಸಲ್ಲಾ ಪಗಳಲ್ಲಿದೆಲೆ ಉಂಟದ ರುಚಿ ಶೈಟ್ಟುಹೋಯಿತು.

## 9

ಉರಿ ಬಿಸಿಲಿನ ಹಗಲೊಂದು, ಉದ್ದೇಗದ ರಾತ್ರಿಯೊಂದು ಕಳೆದವೇ. ಭಾಮುನಿಗೆ ಭಯನಿವಾರಣೆಯಾಗಲಿಲ್ಲವೆಂದು ಯೋಚನೆಯು ಅತ್ಯಂತ ಶಕ್ತಿ ವಾಯಿತು ರಾಣೋಜಿಗೆ. ಇನ್ನೂ ಮುಂದೆ ಭಯಂಕರವಾದ ಕಾನನಗಳಿಗೆ ಹೋಗಬೇಕು. ನದಿಯ ನೀರು ಎಲ್ಲ ಎತ್ತರದಲ್ಲಿದೆಯೋ ಅಲ್ಲಿಂದ ಕಾಲುವೆ ತೋಡುವ ವ್ಯವಸ್ಥೆ ಮಾಡಬೇಕು. ಆ ಸ್ಥಳಗಳನ್ನು ಹುಡುಕುತ್ತಾ ಇನ್ನೂಲ್ಲಿಗೆ ಹೋಗಬೇಕಾದೀತೋ ಬಲ್ಲವರಾರು! ಸುತ್ತ ಪಹರಿಗಳನ್ನು ಹೆಚ್ಚಿ ಸೋಣವೆ ಸತಿಯ ಸೌಖ್ಯಕ್ಕೆ? ಯಾರನ್ನು ನಂಬಿ ಬಿಟ್ಟು ಹೋಗಬೇಕು? ಇಬ್ಬರು ನೀಗೋಗಳನ್ನು ಕಾಡಿನ ಮಧ್ಯ ನಂಬುವುದಕ್ಕೆ ಸಾಧ್ಯವಿಲ್ಲ.

“ಎಲ್ಲಮ್ಮೆ ನೋಡಲಿಕ್ಕೆ ಬಲು ಸೌಮ್ಯ-ಸುಂದರ, ಮಂದರ-ಮಧುಲ, ಕೋಮಲ—ಯಾರ ಬಾಯಿಗಾದರೂ ತುತ್ತಾದಾಳು. ಇಲ್ಲಿ ಯಾಕಾದರೂ ಈಕೆಯನ್ನು ಕರತಂದನೋ, ಬಂದೂಕು ಹಿಡಿಯಲಿಕ್ಕೆ ಕೂಡ ಇವೆಳಿಗೆ ಬರಲಿಲ್ಲವಲ್ಲ. ಮುಂದೇನು ಮಾಡಲಿ? ಕೆನಿಯದೇಶದಲ್ಲಿರುವ ನೆಂಟರಲ್ಲಿಗಾದರೂ ಹೋಗಿಂದರೆ ಹೋಗಳಲ್ಲ. ಆಗಲಿ, ಇನ್ನೂ ಮುನ್ನಾ ಪ್ರಯತ್ನಮಾಡಿ ಸತ್ತ ಪ್ರಾಣಿಗಳನ್ನು ತಂದು ಮುಂದಿಟ್ಟು ಆಕೆಗೆ ಭಯ ಹೋಗುವುದೇನೋ ನೋಡುವೆನು. ಮನುಷ್ಯನು ತನ್ನ ಎಚ್ಚರದಲ್ಲಿದ್ದರೆ ದುಷ್ಪ ಜಂತುಗಳೇನು ಮಾಡಿಯಾವು? ಅವುಗಳಿಗೆ ಯಥಾ ಪ್ರಕೃತಿವಿಧಿಯಾದ ಒಂದೊಂದೇ ಮಾರ್ಗಗಳು. ನಮಗಾದರೂ ಬುದ್ಧಿ ವಿಕಾಸದ ಹಲವು ಮಾರ್ಗಗಳು. ಜೀವಿಗಳು ಆತ್ಮರಕ್ಷಣೆಗೆ ದುಷ್ಪತನ ತೋರಿಸುವವು—ಮನುಷ್ಯ ಜೀವಿಯು ತನ್ನ ಹಿರೇ ತನವನ್ನು ತೋರಿಸಿಕೊಳ್ಳಬೇಕು. ಈ ಯುದ್ಧದಲ್ಲಿ ಆದಿಯಿಂದಲೂ ಮನುಷ್ಯನೇ ಜಯಿಸಿ ನಿಂತು ಬದುಕಿ ಬಂದವನು. ಎಲ್ಲಮ್ಮನ ಭಯ ನಿವಾರಣೆಗೆ ಉಪಾಯವಿದ್ದೇ ಇದೆ. ಸತ್ತ ಸಿಂಹಗಳನ್ನೂ ಹೆಚ್ಚುವರ್ಗಗಳನ್ನೂ ತಂದು ಕೋಣೆಯಲ್ಲಿ ಜೋಡಿಸಿ ಇಡಬೇಕು. ಸತ್ತವನ್ನು ಮುಟ್ಟು ಅಭ್ಯಾಸ ವಾದರೆ ಸಾಕು. ಆಕೆಗೆ ಆ ಕೋಣೆಯಲ್ಲಿರುವವು ಧೈರ್ಯ ಬಂದರೆ ಸಾಕು. ಎಲ್ಲಿಯಾದರೂ ಹೋಗಿ ಬರುವ ವರೆಗೆ ಹೆಂಡತಿ ಬದುಕಿರುವಳಿಂದು ಧೈರ್ಯ ದಿಂದಿರಬಹುದು. ಆಳಗಳು ಯಾರೂ ಆ ಕೋಣೆಗೆ ಬರುವುದಿಲ್ಲ. ಬಲು ಹೆದರುವರು. ಕಾಡಿನಲ್ಲಿ ಆಭರಿಸುವ ಮೃಗಗಳಿಗೆ ಅವರು ಹೆದರುವುದಿಲ್ಲ.

ಆದರೆ ಈ ನನ್ನ ಸತ್ಯ ಪ್ರಾಣಿಗಳನ್ನು ಕಂಡರೆ ಬಲು ಭಯಪಡುವರು. ನನಗೆ ಅದ್ಭುತವಾದ ಮಂತ್ರ ಶಕ್ತಿಯದೆಯೆಂದು ಅವರು ಭಾವಿಸಿರುವರು. ಏನು ಮಾಡಿದರೂ ಒಬ್ಬೊಬ್ಬರೇ ನನ್ನ ಕೋಣೆಗೆ ಇಲ್ಲಿಯವರಾರೂ ಬರುವುದಿಲ್ಲ. ಈ ಭಾಗದಲ್ಲಿ ಎಲ್ಲಮೈನಿಗೆ ಹೈಮು. ನಾನಿಲ್ಲಿದಾಗ ಆಕೆ ಅಲ್ಲಿರುವುದಾದರೆ— ಯಾವದೊಂದು ಭಯವೂ ಇರದು. ಸತ್ಯ ಮೃಗಗಳ ಸಂಗಡವಾದರೂ ಆ ಪುಣ್ಯಾಗಿತ್ತೀ ಇರುವುದಾದರೆ ಧೈಯದಿಂದ ಸುತ್ತುತ್ತ ಹೋಗಬಹುದು” ಎಂದು ಮುಂತಾಗಿ ಅಲೇ ಆಲೆಯಾಗಿ ಆಲೋಚನೆಗಳು ಬಂದುವು.

ರಾತ್ರಿ ಕಳೆಯಿತು; ರಾಣೋಜಿಯ ಮುಶಿ ಕಳೆಗೂಡಿತು. ನಗುನಗುತ್ತ ಎಲ್ಲಮೈನನ್ನು ಎಬ್ಬಿಸಿ ‘ಕೋಕೋ’ ಮಾಡಹೇಳಿದನು. ಹೋರಗೆ ಹೋಗಿ ನೀಗೈನ್ನು ಆಳುಗಳನ್ನೆಲ್ಲ ಸಿಧ್ಧವಾಗಿರ ಹೇಳಿದನು. ಗಿಣಿಯ ಬಳಿ ನೀಂತು ಮಾತಾಡಿಸಿದನು. ಉಷ್ಣಪಕ್ಷಿಯನ್ನು ಎತ್ತಿನಿಲ್ಲಿಸಿದನು—ಅದು ಕೊಕ್ಕು ಬಿಳ್ಳೆಲು ಅದರ ಬಾಯಿಗೆ ಒಂದು ಹೆವರ್‌ಮಿಂಟು ಹಾಕಿದನು. ಈ ವೇಳಿಗೆ ನಾಯಿಗಳು ಮೋರೆ ನೋಡಿ ನೆಗೆಯಲಾರಂಭಿಸಿದವು. ಅವುಗಳನ್ನು ಬಿಳ್ಳೆ ಬಿಟ್ಟು ಬೆನ್ನುತ್ತೆ ಕಳಿಸುವ ಹೊತ್ತಿಗೆ ಚಿಂಪಾಂಸಿ ಹ್ಯಾಟುಗಾಲು ಹಾಕುತ್ತ ಅವನೆ ಬಳಿಗೆ ಒಂದು ಕೈಕೊಟ್ಟು ನಡುವೇರಿತು. ಕಡೆಗೆ ಬೇರೆ ಮೃಗ ಶಾಬಕ ಸಳನ್ನು ಮಾತನಾಡಿಸಲು ಕೈಸಾಲಿಗೆ ಹೋದನು. ಅಂತು ಆ ದಿನ ಒಂದು ಬಗೆಯ ಆನಂದದಿಂದ ಕಾಡು ತಿರುಗಬರಲು ಹೋರಟಿನು ರಾಣೋಜಿರಾಯ.

ಬಹೆಳ ಬಿಸಿಲಾಗುತ್ತ ಬಂದಿತು. ಕಾಡಿನಿಂದ ಹನೆಯೇರಲು ಆರಂಭ ವಾಯಿತು. ಕೋಳಿತ ಸೊಪ್ಪುಸದೆಯ ವಾಸನೆ ಅಲ್ಲಿಲ್ಲ ಎದ್ದಿತು. ಎಷ್ಟೋ ಕಡೆ ಆಕಾಶವೂ ಕಾಣದು, ನೆಲವೂ ಕಾಣದು. ಮೇಲೆ ಸೊಪ್ಪು ಹೂ ಹಣ್ಣುಗಳ ಹಂಡರ; ಕೆಳಗೆ ಎಳಿ ಬಳ್ಳಿಗಳ ಹಂಜರ. ಹೂವಿಗೊಂದು ಚಿಟ್ಟೆ, ಎಲೆಗೊಂದು ಇರುವೆ, ಕೊಂಬೆಗೊಂದು ಕೋತಿ, ರೆಂಬೆಗೊಂದು ಹಕ್ಕಿ—ರ್ಯಾಂ ಯೆಂದು ಶಬ್ದ. ಕಾಲಿಟ್ಟು ತಿಗೆದರೆ ಸೊಳ್ಳಿಗಳು, ನೊಣಗಳು ಎದ್ದು ಹಾರುವವು. ಮರಗಳ ಮೇಲೆ ಆಲೋಂದಿಲೋಂದು ಕೊಡಲಿಯ ಗುಡುತು ನಾಡಿ ಕೊಂಡು ಹೋರಟಿನು. ಬರಬರುತ ಕಾಡು ದಟ್ಟವಾಯಿತು. ಯಾವದು ಬಳ್ಳಿಯೋ ಮತ್ತಾವುದು ಹೆಬ್ಬಾವೋ ತಿಳಿಯಲು ಕಷ್ಟ. ಹಸುರು ಮುಸುಕಿದ ಪಂಕಗಳು ಗಟ್ಟು ನೆಲದ ಭಾರ್ಯಾತಿ ಹುಟ್ಟಿಸುವವು. ದೂರದಿಂದ ಸೊಗಡು

ವಾಸನೆ ಬರುತಲಿದೆ—ಅದು ರಕ್ಷಣೆ ಕೆಮಲದ ಕಂಪು. ಮುಗ-ಪಕ್ಷಿಗಳ ಕಲಕಲದಲ್ಲಿ ತಾನಾಡಿದ್ದು ತನಗೇ ಕೇಳಿಸದು. ಕಾಲಿಟ್ಟು ತೆಗಿದರೆ ಮಂಡಿಯುದ್ದದ ದರಗು—ಅದರ ರುರರುರ ಶಬ್ದ—ಆ ಶಬ್ದಕ್ಕೆ ಹಲವು ಹದಿನೆಂಟು ಜಾತಿ ಪ್ರಾಣಿಗಳು ಎದ್ದೋಡುವವು. ಸೂರ್ಯನು ನೆತ್ತಿಯ ಮೇಲೆ ಬಂದರೂ ಕೂಡ ಈ ಆಸ್ತಿಕರದ ಕಾಡಿನಲ್ಲಿ ಗಾಥಾಂಧಕಾರದ ಭಯಂಕರ ಕನಸು.

ರಾಣೋಜಿಯು ಹಿಂತಿರುಗಿ ಕಣ್ಣಿ ಮೇಲೆ ಕಣ್ಣಿ ಪಹರೆ ಇಟ್ಟು ನಡೆದು ಬಂದನು. ಮನೆಯು ಹತ್ತಿರ ಬಂದಿತು. ದೂರದಲ್ಲಿ ಆತ್ಮ ಕಡೆ ಏನೋ ಕಂಡನು. ನಿಂತು ನೋಡಿದನು. ಏನೋ ಯೋಚನೆ ಹೊಳೆಯಿತು. ಹೊಗ ದಲ್ಲಿ ನಗೆ ಕಂಡಿತು. ಅಧ್ಯ ಗಂಟೆಯ ಕಾಲ ನಡೆದಿರಬಹುದು. ಅವನ ಗಮನಕ್ಕೆ ನಡಿಗೆಯೆಂದು ಹೇಳುವುದು ತಾನೆ ಹೇಗೆ? ಯಾಕೆಂದರೆ?—ಹತ್ತಿ, ಇಳಿದು, ಹಾರಿ, ಜಾರಿ ದೂರಸಾಗಬೇಕಾಗಿತ್ತು. ಅಲ್ಲಿಂದು ಮಾರು ದೂರ ದಲ್ಲಿ ಎರಡುವರೆ ಮಾರು ಉದ್ದದ ಹೆಬ್ಬಾವಿತ್ತು. ಮರದ ಕೊಂಬೆಗೆ ಬಾಲ ಸುತ್ತಿಕೊಂಡು ನೇತಾಡುತ್ತಲಿತ್ತು. ಒಂದೊಂದು ಬಾರಿ ವಲದಾಡಿ ಬಾಯಿ ಕಳೆಯುವುದು. ನಾಲಿಗೆ ಸುಗಿಯುವುದು. ರಾಣೋಜಿಯು ನಿಂತನು, ನೋಡಿದನು, ಹೊಂಚು ಹಾಕಿದನು. ಹೊಡೆಯ ಗಾತ್ರಕ್ಕೆತ್ತು. ಮೈಮೇಲೆ ಹಳದಿ ಬಣ್ಣ. ಬೆನ್ನೆ ಮೇಲೆ ನೀಲಿಯ ಪದ್ಧಗಳು. ಆ ಪದ್ಧದಳಗಳನ್ನು ಕೂಡಿಕೊಂಡು ಹಬ್ಬಿರುವ ಬಂಗಾರದ ಸರಿಗೆಯ ಬಳ್ಳಿ. ನೋಡಿ ಹಲವು ಬಗೆಯ ಆನಂದದ ಯೋಚನೆಗಳು ಅಂಕುರಿಸಿದವು. ಹತ್ತಿರದ ಮರಕ್ಕೆ ಒರಿದ ದನು. ಕೋವಿಯನ್ನು ಹಿಡಿದೆತ್ತಿ ಗುರಿಯಿಟ್ಟುನು. ತಲೆಹಿಂಭಾಗಕ್ಕೆ ಗಂಟಲ ಬಳಿಗೆ ಹೊಡೆದುಬಿಟ್ಟುನು. ಆ ಶಬ್ದವು ನೂರು ಬಾರಿ ಪ್ರತಿಧ್ವನಿತಾಳಿ ಕಾಡೆಲ್ಲ ನಡುಗಿಸಿತು. ಇತ್ತು ಸರ್ವವು ಸುರುಳಿಸುರುಳಿಯಾಗಿ, ಮುರಳಿ ಮುರಳಿಯಾಗಿ, ತಿರುವಿ ತಿರುವಿ, ಏರಿ ಇಳಿದು ಕೆಳಗೆ ಬಿಡ್ಡಿತು. “ಹೆಂಡತಿಯ ಭಯ ಬಿಡಿಸಲು ಇದು ಸಹಕಾರಿಯಾಗಬಹುದು. ಇಳುಗಳಿಗೆ ಭಯ ಹೆಚ್ಚಿ ಸಲು ಮನೆಯಲ್ಲಿ ಇಡಬಹುದು. ಕಡೆಗೆ ಬೇಕಾದರೆ ಚಮ್ಮವನ್ನು ಮಾರಬಹುದು. ಅಧ್ಯಾತ್ಮಾ ಇಂಡಿಯದಲ್ಲಿರುವ ಸ್ವೇಹಿತರಿಗೆ ಕಾಣಿಕೆಯಾಗಿ ಕಳುಹಬಹುದು.” ಹೀಗೆಂದು ಭಾವಿಸುವವ್ಯಾರ್ಥಿ ಒರಿದ್ದ ಮರವು ಪಕ್ಷಕ್ಕೆ ಸರಿದಹಾಗಾಯಿತು. ತಿರುಗಿ ನೋಡಿ ಗಾಬರಿಯಾದನು. ಆ ಮರಕ್ಕೆ ಸುತ್ತಿ

కోండిద్ద ఇన్నొందు హబ్బావిన మేలి భార చిట్టు ఒరగి నింతిద్దను. హిందె ముందె తిరుగి నోడిదను. సహవ యావుషో ప్రాణియన్న నుంగి మరక్కే సుత్తికోండిద్దతు. నిద్దయో ఏనో పాప! భోజ నానంతర! కణ్ణు ముచ్చిత్తు.

సూయిసేనో నదు నేత్తియల్లి నింతిద్దను. రాణోజిగి మనీయ నేనపాయితు. సత్త హావిన బాలవన్న కైగి సుత్తికోండు హోరటిను. మత్తి నింతను. నేలద మేలి ఎళ్లెదు తలెయు కిట్టుహోగువుదెందు ఆదర సుత్త సోప్పు సుత్తిదను—మత్తి హోరటిను. మనే సేరువ హోత్తిగి హోరగి యారూ ఇరలిల్ల. కిటికియ బళిగి హోదను. హావిన తలెయున్నెత్తి ఒళగిసిదను. కోణయోళక్కే హోగి హావన్న ఎళ్లెదుకోండను. ఆ చిక్క కోణయల్లి ఆ భారియ ఫోటిసహవ ఇల్లి హత్తి, అల్లిళదు, కేళగి సురుళయాగి, మేలి బిల్లాగి సోఫద మేలి హోట్టె ఇట్టు పుట్టు మేజిన మేలి వివేకానందర జిత్రుద ముందె కాసి గాంధియవర ప్రతివెయ హిందాగి, పుస్తక బీరూబళి బందు మేలేరి కన్నడ పుస్తకగళు ఇరువ బళి బందు “యువన సోలి”న బళ బాయి తెరిదుకోండిత్తు. హిగెల్ల అలంకారమాడి ఆల్లి నింతు ఇల్లి నింతు, కిటికియ పరద తుసవాగి ఎళ్లెదు—ఆనందద జిత్రవన్న సోడి హిగ్గి బాగిలేళ్లెదుకోండు హోరటిను. ఇంధా సుందరవాద హావు ఎల్లయూ ఇద్దిల్ల—మత్తో ఇద్దరూ హోడెదు. తరు వంధవరు యారిద్దారీ! తందఱా హిగెల్ల అలంకారవాగిట్టు తన్న అధారంగిగి తోరిస నలియువ భాగ్య ఎష్టు మందిగి ఒదగితు!

ఉండివాయితు. మాతుకథియల్లి ఇండియ ఔస్టికగళు ఒంద కోందు హాణిదుకోండుబిట్టువు. ముళ్ళయ్యన గిరి, కిలిమాంజీరో; వికోరియసరస్సు, అయ్యనకేరీ; తమ్మ జన, సింగోరై జన ముంతాదీలు బందు నిందు జిత్రుతవాగి, అలిసిహోదువు. భోజనసమయచ ఈ సల్లాపవు సింగోరై చెంచూగి కోంచవూ ఆధవాగలిల్ల. హోట్టె తుంబికోండరు ఇవరిభ్యరు ఎంబుదు మాత్ర అరివాయితు.

ವಂಜರದ ಮೃಗಪಕ್ಷಿಗಳ ಸಂಗಡ ಮಾತನಾಡಿದರು. ಉಪ್ಪಪಕ್ಷಿಯು ಬಂದು ಎಲ್ಲಮೈನ ತುರುಬಿನ ಹೂನನ್ನು ಕಿತ್ತುಕಿತ್ತು ನುಂಗಿತು. ಕಾಡು ಮನುಷ್ಯ ಚಿಂಪಾಂಸಿ ಬಂದು ಹಕ್ಕಿಯನ್ನು ಓಡಿಸಿ ತಾನು ನಿಂತಿತು ಅವರಿಬ್ಬರ ನಡುವೆ. ಅವರಿಬ್ಬರ ಕೈಗಳನ್ನೂ ತೆಗೆದು ತನ್ನ ಒರಟು ಮುಖಕ್ಕೆ ಒತ್ತಿಕೊಂಡಿತು. ಅವರಿಬ್ಬರೂ ಕುಚೀಗಳ ಮೇಲೆ ಕುಳಿತುಕೊಂಡರು. ಕಾಡುಮನುಷ್ಯ ಸಡಗರದಿಂದ ಅತ್ಯಿತ್ತು ಓಡಾಡಹತ್ತಿತು. ರಾಣೋಜಿಗೆ ಕೊಳಣಿಯ ನೆನಪು ಬಂತು. ಕಳಿಸಿ ನೋಡೋಣ ಹೆಂಡತಿಯನ್ನು ಆ ಬಳಿಗೆ ಎಂದುಕೊಂಡನು. “ಅದೇನು ಹೊಸ ಯೋಚನೆ” ಎಂದು ಇಂಗಿತವರಿತು ಆಕೆ ಕೇಳಿದಳು. “ಏನೂ ಇಲ್ಲ! ನಿನ್ನ ದ್ವಿಯಲ್ಲಿ ಕನ್ನಡದ ಮೇಲಿನ ಆ ಹೊಸ ಹಾಡನ್ನು ಕೇಳಬೇಕೆನಿಸಹತ್ತಿದೆ—‘ಮನವ ತಣಿಸುವ ಮೋಹನ’—ಹೇಳಿ, ಹೂ!” ಈ ಮಾತಿಗೆ ಎಲ್ಲಮೈ “ನನಗೇನು ಅನ್ನಿಸಿದೆ ಬಲ್ಲಿರಾ? ನಿಮ್ಮ ನಾಲಿಗೆಯಲ್ಲಿ ಒಂದಿಷ್ಟು ಕನ್ನಡ ಓದಿಸಿ ಕೇಳಬೇಕೆಂದು.” ರಾಣೋಜಿಗೆ ಅನುಕೂಲವಾಯಿತು—“ಆ ಮೇಲೆ ಹಾಡು ಹೇಳುವಿಯಂತೆ! ನಾನೇ ಮೊದಲು ಓದಿಬಿಡುತ್ತೇನೆ. ತೆಗೆದುಕೊಂಡು ಬಾ. ಹಾಗಾದರೆ ನಮ್ಮ ನಲವಿನ ಮಲೆನಾಡಿನಾತ ಬರಿದ ಪುಸ್ತಕ. ನಿನ್ನಂಥವಳು ಓದಬೇಕಾದ್ದು. ಹೊಸದಾಗಿ ಬಂದಿದೆ—‘ಯನುನ ನೋಲು’—ನಾನೇ ಓದಿಹೇಳುವೆ.”

“ತಪಸ್ಸಿನೀ!—ಬೇಡವ್ರೋ!” ಎಂದುಕೊಂಡು ಎಲ್ಲಮೈನು ಕೊಳಣಿಯ ಕಡೆ ನಡೆದಳು. ಜಡೆ ತಾಗಾಡಿತು. ಸೆರಿಗು ಹಾರಿಹಾರಿತು. ಕೈಬಳಿಗಳು ಧಳಧಳಿಸಿದವು. ಕಾಲುಂಗುರಗಳು ಮಾತಾಡಿದವು. ರಾಣೋಜಿಯು ಆಶುರ ದಿಂದ ಆ ಕಡೆಯೇ ನೋಡುತ ಕುಳಿತನು. ಮರಿಯಾದಳು ಎಲ್ಲಮೈ. ರಾಣೋಜಿಯು ಆಲ್ಯಿಸುತ್ತ ಕುಳಿತ. ಬಾಗಿಲು ತೆರಿದ ಶಬ್ದ. ಇಷ್ಟ ಹೊತ್ತಿಗೆ ಒಳಕ್ಕೆ ಹೋಗಿರಬಹುದು. ಆಲ್ಯಿಸಿದ ರಾಣೋಜಿ. ಇನ್ನೇನು ಕಿರುಚಿಕೊಳ್ಳುವಳು. ಆಗ ಕೂಗಿ ಹೇಳಬೇಕು—“ಸತ್ತ ಹಾನೆಂದು”—ಆ ಮೇಲೆ ಅವಳ ಪ್ರಕ್ಕಲತನಕ್ಕೆ ಚಪ್ಪಾಳಿ ತಟ್ಟಿ ನಗಬೇಕು!

ಇನ್ನುಹೊತ್ತಿಗೆ ಎಲ್ಲಮೈ ಕಿರುಚಿಕೊಂಡಳು. ಕುಳಿತಲ್ಲಿಂದಲೇ ರಾಣೋಜಿ ಕೂಗಿದನು “ಸತ್ತ ಹಾವು ಕಣೇ ಅದು, ಹೆದರಬೇಡ. ಪುಸ್ತಕವನ್ನು ಬೇಗನೇ ತೆಗೆದುಕೊಂಡು ಬಂದುಬಿಡು.” ಇನ್ನೊಮ್ಮೆ ಕೂಗು! ದ್ವಿಯು ಕರ್ತೋರ

ವಾಗಿತ್ತು. ನೆಲದ ಒಡಲಿಂದ ಬಂದಹಾಗಿತ್ತು. “ಸತ್ಯ ಹಾವಿಗೆ ಹೇದರುವಿಯಾ! ಅಂಜುಬುರುಕಿ! ನಾನೇ ಬಂದ ಬಿಡು” ಹೀಗನ್ನುತ್ತ ಹೊರಟನು. ಮತ್ತೆ ಕೂಗು! ಈ ಬಾರಿ ಕುಗ್ಗಿದ ಕಂಠ.ಬಾಗಿಲ ಬಳ ಸೇರುವ ಹೊತ್ತಿಗೆ, ಇನ್ನೆರಡು ಮೂರು ಬಾರಿ ದೊಡ್ಡದಾಗಿ ನಿಟ್ಟುಸಿರು ಬಿಟ್ಟು ಶಬ್ದ! ಈ ದಿನ ಬಹಳ ಅಂಜಿ ಬಿಟ್ಟುಳೆಂದು ಎರಡು ಬಾಗಿಲೂ ತೆಗೆದನು. ಕಿಟಕಿಗಳನ್ನೆಲ್ಲ ತೆರೆದನು. ಹೆಂಡತಿಯ ಸುಳವಿಲ್ಲ. ಚಿಂಪಾಂಸೀ ಒಳಗೆ ಬಂತು. ರಾಣೋಜಿಯು ಚಂಚೂ ಕರೆದನು. ಉಲಿದ ಆಳುಗಳೆಲ್ಲರೂ ಓಡಿಬಂದರು. ವೇಜಿನ ವಸ್ತು, ಸಿಂಹದ ತೊಗಲು, ಕರಡಿ ಚಮ್ಮೆಗಳೆಲ್ಲವೂ ಸುರುಳಿ ಸುಪ್ಪಟ್ಟಿಯಾಗಿದ್ದವು. ಅಲ್ಲಲ್ಲಿ ರಕ್ತ ಚುಮುಕಿಸಿದ ಹಾಗಿತ್ತು. ಎಲ್ಲಮೈ ಹೊರಗೆ ಹೋಗಲ್ಲ! ಒಳಗಂತೂ ಕಾಣಲಿಲ್ಲ! ಕೂಗಿದನು. ಗಾಬರಿಯಾದನು. ಪುಸ್ತಕಗಳನ್ನೆಲ್ಲ ಕಿತ್ತಾಡಿದನು. ಬೀರುವನ್ನು ಉರುಡಿಸಿದನು ಬುಡದಲ್ಲೀ ನೋ ಇತ್ತು. ಒಮ್ಮೆಲೆ ಹಾರಿ ಎಳೆದು ತೆಗೆದನು.....ಎಲ್ಲಮ್ಮೆನ ದೇಹ! ರಕ್ತ ಸಿಕ್ಕೆವಾಗಿದ್ದಿತು. ತಲೆ ಯಾವುದೋ ಮುಖವಾವುದೋ ಕಾಣುವಂಥಿರಲಿಲ್ಲ. ಗುರುತು ಕೂಡ ಆಳಿಸಿತ್ತು. ಅಂಥಾ ಅಂದವಾದ ಮೋರೆ ಅವಳದು. ಏನಾಗಿದ್ದೀತು!

\* \* \* \* \*

ಕಾಡುಮನುವ್ಯ ಏನನ್ನೊ ಹಿಡಿದೆಳೆದುಕೊಂಡು ಬಂದಿತು. ಎಳೆಯ ಲಾರದು ಪಾಪ! ಚಂಚೂ ಸಹಾಯಕ್ಕೆ ಹೋದನು. ಬೆಳಕಲ್ಲಿ ನೋಡಿದರೆ— ಎರಡು ಹೆಬ್ಬಾವುಗಳು! ಬಂದಕೊಂಡು ಹೊಸೆಡುಕೊಂಡಿವೆ! ಬಂದಕ್ಕೆ ಜೀವ ವಿದೆ, ಇನ್ನೊಂದಕ್ಕೆ ಜೀವವಿಲ್ಲ. ಜೀವದ ಹಾವು ಸತ್ಯ ಹಾವಿನ ಬಾಯೋಳಗೆ ತನ್ನ ಬಾಯಿಟ್ಟುಕೊಂಡಿದೆ! ಕಿತ್ತಿ ಲೋಡರೂ ತೆಗೆಯಲೊಲ್ಲದು. ಆದೇನು ಪ್ರಣಯ! ಹಾವುಗಳಲ್ಲಿ ಕೂಡ! ಕೊಂದ ಹಾವಿನ ಹೆಂಡತಿಯೆ ಅದು! ಪ್ರಕೃತಿ ವೈಚಿತ್ರ್ಯ ಹೇಗಿದೆಯೋ ಬಲ್ಲರಾರು! ಬಣ್ಣಿ ಸುವರಾರು! ಮನುಜರ ಪ್ರಣಯ ಬರಿಮಾತು. ಹಕ್ಕಿಪ್ರಾಣಿಗಳ ಪ್ರಣಯವೇ ಶ್ರೀಷ್ಟವೆನಿಸದೆ ನಿಮಗೆ!

ಈ ಕಥೆಯನ್ನು ಹೇಳಿದವನು ರಾಣೋಜಿರಾಯ! ನುಡಿನುಡಿಗಳನ್ನು ಕಟ್ಟೀರಲ್ಲಿ ನೆನೆನೆನೆಸಿ ನನ್ನ ಹ್ಯಾದಯದಲ್ಲಿಟ್ಟುನು. ಈಗ ನಮ್ಮ ನಾಡಿನಲ್ಲೀ ನೆಲೆಸಿರುವನು. ವಿದೇಶ ಗಮನ ದ್ರವ್ಯದಾಶಿಗೆ! ಮುಗ ಚಮ್ಮೆ ಸಂಪಾದನೆ ಭಯ ನಿವಾರಣಿಗೆ! ಆಫ್ರಿಕದಲ್ಲಿ! ಆಯಿತೆ ಭಯನಿವಾರಣಿ?

సమస్త



### ಶ್ರೀ ಬಿ. ಅಶ್ವತ್ಥ ನಾರಾಯಣರಾಯರು, ಚೆಂಗಳೂರು

ಇವರು ತಾತ್ತ್ವಿಕರು, ಮನೋಶಾಸ್ತ್ರಜ್ಞರು. ಈಧಾಲೇಖನದ ಮೇರೆಯನ್ನು ಆಳೆದವರು ಹಲ ಕೆಲವು ಜೀಕ್ಕು ಕಥೆಗಳನ್ನು ಬರೆದವರು. ಸಾಹಿತ್ಯದ ಎಲ್ಲ ವಿಭಾಗಗಳಲ್ಲಿಯೂ ತುಂಬಾ ಪರಿಶ್ರಮ ಮಾಡಿದವರು. ಜೀವನದ ಆಳವಾದ ಸುಖದುಃখ ಗಳ ಚಿತ್ರಣವು ಇವರ ಕತೆಗಳಲ್ಲಿ ಕಂಡು ಬರುವುದು. ಇವರ ಕಥೆಗಳ ಪ್ರತಿಯೊಂದು ಶಬ್ದವೂ ಯ್ಯಾದಯಕ್ಕೆ ನಾಟಿ ದುಃಖದ ಶಂಕಿಯನ್ನು ವಿಡಿಯುವುದು. ಶ್ವೇತಿಯು ಕವಿತಾ ಮಯ ವಾಗಿದೆ. ಈ ಕತೆಯು ಕೊನೆಯ ವರೆಗೂ ಸಮಸ್ಯೆಯಾಗಿಂದೇ ನಿಂತು ಬಿಟ್ಟಿದೆ! ಕಥೆಯನ್ನು ಓದಿ ಮುಗಿಸಿದಮೇಲೆ ಕಥೆಯು ಹೀಗೆ ಮುಗಿದು ಬಿಟ್ಟಿತಲ್ಲ ಎಂದು ಆಶ್ಚರ್ಯವಾಗುವುದು. ಇವರ ಕಥೆಗಳು ಚಿರಕಾಲ ಬಾಳತಕ್ಕುವುಗಳು.

## ಸಮಸ್ಯೆ

ಬಿ. ಅಶ್ವತ್ಥನಾರಾಯಣ ರಾಯರು

೧

ರೋಗಿಯ ಕಡೆ ದಿಟ್ಟಿಸಿ ನೋಡಿದೆ. ಸ್ವಲ್ಪ ಸಂಹಹರಣಿಯತ್ತು. ಕೈಯನ್ನು ಮೆಲ್ಲನೇ ತೆಗೆದುಕೊಂಡು ನಾಡಿಯನ್ನು ಹಿಡಿದು ನೋಡಿದೆ. ನಾವಧಾನವಾಗಿ ಹೊಡಿಯುತ್ತಿತ್ತು. ಆದರೂ ಬಹಳ ಹೊತ್ತಿನವರಿಗೆ ಬದುಕಿರುವ ಸಂಭವವಿರಲಿಲ್ಲ. ಕೈಯನ್ನು ಹಾಗೆಯೇ ಹೊಡಿಕೆಯೋಳಿಗೆ ಸೇರಿಸಿ, ಮಂಚವನ್ನು ಬಿಟ್ಟು ಕಿಟ್ಟಿಕೊಯ ಬಳಿ ಬಂದು ನಿಂತೆ.

ಮುಂದೆ ನೋಡಿದರೆ ಕೈದಿಗಳ ಕೊರಡಿಗಳು, ಹಾಗೂ ಆದಕ್ಕೂ ಮುಂದೆ ತುರಂಗದ ಹೆಬ್ಬಾಗಿಲು. ಒಳಗೆ ಎಲ್ಲಿಡೆಯಲ್ಲಿಯೂ ಆಡಗಿದ ಗುಜುಗುಜು ಶಬ್ದ. ದುಡಿದು ದುಡಿದು ಆಯಾಸಗೊಂಡಿದ್ದ ಕೈದಿಗಳು ನಿದ್ರಿಸಲು ಯತ್ತಿಸುತ್ತಿದ್ದೀರ್ಥಿತ್ತು. ಎಲ್ಲ ಕಟ್ಟಿಡಗಳನ್ನೂ ಆವರಿಸಿರುವ ಗೋಡೆಯು ನಾಲ್ಕು ಕಡೆಗಳಲ್ಲಿಯೂ ಎತ್ತರವಾಗಿ ಎದ್ದಿದ್ದಿತ್ತು. ಹೊರಗೆ ಬಹು ಸ್ವಲ್ಪ ದೂರದಲ್ಲಿ ವಿಸ್ತಾರವಾದ, ಅನಂತವಾದ ಗಂಭೀರ ಸಾಗರ. ಎಲ್ಲಿಯಲ್ಲದ್ದ ನೀಲ ಜಲರಾಶಿ. ವಾಯುವಿನೊಡನೆ ವಿಹರಿಸುತ್ತಿರುವ, ಶೃಂಖಲಾಬಧವಲ್ಲದ ಜಲಧಿ. ಒಳಗೆ ಸಮಾಜ ಬಾಹಿರಾದ, ಬಂದಿಗಳಾದ ನಾವು.

ಪುನಃ ಮಂಚದ ಬಳಿ ಬಂದು ಕುಳಿತೆ. ಬೆಳಗ್ಗೆ ಜೀಲಿನ ಡಾಕ್ಟರು ಹೇಳಿದ್ದು ಮು ಜ್ಞಾಪಕಕ್ಕೆ ಬಂದಿತು. ಆವರು ಹೇಳಿದ್ದರು—ರೋಗಿಯು ರಾತ್ರಿಯ ವರೆಗೂ ಉಳಿಯುವುದಿಲ್ಲವೆಂದು. ಆತನ ಸದ್ಯಧವಾದ ದೇಹದಲ್ಲಿ ಶಕ್ತಿಯಿದ್ದರೂ ರೋಗದಿಂದ ಹೊರಬಿದ್ದ ಆರೋಗ್ಯದಿಂದಿರಬೇಕೆಂಬ ಆಶೆಯು ಇರಲಿಲ್ಲವೆಂದು ಅವರ ಅಭಿಪ್ರಾಯ. ಆವರು ಅವರ ಶಕ್ತಿವಿಾರಿ ಯತ್ನವಾಡಿದ್ದರು. ಆದರೆ ಮನುಷ್ಯನು ಮನುಷ್ಯನಿಗೆ ತೋರುವ ಕಡೋರಿ ಭಾವವನ್ನು ಹೊರಡೂಡಲು ಅವರ ವೈದ್ಯಕ್ಕೆ ಹೊರಗಾಮದು. ಆದರ ಪರಿಚಯವು ಅವರಿಗಿರಲಿಲ್ಲ.

ರೋಗಿಯ ಬಳಿ ಕುಳಿತಿದ್ದೀರ್ಥಿತ್ತು ಆತನು ಬಂದೆರೆಡು ದಿನಗಳ ಹಿಂದೆ ಹೇಳಿದ್ದು ಮು ನೆನೆಪಿಗೆ ಬಂದಿತು. ಆತನ ಜೀವಿತದ ಕಥಾನಕವು ನನ್ನ ಜಿತ್ತುದ

ಮುಂದೆ ಮೇರವಣಿಗೆಯಂತೆ ಹಾಯತೋಡಿತು. ಅತನೆ ಮಾತುಕೆತಿಗಳು ಒಂದೊಂದಾಗಿ ನೀನೆಸಿಗೆ ಬಂದವು.

## ೭

“—ರಾಯರೇ, ಅನೇಕ ಜನರು ಜೀವನಸಮಸ್ಯೆಗೆ ಅರ್ಥವಿದೆಯಂದು, ವೃತ್ತಿಯಂಟಿಂದು ಹೇಳುತ್ತಾರೆ. ಸರಿ, ಅವರ ದೃಷ್ಟಿಯಲ್ಲ, ಸಂಕುಚಿತ ನೋಟದಲ್ಲಿ ಇದು ಯೋಗ್ಯವಾದುದು. ನೀವು ರಾಜಕೀಯ ಕೈದಿಗಳು. ಅದರಿ ನಾನು—ಸಮಾಜದಿಂದ ಶೈಕ್ಷಿಗೆ ಗುರಿಮಾಡಲ್ಪಟ್ಟವನು. ನಾನು ಹೊರಗಿದ್ದರೆ ಸಮಾಜಕ್ಕೆ ಕೇಡಾಗಬಹುದಂದು ಅದರ ಭಾವನೆ; ನಂಬುಗೆ.

ಸಿಯರ್ಸ್‌ನು ಒಂದೆಡಿಯಲ್ಲಿ ಹೀಗೆ ಹೇಳುತ್ತಾನೆ—An idea which is not a guide to some action, which does not make a difference to the ultimate behaviour of things or persons is, strictly speaking, meaningless” (ಕೈಯಿಗೆ ದಾರಿ ತೋರದೆಯೂ, ಜನರ ಅರ್ಥವಾ ವಸ್ತುಗಳ ಅಂತಿಮ ನಡತಿಗೆ ವಿಭೇದ ವನ್ನು ತೋರದೆಯೂ ಇರುವ ಭಾವವು ಅರ್ಥರಹಿತವಾದುದು.) ಇದನ್ನು ಅವಲಂಬಿಸಿಯೇ ದಿನೆ, ಜೀಮ್ಸ್, ರಾಯಿಸ್ ಮೊದಲಾದ ವಿದ್ವಾಂಸರು ತಮ್ಮ ಉದ್ದೃಂಢಗಳನ್ನು ಬರೆದಿರುವರು. ಅದರಿ ಅದೇ ಸಿಯರ್ಸ್‌ನು ಹೇಳು ಶ್ರಿಷ್ಟನು—The chance aspects of life, its haphazardness and unpredictability are what we must accept as brute ultimate fact; the orderly and necessary aspects are what we must explain. (ಜೀವನದ ಅನಿರ್ಕ್ಷಿತ ಸಂಘಟನೆಗಳು, ಅವುಗಳ ಅವೃವಸ್ಥೆಗಳನ್ನು ಅಂತಿಮ ವಿಷಯಗಳಿಂದು ನಾವು ಒಸ್ಪುಲೇ ಬೇಕಾಗುತ್ತದೆ. ಅದರಿ ವೃವಸ್ಥಿತ ಮತ್ತು ಅವಶ್ಯಕ ಸಂಘಟನೆಗಳನ್ನು ನಾವು ವಿಚಾರಿಸುತ್ತಿರುವುದು ವರಿಸಬೇಕಾಗುತ್ತದೆ.)

ಇದರಲ್ಲಿ ಅವನು ಎರಡನೆಯದನ್ನು ಒಸ್ಪಿಕೊಂಡ. ಮೊದಲನೆಯದು ಅವನಿಗೆ ಸರಿಯಾಗಿ ಅರ್ಥವಾಗಿಲ್ಲ. ಸರಣಿಯಂತೆ ಜೋಡಣಿಯಲ್ಲಿ ಬರುವ ಸಂಘಟನೆಗಳು, ಹಿಂತಾತ್ತಾಗಿ ಆಗಿಹೋಗುವ ಕಾರ್ಯಗಳು, ಅರ್ಥವನ್ನು ಉಹಿಸಲಾಗದ ಕೆಲಸಗಳು—ಇವುಗಳಿಲ್ಲದರ ಹೊಂದಣಿಯೇ ಮಾನವನ

ಜೀವಿತದ ದಿನಗಳು. ಇದನ್ನು ಮರೆಯಲಾಗುವುದಿಲ್ಲ. ನಿಮ್ಮ ಜೀವಿತವನ್ನು ಪರೀಕ್ಷೆಸಿ ನೋಡಿ. ನನ್ನ ಜೀವಿತವನ್ನೂ ನೋಡಿ. ಇದರ ಪರಿಚಯವಾಗುವುದು. ಸಂಗಡಲೇ ಜೀಮ್ಸ್‌ನ “ಇನ್ನೂ ಪರಿಪಕ್ವವಾಗುತ್ತಿರುವ ಜಗತ್ತಿ”ಂಬ ತತ್ವದ ಆರ್ಥಿಕವಾಗುವುದು. ಬಹು ಮಟ್ಟಿಗೆ ಭೂತಕಾಲವು ವರ್ತಮಾನದಲ್ಲಿ ಏನು ಆಗಬಹುದೆಂದು ಉಹಿಸುತ್ತದೆ. ಹೀಗೆಯೇ ಆಗುವುದೆಂದು ನಿಶ್ಚಯ ಮಾಡಿ ಹೇಳಲಾಗುವುದಿಲ್ಲ. ಅದರಿಂದಲೇ ದಾರ್ಶನಿಕರು ಮಾನವನಿಗೆ ಕರ್ತವ್ಯದ, ಕರ್ಮದ ಸಾಪ್ತಂತ್ರ್ಯವುಂಟಿಂದು ಹೇಳುವರು.

ಆದರೆ ಇಷ್ಟೆಲ್ಲ ನಮ್ಮ ಸಮಾಜಕ್ಕೆ ತಿಳಿಯದು. ಆದರ ಕಟ್ಟಳೆಗಳನ್ನು ಬರೆಯುವವರಿಗೆ ಮೊದಲೇ ತಿಳಿಯದು. ಜೀವಿತದ ಉತ್ತ್ವಂರಿತವಾದ ದಾಹದ ಅನುಭವವು ಅವರಿಗಿಲ್ಲ. ಇವುಗಳೆಲ್ಲದರ ಪರಿಣಾಮವೇ ನಮ್ಮ ಕುಸಿದು ಬಿದ್ದಿರುವ ಇಂದಿನ ಜೀವನ್.

ನೀವು ಅಳ್ಕುರಿಪಡುತ್ತಿರುವುದು—ಕೈದಿಗೆ ಇಷ್ಟೊಂದು ತತ್ವಗಳ, ಶಾಸ್ತ್ರಗಳ ಅರ್ಥವು, ದರ್ಶನಗಳ ತಳಹೆದಿಯು ಹೇಗೆ ತಿಳಿದೆಯೆಂದು. ನಾನು ಹಾರ್ಪರ್ಡ್ ವಿಶ್ವವಿದ್ಯಾಲಯದ “ಡಾಕ್ಟರೇಟ್” (Doctorate) ಪಡೆದವನು.

ನಮ್ಮ ತಂಡ ತಾಯಿಗಳು ಉರು ಬಿಟ್ಟು ನನ್ನ ವಿದ್ಯಾಭ್ಯಾಸಕ್ಕೆಂದು ಧಾರವಾಡದಲ್ಲಿ ಬಂದು ನೇಲಿಸಿದರು. ನಮ್ಮ ಮನೆ....ಕಡೆಯಲ್ಲಿ. ಆಗ ನನಗೆ ಸುಮಾರು ಹನ್ನೆ ರಡು ವರ್ಣ ವಯಸ್ಸು.

ನಮ್ಮ ಮಗ್ಗಲ ಮನೆಯಲ್ಲಿ ಯಾರೋ ಒಬ್ಬರು ಸಾರಸ್ವತರಿದ್ದರು. ಅವರಿಗೆ ಒಬ್ಬ ಮಗಳಿದ್ದಳು. ಅವಳ ಹೆಸರು ಶಾರದೆಯೆಂದು.

ಶಾರದೆಯೂ ನಾನೂ ಕೂಡಿ ಆಡಿ ಒಳಿದೆವು. ಆಗ ನಮಗೆ ಪ್ರಪಂಚದ ಜ್ಞಾನವಿರಲಿಲ್ಲ. ಜೀವನದ ಉದ್ದೇಶಗಳಾದರೂ ಎರಡೇ—ಶಾಲೆಗೆ ಹೋಗುವುದು; ಮನಗೆ ಬಂದು ಆಡುವುದು.

ದಿನಗಳು ಕಳೆದು ನನಗೆ ಹದಿನೆಂಟು ವರ್ಣಗಳು ತುಂಬಿದವು. ಶಾರದೆಗೆ ಸುಮಾರು ಹನ್ನೆ ರಡು ಹದಿಮೂರು ಆಗಿರಬಹುದು. ಸ್ವಭಾವಕ್ಕೆ ಅನುಸರಿಸಿ ನಮ್ಮ ಜೀವನದಲ್ಲಿ ಬದಲಾವಣೆಯಾಗುತ್ತ ಬಂದಿತು. ಮೊದಲಿನ ವರ್ತಮನೆಯಲ್ಲಿ ರುಚಿ ಬಾರದೆ ನಮ್ಮ ನಡೆವಳಕೆಯಲ್ಲಿ ಬರಬರುತ್ತ ಬದಲಾವಣೆಯಾಗುತ್ತ ಬಂದಿತು. ಈ ವ್ಯಾತ್ಯಾಸವು ಸಹಜವಾಗಿ ನಮ್ಮಿಬ್ಬಂಗೂ

ಗೋಚರವಾಯಿತು. ವೇದಮೋದಲು ನಮ್ಮ ಮನೆಯವರುಗಳಿಗೆ ಇದು ತಿಳಿಯಬರಲಿಲ್ಲ.

ಇದೇ ರೀತಿಯಲ್ಲಿ ಇನ್ನೂ ನಾಲ್ಕು ವರ್ಷಗಳು ಕಳೆದುಹೋದವು. ಆಗ ನಾನು ಎಂ. ಎ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೆ. ನನ್ನ ಮುಂದಿನ ಮಾರ್ಗ ವನ್ನು ಆರಿಸಬೇಕಾಗಿತ್ತು. ಆಗ ಶಾರದೆಗೆ ಏರಿಕೆಯ ವಯಸ್ಸು. ನಮ್ಮ ಪ್ರೇಮದ ಎಲ್ಲೆಯನ್ನು ನಾವೇ ತಿಳಿಯದವರಾಗಿದ್ದೆವು.

ನನ್ನ ಮುಂದಿನ ಮಾರ್ಗವು ನಮ್ಮ ತಂಡೆಯವರಿಂದ ನಿಶ್ಚಯವಾಯಿತು. ಅಮೇರಿಕಾಕ್ಕೆ ಹೋಗಿ ದರ್ಜನಶಾಸ್ತ್ರಗಳನ್ನು ವ್ಯಾಸಂಗ ಮಾಡಬೇಕೆಂದು ಗೊತ್ತಾಯಿತು. ಆಗ ನನ್ನ ಮನಸ್ಸಿನಲ್ಲಿ ಎರಡು ವಿಧವಾದ ಆಶೆಗಳು— ಹೊರಗೆ ಹೋಗಿ ವಿದ್ಯೆಯನ್ನು ಕಲಿತುಬಂದು ಗಣ್ಯನಾಗಬೇಕು; ಶಾರದೆಯಲ್ಲಿ ಬಲವಾದ ಅನುರಾಗ.

ಇವೆರಡನ್ನೂ ಹೇಗೆ ಒಟ್ಟುಗೂಡಿಸುವುದೆಂದು ತಿಳಿಯದೇ ಶಾರದೆಯನ್ನೇ ಕೇಳಿದೆ. ಅವಳು ಹೋಗಿ ಬಾರಿಂದು ಸಲಹೆಗೊಟ್ಟಿಳು. ನನಗಾಗಿ ಅವಿವಾಹಿತಭಾಗಿ ಕಾದಿರುವನೆಂದು ವಚನಗೊಟ್ಟಿಳು. ಈ ವಾಗ್ದಾನದಲ್ಲಿ ನಾನು ಭರವಸೆಯನ್ನಿಟ್ಟು. ಅವರಲ್ಲಿ ಕೆಲವು ವೇಳೆಗಳಲ್ಲಿ ಪ್ರೌಢವಿವಾಹವಾಗುತ್ತಿದ್ದುದು ನನಗೆ ತಿಳಿದಿತ್ತು. ನಾನು ಎಲ್ಲರ ಅಪ್ಪಣಿಯನ್ನು ಪಡೆದು, ಅವಳ ಅನುಮತಿಯನ್ನು ಹೊಂದಿ ಪ್ರಯಾಣವನ್ನು ಬಿಳಿಸಿದೆ.

\* \* \* \* \*

ಮೂರು ವರ್ಷಗಳನ್ನು ಅಮೇರಿಕೆಯಲ್ಲಿ ಕಳೆದು ಪುನಃ ಸ್ವದೇಶಕ್ಕೆ ಮರಳಿ ಬಂದೆ. ಈಗ ನನಗೆ ಹಿಡಿಸಲಾರದಪ್ಪು ಆನಂದ. ಎರಡು ವಿಶ್ವವಿದ್ಯಾಲಯದವರು ನನ್ನ ಪಾಂಡಿತ್ಯಕ್ಕೆ ಮೆಚ್ಚಿ ಪದವಿಗಳನ್ನು ಪಾಲಿಸಿದ್ದರು. ಸರಕಾರದವರು ಕೆಲಸವನ್ನು ಕೊಡುತ್ತೇವೆಂದು ಬರೆದಿದ್ದರು. ಜೀವನವು ಕವಿಯ ಕನಸಿನಂತೆ ಮೃದು ಮಧುರ ಸ್ವಷ್ಟವಾಗಿತ್ತು. ಯಾವುದಕ್ಕೂ ನನಗೆ ಕೊರತೆಯಿರಲಿಲ್ಲ. ನನ್ನ ಬಯಕೆಗಳೆಲ್ಲವೂ ನನ್ನ ಕೈಗೂಡಿದವೆಂದು ನನ್ನ ಬಲವಶ್ತುರವಾದ ಆಶೀ.

ಉರಿಗೆ ಬಂದವನು ಎಲ್ಲರನ್ನೂ ಹೋಗಿ ನೋಡಿದೆ. ಕೊನೆಗೆ ಸಂಜೀಯ ವೇಳೆಯಲ್ಲಿ ಶಾರದೆಯನ್ನು ನೋಡಬೇಕೆಂದು ಅವರ ಮನೆಗೆ ಹೋಡೆ.

ಮನೆಯಲ್ಲಿ ಅವರ ತಾಯಿಯಿದ್ದ ಳು. ಕುಶಲವಾತೇಯನ್ನು ಕೇಳಿದಳು. ಸ್ಪೃಹ ಕಾಲ ಕಳೆಯಿತು. ಶಾರದೆಯ ತಂದೆಯೂ ಮನೆಗೆ ಬಂದನು. ಆದರೆ ಶಾರದೆಯ ಸುಳಿವಿಲ್ಲ. ಕೊನೆಗೆ ಬಾಯಿ ಬಿಟ್ಟು ಕೇಳಿದೆ. ಬಂದ ಉತ್ತರ ದಿಂದ ನನ್ನ ತಲೆಯ ಮೇಲೆ ಸಿಡಿಲು ಬಿದ್ದಿಂತೆ ಆಯಿತು.

ಶಾರದೆಗೆ ನಮ್ಮ ನೇರಿಯವನಾದ ಮಾಧವನೊಂದಿಗೆ ಮದುವೆಯಾಯಿ ತೆಂದೂ ಈಗವಳು ಕಾ....ದಲ್ಲಿ ಗಂಡನೊಂದಿಗೆ ಇದ್ದಾ ಇಂದೂ ತಿಳಿದುಬಂದಿತು.

ಆ ಮೇಲೆ ಸ್ಪೃಹ ಹೊತ್ತು ಅಲ್ಲಿಯೇ ಇದ್ದೆ. ಏನು ಮಾತನಾಡಿದೆನೊ ಅದು ನನಗೆ ನೇನಪಿಲ್ಲ. ಮನೆಗೆ ಬಂದು ಯೋಚನೆಮಾಡ ತೊಡಗಿದೆ. ರಾತ್ರಿ ಸುಮಾರು ಹತ್ತು ಗಂಟೆಗೆ ನಮ್ಮ ತಾಯಿಯು ನನ್ನ ಕೊರಡಿಯೋಳಕ್ಕೆ ಬಂದರು.

ಅವರಿಂದ ಎಲ್ಲವೂ ತಿಳಿಯಿತು. ಅವರಿಗೆ ನಮ್ಮ ಪ್ರೇಮ ಕತೆಯ ಪರಿಚಯವಿತ್ತೆಂದು ಅರಿವಾಯಿತು. ಜಾತಿಯ ವ್ಯತ್ಯಾಸದಿಂದ ಮದುವೆಯ ಪ್ರಸ್ತಾವವು ಸಾಧ್ಯವಾಗಲಿಲ್ಲವೆಂದು ಹೇಳಿದರು. ನಾವು ಬ್ರಾಹ್ಮಣರು; ಅದರಲ್ಲಿಯೂ ವೀರ ವೈಷ್ಣವರು.

ನಾನು ಏನೂ ಮಾತನಾಡಲಿಲ್ಲ. ಸುಮ್ಮನೆ ಎಲ್ಲವನ್ನೂ ಕೇಳಿದೆ. ಆದರೆ ಹೃದಯದಲ್ಲಿ ದಾರುಣವಾದ, ಸಹಿಸಲಾರದ ನೋವು.

ರಾತ್ರಿ ನಿದ್ದೆ ಬರಲಿಲ್ಲ. ಮನಸ್ಸಿನಲ್ಲಿ ಗೊಂದಲ. ನಾನು, ಸಮಾಜ ಮತ್ತು ಶಾರದೆ. ಈ ಮೂವರ ಪರಸ್ಪರ ಸಂಬಂಧದ ಬಗ್ಗೆ ವಿಚಾರಮಾಡಿದೆ. ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಜೀವನ ಸಮಸ್ಯೆಯ ಕೋನದಿಂದ ವಿಚಾರಮಾಡಿದೆ. ಸರಿಯಾದ ಮಾರ್ಗವು ಗೋಚರವಾಗಲಿಲ್ಲ. ದಾರ್ಶನಿಕರು ಹೇಳುವಂತೆ ವ್ಯಕ್ತಿ ಸ್ವಾತ್ರಂತ್ರ್ಯವು ಇದ್ದರೆ, ಸಮಾಜವು ನಮ್ಮಿಬ್ಬಿರ ನಡುವೆ ಏಕ ತಲೆ ಹಾಕಬೇಕು? ಅದಕ್ಕೆ ಹಕ್ಕು ಇರಲಿಲ್ಲ. ಆದರೂ ನಡುವೆ ಬಂದು ನಮ್ಮ ಜೀವನವನ್ನು ಹಾಳುಮಾಡಿತ್ತು. ಭಾವನೆಯ ಅರ್ಥವು ಸಮಾಜದ ತಳಹದಿಯೆಂದು ನಂಬುವರು! ಎಲ್ಲವೂ ಸುಳ್ಳಿ. ಮಾನವನ ಮೂರ್ಖ ಪದ್ಧತಿಯ ಸರಳ ರೇಖೆಯು ನಮ್ಮೆಲ್ಲರ ಮೈನೇಲೆ ಹಾದು ನಮ್ಮನ್ನು ಕರ್ಮಶರನಾಗಿ ಮಾಡುವರು.

ಒಂದು ವಾರವನ್ನು ಹಾಗೂ ಹೀಗೂ ಕಳಿದೆ. ಮನಸ್ಸಿನಲ್ಲಿ ಶಾರದೆಯನ್ನು ಒಂದು ಬಾರಿ ಕಂಡು, ಎಲ್ಲವನ್ನೂ ವಿಚಾರಿಸಬೇಕೆಂದು ಉದ್ದೇಶ.

ಆದರೆ ಅವಳು ಈಗ ಪರಸ್ಪ್ರೀ. ನನ್ನವರ್ಚಿಂದು, ಸತತ ನನ್ನವರ್ಚಿಂದು ವಚನ ಕೊಟ್ಟಿದ್ದ ವರು ಇಂದು ಸಮಾಜದ ಸುಧಾರಿಸಿದ ನೀತಿಯಂತೆ ನನಗೇ ಪರಸ್ಪ್ರೀ.

ನನ್ನ ಉದ್ದೇಶವನ್ನು ದಮನ ಮಾಡಿಕೊಂಡು ಏಳು ದಿನಗಳನ್ನು ಕಳೆದೆ. ಕೊನೆಗೆ ಇದು ದುರ್ದಮನೀಯವಾಯಿತು.

ಮನೆಯಲ್ಲಿ ಹೇಳಿದೆ ಕಾ....ಕ್ಕೆ ಹೋಗಿ ಸೇರಿದೆ. ಅಲ್ಲಿ ವಿಚಾರಿಸಿಕೊಂಡು ಶಾರದೆಯ ಮನೆಯನ್ನು ಪತ್ತಿಮಾಡಿದೆ. ಸಂಜೆ ಸುಮಾರು ನಾಲ್ಕುರ ಸಮಯ. ಬಾಗಿಲನ್ನು ತೆಟ್ಟಿದೆ. ಶಾರದೆಯೇ ಬಂದು ಬಾಗಿಲನ್ನು ತೆರೆದಳು. ನನ್ನನ್ನು ನೋಡಿ ಅಪ್ರತಿಭಳಾಗಿ ಅವಾಕ್ಷಾದಳು.

ನಾನೇ ಅವಳನ್ನು ಮೆಲ್ಲಿಗೆ ಒಳಕ್ಕೆ ಕರೆದುಕೊಂಡು ಹೋದೆ. ಕುಳಿತು ಕೊಂಡು ಎಲ್ಲವನ್ನೂ ಮಾತನಾಡಿದೆವು.

ಅವಳ ತಂದ ತಾಯಿಗಳೂ, ನನ್ನ ತಂದ ತಾಯಿಗಳೂ ಇಬ್ಬರೂ ಸೇರಿ ಅವಳನ್ನು-ನನ್ನಿಂದ ದೂರವಿಡಬೇಕೆಂಬ ಉದ್ದೇಶದಿಂದ ಮಾಥವನಿಗೆ ಮದುವೆ ಮಾಡಿದ ಸಂಗತಿಯನ್ನು ಹೇಳಿದಳು. ಅವಳ ಗಂಡನ ವೃತ್ತಾಂತವನ್ನು ಬಿನ್ನವಿಸಿದಳು. ಆಗ ನಾನು ಅವಳನ್ನು ಕರೆದುಕೊಂಡು ಎಲ್ಲಿಯಾದರೂ ಹೋಗಿ ವಾಸಮಾಡಬೇಕೆಂದು ಗೊತ್ತುಮಾಡಿಕೊಂಡೆ. ಮಾತಿನಲ್ಲಿ ಮಗ್ನಿ ರಾಗಿದ್ದ ನಮಗೆ ಕಾಲವು ಕಳೆದುಹೋದು ತಿಳಿಯಬರಲಿಲ್ಲ. ಮಾಥವನು ಆಫೀಸಿನಿಂದ ಬಂದವನು ನಮ್ಮಿಬ್ಬರನ್ನೂ ನೋಡಿದನು. ಸಂತಾಪಗೊಂಡು ಕೆರಳಿ ಕೆಂಪಾದನು.

ಸಿಟ್ಟಿನಲ್ಲಿ ನಮ್ಮಿಬ್ಬರನ್ನೂ ಬಾಯಿಗೆ ಬಂದಂತೆ ಬೈದನು. ನಾನು ಉತ್ತರಗೆಂಡಲಿಲ್ಲ. ಶಾರದೆಯೂ ಉತ್ತರಗೆಂಡಲಿಲ್ಲ. ಕೊನೆಗೆ ಶಾರದೆಯನ್ನು ಅಮಂಗಳವಾದ, ಅವಾಚ್ಯವಾದ ಶಬ್ದಗಳಿಂದ ನಿಂದಿಸಲಾರಂಭಿಸಿದನು. ಆಗ ನನಗೆ ಸಿಟ್ಟಿಬಂದು ಬಂದೆರಡು ಶಬ್ದಗಳನ್ನೂ ದಿದೆ. ಕೊನೆಗೆ ಇಬ್ಬರಿಗೂ ಹೊಡಿದಾಟವಾಯಿತು. ಅವನು ಪೆಟ್ಟಿತಿಂದು ನೆಲಕ್ಕೆ ಉರುಳಿದ. ನಾನು ಶಾರದೆಯನ್ನು ಕರೆದುಕೊಂಡು ಬಂದುಬಿಟ್ಟೆ.

ಆ ದಿನದೆ ಘಟನೆಗಳನ್ನು ಕುರಿತು ವಿಚಾರನಾಡಿದರೆ ಇಂದೂ ಸಹ ಸಮರ್ಪಕವಾದ ಉತ್ತರವು ದೊರೆಯುವುದಿಲ್ಲ. ಮನೋವೃತ್ತಿಗಳನ್ನು, ಕಾರ್ಯಪರಂಪರೆಗಳನ್ನು, ವಿಭಜಸಿ ಅರ್ಥಮಾಡುವುದರಲ್ಲಿ ನಾನು ನಿಷ್ಠಾತ

ನೆಂದು ಹೇಬರು. ಅದರೆ ಅಂದಿನ ಕಾರ್ಯಕ್ರಮದಫಲವು ನನಗೆ ಇಂದಿಗೂ ಆಗಿಲ್ಲ. ಸಿಡ್ಡಿಹುಕ್ಕಾನ ವಾಕ್ಯವು ನಿಶ್ಚಯವೆಂದು ನನಗೆ ತೋರುತ್ತದೆ. ನೀವೇ ನೋಡಿ—“Natural experience is a mixture of necessary and chance elements” (ನಿಸಗಾನುಭವವು ಆವಶ್ಯಕ ವಾದ ಮತ್ತು ಆನಿರ್ಧಿಕವಾದ ವಿಷಯಗಳ ಸಂಯೋಗವಾಗಿದೆ.) ಈ ವಾಕ್ಯದಲ್ಲಿ ಬರುವ “ಅನುಭವ”ದ ಸುಯೋಗ್ಯವಾದ ಅನುಭವವು ಆವನಿಗೂ ಆಗಿಲ್ಲ. ನನ್ನ ಜ್ಞಾನದ ವಿಸ್ತರವಂತೂ ಅಲ್ಲಿಂದ ಮುಂದೆ ಹಾಯಲಿಲ್ಲ.

\* \* \* \* \*

ಕ್ರಮವಾಗಿ ನನ್ನ ಮೇಲೆ “ಕೇಸು” ಆಯಿತು. ಯಾವ ಕಾರಣ ದಿಂದಲೋ ನಾನರಿಯೆ ಆದರಲ್ಲಿ ಶಾರದೆಯ ಹೇಬರು ಬರಲಿಲ್ಲ. ನನ್ನ ಮೇಲೆ ಎರಡು ಮೂರು ತಪ್ಪಿಗಳನ್ನು ಹೊರೆಸಿದರು. “ಪಾಸಿಕ್ಯಾವನ್” ಕಡೆಯ ವರು ದೊಡ್ಡ ಭಾಷಣವನ್ನು ಮಾಡಿ ನನ್ನನ್ನು ನೀತಿಬಾಹಿರನೆಂದೂ, ಸಮಾಜದ, ಸರಕಾರದ ಕಟ್ಟಳೆಗಳನ್ನು ಅತಿಕ್ರಮಿಸಿದವನೆಂದೂ ತೋರಿಸಿಕೊಟ್ಟಿರು. ನಾನು ನನ್ನ ಕೆಲಸ ಕಾರ್ಯಗಳನ್ನು ವಿಶದಮಾಡಿ ಹೇಳಿ, ಶಾರದೆಯನ್ನೂ ಸಾಕ್ಷಿ ಕರೆಯಬೇಕೆಂದು ಕೇಳಿದೆ. ಕೋಟ್ಟಿನವರು ಒಪ್ಪಲಿಲ್ಲ. ಕೊನೆಗೆ ನನ್ನನ್ನು ತಪ್ಪಿತಸ್ಥಾನೆಂದು ತೀವ್ರಾನಿಸಿ ಮೂರು ವರ್ಷ ಶಿಕ್ಷಣ ವಿಧಿಸಿದರು.

ನೀವು ನ್ಯಾಯಾಧಿಕರನ ಮೂಲತನೆದ ಪರಮಾವಧಿಯ ರೂಪಾದ ತೀವ್ರನ್ನು ಕೇಳಬೇಕಾಗಿತ್ತು. ಹಾಗಿಲ್ಲದ್ದರೆ ಸಮಾಜದಲ್ಲಿ ಅವನ ಉದರ ಭರಣವು ಹೇಗೆ ನಡೆಯಬೇಕು? ಸಮಾಜ ಮತ್ತು ಸಮಾಜದ ನೀತಿ, ವರ್ತನೆ. ಪರಮಾಣುಗಳಾದ ಜೀವಿಗಳಾದ ನಾವು, ನೀವು.

\* \* \* \* \*

ಜೀಲಿನಲ್ಲಿ ಒಂದು ವರ್ಷ ಕಳೆಯಿತು—ತುರಂಗದ ಅನುಭವವು, ಆದರ ನ್ಯಾಯಪರತೀಯ ಪರಿಚಯವು ನಿಮಗೂ ಇದೆ. ಇಲ್ಲಿಯೇ ನನಗೆ ಒಂದು ಸಮಾಜಾರಣವು ಮುಟ್ಟಿತು. ಶಾರದೆಯು ಗಂಡನ ಕೈಯಲ್ಲಿ ಬದುಕಲಾರದೆ ಅತ್ಯಹತ್ಯೆಯನ್ನು ಮಾಡಿಕೊಂಡಳಿಂದು ಸುದ್ದಿಯು ಮುಟ್ಟಿತು.

ಅಂದು—ನನ್ನ ಜೀವಿತದ ಬಂಧನಗಳು ಹರಿದು ಚದರಿಹೋದವು. ನಾನು ಸಮಾಜಕ್ಕೆ ಹೊರಗಾದವನು. ಮಾಧವನು ಸಮಾಜದಲ್ಲಿ ಗಣ್ಯನಾದ

ಸದ್ಗೃಹಸ್ಥನು. ನಮ್ಮ ತಂಡ ತಾರ್ಯಿಗಳೂ ಗಣ್ಯರು. ಸಮಾಜವು ನೀತಿಯುಕ್ತವಾದ, ನಾಯ ಬದ್ಧವಾದ ಸಂಘ. ಅಲ್ಲಿ.....ನಾವು.

ಅಲ್ಲಿ ನಾವು ಯಾರು? ಸಮಾಜವು ಹಿರಿಯದು. ನಾವು ಜೀಡನ ಬಲೆಯಲ್ಲಿ ಸಿಕ್ಕಿದ ಎರಡು ಸಣ್ಣ ಪ್ರಾಣಿಗಳು. ಪ್ರಚಂಡ ಸಾಗರದಲ್ಲಿ ಪ್ರವಾಹಕ್ಕೆ ಸಿಕ್ಕಿಹೋದ ದೋಳಿಗಳು. ಬಲೆಗಾರನ ಬಲೆಯಲ್ಲಿ ಸೇರಿಹೋದ ಮಿಂದಿಗಳು. ಸಮಾಜದ ಸ್ತುಂಭಗಳು.—ಮಾನವ ಸಮಾಜದ ಆಧಾರಗಳು.”

### ೩

ರೋಗಿಯು ನನಗೆ ಹೇಳಿದ್ದ ಇತಿಹಾಸದಲ್ಲಿ, ಕಥಾನಕದಲ್ಲಿ ಉತ್ತೀರ್ಕೆಯರಲ್ಲಿ. ಸೊಬಗಿರಲಿಲ್ಲ. ಖ್ರಿಸ್ತರ ಪ್ರಜ್ಞನಂತೆ ಆತನಿಗೆ ತನ್ನ ಜೀವಿತದ ವೃತ್ತಾಂತವೇ ಬಾಹ್ಯದ ವಿಚಾರವಾಗಿತ್ತು. ಶಾಸ್ತ್ರದಲ್ಲಿ ನಿಷ್ಣಾಮು ರೀತಿಯಲ್ಲಿ ವಿಚಾರಮಾಡುವವನಂತೆ ಎಲ್ಲವನ್ನೂ ಹೇಳಿದ್ದ ನು.

ಆಮುದು. ನಿಜ. ಎಲ್ಲವೂ ಒಂದು ಮಾರ್ಗವನ್ನು ಹಿಡಿದು ನಡೆಯಬೇಕು. ನಾನು. ರೋಗಿ. ಶಾರದ. ಮಾಧವ. ಸಮಾಜ. ಸರಕಾರ. ಪರಸ್ಪರ ಸಂಬಂಧ ಪುಂಟೀ? ಅಥವಾ ಇಲ್ಲವೇ? ಸಂಬಂಧವುಂಟು. ಆದರೆ ನಮ್ಮ ಉಪಯೋಗಕ್ಕಾಗಿ. ಅದರಿಂದಲೇ ಜೀವ್ನನು “A world still in the making” ಎಂದು ಹೇಳಿದುದು. ಇದನ್ನು ಕುರಿತು ವಿಚಾರಮಾಡತ್ತೊಡಗಿದೆ. ಇದ್ದ ಕ್ಷೇತ್ರದಲ್ಲಿ ಹಾಗೆ ಶಬ್ದವಾಯಿತು. ಯೋಚನೆಯು ಭಂಗವಾಯಿತು. ಯಾವನೋ ಒಬ್ಬ ರೋಗಿಯು ಮೂಲಗುತ್ತಿದ್ದು.

ನ್ಯಾಭಾವಿಕವಾಗಿ ಕೈಯು ನನ್ನ ರೋಗಿಯ ಕೈಕಡೆಗೆ ಹೊರಳಿತು. ಹಿಡಿದು ನಾಡಿಯನ್ನು ನೋಡಿದೆ. ನಿಂತು ಹೋಗಿತ್ತು. ಹೃದಯದ ಮೇಲೆ ಕೈಯಿಟ್ಟು ನೋಡಿದೆ; ಹೊಡಿಯುತ್ತಿರಲಿಲ್ಲ. ಕೊನೆಗೆ ಕಣ್ಣಾಲೆಯನ್ನು ಮುಟ್ಟಿ ನೋಡಿದೆ; ಚಲನವಾಗಲಿಲ್ಲ. ಮೆಲ್ಲನೆ ದುಪ್ಪಟಿಯನ್ನು ಎಳೆದು ಶವವನ್ನು ಮುಟ್ಟಿದೆ. ಪಹರೆಯವನನ್ನು ಕೂಗಲು ಮುಂದೆ ಬಂದೆ. ರೋಗಿಯು ಜೀವಿಸಿರಲು ಕಾರಣವಿರಲಿಲ್ಲ. ಸಮಸ್ಯೆಗೆ ಉತ್ತರವು ದೊರೆತಿತ್ತು.

ನನ್ನ ಬಿಡುಗಡೆಗೆ ಇನ್ನೂ ಆರು ತಿಂಗಳು ಇವ್ವತ್ತು ದಿನ ಬಾಕಿ. ಸ್ವಲ್ಪ ತಾಳಿ. ಮೇಹತಾಬ್ ಬೇಗಂ ಚೆನ್ನಾಗಿ ಪಾತ್ರ ವಹಿಸುತ್ತಾಳಂತೆ.

ನೀವು ನೋಡಿರುವಿರಾ?

ಕನ್ನಿನ ನನಸು



### ಶ್ರೀಮತಿ ಹಡುಕೋಡಾ ವಸಂತಿ ಬಾಲಿಯವರು

ಇವರು ದಕ್ಷಿಣ ಕನ್ನಡಿತಿ. ಈಗ ಮಾತ್ರ ಕಲ್ಪತೆಯಲ್ಲಿ ದ್ವಾರೆ. ‘ರಾಷ್ಟ್ರಬಂಧು’ವಿನ ಸಾಹಿತ್ಯ ಸಂಚಿಕೆಗಳಲ್ಲಿಯೂ, ‘ಜಯಕನಾರಾಟಕ’ದಲ್ಲಿಯೂ ಇವರೆ ಹಲವು ಕತೆಗಳು ಪ್ರಕಟ ವಾಗಿವೆ. ಕನ್ನಡದಲ್ಲಿ ವೂಕ್ತೆವಲ್ಲದ ಹಿಂದಿಯಲ್ಲಿಯೂ ಇವರು ಬರೆಯುತ್ತಾರೆ. ಹಿಂದಿಯ ಪರಿಣಾಮವು ಇವರ ಕನ್ನಡದ ಮೇಲೆಯೂ ಅಗದೆ ಇಲ್ಲ. ಸಾಮಾನ್ಯವಾದ ವಿಷಯ ಗಳನ್ನು ಎತ್ತಿಕೊಂಡು ಸಾಮಾಜಿಕ ಕತೆಗಳನ್ನು ಬರೆಯುತ್ತಾರೆ. ದೀಪ್ರಕಾಲ ಮನಸ್ಸಿನ ಮೇಲೆ ಅಟ್ಟಿರಿದು ಉಳಿಯುವಂತಹ ಭಾವನೆಗಳು ಇವರ ಕತೆಗಳಿಂದ ಉಂಟಾಗುವುದು ಕಡಿಮೆಯಾದರೂ ಹೇಳುವ ಸೋಗಸಾದ ರೀತಿಯು ಮನಸ್ಸನ್ನು ಸೇಳಿಯುತ್ತದೆ. ಈ ವರೆಗೆ ಇವರ ಕಲೆಯು ಸಂಪೂರ್ಣವಾಗಿ ಬೆಳೆದಿಲ್ಲ ವಾದರೂ ಮುಂದೆ ವ್ಯವಸಾಯವಾದಂತೆ ಇವರು ಉತ್ತಮ ಕತೆಗಳನ್ನು ಬರೆಯಬಹುದೆಂದು ಈಗಿನ ಕತೆಗಳ ಪೂರ್ವ ಚಿನ್ನವು ಸೂಚಿಸುತ್ತದೆ.

## ಕನಸಿನ ನನಸು

ಃ. ವಸಂತಿಬಾಯಿಯವರು

ನನಗೆ ಮುದುವೆಯಾಗಿ ಆರು ವರ್ಷವಾಯಿತು. ಆಗ ನನಗೆ ಇಂದ ವರುವ; ಮಾಲತಿಗೆ ಇಂದಿನ ಪತಿಯಿಂಬಿ ವಸ್ತುವು ಏನೆಂಬುದನ್ನು ಪುಸ್ತಕ ಗಳಿಂದಲೂ, 'ನೋವೆಲ್'ಗಳಿಂದಲೂ ಆರಿತವಳು. ನಾನೂ ಅಷ್ಟೇ. "ಲವ್ ಸೈನ್‌ರಿಸ್" "ಲವ್ ಲೆಟರ್ಸ್" ಎಲ್ಲಾ ಪರಿಸರವಾಡಿ ಲಗ್ನ ಮಾಡಿಕೊಂಡು ಪತ್ತಿಯನ್ನು ಯಾವ ರೀತಿಯಿಂದ ನೋಡಬೇಕು, ಹೇಗೆ ಆಕೆಯ ಮನಸ್ಸನ್ನು ಆನಂದಗೊಳಿಸಬೇಕು ಎಂಬುದನ್ನೇ ಲ್ಲಾ ತಿಳಿದಿದ್ದೇನು. ನಾನು ಮುದುವೆಯ ಮುಂಚೆ ಮಾಲತಿಯನ್ನು ನೋಡಿರಲಿಲ್ಲ. ಆಕೆಯನ್ನು ನೋಡಬೇಕೆಂತ ನೆನ್ನಲ್ಲಿ ಬಹಳ ಆಶೆ ಇತ್ತು. ಆದರೆ, ಬಾಯಿಬಿಟ್ಟು ತಂದೆ ತಾಯಿಯದೊಡನೆ ಹೇಳಲು ಸಂಕೋಚ, ನಾಚಿಕೆ. ನನ್ನ ತಾಯಿಯವರಿಗೆ ಹುಡುಗಿ ಒಪ್ಪಿದ್ದಳು. ನನ್ನ ಅಕ್ಕ ಸೌಂದರ್ಯದ ಉಪಾಸಕಿ. ಆವಳಿಗೆ ತನಗೆ ದೊರಕುವ ಅತ್ಯಿಗೆಯ ವಿಷಯ ಬಹಳ ಗರ್ವ ಇತ್ತು. ಆವರ ಮುಂದೆ ನನ್ನ ಪಾಡೀನು? ನನಗೆ ತಕ್ಕಂತಹ ಅವರು ಒಮ್ಮೆವರೆಂಬ ಧೈರ್ಯ ನನಗೆ. ಹಾಗಾಗಿ ಆವರೆಲ್ಲರ ಒಪ್ಪಿಗೆ ಸಿಕ್ಕಿದ ನಂತರ ನನ್ನ ವಿಷಯ ಅಲ್ಲೇ ನಿಂತಿತು.

ಲಗ್ನವಾದ ದಿನ. ಪತಿಪತ್ತಿಯರು ಒಬ್ಬರನ್ನೊಬ್ಬರು ಆಗಲದೆ ಸರಿಯಾದ ಮಾರ್ಗದಲ್ಲಿ ಹೋಗಲು ಇಬ್ಬರನ್ನೂ ಪ್ರೇಮ ಶೃಂಖಲೆಯಿಂದ ಕಟ್ಟಿ ಎಂದೆಂದಿಗೂ ಬಿಜ್ಞಿ ಹೋಗದಂತೆ ಗಂಟುಹಾಕಿದ ದಿನವದು. ಜೀವನದ ಕೊನೆಯ ತನಕ ಸುಖ ದುಃಖವೆಂಬ ಪರಮೇಶ್ವರನ ಲಿಂಗಳನ್ನು ಇಬ್ಬರೂ ಏಕಮನಸ್ಸಿನಿಂದ, ಏಕ ಹೃದಯದಿಂದ ಅನುಭವಿಸಲು ಸಿದ್ಧರಾಗಿರುವೆಂದು ವಚನಬಧ್ಯರಾದ ದಿನವದು. ನಮ್ಮ ಮುದುವೆಯು ಮುಂಚಿನಂತೆ ಈ ದಿನಗಳ ತನಕ ನಡೆಯಿತು. ಲಗ್ನ ಸಾಯಂಕಾಲ ಈ ಫಂಟಿ ಗಂ ನಿಮಿಷಕ್ಕೆ ಇತ್ತು. ಅಂತರಪಟ್ಟಿದಿಂದ ಇಂಟಿ, ಬಗ್ಗಿ ದ ಮಾಲತಿಯ ಮುಖವನ್ನು ನಾನು ಒಂದೆರಡು ಸಲ ನೋಡಿದೆನು. ಸರಿಯಾಗಿ ಕಾಣಲಿಲ್ಲ. ಬೆರಳಿಗೆ ಸುತ್ತುಂಗುರ ಹಾಕುವಾಗ ಹೋಮುದ ಸುತ್ತು ಇಬ್ಬರೂ ಕೈಗೆ ಕೈ ಕೊಟ್ಟು ನಡೆಯುವದಿದೆಯನ್ನೇ-ಆಗ ನಾನು ಮಾಲತಿಯ ಕೈಯನ್ನು ಅಲ್ಲ, ಕೈಬೆರಳನ್ನು ಒತ್ತಿಹಿಡಿದೆ. ಆಕೆ ಹಿಂದೆ

ಸರಿದು ಕೈಬಿರಣ ಎಳಕೊಂಡಳು. ತಿರುಗಿ ನನ್ನ ಭಾವ ಆಕೆಯ ಕೈಯನ್ನು ನನ್ನ ಕೈಯಲ್ಲಿ ಕೊಟ್ಟಿರು. ನನ್ನ ಮನಸ್ಸಿನಲ್ಲಿ ಈಕೆಗೆ ನನ್ನ ಮೇಲೆ ಅನುರಾಗ ವಿಲ್ಲ; ನಾನು ಆಕೆಗೆ ಒಪ್ಪಲಿಲ್ಲವೆಂತ ನೇನೆಸಿದೆ. ಅಂತು ಇದರ ಸಿಷ್ಟ್‌ಫೆ ರಾತ್ರಿ ಮಾಡಬೇಕೆಂತ ಮನಸ್ಸು ಗಟ್ಟಿಮಾಡಿದೆ. ಈ ಲಗ್ಗಿ ಸಮಾರಂಭ ಎಂದಿಗೆ ಮುಗಿಯುವುದೋ ಎಂತ ಆ ಗೊಣಗುಟ್ಟಿನ ಪುರೋಹಿತರ ಮಂತ್ರಗಳನ್ನು ಕೇಳಿ ಸಿಟ್ಟುಬಂತು ನನಗೆ. ಮಧ್ಯ ನನ್ನ ಆಕ್ಷ-ತಂಗಿಯರ ಹುದುಗಾಟಿ ಬೇರೆ. ಅಂತು ಹೊತ್ತು ಮುಳುಗಿತು. ಲಗ್ಗಿ ಸಮಾರಂಭವು ಕೊನೆಗೊಂಡಿತು. ಉಂಟ ಎಲ್ಲಾ ಮುಗಿದು ನಮ್ಮನ್ನು ಶಯಾಗೃಹಕ್ಕೆ ಕಳುಹಿದ್ದಾಗಿಯಿತು. ನನ್ನ ಹೈದರಿಯವು ಆನಂದದಿಂದ ಉಕ್ಕುತ್ತಿತ್ತು. ನನ್ನ ಪ್ರೀಯಸಿಯು ಮಾತನಾಡು ವಳೋ, ಇಲ್ಲವೋ, ನಾಚುವಳೋ, ಹೇಗೆ ಮಾತಿಗೆ ಪ್ರಾರಂಭಮಾಡಲಿ? ಯಾರಾದರೂ ಹೊರಗಿನಿಂದ ಕೇಳಿದರೆ.....ಎಂತ ದಿಗಿಲು ಬೇರೆ. ಒಂದು ಅಥಫೆ ಘಂಟೆಯ ತನಕ ನಾನು ಮಾತನಾಡಲಿಲ್ಲ. ನನ್ನಾಕೆಯು ಮಂಚದ ಬದೀ....ಗೆ ಹೋಗಿ ತಲೆ ತನಕ ಹೊದ್ದು ಕೊಂಡು ಗೋಡೆಯ ದಿಕ್ಕಿಗೆ ಮುಖ ಮಾಡಿ ಮಲಗಿದ್ದಳು. ಇಂಗಿಷಿನಲ್ಲಿ ४ ಎಂತ ಅಂಕೆ ಬರೆಯುವಂತೆ ಆವಳು ಮಲಗಿದ್ದು ನೋಡಿ ನನಗೆ ನಗು ಬಂತು. ಆವಳಿಗೂ ನಿದ್ದೆ ಹತ್ತಿರಲಿಲ್ಲ. ನನ್ನ ಹೈದರಿಯದಲ್ಲಿ ‘ಧುವ್’, ಧುವ್’ ಎಂತ ಶಬ್ದ ಆಗುತ್ತಿತ್ತು. ಪರೀಕ್ಷೆ ಹೊತ್ತಿನಲ್ಲಿ ನನಗೆ ಇಷ್ಟ್ ದಿಗಿಲಾಗಿರಲಿಲ್ಲ. ಗಟ್ಟಿ ಮನಸ್ಸು ಮಾಡಿ ಆವಳ ಬಳಯಲ್ಲಿ ಕೂತುಕೊಂಡೆ. ಆವಳು ಇನ್ನಷ್ಟು ಗೋಡೆಯ ಕಡೆ ಸರಿದಳು ನಾನೂ ಇವಳ ಕಡೆ ಸರಿದೆನು. ಆವಳ ಒಂದು ಕೈಯನ್ನು ನನ್ನ ಕೈಯಲ್ಲಿಟ್ಟುಕೊಂಡೆನು. ಕೈಯನ್ನು ಬಿಡಿಸಿಕೊಂಡಳು. ನಾನು ಎಂತಹ ಹಟ್ಟಮಾರಿ—ಆವಳ ಎರಡೂ ಕೈಗಳನ್ನು ನನ್ನ ಕೈಯಲ್ಲಿಟ್ಟುಕೊಂಡೆನು. ಆಕೆ ಎದ್ದು ಶು ಎದ್ದು ಮಂಚದ ಬದಿಗೆ ಹೋಗಿ ನನ್ನ ಕೈಯಿಂದ ತನ್ನ ಕೈ ಬಿಡಿಸಿಕೊಂಡು ದೂರ ಕೂತಳು. ನಾನೂ ಆವಳ ಹತ್ತಿರ ಹೋದೆನು ಅಲ್ಲಿಂದಲೂ ಎದ್ದಳು ಆಗ ನಾನು ಬಿಡಲಿಲ್ಲ. ಆವಳನ್ನು ಬಲವಂತದಿಂದ ಕೈ ಹಿಡಿದೆಳಿದು ನನ್ನ ತೊಡಿಯ ಮೇಲೆ ಶುಳ್ಳಿಸಿ ಎದ್ದಗೈಯಿಂದ ಗಟ್ಟಿಯಾಗಿ ಹಿಡಕೊಂಡು ಬಲಗೈಯಿಂದ ಆವಳ ಮುಖವನ್ನು ಮೇಲಕ್ಕೆತ್ತಿದೆನು. ಆವಳಾದರೂ ನನ್ನ ಕೈಯನ್ನು ಜಿಡಿಸುವ ಪ್ರಯತ್ನದಲ್ಲಿ ಇದ್ದಳು. ನಾನು ಆವಳ ಮುಖವನ್ನು ನನ್ನ ಮುಖದ ಕಡೆ ಎಳಿದು ಒಂದೇ

ಒಂದು ಸಾರಿ ಅವಳ ಚೆಂದುಟಿಗಳ ಲಾಭ ಕಿತ್ತು ಕೊಂಡಿನು. ಅವಳು ನಕ್ಕಳು. ಹೀಗೆಯೇ ಸ್ಪೃಹ ಹೊತ್ತು ಕಳಿದ ನಂತರ ನಾನು “ನಿನ್ನ ಹೆಸರೇನು?” ಎಂದು ಕೇಳಿದೆ. ನೀರವ. ಮತ್ತೊಮ್ಮೆ ಕೇಳಿದೆ. ಮಾತಿಲ್ಲ. ಕಡಿಗೆ ಮಾತ್ರ “ಮಾಲತಿ” ಎಂದಳು. “ನಿನಗೆ ನಾನು ಒಷ್ಟಿರುವೆನೇ?” ಎಂದೆ. ನಕ್ಕಳು. “ನನ್ನೊಂದನೆ ನಮ್ಮೊಂದಿಗೆ ಬರುವೆಯಾ?” ಎಂದೆ. “ಹೂಂ” ಎಂದಳು.

ಅಂದಿನ ರಾತ್ರಿ ಇದಕ್ಕಿಂತ ಹೆಚ್ಚಿನ ಮಾತಿಲ್ಲ; ಕತೆಯಿಲ್ಲ. ಅನಂತರ ಮಾತ್ರ ನಮ್ಮಿಬ್ಬಿಗೂ ಬಹಳ ದೋಸ್ತಿಯಾಯಿತು.....

ಒಂದು ದಿನ ಬೆಳಿಗೆ ನನ್ನ ಆಕ್ಕ ಮತ್ತು ತಂಗಿ ಇಬ್ಬಿರೂ—“ಇದೇನು, ಕೃಷ್ಣಾ! ನಿನ್ನ ರಾತ್ರಿ ಇ ಫಂಟಿಯಾದರೂ ನಿಮಗೆ ನಿದ್ದೆ ಬರಲಿಲ್ಲವೇ? ಪಿಸಿಪಿಸಿ ಮಾತನಾಡುವದು ಕೇಳುತ್ತಿತ್ತು” ಎಂದು ಕೇಳಿದರು. ನಾನು ನಾಚಿ ನಕ್ಕಳು.

ನಾವು ಹೊರಡುವ ಮುಂಚಿನ ರಾತ್ರಿ ಮಾಲತಿಯು ತಾನೂ ನನ್ನೊಂದನೆ ಬರುತ್ತೇನೆಂತ ಹಟ ಮಾಡಿದಳು. ನನಗೂ ಕರಕೊಂಡು ಹೋಗಬೇಕೆಂತ ಮನಸ್ಸಿತ್ತು. ಆದರೆ, ಕೇಳುವವರು ಏನಾದರೂ ಅಂದರೆ? ಆದುದರಿಂದ ಮಾಲತಿಗೆ ಇ—ಇ ತಿಂಗಳೊಳಗೆ ಅವಳನ್ನು ಕರಕೊಂಡು ಹೋಗುತ್ತೇನೆಂತ ವಚನ ಕೊಟ್ಟೇ.

ನಾವು ಉಂಗಿ ಬಂದವು. ಬಂದ ರಾತ್ರಿಯೇ ನಾನು ಮಾಲತಿಗೆ ಪತ್ರ ಬರಿದೆ. ಮನೆಯ ವಿಳಾಸಕ್ಕೆ ಬರಿದರೆ ಹಿರಿಯರು ಏನಾದರೂ ಅಂದುಕೊಂಡಾ ರೆಂತ ಆಫೀಸಿನ ಅಡ್ಡಿಸು ಕೊಟ್ಟೇ. ದಿನಾಲೂ ನಾನು ಮಾಲತಿಗೆ ಪತ್ರ ಬರಿಯುತ್ತಿದ್ದೆ. ಅವಳೂ ನನಗೆ ಬರಿಯುತ್ತಿದ್ದಳು. ಹೀಗೆಯೇ ಇ ತಿಂಗಳಾಯಿತು. ಈಗ ಮಾಲತಿಯನ್ನು ಯಾವ ನೆವನದಿಂದ ನಾನಿದ್ದಲ್ಲಿಗೆ ಕರಿತರಿ ಸೋಣ ಎಂತ ಯೋಜನೆ ಮಾಡುತ್ತಿದ್ದೆ. ನನಗೆ ಹೊಳಿಯಲ್ಲಿ ಸ್ವಾನ ಮಾಡಿದರೆ ಮುಂಚಿನಿಂದಲೂ ಇಗುವುದಿಲ್ಲ. ನೆಗಡಿ, ಕೆಮ್ಮೆ, ಜ್ವರ ಬರುತ್ತಿತ್ತು. ಒಂದು ದಿನ ಹೋಗಿ ಯಾರಿಗೂ ಶಿಳಯದಂತೆ ಹೊಳಿಯಲ್ಲಿ ಸ್ವಾನ ಮಾಡಿಕೊಂಡು ಬಂದೆ. ಮನೆಗೆ ಬಂದೊಡನೆ ನೆಗಡಿ, ಕೆಮ್ಮೆಗೆ ಪ್ರಾರಂಭವಾಯಿತು. ಬೇಕೆಂತ ಅಪಧ್ಯ ಮಾಡಿದೆ. ಜ್ವರ ಬಂದುಬಿಟ್ಟಿತು. ಹತ್ತು ದಿನ ತನಕ ಇಳಯಲ್ಲ. ಆಗ ಉಪಾಯವಿಲ್ಲ. ಮಾಲತಿಯು ಅಲ್ಲಿಂದ ಓಡಿಬಂದಳು. ನಾನು ನನ್ನ ಜ್ವರ ಅಷ್ಟು ದಿನ ತನಕ ಬಂದಿತೆಂತ ನೆನಸಿರಲಿಲ್ಲ.

ಮಾಲತಿಯನ್ನು ಕರೆತರಲು ಉಪಾಯ ಮಾತ್ರ ಮಾಡಿದ್ದೆ. ಕಡೆಗೆ ಇ ದಿನಗಳ ನಂತರ ಆಸ್ಪಷ್ಫದಿಂದ ಎದ್ದೆ. ನಾನು ಆಸ್ಪಷ್ಫನಾಗಿರುವಾಗ ಮಾಲತಿಯು ನನ್ನ ತಾಯಿಯ, ತಂಗಿಯ ಕಣ್ಣ ತಪ್ಪಿಸಿಕೊಂಡು ನನ್ನ ಹತ್ತಿರ ಬಂದು ಕೂತುಕೊಳ್ಳತ್ತಿದ್ದಳು. ಒಂದೆರಡು ಸಲ ನಮ್ಮ ತಾಯಿಯವರು ಇದನ್ನು ನೋಡಿದರು. ನನ್ನೆ ದುರಿಗೆ ಏನೂ ಹೇಳಲಿಲ್ಲ. ಹಿಂದೆ ಮಾಲತಿಗೆ ತುಂಬ ಮಾತನಾಡಿದರಂತೆ. “ಈಗಿನ ಕಾಲದ ಹುಡುಗಿಯರು, ಗಂಡನಿಗೆ ಮೈ ಚೆನ್ನಾಗಿಲ್ಲದಿದ್ದರೆ ಸಹಾ ಅವರ ಆರೋಗ್ಯದ ವಿಷಯ ಚಿಂತಿಸುವುದಿಲ್ಲ. ಹಿರಿಯರು ಮನೆಯಲ್ಲಿದ್ದಾಗ ಕೂಡಾ ಹಗಲೂ ರಾತ್ರಿ ಗಂಡನೊಡನೆ ಮಾತನಾಡುವದೇನು! ನಗುವದೇನು! ಅಯ್ಯೋ! ನಮ್ಮ ಕಾಲದಲ್ಲಿ ಇಂಥಾದ್ದೆ ಲಾಲ ನಡೆಯುತ್ತಿರಲಿಲ್ಲವ್ವಾ” ಎಂದರಂತೆ.

ನಮ್ಮ ಶಯ್ಯಾಗೃಹವೂ ಒಂದೇ ಆಗಬೇಕೆಂತ ನನ್ನ ಮನಸ್ಸಿನಲ್ಲಿತ್ತು. ಆದರೆ ಬಾಯಿ ಬಿಟ್ಟು ಹೇಗೆ ಹೇಳಲಿ? ಯಾವ ಉಪಾಯವೂ ತಲೆಗೆ ಹತ್ತಲಿಲ್ಲ. ಆದರೆ, ಧೈವವಶಾತ್ ನನ್ನ ಆಕ್ಷಣಿಗೆ ಕಾಹಿಲೇ ಎಂತ ತಂತ್ರ. ಅವರ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಹಾಗಾಗಿ ನಮ್ಮ ತಾಯಿ ನನ್ನ ತಂಗಿಯೊಡನೆ ನನ್ನ ಆಕ್ಷನವರು ಇರುವ ಉರಿಗೆ ಹೋಗಲು ಹೊರಟಿರು. ಈಗ ಮನೆಯಲ್ಲಿ ನಮ್ಮನ್ನು ‘ಹಾಂ ಹೂಂ’ ಎನ್ನುವವರಿಲ್ಲ. ನಮ್ಮ ತಂದೆಯವರಿಗೆ ನಾವು ಒಟ್ಟಿಗೆ ಮಾತನಾಡುತ್ತಿರುವೆದು, ಒಂದೇ ಕಡೆಯಲ್ಲಿ ಮಲಗುವದು ಎಲ್ಲಾ ಒಮ್ಮತ್ತಿತ್ತು. ಅವರು ಆಫೀಸಿಗೆ ಹೋಗುವದು ಬೆಳಿಗ್ಗೆ ಆ ಫಂಟಿಗೆ; ಬರುವದು ಸಾಯಂಕಾಲ ಒಕ್ಕೆ. ಅವರು ತಮ್ಮ ಪಾಡಿಗೇ ಇರುತ್ತಿದ್ದರು. ನನ್ನ ಮನಸ್ಸು ತೃಪ್ತಿಯಾಯಿತು. ಮೂರು ತಿಂಗಳು ಮಾತ್ರ. ತಿರುಗಿ ನನ್ನ ಆತ್ಮಯವರಿಗೆ ಕರಿಣ ಕಾಹಿಲೆಯೆಂತ ತಂಗಿಯನ್ನು ಕರಕೊಂಡುಹೋಗಲು ನನ್ನ ಭಾವ ಬಂದರು. ‘ವಿಷ್ಣುಎಶ್ವರನ ಲಗ್ಗುಕ್ಕೆ ಸಾವಿರಾರು ವಿಷ್ಣುಗಳಂತೆ’-ಹಾಗೆ. ಇ ದಿನಗಳಲ್ಲಿ ಹಿಂತಿರುಗಿ ಬರುತ್ತೀನೆಂತ ವಚನಕೊಟ್ಟು ಮಾಲತಿಯು ಹೊರಟಿಳು. ನಾನು ಮೊದಲು ಅವಳನ್ನು ಕಳುಹಿಸಲು ಒಪ್ಪಲಿಲ್ಲ. ಆದರೆ, ಪಾವ! ತಾಯಿಗೆ ಆಸ್ಪಷ್ಫವಿರುವಾಗ ಅವಳಿಗೆ ಹೇಗೆ ತಾನೇ ಇಲ್ಲಿ ಇರಲು ಮನಸ್ಸು ಒಷ್ಟೇತು? ಅವಳು ಹೊರಟಿಂತ ನಾನು ಎಷ್ಟೋ ಅವಳನ್ನು ದೂಷಿಸಿದೆ. ಹೆಂಗಸರ ಜನ್ಮ. ಈಚೆ

ಪತಿಯ ಮಾತು ಕೇಳಬೇಕು. ಆಚೆ ಹಿರಿಯರ ಮಾತು ಕೇಳಬೇಕು. ಜನ ರೂಢಿಗೂ ಹೆದರಬೇಕು. ನನ್ನ ತಂದೆಯವರಿಗೆ ನನ್ನ ವರ್ತನವೂ ಸರಿ ಬೀಳ ಲಿಳಿ. ನನ್ನನ್ನ ದೂಷಿಸಿದರು. ಮಾಲತಿಯು ಹೋರಟುಹೋದಳು. ನನ್ನ ಗ್ರಹಚಾರ—ಗಂ ದಿನಗಳೊಳಗೆ ನನಗೆ ಪಂಜಾಬಿಗೆ ವರ್ಗವಾಯಿತು. ಮಾವೆ ನವರ ಮನೆಗೆ ಹೋಗಿ ಬರಲಿಕ್ಕೆ ಸಹಾ ಸಮಯವಿಲ್ಲ. ಸಂಬಳವೇನೋ ಹೆಚ್ಚಿಗೆ ಆಗಿ ಕೆಲಸವಾಯಿತು. ಆದರೆ ಈ ತಿಂಗಳು ತನಕ ಸರ್ಕಾರಿಟಿನ ಮೇಲೆ ಹೋಗುವ ಕೆಲಸ. ಅ ದಿನ ಒಂದು ಕಡೆಯಲ್ಲಿ ಇರುವಂತಿಲ್ಲ. ನನಗೆ ತುಂಬ ದುಃಖವಾಯಿತು.

ಮುದುವೆಯಾದ ನಂತರ ನಾನು ನನ್ನ ಪಶ್ಚಿಮನ್ನು ಒಂದು ದಿನ ಸಹ ಅಗಲಿರಲಾರೆನೆಂತ ನೇನಿಸಿದ್ದೆ. ಸಿಟ್ಟಿನಿಂದ ೧೦೦ ರೂಪಾಯಿಯ ಕೆಲಸ ಬಿಡಲು ಉದ್ಯೋಗವಾದೆ. ಆದರೆ, ಈಗಿನ ಕಾಲದಲ್ಲಿ ಕೆಲಸ ಸಿಕ್ಕುವದೇ ಕಷ್ಟ. ಇದ್ದು ದಣ್ಣೇ ಬಿಟ್ಟರೆ ದೇವರೇ ಗತಿ ಎಂತ ಧ್ಯೇಯದಿಂದ ಮುಂದಾದರೂ ಮಾಲತಿಯನ್ನು ನನ್ನ ಬಳಿಯಲ್ಲಿಯೇ ಇಟ್ಟುಕೊಳ್ಳುವೆನೆಂತ ನಿಶ್ಚಯಮಾಡಿಕೊಂಡೆ. ದೇವರ ದಯೆಯಿಂದ ಒಂದು ವರ್ಷದ ತನಕ ನನಗೆ ಅಲ್ಲಿ ಬಿಡಾರ ಮಾಡಲು ಅನುಕೂಲವಾಗಲಿಲ್ಲ. ಮಾಲತಿಯು ನನ್ನ ಬಳಿಗೆ ಬರುವದು ಮುಂದರಿಯಿತು. ನನಗೂ ಮಾಲತಿಗೂ ಬಹು ದುಃಖವಾಗುತ್ತಿತ್ತು. ಆದರೇನು ಮಾಡುವದು? ಕಡೆಗೆ ವರ್ಷದ ನಂತರ ನನಗೆ ಕಾಯಂ ಕೆಲಸ ಆಯಿತು. ನಾನು ಚಿಕ್ಕದಾದ ಮನೆಯನ್ನು ಬಾಡಿಗೆ ತೆಗೆದುಕೊಂಡು ಮಾಲತಿಗೆ ಬರಲಿಕ್ಕೆ ಬರಿದೆ. ಆಕೆಯು ಒಬ್ಬಳೇ ಬರುವಳಿಂತ ಮನಸ್ಸಿನಲ್ಲಿ ಹಿಗ್ಗುತ್ತಿದ್ದೆ. ಸ್ವೀಕಾರಕ ನೋಡಿದರೆ, ಒಬ್ಬ ವರ್ಯಸ್ವಭಾದ ವಿಧವೆ ಜಡೆಯಲ್ಲ! ನಾನು ಮಾಲತಿಯ ಮೇಲೆ ಸಿಟ್ಟುಮಾಡಿದೆ. ಅಂದು, ರಾತ್ರಿಯ ತನಕ ಅವಕಾಶನೆ ಮಾತನಾಡಲಿಲ್ಲ. ರಾತ್ರಿ ಅವಕಾಶ ನನ್ನ ಕಾಲುಗಳನ್ನು ಹಿಡಿದು ಅತ್ಯಾಳಿ. ಅವಕಾಶ ತಮ್ಮ ಅವಳಿಗೆ ತಿಳಿದಿತ್ತು. “ನಾನೇನು ಮಾಡಲಿ? ನನ್ನ ತಾಯಿತಂದೆ-ಒಬ್ಬಳೇ ಅಪ್ಪು ದೂರ ದೇಶದಲ್ಲಿ ಏನು ಮಾಡುವಿ? ಮನೆಗೆಲಸ ಸಹ ಬರುವ ದಿಲ್ಲಿ-ಎಂತ ಹೇಳಿದರು. ನಾನು ಹೇಗೆ ಒಬ್ಬಳೇ ಹೋಗುತ್ತೇನೆ ಎನ್ನು ಲಿ?” ಎಂತ ಮೋರಿ ಇಟ್ಟಳು. ನಿಜ. ಅವಕಾಶ ತಂದೆ ತಾಯಿಯವರೊಡನೆ ಇರುವಾಗ ಅವರ ಮಾತು ಕೇಳಿದಿದ್ದರೆ ಆಗುತ್ತದೆಯೇ? ಅಂತು ಇ-ಈ ತಿಂಗಳು

ನಮಗೆ ಮನಸ್ಸು ಬಂದೆಂತೆ ತಿರುಗಾಡಲಿಕ್ಕೆ, ಆಟವಾಡಲಿಕ್ಕೆ ಸಾಧ್ಯವಿಲ್ಲ. ಅವರೊಬ್ಬರನ್ನು ಬಿಟ್ಟು ಎಲ್ಲಾ ದರೂ ಸೈಜ್ಞಿಯಿಂದ ತಿರುಗಾಡಲಿಕ್ಕೆ ಹೋಗಲಿಕ್ಕೂ ಸಂಯಾಗುವದಿಲ್ಲ. ಮೂವರೂ ಹೋದರೆ ಅಲ್ಲ ಏನು ಬಂತು ಸಂತೋಷ? ನಮ್ಮ ಪಕ್ಕದಲ್ಲಿ ಆಗ ತಾನೇ ಮದುವೆಯಾಗಿ ಬಂದ ಪಂಜಾಬಿ ದಂಪತೀಗಳನ್ನು ನೋಡಿ ನನಗೆ ಬಾಯಲ್ಲಿ ನೀರು ಬರುತ್ತಿತ್ತು. ಆನಂತರ ಆರು ತಿಂಗಳು ಆಕೆ ಮಾಲತಿಯ ಸೋದರತ್ತೆ ತನಗೆ ಇಲ್ಲಿ ಬೇಜಾರವಾಗುತ್ತ ದೆಂತ ಒಂದು ಸೆವನಮಾಡಿ ಹೋರಟುಹೋದರು. ನಾವು ನಿಶ್ಚಿಂತರಾದೆವು. ಅದೇ ತಿಂಗಳಲ್ಲಿ ನಾನು “ಬೇಬಿ ಮೋಟಾರು ಗಾಡಿ” ತೆಗೆದುಕೊಂಡೆ. ನನಗೆ ಮುಂಚೆಯೇ ಮೋಟಾರು ನಡಿಸಲು ಬರುತ್ತಿತ್ತು. ಮಾಲತಿಯು ನನ್ನೊಂದನೆ ಕಲಿತುಕೊಂಡಳು. ಬೆಳಗ್ಗನ ರುಾವಕ್ಕೆ ನಾವು ಏಳುವದು. ಒಮ್ಮೊಮ್ಮೆ ತಿರುಗಾಡಲಿಕ್ಕೆ ಹೋಗುವದು. ಕೆಲವು ವೇళೆ ‘ಬೇಡಮಿಂಟನ್’ ಆಡಲಿಕ್ಕೆ ಹೋಗುವದು. ನಮ್ಮ ಕ್ಲಾಬ್ ಒಂದಿತ್ತು. ಇ ಘಂಟಿಗೆ ಮನಗೆ ಬರುವದು. ಮಾಲತಿಗೆ ಅಡಿಗೆ ಏನೂ ಬರುತ್ತಿರಲಿಲ್ಲ. ನನಗೆ ಆದರ ಮುಂಚೆಯೇ. ಹೇಗಾದರೂ ಇಬ್ಬರೂ ಸೇರಿ, ಕಾಣಿ ಮಾಡಲಿಕ್ಕೆ ಕಲಿತ್ತೆನು. ಅನ್ನ ಒಂದೊಂದು ದಿನ ಗಂಜಿಯೇ. ಒಂದೊಂದು ದಿನ ಮುದ್ದೆ ಪಲ್ಲಿ. ಅಂತೂ ಕೇಳಬೇಡಿ. ಒಗ್ಗರಣ ಇಲ್ಲವೇ ಮುರಿಯುತ್ತಿರಲೇ ಇರಲಿಲ್ಲ; ಇಲ್ಲದಿದ್ದರೆ ಹುರಿದು ಕಪ್ಪು ಮುಸಿಯಾಗುವದು. ಒಗ್ಗರಣ ಜಿನಸು ಯಾವದೆಂತ ಗೊತ್ತಾಗುತ್ತಿರಲಿಲ್ಲ. ಅಂತು, ನಮ್ಮಿಬ್ಬಿಗೂ ಆ ವಿಷಯದಲ್ಲಿ ದುಃಖವಾಗುತ್ತಿರಲಿಲ್ಲ. ಇ ಘಂಟಿಗೆ ನನಗೆ ಕಚೇರಿ. ನಾವಿಬ್ಬರೂ ಒಟ್ಟಿಗೆ ಉಟ್ಟಮಾಡುತ್ತಿದ್ದೇವು. ನಾನು ಅಫೀಸಿಗೆ ಹೋರಟೂಕ್ಕಣ ಮಾಲತಿಯು ಅಳುವದು. ಎಷ್ಟೋ ಸಾರಿ ಸುಳ್ಳಿ ಹೇಳಿ ನಾನು ರಜೆ ತೆಗೆದುಕೊಂಡು ಮನೆಯಲ್ಲಿ ಕುಳಿತುದುಂಟು. ಮಧ್ಯಾಹ್ನ ನನಗೆ ಮನಗೆ ಬರಲು ಸಾಧ್ಯವಿರಲಿಲ್ಲ. ಸಾಮಂಕಾಲ ಇ ಘಂಟಿಗೆ ನಾನು ಮನಗೆ ಬರುವಾಗ ಮಾಲತಿಯು ಕೆಲಸವೆಲ್ಲಾ ತೀರಿಸಿ ತಿರುಗಾಡಲಿಕ್ಕೆ ಹೋಗಲು ಸಿದ್ಧಿ ಲಾಗಿ ಬಾಗಿಲಲ್ಲಿ ನಿಲ್ಲುವಳು. ಹೀಗೆಯೇ ನಾಲ್ಕು ತಿಂಗಳು ನಾವು ಸ್ವರ್ಗಸುಖ ಸಹಾ ತುಚ್ಛವೆಂದಿದ್ದೇವು. ದಿನಗಳು ಹೇಗೆ ಕಳೆದು ಹೋಗುತ್ತವೆಯೋ ಬಲ್ಲವರಾರು? ನಮ್ಮ ಸಮಾನ ಸುಖಿಗಳು ಯಾರೂ ಇಲ್ಲ, ಇನ್ನು ಈ ಸಂಸಾರದ ರಾಟೆಯು ಹೀಗೆಯೇ ಸರಾಗವಾಗಿ ನಡೆಯುವದೆಂತ

ನಾವು ಹಿಗ್ಗುತ್ತಿದ್ದೇವು. ನಮ್ಮ ಸುಮೋಪಭೋಗದಲ್ಲಿ ವಿಷ್ಣು ಬಂತು. ಮಾಲತಿಗೆ ವಾಂತಿ, ತಲೆನೋವು, ಪ್ರತಿಯೊಂದರ ವಾಸನೆ ಬರಲಾರಂಭ ವಾಯಿತು. ಅವಳು ನನ್ನ ಮನಸ್ಸನ್ನು ನೋಯಿಸಬಾರದೆಂತ ಎಷ್ಟೋ ಪ್ರಯತ್ನ ಮಾಡುತ್ತಿದ್ದಳು; ಸಹನ ಮಾಡುತ್ತಿದ್ದಳು. ಕಡೆಗೆ ಮೂರು ತಿಂಗಳಾದ ನಂತರ ನಮಗೆ ಸಂಶಯ ಬಂತು. ಡಾಕ್ಟರಿಗೆ ತೋರಿಸಿದೆವು. ಡಾಕ್ಟರರು ಯೋಗವೇನೂ ಇಲ್ಲವೆಂತ ನಕ್ಕರು. ನನಗೆ ಮಾಲತಿಯನ್ನು ಉರಿಗೆ ಕಳುಹಿಸುವ ಮನಸ್ಸಿರಲಿಲ್ಲ. ಆದರೆ, ಅವಳು ದಿನೇದಿನೇ ಹೀಣ ವಾಗುತ್ತಾ ಬಂದಳು. ಹರ ಉರು. ಒಂದು ವೇಳೆ ಉರಿಂದ ಯಾರಾದರೂ ಬಾಣಂತಿತನಕ್ಕೆ ಬಂದರೂ ಪರಿಚಯವಿಲ್ಲದ ಉರಿನಲ್ಲಿ ಏನು ಮಾಡುವುದು? ಹಾಗಾಗಿ ಅವಳ ತಂದೆ ಬಂದು ಮಾಲತಿಯನ್ನು ಕರಕೊಂಡುಹೊಡರು. ಹಾಗೂ ಹೀಗೂ ಮಾಲತಿಯು ಹೊರಟುಹೋದಳು. ಅವಳು ಹೋದ ನಂತರ ನನಗೆ ಮನೆಯು ಸ್ವಾತಾನೆದಂತೆ ಶೋರುತ್ತಿತ್ತು. ಇ-ಇ ತಿಂಗಳ ನಂತರ ಮಾಲತಿಯು ಪ್ರಸವಿಸಿ ಗಂಡು ಶಿಶುವೆಂತ ತಂತಿ ಬಂತು. ಆಕೆಯು ಗಂಡು ಮನು ಹೆತ್ತಳೆಂತ ಆನಂದವಾಯಿತು. ಆದಕ್ಕಿಂತ ಹೆಚ್ಚು ಬೇಗನೇ ನನ್ನ ಮಾಲತಿಯು ಮನಿಗೆ ಬರುವಳೆಂತ ಆನಂದವಾಯಿತು. ಮನುವಿಗೆ ಇ ತಿಂಗಳಾಯಿತು, ಇ ಆಯಿತು, ಇ ಆಯಿತು. ಇನ್ನೂ ನಮ್ಮ ಮಾವನವರಿಗೆ ಮಗಳನ್ನು ಕಳುಹಿಸುವ ಮನಸ್ಸಿಲ್ಲ. ಕಡೆಗೆ, ಎಷ್ಟೇ ಮನುಷ್ಯನು ತಾಳುವದುವೆನಾನು ನನಗೆ ವೈ ಸರಿಯಿಲ್ಲವೆಂತ ತಂತಿ ಕೊಟ್ಟಿ. ಮಾಲತಿಗೆ ಸುಮ್ಮನೇ ಗಾಬರಿ ಮಾಡಿದೆ ಎಂತ ಆ ಮೇಲೆ ನೋಂದುಕೊಂಡೆ. ಆದರೆ ಮಗಳನ್ನು ಹೀಗೆ ಬಂದಿಲ್ಲದಿದ್ದ ರೋಂದು ನೆನನದಿಂದ ಇಟ್ಟುಕೊಳ್ಳುವುದಾದರೆ ಮದುವೆ ಏತಕ್ಕೆ ಮಾಡಬೇಕಾಗಿತ್ತು?

ಕಡೆಗಂತೂ ಮಾಲತಿಯು ಹೊರಟಿ ತಂತಿ ಬಂತು. ನಾನು ಮನೆಯಿಲ್ಲ ಸ್ವಾಜ್ಞವಾಡಿದೆ. ಅವಳು ಬರುವ ಮುಂಚಿನ ರಾತ್ರಿಯಂತೂ ನನಗೆ ನಿದ್ದೆ ಸಹಾ ಇಲ್ಲ. ಬೆಳಗ್ಗೆ ಯಾವಾಗಲೂ ಇ॥ ಫಂಟಿಗೆ ಏಳುವವನು ಅಂದು ಇ ಫಂಟಿಗೆ ಎದ್ದು ಮುಖಮಾರ್ಚನೆ ಮಾಡಿ, ಮಾಲತಿಯ ಅಚ್ಚುಮೆಚ್ಚಿನ ‘ಸೂಟ್ರ’ ಹಾಕಿಕೊಂಡೆ. ಮೋಟಾರು ಹೊಳೆದು ಹೊರಟಿ. ಮನೆಯಲ್ಲಿ ಅಷ್ಟೇ ಎಲ್ಲಾ ವ್ಯವಸ್ಥೆಗಾಗಿತ್ತು. ನಾವು ಮಲಗುವ ಕೋಣೆಯನ್ನು ಅತ್ಯಾಗಿ ತಾನೇ

ಮುದುವೆಯಾದ ದಂಪತಿಗಳಿಗೆ ಮಲಗಲಿಕ್ಕೆ ಶೃಂಗರಿಸುವೆಂತೆ, ಹೂಗಳು, ಅಗಸರ ಬಿಳಿಬಟ್ಟಿಗಳು ಇವುಗಳಿಂದ ಎಲ್ಲಾ ಸಜ್ಜುಗೊಳಿಸಿದೆ. ಈ ಫಂಟಿಗೆ ಸ್ನೇಶನಿಗೆ ಹೋದೆ. ಗಾಡಿಯು ಸರಿಯಾದ ವೇಳೆಯಲ್ಲಿ ಬಂತು. ನನ್ನ ಹೃದಯವೂ ಆನಂದದಿಂದ ಉಕ್ಕುತ್ತಿತ್ತು. ಆದರೇನು? ನನ್ನ ಪತ್ನಿಯ ಜತೆಯಲ್ಲಿ ನನ್ನ ಆತ್ಮೀಯವರು, ನನ್ನ ಮಾಲತಿಯ ತಂಗಿ ನಿರುಪವಾ!.....

ಹೇಗಾದರೂ ಮನೆಗೆ ಬಂದೆವು. ಬಂದಾಕ್ಕಣ ನಮ್ಮ ರೂಮಿನಲ್ಲಿ ಹೋಗಿ ನಾನು ಸಜ್ಜುಗೊಳಿಸಿದ ರೂಮನನ್ನು ನೋಡಿ ಮಾಲತಿಯು ಶಿಫಾರಸು ಮಾಡ ಬೇಕು, ಒಂದು ಮು....ತಾಂದರೂ ಕೊಡಬೇಕು ಎಂತ ನಾನು ಪ್ರಯತ್ನ ಮಾಡಿದೆ. ರಾತ್ರೀಯ ತನಕ ಆಗಲೇ ಇಲ್ಲ. ನಿರುಪಮೆಯು ಅವಳನ್ನು ಆಗಲುತ್ತಲೇ ಇರಲಿಲ್ಲ. ರಾತ್ರೀಯೂ ತಾನು ಅಕ್ಕನೊಡನೆ ಮಲಗುತ್ತೇನೆಂತ ಹಟ್ಟ ಹಿಡಿದಳು. ಆದರೆ, ಆಗ ಮಾತ್ರ ನಾನು ಮಾಲತಿಯನ್ನು ಮುಂದು ಹಾಕಿದೆ. ಅವಳು ಏನು ಹೇಳಿದಳೋ, ಅಂತು ಆ ರಾತ್ರಿ ನಿರುಪಮೆ ನಮ್ಮೊಡನೆ ಮಲಗಲಿಲ್ಲ. ಮಧ್ಯದಲ್ಲಿ ನಮ್ಮ ಯುವರಾಯನು ಮಾತ್ರ ಫಳಿಗೆ ಹತ್ತು ಸಾರಿ ಎದ್ದು ತೊಂದರೆ ಮಾಡಿದನು.

ಈಗ ಮುಂಚಿನಂತೆ ಮಾಲತಿಗೆ ಬಿಡುವೇ ಇಲ್ಲವಾಯಿತು. ಎಲ್ಲಾದರೂ ನಾವಿಭ್ಯಾರೂ ಮಾತನಾಡುತ್ತಾ ಕೂತಿದ್ದರೆ ಸುರೇಶನ ಅಳು. ಆತ್ಮೀಯವರು ಮಾಲತಿಯನ್ನು ಕೊಗೋಣ. ನಿರುಪಮೆ ಬೇರೆ ನಮ್ಮ ಏಕಾಂತದಲ್ಲಿ ಬಂದು ಅಡ್ಡ ಮಾಡೋಣ.....

ನಾನು ಎಲ್ಲಾದರೂ ಏನಾದರೂ ಮಕ್ಕಳಂತೆ ಮಾಡಲಿಕ್ಕೆ ಹೋದರೆ ಮಾಲತಿ “ಇದೇನಿದು, ಮೂರು ಮಕ್ಕಳ ತಂದೆಯಾಗಿ ಮಕ್ಕಳ ಎದುರಿಗೆಲ್ಲ?” ಎಂತ ಅವಳ ದೊಡ್ಡವಾದ ಕಣ್ಣಗಳನ್ನು ಮುಗುಳುನಗೆ ನಗುತ್ತ ನನ್ನ ಮೇಲೆ ಬಿಡುತ್ತಾಳೆ.

---

ಇದ್ದದ್ದು ಇದ್ದಹಾಗೆ

## ಮಧುವನ



### ಶ್ರೀ ಜಿ. ಬಿ. ಜೋತಿಯವರು, ಧಾರವಾಡ

ಇವರು ‘ಜಡಭರತ’ ಎಂಬ ಗುಪ್ತನಾಮದಿಂದ ಪ್ರಸಿದ್ಧ ರಾಗಿದ್ದಾರಿ. ಈಗ ಧಾರವಾಡದ ಮನೋಹರ ಗ್ರಂಥಮಳೆಯ ಸಂಪಾದಕರಾಗಿದ್ದಾರಿ. ಅನೇಕ ಚಿಕ್ಕ ಕತೆಗಳನ್ನು ಹರಟಿಗಳನ್ನು ಅಲ್ಲಲ್ಲಿ ಪತ್ರಕೆಗಳಲ್ಲಿ ಪ್ರಕಟಿಸಿದ್ದಾರಿ. ಇವರು ‘ಧರ್ಮಸರೀ’ ಎಂಬ ಒಕ್ಕೊಯ ಕಾದಂಬರಿಯು ಮನೋಹರ ಗ್ರಂಥಮಳೆಯಲ್ಲಿ ಪ್ರಕಟಿಸಾಗಿದೆ. ದೇಚ್ಚಾಗಿ ರಾಷ್ಟ್ರದ ಕತೆಗಳನ್ನೇ ಬರೆಯುತ್ತಾರೆ. ಮತ್ತು ಅವುಗಳಲ್ಲಿ ಅವರಿಗೆ ಹೆಚ್ಚು ಸಾಫ್ತಲ್ಯವು ದೊರಕಿದೆ. ಶ್ಲೋಕಗಳನ್ನು ಸರಳವಾಗಿ ಮೃದುವಾಗಿದೆ. ಅಲಂಕಾರಗಳು ಕಡಿಮೆ; ಇದ್ದರೂ ವ್ಯಂಗ, ವಿಧಂಬನಾತ್ಮಕ. ಈ ಕತೆಯು ಒಂದು ಹರಟಿಯಂತೆ ಇದೆ. ಇವರ ಕತೆಗಾಂಕೆಗಿಂತಲೂ ಹರಟಿಗಾರಿಕೆಯು ಉತ್ತಮವಾಗಿದೆ.

# ಇದ್ದು ಇದ್ದ ಹಾಗೆ

‘ಜಡಭರತ’ರು

ನಾನೊಮೈ ಒಂದು ಕನಸು ಕಂಡೆ. ಅದ್ದು ತರಮ್ಯವಾದ ಕನಸು! ಒಂದು ಮುಂಜಾನೆ, ನಾನು ನನ್ನ ಕೋಟಿಯಲ್ಲಿ ಕುಳಿತುಕೊಂಡಾಗ, ನಾನು ಕಂಡ ಆ ಕನಸಿನ ನೆನಪು ನನ್ನಲ್ಲಿ ಎಂದಿನಿಂದಲೂ ಹುದುಗಿಕೊಂಡಿದ್ದ ಒಂದು ಆಶೀಯನ್ನು ಕೊಡಿ ಎಚ್ಚೆರಿಸಿತು. ‘ನಾನು ಕೀರ್ತಿಯನ್ನು ಗಳಿಸಬೇಕು; ದೊಡ್ಡವನಾಗ ಬೇಕು; ಎಲ್ಲರ ಬಾಯಲ್ಲಿಯೂ ನನ್ನ ಹೆಸರು ಉಳಿಯಬೇಕು’ ಎಂಬುದೇ ನನ್ನ ಒಳಗೆ ಹುದುಗಿದ್ದ ಆಶೆ. ನನಗೇನೋ ಕೀರ್ತಿಯ ಆಶೆ ಹುಟ್ಟಿತು. ಅದರೆ ‘ಏನು ಮಾಡಿದರೆ ಕೀರ್ತಿಬರಬಹುದು?’ ಎಂದು ನನ್ನನ್ನು ನಾನೇ ಕೇಳ ಕೊಂಡೆ. ಯುದ್ಧದಲ್ಲಿ ವೀರಮರಣವನ್ನು ಹೊಂದಿ ಕೀರ್ತಿಯನ್ನು ಸಂಪಾದಿಸ ಬೇಕೆಂದರೆ, ಇದು ಯುದ್ಧಕಾಲವಲ್ಲ! ಅಲ್ಲದ ‘ಸಾವು’ ಎಂದರೆ ನನಗೆ ಅಂಚಿಕೆ. ಒಳ್ಳೇ ನನ್ನ ಅಚ್ಚುಮೆಚ್ಚಿನ ಹೆಂಡತಿ ಸತ್ತರೇ, ನಾನು ಸಾಯುವ ಗೋಜಿಗಿ ಹೋಗಲಿಲ್ಲ. ಇನ್ನು ಈ ಕೀರ್ತಿಗಾಗಿ ಸಾಯುವನೇ? ಉಹೂಂ. ಸತ್ತಮೇಲಿ ಕೀರ್ತಿ ಬಂದರೇನು, ಬಿಟ್ಟರೇನು? ಇದ್ದಾಗಲೇ ಕೀರ್ತಿಯನ್ನು ಗಳಿಸಬೇಕು. ಹಾಗಾದರೆ ‘ಉಪವಾಸ’ ಮಾಡಬೇಕು; ತಪಸ್ಸಿ ಮಾಡಬೇಕು. ಇದು ತಪಸ್ಸಿಗೂ ಕೀರ್ತಿ ಕಟ್ಟುವ ಕಾಲವಲ್ಲ. ನನ್ನನ್ನು ‘ಹುಟ್ಟ’ ಎಂದು ಬಿಟ್ಟಾರು! ಹಾಗಾದರೆ ಏನು ಮಾಡಬೇಕು? ನಾನು ಸತ್ತಿರಬಾರದು; ಕೀರ್ತಿಮಾತ್ರ ಬಂದಿರ ಬೇಕು. ಇದಕ್ಕೆ ಯಾವ ಉಪಾಯವನ್ನು ಹುದುಕಬೇಕು ಎಂದು ಹೀಗೆ ಸುತ್ತಾಡುತ್ತಿರುವಾಗ ನನ್ನ ಕನಸಿನ ನೆನಿಸಾಯಿತು. ಕಪ್ಪಪಡದೆ ಕೀರ್ತಿಯನ್ನು ಗಳಿಸ ಬೇಕಾದರೆ ನನ್ನ ಈ ಕನಸೇ ಉಪಯೋಗಕ್ಕೆ ಬೀಳಬಹುದೆಂದೆನಿಸಿತು. ಯಾಕಂದರೆ ಈಗಿನ ಕಾಲದಲ್ಲಿ ಸಾಹಿತ್ಯಕ್ಕೆ ತ್ರೈಂದಲ್ಲಿ, ಕೀರ್ತಿಯನ್ನು ಗಳಿಸುವುದು ತೀರ ಅಗ್ಗದ ಮಾತೆಂದು, ಈಗಿನ ಬರಹಗಾರರ ಅಟ್ಟಿಹಾಸವನ್ನು ನೋಡಿ ನನ್ನ ನಂಬಿಕೆಯಾಗಿದೆ. ದುಡಿಯದೆ, ದುಃಖಪಡದೆ ನನಗೆ ಕೀರ್ತಿ ಬರುತ್ತದಲ್ಲಿ ಎಂದು ನನಗೆ ಹಿಗ್ಗು. ‘ಇದೊಂದು ಅಪೂರ್ವವಾದ ಕನಸು! ಇದಕ್ಕೆ ಸರಿಯಾದ ರೂಪ-ಬಣ್ಣಕೊಟ್ಟು ಮುದ್ರಿಸಿದರೆ ಜನರಿಗೂ ರುಚಿರುಚಿಯಾಗಿ ಅನೆಂದವಾಗಬಹುದು. ನನಗೂ ಕೀರ್ತಿಬಂದು ನನ್ನೊಳಗಿನ ಆಶೆ

ಹಿಂಗಬಮುದು' ಎಂದು ನನ್ನ ಮನಸು ಕೀರ್ತಿಯು ಹುಟ್ಟಿಸಿದ ಆಶೆಯ ಬೆನ್ನು ಹತ್ತಿ ಒಳ್ಳೀ ಭರದಿಂದ ಸಾಗಿತು.

ಕೋಣೆಯ ಬಾಗಿಲಿಕ್ಕೆ ಬಂದು ಕುಚಿರು ಮೇಲೆ ಕುಳಿತು, ಬಿಳಿಕಾಗದ ಗಳನ್ನು ಎಡುರಿಗೆ ಇಟ್ಟುಕೊಂಡು, ಕೈಯಲ್ಲಿ ‘ಫೌಂಟನ್ ಪೆನ್’ ತೆಗೆದು ಕೊಂಡು ವಿಚಾರಮಾಡುತ್ತಾ ಕುಳಿತುಕೊಂಡೆ. ‘ನನ್ನ ಕನಸನ್ನು ಯಾವ ರೂಪದಲ್ಲಿ ಬರೆಯಬೇಕು? ಕಾವ್ಯದಲ್ಲಿ ಬರೆದು ಬಿಡೋಣ ಅಂದರೆ ‘ಕವಿ ಸಾರ್ಥಕಾಮ’ನಾಗ ಬಹುದು’ ಎಂದು ಕಾಗದದ ಮೇಲೆ ಕೈಯಿಡಲು, ತಲೆಯಲ್ಲಿಯ ವಿಚಾರದ ಶೀಲೆಯೇ ಬತ್ತಿಹೋರಿತು. ಆಕ್ವರಗಳೇ ಮೂಡಲಿಲ್ಲ. ಸ್ವಾತಿ ಮರೆಯಾಯಿತು. ಹಿಂದಿನ ಜನ್ಮದ ವೈರ ಇದ್ದಿರಬೇಕು. ಬುದ್ಧಿ ಒಮ್ಮೆ ಅದನ್ನು ಹೀಯಾಳಿಸಿತ್ತು. ಅಂತೇ ಈಗ ಅದು ತಪ್ಪಿಸಿಬಿಟ್ಟುತ್ತು. ಅಯಿತು, ಬುದ್ಧಿಗಾದರೂ ಮೊರೆಹೊಗೋಣ ಎಂದರೆ ಅದೂ ವೇಳಿಗೆ ಬರಲಿಲ್ಲ. ಮನಸು ಮುಂಗಾಣದೆ ಸುಮೃದ್ಧಿ ಕುಳಿತಿತು.....‘ಹಾಗಾದರೆ, ಇದ್ದ ಕ್ಕಿದ್ದಂತೆ ಗದ್ಯದಲ್ಲಿ ಬರೆದುಬಿಡಲೇ?.....ಭೇ, ಅಸ್ಥಿ ಪಂಚರದಂತೆ ಆಗುತ್ತದೆ. ಜನರು ನೋಡಿ ಅಂಚಬಹುದು! ಸತ್ಯವಿದ್ದ ರೂ ಪ್ರಿಯವಿರಬೇಕು—ಹಾಗಾದರೆ ಗದ್ಯದಲ್ಲಿ ಯಾವ ರೂಪ ಕೊಡಬೇಕು? ಚಿಕ್ಕ ಕತೆ ಮಾಡಿ ಹೇಳಿದರೆ.....? ಹಾಂ! ಆದರೆ ಆ ಕನಸಿನ ಸನ್ನಿ ವೇಶಕ್ಕೆ ಕತೆಯ ರೂಪ ಒಮ್ಮವದಿಲ್ಲ. ಏನೇ ಆಗೆಲಿ-ನಾಟಕ ರೂಪದಲ್ಲಿ ಬರೆದು ಬಿಡೋಣ’ ಎಂದು ನನ್ನ ಮನಸು ಎತ್ತಿಕೊಂಡಿ ಸುತ್ತಾಡಿ ಈ ನಿರ್ಣಯಕ್ಕೆ ಬಂದು ಮುಟ್ಟಿತು.

ಕೂಡಲೆ ಕಾಗದಗಳನ್ನು ಸರಿವೊಡಿಟಪ್ಪುಕೊಂಡೆ. ಬರೆಯುವ ಮುರುಪಿನಿಂದ ಸಜ್ಜಾಗಿ ಕುಳಿತುಕೊಂಡೆ. ಒಳಗೆ ‘ದೇವರಾಜ ಬಹದ್ದೂರ ಪಾರಿತೋಷಕ ನನ್ನ ಕೈಗೇ ಬರುತ್ತದೆ!....ಒಂದು ವೇಳೆ ‘ನೋಚೆಲ್’....ಹೊಂ’ ಎಂದು ಮನಸು ಕುಲುಕುಲು ನಗುತ್ತಿತ್ತು. ಮನಸು ಗಾಳಿ ತುಂಬಿದಂತಾಗಿ ಬಳ್ಳೀ ವೇಗದಿಂದ ಓಡಹತ್ತಿತ್ತು. ಸನ್ನಿಹಿತವೆಲ್ಲ ಮೊದಲೇ ಸಿದ್ಧವಿತ್ತು. ಸಾವಕಾಶವಾಗಿ ಮೊದಲನೆಯ ಪುಟದ ಮೇಲೆ “ಸ್ವಯಂವರ” ಎಂದು ಸಾಟಕದ ಹೆಸರನ್ನು ಮೊದಲು ಚೊಕ್ಕಿಟಾಗಿ ಬರಿದೆ. ಅದರ ಕೆಳಕ್ಕೆ ಒಂದೆರಡು ಸುಳಿಗಳನ್ನು ತೆಗಿದು ತಲೆಕಟ್ಟಿ ಅಂದವಾಗಿ ಕಾಣುವಂತೆ ಮಾಡಿದೆ. ಅ ಸುಳಿಗಳ ಮುಢ್ಣದಲ್ಲಿ, ಜನುಗಾಗಿದ್ದರೂ, ಎದ್ದು ಕಾಣುವಂತೆ ನನ್ನ ಹೆಸರು

ಹಾಕಿದೆ ಅಲ್ಲಿಂದ ಅದರ ಕೆಳಗೆ “ಒಂದಂಕಿನ ನಾಟಕೆ” ಎಂದೂ ಬರೆದೆ. ಆ “ಒಂದಂಕಿನ” ಹಿಂದೆ ‘ಆವಿದ್ಯೋ—ಸುಕುಮಾರೋ,’ ‘ರುದ್ರೋ—ಭದ್ರೋ,’ ‘ಮುದಗೋನೇನೋ—ಹಡಗೋನೇನೋ,’ ‘ವಿಷಾದಾಂತೋ—ಸುಶಾಂತೋ’ ‘ದುಃಖಜನ್ಯೋ—ಸುಶಖಜನ್ಯೋ,’ ಏನಾದರೊಂದು ಜೋಡಿಸಬೇಕೆಂದೆ. ಅದರೆ ನನ್ನ ನಾಟಕದ ಅಂತವೇ ನನಗೆ ಗೊತ್ತಿರಲ್ಲ; ಅಲ್ಲದೆ ನಾಟಕಕ್ಕೆ ಅಂತವೇನು ಕಾರಣವಿಲ್ಲ. ಬೇಕಾದರೆ ‘ಅಂತವಿಲ್ಲದ ಒಂದಂಕಿನ ನಾಟಕೆ’ ಎಂದು ಬರೆಯಬಹುದಾಗಿತ್ತು. ಅದರೆ ಜನರು ಓದಲಿಕ್ಕಿಲ್ಲಿಂಬ ಭಯದಿಂದ ‘ಒಂದಂಕಿನ’ ಎಂದಿಸ್ತೇ ಇಟ್ಟುಬಿಟ್ಟೆ ಹೊಸತೇನಾದರೂ ನನ್ನ ನಾಟಕದಲ್ಲಿರ ಬೇಕೆಂದು ಪಾತ್ರಗಳ ಪರಿವಿಡಿ, ನಾಂದೀ ಪದ್ಯ ಇವುಗಳನ್ನು ಹಾರಿಸಿ ಒಮ್ಮೆಲೆ “ದ್ವಾರ್ಶಾ ಗ” ಎಂದು ಬರೆದು ನಾಟಕದ ಸನ್ನಿವೇಶವನ್ನೇ ಸುರುವುಮಾಡಿದೆ:

[ಬೆಳದಿಂಗಳ ಮಧ್ಯರಾತ್ರಿ. ವೋಡಗಳಿಲ್ಲದ ಆಕಾಶ. ಒಂದು ಹೊಳ್ಳುವ ಪರವರ್ತದ ಮಗ್ಗುಲಲ್ಲಿ ಒಂದು ಚಿಕ್ಕ ಪ್ರವಾಹವು ಗಂಭೀರವಾಗಿ ಹರಿಯುತ್ತಿದೆ; ಪ್ರವಾಹದ ತುಚ್ಚೆಯ ಮಗ್ಗುಲು ನಿಬಿಡವಾದ ಅರಣ್ಯ. ತುಣುಕು ಮಿಳಾಕಾಡ ಬೆಳ ರಿಂಗಳು ಅಲ್ಲಲ್ಲಿ ಬಿಂದುದಿಂದೆ; ಕತ್ತಲೆಯೇ ಹೆಚ್ಚು. ನಿಶ್ಚಯವಂದರೂ ಆಗಾಗ್ಗೆ ಸುಳಿಗಾಳಿಗೆ ಉದುರುತ್ತಿದ್ದ ತರಗಲಿಗಳ ಚಟ್ಟ—ಪಟ್ಟ—ಕಟ್ಟವು ಕೇಳಬರುತ್ತಿದೆ. ಪ್ರವಾಹದ ಧ್ವನಿಯು ಒಂದೇ ಸಮನೆ ಬೇಸುವ ಧ್ವನಿಯಂತೆ ಕೇಳಬರುತ್ತಿದೆ.]

ಈ ರೀತಿಯಾಗಿ ಸನ್ನಿವೇಶ ವರ್ಣನೆಯನ್ನು ಮಾಡಿ ಪಾತ್ರಪರಿಚಯಕ್ಕೆ ಆರಂಭಮಾಡಿದೆ:

[ಒಬ್ಬ ತರುಣನು ನಿತ್ಯಾಣನಾಗಿ ಗಾಬರಿಗೊಂಡವನಂತೆ ನಿಂತಿದ್ದಾನೆ. ಬರಿಸ್ತು. ಹರಕೆ ಬಿಂದಿಯೊಂದನಷ್ಟು ಉಟ್ಟುಕೊಂಡಿದ್ದಾನೆ. ಅದರದೇ ಕೆಲಭಾಗವನ್ನು ಹೆಗಲ ಮೇಲೆ ಹೊಡ್ಡುಕೊಂಡಿದ್ದಾನೆ ಸುತ್ತು, ಮುತ್ತಲಾ ನೋಡುತ್ತಾ ಆಲಸ್ಯದ ಸದಿಗ ಯಿಂದ, ಅಲ್ಲಿಯೇ ಒಂದು ಬಂಡೆಯ ಮೇಲೆ ಹೋಗಿ ಕುಳಿತುಕೊಂಡು, ಎರಡೊ ಕ್ಯಾಗಳಲ್ಲಿ ಪುನಃವನ್ನು ಮುಚ್ಚಿಕೊಂಡು ಕುಳಿತನು. ಅಲ್ಲಿಂದ ಒಂದೆರಡು ನಿವಿಪ ಗಳಾದ ಮೇಲೆ ಒಂದು ನಿಂಹಗಳನೆಯು ತೀರಾ ಸಮಿಂಬದಲ್ಲಿಯೇ ಕೇಳ ಬರುತ್ತದೆ. ಅಗ್ಗೆ .....]

ಮುಂದೇನು? ಮಾತುಗಳೇ ಹೋರಡಲೊಲ್ಲವು. ಆ ತರುಣನನ್ನು ಇಂಥಹದೊಂದು ಭಯಂಕರ ಪರಿಸ್ಥಿತಿಯಲ್ಲಿ ತಂದು ಧೈರ್ಯದ ಒಂದರಿಂದ ಮಾತುಗಳನ್ನು ಆತನಿಂದ ಆಡಿಸಬೇಕೆಂದು ನಾನು ಮೊದಲು ಮಾಡಿ

ಕೊಂಡಿದ್ದೆ. ಅದರೆ ಸಿಂಹಗಜನೆಯು ನನಗೇ ಕೇಳಿಸಿದಂತಾಗಿ ನನ್ನ ಮಾತುಗಳೇ ಹೋದುವು. ಅಂದ ಮೇಲೆ ಆ ತರುಣನು ಮಾತಾಡುವುದು ಹೇಗೆ? ಮತ್ತೊಮ್ಮೆ ಬರಿದದ್ದನ್ನು ಮೊದಲೀನಿಂದಲೂ ಓದಿಕೊಂಡೆ. ನೈಯಲ್ಲಿ ನೆಡುಗು ಹುಟ್ಟಿತು ಭಯದಿಂದ. ಮುಸುಗಿದೆ, ಹರಿದಾಡಿದೆ. ಮಾತುಗಳೇನು ಬರಲಿಲ್ಲ. ನಾನು ಪ್ರಕೃತಿನಿದ್ದರೂ ಧೈಯರೂ ಶಾಲಿಯಾದ ಒಂದು ಪಾತ್ರವನ್ನಾದರೂ ನಿಮ್ಮಾರ್ಥ ಮಾಡಬೇಕೆಂದು ಮನಸ್ಸಿನಲ್ಲಿ ಮಾಡಿಕೊಂಡಿದ್ದೆ. ಅದರೆ ಒಂದು ಹೋಗಿ ಒಂದಾಗುವ ಹೋತ್ತು ಬಂತು. ನನ್ನ ಕನಸಿನ ಸನ್ನಿಹಿತಕ್ಕೆ ಆ ತರುಣನು ಧೈಯರೂ ಗಿಡಿದ್ದರೇ ಗತ್ಯಂತರವಿರಲಿಲ್ಲ. ಅಂಚಕೆಯ ಮಾತುಗಳನ್ನಾಡಿದರೆ ಇಡೀ ನಾಟಕವೇ ಹೆಡಗಿದುತ್ತಿತ್ತು. ಬಹುಳ ಚಡವಡಿಸಿದೆ. ಧೈಯವನ್ನು ತಂದುಕೊಳ್ಳಬೇಕೆಂದು ಬೇಕಾದಷ್ಟು ಪ್ರಯತ್ನ ಮಾಡಿದೆ. ತಲೆ ಕೆರೆದುಕೊಂಡೆ; ಕಣ್ಣು ಸೊಟ್ಟಿಮಾಡಿದೆ; ಮೂಗು ಮುರಿದೆ; ಬಾಯಲ್ಲಿ ಬೊಟ್ಟಿಟ್ಟು; ತುಟಿಗಳನ್ನು ಹಿಂಡಿದೆ; ಹುಬ್ಬಿಗಳನ್ನು ಗಂಟುಹಾಕಿದೆ; ಆಕಾಶದ ಕಡೆಗೆ ದಿಟ್ಟಿಸಿ ನೋಡಿದೆ;—ಎಲೆ ಅಡಕೆ ಹಾಕಿಕೊಂಡೆ; ತಂಬಾಕ ಹಾಕಿ ಬಹುಳ ಹೋತ್ತು ಬಾಯಲ್ಲಿ ಹಿಡಿದೆ; ಸಿಗರೀಟು ಸೇದಿದೆ; ನಷ್ಟಪುಡಿ ಏರಿಸಿದೆ; ನೀಲಗಿರಿ ಎಣ್ಣೆ ಮೂಸಿದೆ; ಏನಾದರೂ ಧೈಯ ಬರಲಿಲ್ಲ; ಮಾತುಹೊರಡಲಿಲ್ಲ. ಏನು ಮಾಡಬೇಕು? ಇದು ನನ್ನ ನಾಟಕ! ತರುಣನು ಅಂಚಿದರೆ ಏನು ಬಾಧಿ?....ಅಯ್ಯೋ, ನಾಟಕದ ನಾಯಕನು ಧಿರೋದಾತ್ಮನಾಗಿರಿದಿದ್ದರೆ ‘ದೇವರಾಜ ಬಹದ್ದೂರ ಪದಕೆ’ ಹೋಗುತ್ತದ್ದಲ್ಲ! ಅದು ಹೋದ ಮೇಲೆ ನನಗೆ ಶೀತಿ ಎಲ್ಲಿಂದ ಬರಬೇಕು? ಏನು ಮಾಡಲಿ? ಬಹುಳ ವ್ಯಧಿಯಾಯಿತು. ಕೊನೆಗೆ ಮುಂದೆ ನಾಟಕವನ್ನು ಸಾಗಿಸಿಯಾದರೂ ನೋಡೊಣ ಎಂದು ಸಾಗಿಸಿದೆ:

ತರುಣ—(ಬಿದರಿಬಿದ್ದು) ಅವ್ವಾ.....! ಅವ್ವಾ.....! (ಅಲ್ಲಿಂದ ಕೆಲಹೊತ್ತಿನ ಮೇಲೆ ಧೈಯದಿಂದ ಎದ್ದು ನಿಂತು) ರಾಜ ಮಂದಿರದಲ್ಲಿ ಹುಟ್ಟಿಬಾರದಾಗಿತ್ತು. ನಾನೋಬ್ಬ ತಿರುಕ್ಕಣಾಗಿದ್ದರೆ....? ಈ ಗತಿಯಲ್ಲಿ ಬರುತ್ತಿತ್ತು? (ಮತ್ತೊಮ್ಮೆ ಸಿಂಹಗಜನೆಯಾಯಿತು.)

ತರುಣನು ಚಿಟ್ಟನೆ ಚೀರಿ ಮೂಳೆಹೋಡನು.

ಆಯಿತು. ನನ್ನ ನಾಟಕವೇ ಮುಗಿದಂತಾಯಿತು. ವಿಶ್ವಪ್ರಯತ್ನ ಪಟ್ಟಿ. ತರುಣನು ತಿರುಗಿ ಏಳಲೇ ಇಲ್ಲ. ನಿರಾಶೆಯಿಂದ ಬರೆದ ಕಾಗದೆಗಳ ಮೇಲೆಯೇ ಹೆಚ್ಚೆಯನ್ನಿಂದು ಉಸುಗ್ರರೆದೆ. ಕಣ್ಣಿರು ಹಾಕಿದೆ. ಏನೂ ಉಪಯೋಗವಾಗಲಿಲ್ಲ. ನಾನು ಹೀಗೆ ಕುಳಿತಿರುವಾಗ ನನ್ನ ಗೆಳೆಯರು ಬಾಗಿಲು ದಬ್ಬಿ ಒಳಗೆ ಬಂದು ನನ್ನನ್ನು ನೋಡಿ ‘ಎನಾಗಿದೆ?’ ಎಂದು ಕೇಳಿದರು. ಮಾತಾಡಲಿಕ್ಕೆ ಮುಖವಿಲ್ಲದೆ ಸುಮ್ಮನೆ ಕುಳಿತೆ. ನನ್ನ ಗೆಳೆಯರು ಬಹಳ ಒತ್ತಾಯ ಪಡಿಸಹಕ್ತಿದರು. ನಿವಾಹವಿಲ್ಲದೆ ನನ್ನ ಈ ಕತೆಯನ್ನು ಅವರಿಗೆ ಹೇಳಿದೆ. ಅವರಲ್ಲಿ ಒಬ್ಬ ಗೆಳೆಯನೇಂದ:

“ಆ ಕನಸಾದರೂ ಏನಿದೆ ಹೇಳಬಿಡು ನೋಡೋಣ?”

ಉಳಿದ ಗೆಳೆಯರೂ ಅದೇ ಮಾತನ್ನೇ ಎತ್ತಿ ಹಿಡಿದರು.

ಆಗಲಿ ಎಂದು ಇದ್ದಕ್ಕಿದ್ದಂತೆ ನನ್ನ ಕನಸನ್ನು ಅವರಿಗೆ ಹೇಳಿದೆ:

“ನಾನು ಒಂದು ಅರಣ್ಯದಲ್ಲಿ ಏನೋ ವಿಚಾರಮಾಡುತ್ತ ಹೊರಟಿದ್ದೆ. ಅಗ ನಾನು ಮುಳುಗಿಹೋದ ಒಂದು ದೊಡ್ಡ ರಾಜ್ಯದ ರಾಜನ ಮಗನಾಗಿದ್ದೆ. ಯುದ್ಧದಲ್ಲಿ ನಮ್ಮವರೆಲ್ಲರೂ ಮಡಿದಿದ್ದರು. ನಾನೋಬ್ಬನೇ ಜಾರಿಬಿದ್ದ ತುತ್ತಿ ನಂತೆ ಯಮನೆ ದವಡೆಯೊಳಗಿಂದ ಪಾರಾಗಿದ್ದೆ. ಅರಣ್ಯದೊಳಗಿನ ಹಣ್ಣು ಕಾಯಿಗಳನ್ನು ತಿಂದು ಬದುಕುವುದು ನನ್ನ ಪಾಲಿಗೆ ಬಂದಿತ್ತು. ಮೈಮೇಲೆ ಬಟ್ಟಿಗಳಿದ್ದಿಲ್ಲ. ಮುಖದ ಮೇಲೆ ಕಳೆಯಿದ್ದಿಲ್ಲ. ಅರಣ್ಯದಲ್ಲಿ ತಿರುಗುತ್ತ ತಿರುಗುತ್ತ ಸಾಗಿದಾಗ್ಗೆ ದೂರದಲ್ಲಿ ಒಂದು ಪಟ್ಟಣವು ಕಾಣಿಸಿಕೊಂಡಿತು. ಧಾವಿಸಿ ಅತ್ತ ಕಡೆ ನಡೆದೆ. ಮಹಾದ್ವಾರಕ್ಕೆ ದ್ವಾರಪಾಲಕರನ್ನು ‘ಇಂದೇನಿದೆ?’ ಎಂದು ಕೇಳಿದೆ. ‘ಸ್ವಯಂವರವಿದೆ’ ಎಂದು ಉತ್ತರ ಕೊಟ್ಟರು. ನಾನೂ ಒಳಗೆ ಹೋಗಬೇಕೆಂದು ಆಶಿ ಹುಟ್ಟಿತು. ಹೊರಟಿ. ದ್ವಾರಪಾಲಕರು ತಡೆದರು. ‘ಯಾಕೆ?’ ಎಂದು ಕೇಳಿದೆ. ‘ಮಹಾರಾಜರ ಅಪ್ಪಣಿಯಾಗಿದೆ’ ಎಂದು ಕೃ ಮುಗಿದು ಹೇಳಿದರು. ‘ಏನೆಂದು?’ ಮತ್ತೆ ನಾನು ಕೇಳಿದೆ. “‘ವ್ಯಾಧಿ ಜನ ರನ್ನು, ತರುಣ ರಾಜರನ್ನು ಇಷ್ಟೆ ಒಳಗೆ ಬಿಡಬೇಕೆಂದು ಅಪ್ಪಣಿಯಾಗಿದೆ. ಹೂಂ, ರಾಜರು ಬಂದರು, ದಯಮಾಡಿ ಈ ಜಾಗ ಬಿಡಿರಿ” ಎಂದು ಕೃಯ ಲ್ಲಿಯ ಕೋಲುಗಳಿಂದ ಹಿಂದಕ್ಕೆ ದಬ್ಬಿದರು. ಅಪಮಾನವಾದಂತಾಯಿತು. ಏನಾದರೂ ಮಾಡಿ ಒಳಗೆ ಹೋಗಿಯೇ ತೀರಬೇಕೆಂದು ನಿಶ್ಚಯಿಸಿ ಉಗರೊಳಗೆ

ಹೊರಟೆ, ಬೀದಿ ಬೀದಿ ತರುಗಿದೆ. ಯಾವ ಸಣ್ಣ ಸಂದಿಯೂ ಉಳಿಯಲಿಲ್ಲ. ಕೃಷ್ಣಾಲುಗಳು ಸೋತಿದ್ದವು. ಗಂಟಲಾರಿತ್ತು. ಎಲ್ಲಿಯೂದರೂ ನೀರು ಕೇಳಿ ಕುಡಿಯಬೇಕೆಂದರೆ ಗಂಡಸರೊಬ್ಬರೂ ಕಾಣಲಿಲ್ಲ. ಮನೆಮನೆಗೂ ಹಣಿಕೆ ಹಾಕಿ ಸೋಡಿದೆ. ಸುಳವು ಹತ್ತಲಿಲ್ಲ. ಕೊನೆಗೆ ಉರ ಹೊರಗೆ ದೂರ ಒಂದು ಸಂದಿಯಲ್ಲಿ ಹೋಗುವಾಗೆ ಒಂದು ಸಣ್ಣ ಮನೆಯ ಕಡಿಗೆ ನನ್ನ ಲಕ್ಷ್ಯ ಹೋಯಿತು. ಒಳಗೆ ಸೋಡಿದೆ. ಒಬ್ಬ ಮುಪ್ಪಿನ ಮುದುಕ ಕೆಲಸ ಮಾಡಿ ಮಾಡಿ ದಣಿಮುಗೋಡಿಗೆ ಒರಗಿಕೊಂಡು ಕುಳಿತಿದ್ದು. ನೀರು ಕೇಳಬೇಕೆಂದು ಒಳಗೆ ಹೋಕ್ಕೆ. ಮುದುಕನು ನಿದ್ದೆ ಮಾಡುತ್ತಿದ್ದೀಂತೆ ಕೆಂಡಿತು. ನಾನು ಒಂದೆದ್ದು ಅವನಿಗೆ ಗೋತ್ತೇ ಇರಲಿಲ್ಲ. “ಅಜ್ಞಪ್ಪಾ ನೀನು ಯಾಕೆ ಮಂಟಪಕ್ಕೆ ಹೋಗಿಲ್ಲ?” ಎಂದು ನಾನೇ ಕೇಳಿದೆ. ಮುದುಕನು ಗಾಬರಿಯಿಂದ ಎದ್ದು ನನ್ನನ್ನು ದಿಟ್ಟಿಸಿಸೋಡಿ “ಬರಿ, ಬರಿ, ಯಪ್ಪಾ, ಕಣ್ಣ ಕಾಣಲಿಲ್ಲ” ಎಂದು ತನ್ನ ಗೊಂಗಡಿಯನ್ನು ಹಾಸಿದೆ. ಅದರ ಮೇಲೆ ಕುಳಿತುಕೊಂಡೆ. “ಅಲ್ಲಿಗೆ ಹೋಗಿ ಏನು ಮಾಡೋದ್ದೈತಿ? ಹೋಗವರು ಹೋಗ್ಯಾರ ಆತು” ಎಂದು ಮುದುಕನು ನಾನು ಮೊದಲು ಕೇಳಿದ್ದಕ್ಕೆ ಉತ್ತರಕೊಟ್ಟು. ಅಲ್ಲಿಂದ ನಾನು ನೀರು ಕೇಳಿದೆ. ಮುದುಕ ಒಳಗೆ ಹೋದ ನೀರು ತರಲಿಕ್ಕೆ. ನಾನು ಆತನು ಬರುವ ವರಿಗೆ ಸುತ್ತು ಮುತ್ತಲೂ ಸೋಡುತ್ತಾ ಕುಳಿತುಕೊಂಡೆ. ಬಣ್ಣ—ಕುಂಚು—ವಿಂಬಿ—ಗಡ್ಡ—ಇವನ್ನೆಲ್ಲ ಸೋಡಿ ಬಣ್ಣಗಾರ ಮನಿ ಇರಬಹುದೆಂದು ತಿಳಿಕೊಂಡೆ. ಮುದುಕ ನೀರು ತಂದುಕೊಟ್ಟು. ‘ಅಜ್ಞಪ್ಪಾ—ನೀವು ಯಾವ ಸೋಗು ಬರಿತೀರಿ?’ ಎಂದು ನೀರು ಕುಡಿದು ಕೇಳಿದೆ. “ಯಪ್ಪಾ, ಇದು ಬ್ಯಾರೆ ಸೋಗು. ಹೇಳಿದರ ನಗೇ ಬರೋ ಮಾತು” ಎಂದು ಉತ್ತರಕೊಟ್ಟುನು. “ಏನುದು ಹೇಳು ಅಜ್ಞಪ್ಪಾ” ಎಂದು ಕುಶಾಹಲದಿಂದ ಕೇಳಿದೆ. ಅಜ್ಞಪ್ಪ ಹೇಳಿದ: “ಏನ ಹೇಳ್ತೀ ತಮ್ಮಾ, ಕಾಲಾ ಬದಲಾಗಿ ಹೋಗೇತಿ. ಗೋರಿಗೆ ಹೋಗೋ ಮುದುಕರಿಗೆ ಬಣ್ಣ ಬಡಿದೂ ಬಡಿದೂ ಬ್ಯಾಸರತ್ತು ಹೋಗೀನಿ. ನಮ್ಮ ರಾಜರ ಮಗಳ ದ್ವಿನಾ ಸೋಡಬೇಕು, ಏನಾಗುತ್ತೋ?”

ನನಗೊಂದು ಯುಕ್ತಿ ಹೋಕೆಯಿತು. ಮುದುಕನನ್ನು ಕೇಳಿದೆ: “ಅಜ್ಞಪ್ಪಾ, ನನಗೂ ಮಂಟಪದಾಗ ಹೋಗಬೇಕೂ ಆಂತ ಆಶೆ ಹುಟ್ಟಿದೆ, ಏನು ಮಾಡಲಿ?” ಮುದುಕನು ನಗುತ್ತಾ ಹೇಳಿದ: “ಅದಾಕ್ತೇ ಯಪ್ಪಾ,

ಬಣ್ಣ ಬಡಕೊಂಡು ಹೋಗಿ, ಯಾರೇನ ಮಾಡ್ತಾರ.” “ಹಾಗಾದರೆ ನನಗೆ ಬಣ್ಣ ಹಚ್ಚು” ಎಂದೆ. ಮುದುಕನು ಬಣ್ಣ ಹಚ್ಚಿದ. ಗಡ್ಡ ಮಾಸೆ ಕಟ್ಟಿದ. ಮಂಟಪಕ್ಕೆ ಹೋರಟಿ. ದ್ವಾರಪಾಲಕರು ಗುರುತಿಸದೆ ಒಳಗೆ ಬಿಟ್ಟರು. ಮುದಕನನ್ನು ಮನಸ್ಸಿನಲ್ಲಿಯೇ ಹೋಗಳಿದೆ. ಹೋದೊಡನೆ ಎದುರಿಗೆ ಬಂದು ಹೊಡ್ಡ ಪಟಾಂಗಣವಿತ್ತು. ಅದರ ಸುತ್ತಲೂ ಎರಡಾಳಿತ್ತರ ಗೋಡೆ. ಆ ಗೋಡೆಗೆ ಹೋಂದಿಯೇ ಕಾಲುವೆ. ಕಾಲುವೆಯ ದಂಡಿಗುಂಟೆ ಗುಲಾಬೀಗಿಡ ಗಳು. ಅಲ್ಲಲ್ಲಿಗೆ ಚಾಕು ಹಸಿರು ಮಡಿಗಳು. ಮಂಟಪಕ್ಕೆ ಮೇಲೆ ಭತ್ತು ಹೊಡಿದ್ದರು, ಮಂಟಪದ ಮಧ್ಯದಲ್ಲಿ ಎತ್ತರದ ಮೇಲೆ ಮಹಾರಾಜರ ವ್ಯಾಘಾತಾಸನವಿತ್ತು. ಅದರ ಎಡಕ್ಕೆ ಅಷ್ಟೇ ಎತ್ತರದ ಮೇಲೆ ಮತ್ತೊಂದು ಆಸನವಿತ್ತು. ಅದು ಮಹಾರಾಣಿಯವರಿಗೆ. ವ್ಯಾಘಾತಾಸನದ ಬಲಕ್ಕೆ ಸಿಂಹಾಸನವೋಂದಿತ್ತು. ಅದು ರಾಜಕುಮಾರಿಗೆ. ಈ ಆಸನಗಳ ಎದುರಿಗೆ ಕನ್ಯಾಪೇಕ್ಷಿಗಳಾಗಿ ಬಂದ ರಾಜರ ಸಲುವಾಗಿ ಆಸನಗಳನ್ನು ಸಾಲುಸಾಲಾಗಿ ರಿಸಿದ್ದರು. ಹಾಗೇ ಪ್ರೇಕ್ಷಕರ ಸಲುವಾಗಿ ಬೇರೆ ವ್ಯವಸ್ಥೆಯನ್ನು ಮಾಡಿದ್ದರು. ನಾನು ಎಲ್ಲಿಯೂ ಹೋಗದೆ, ಎಲ್ಲರ ಕಣ್ಣ ತೆಪ್ಪಿಸಿ, ಕಾಲುವೆಯ ದಂಡಿಯ ಮೇಲಿನ ಗುಲಾಬೀಗಿಡಗಳಲ್ಲಿ ಹೋಗಿ ನಿಂತುಕೊಂಡಿದ್ದೆ. ಮಂಟಪವು ರಾಜ ರಿಂದ, ಜನರಿಂದ ತುಂಬಿತು. ಕಹೆಯಾಯಿತು. ಮಹಾರಾಜರು ತಮ್ಮ ಪರಿವಾರದೊಡನೆ ಬಂದು ತಮ್ಮ ತಮ್ಮ ಆಸನಗಳನ್ನು ಲಂಕರಿಸಿದರು. ಅಲ್ಲಿಂದ ಒಬ್ಬ ಮುಸ್ಸಿನ ಮುದುಕ ಬ್ರಾಹ್ಮಣನು ರಾಜಕುಮಾರಿಯನ್ನು ಕೈಹಿಡಿದು ಕರಿದುಕೊಂಡು ಬಂದು ಮಹಾರಾಣಿಯವರ ಆಸನದ ಹತ್ತಿರ ನಿಲ್ಲಿಸಿದನು. ಮಹಾರಾಜರು ಎದ್ದು ನಿಂತು ತನೆಗೆ ಹೇಳಬೇಕಾದದ್ದನ್ನೇಲ್ಲ ಹೇಳಿ ರಾಜ ಕುಮಾರಿಯ ಕೈಯಲ್ಲಿ ಮಲ್ಲಿಗೆ-ಗುಲಾಬಿಹೂಗಳ ಮಾಲೆಯೊಂದನ್ನು ಕೊಟ್ಟು ಕೆಳುಹಿಡರು. ರಾಜಕುಮಾರಿಯು ನಿಂತಲ್ಲಿಂದಲೇ ಒಮ್ಮೆ ಎಲ್ಲ ಕಡೆಗೂ ನೋಡಿದಳು. ಆಗ ನನ್ನನ್ನೂ ನೋಡಿದಳು. ನಾನು ಗುಲಾಬೀಹೂ ಹೊಂದನ್ನು ಮೆಲ್ಲಿಗೆ ಮೂಸಿ ನೋಡಿದೆ. ರಾಜಕುಮಾರಿಯು ಕೆಳಗಳಿಂದ ಹೋರಟಳಿ. ಕನ್ಯಾಧಿಯಾಗಿ ಬಂದ ಆ ರಾಜರ ಸ್ಥಿತಿಯನ್ನು ದೇವರೇ ಬಲ್ಲ! ಕುಮಾರಿಯು ಹತ್ತಿರ ಬಂದೊಡನೆ ತನೆಗೆ ತಿಳಿಯದೇ ಎಷ್ಟೋ ರಾಜರು ಗೋಣ ಬಾಗಿಸಿದರು. ಕುಮಾರಿಯು ಇದಾನ್ವದನ್ನೂ ನೋಡಿದೆ ಎಲ್ಲ

ಕಡೆಗೂ ಸುತ್ತಾಡಿ ನಾನಿದ್ದಲ್ಲಿಗೆ ಬಂದು ಕೈಯಲ್ಲಿಯ ಮಾಲೆಯನ್ನು ನನ್ನ  
ಕೊರಳಿಗೆ ಹಾಕಿದೆಳು. ಕೊಡಲೇ ಗೊಂದಲವೆದ್ದಿತು. ಮುದುಕನಿಗೆ ಮಾಲೆ  
ಹಾಕಿದಳಿಂದು ಮಹಾರಾಣಿಯವರು ಖಿನ್ನರಾದರು. ಯುದ್ಧದ ವರೆಗೆ  
ಬಂದಿದ್ದ ಪರಿಸ್ಥಿತಿಯು ಅದು ಹೇಗೋ ಶಾಂತವಾಯಿತು. ಮಹಾರಾಜರು  
ನನ್ನನ್ನು ಪಟ್ಟಿದ ಮೇಲೆ ಕುಳಿರಿಸಿದರು. ಅದೆನ್ನೋ ವರ್ಷ ರಾಜ್ಯವಾಳಿದೆ.  
ಆದರೆ ನನ್ನ ವೇಷ ಕುವಾರಿಯನ್ನು ಬಿಟ್ಟು ಯಾರಿಗೂ ಗೊತ್ತಾಗಲಿಲ್ಲ.  
ಆಗ ನನ್ನ ಹೆಸರು ಮುದಕಪ್ಪರಾಜನೆಂದಾಯಿತು.”

ನನ್ನ ಗೆಳೆಯರೆಲ್ಲರೂ ನಕ್ಕರು. ಒಬ್ಬನೆಂದ:

“ನಾಟಕ ಬರೆದಿದ್ದರೆ ‘ಮುದಗ್ರಾನೆ’ ಮಾಡಬೇಕಾಗುತ್ತಿತ್ತು?”

ಇನ್ನೊಬ್ಬು—“ಇದ್ದ ಕಿದ್ದಾಂಗ ಬರೆದು ಬಿಡೊ.

ಮತ್ತೊಬ್ಬು—“ಹೌದು. ಇಲ್ಲದಿದ್ದರೆ ಬಂದು ಹೋಗಿ ಬಂದಾದಿತು!  
ನಮ್ಮೊರ ಕಮ್ಮಾರ ಕಲ್ಲಪ್ಪನ ಗಣಪತಿ ಆದಾಂಗ ಆಯಾತು ಮತ್ತೀ.”

ನಾನು—“ಇದ್ದದ್ದು ಇದ್ದ ಹಾಗೆಯೇ ಇಟ್ಟರಿ!” ಕೀತ್ತಿ? ಕೀತ್ತಿ?!!?  
ಕೀತ್ತಿ???????

---

ଶୀତଳ ଗାଁ

## ಮುಧುವನ



ಶ್ರೀ ಬಿ. ವಿ. ರಮೇಶ ಆವರು, ಬಿ.ಎ.,ಲ್ಲೆ.ಟಿ. ಕೋಡೆಗು

ರಂಗನಾಥ' ಎಂಬ ಗುಪ್ತನಾಮದಿಂದ ಇವರು ದಕ್ಷಿಣ  
ಕನ್ನಡದ ಮತ್ತು ಕೊಡಗಿನ ಪಶ್ಚಿಮಗಳಲ್ಲಿ ಅನೇಕ ಬಿಕ್ಕು ಕೆವಿ  
ತೆಗೆಳನ್ನೂ ಲೇಖಿಸಿಗೆಳನ್ನೂ ಕತೆಗೆಳನ್ನೂ ಪ್ರಕಟಿಸಿದ್ದಾರೆ.  
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳ ಇನ್ನಾವೆಕ್ಕೆರಂಗಿದ್ದಾರೆ.  
ಇವರು ಹಚ್ಚಾಗಿ ವಿದೆಂಬನಾತ್ಮಕ ಕತೆಗೆಳನ್ನು ಬರೆಯುತ್ತಾರೆ.  
ಯಾರನ್ನೂ ಮನ ನೊಱಿಯಿಸದ ಹಾಸ್ಯ ಇವರಿದು. ಸಾಮಾನ್ಯ  
ವಿಷಯಗೆಗೆನ್ನು ಎತ್ತುಕೊಂಡು ಕತೆಗೆಳನ್ನು ಬರೆಯುತ್ತಾರೆ:  
ವಿದೆಂಬನ ಸಾಹಿತ್ಯದಲ್ಲಿ ಇವರಿಂದ ಹೆಚ್ಚನ್ನು ನಿರೀಕ್ಷಿಸ  
ಬಹುದು.

# ‘ಹಿಂದಿ’ ಗಾಳಿ

‘ರಂಗ ನಾಥ’ರು

ನಮ್ಮ ಮನೆಯಲ್ಲಿಯೂ ‘ಹಿಂದಿ’ಯ ಗಾಳಿಯು ಬಲವಾಗಿ ಬೀಸುತ್ತಿದೆ. ನಮ್ಮಾಕೆಗಂತೂ ‘ಹಿಂದಿ’ಯ ಹುಚ್ಚೆ! ಅದಕ್ಕೆ ಮೂಲಕಾರಣ—ಆ ಪುಟ್ಟಮ್ಮೆ ನವರು. ಅವರಿಗೇನೂ ಕೆಲಸವಿಲ್ಲವೆಂದು ಹಿಂದಿಯ ಪ್ರಚಾರಕ್ಕೆ ಆರಂಭಿಸಿದ್ದಾರೆ. ಕೆಲವು ದಿನಸಗಳ ಹಿಂದೆ ನಾನು ಆಫೀಸಿನಿಂದ ಮನೆಗೆ ಬಂದು ನೋಡುತ್ತೇನೆ—ಸಾಧಾರಣ ಮಟ್ಟಗೆ ಒಂದು ಕುಂಟು ಸಭೆಯೇ ಸೇರಿತ್ತು ಮನೆಯಲ್ಲಿ! ಆ ಸಭೆಯು ಹೆಂಗುಸರದೇ. ನಾನು ಮನೆಗೆ ಕಾಲಿಟ್ಟ ಕೂಡಲಿ, ನಮ್ಮಾಕೆಯು ಅದೇನೋ ವಿಶೇಷ ವರ್ತಮಾನ ತಿಳಿದವಳಂತೆ ಓಡಿಬಂದು—‘ಹಿಂದಿ ಬಹಳ ಒಕ್ಕೆಯ ಭಾವೆಯಂತೆ; ಎಲ್ಲಾ ಹೆಂಗುಸರಳ ಕಲಿಯಬೇಕಂತೇ!’ ಎಂದಳು. ನಾನು ಹಸಿವಿನಿಂದ ಬಂದುದು ಅವಳ ಮನಸ್ಸಿಗೆ ಹೋಗಲೇ ಇಲ್ಲ. ‘ಹೂಂ; ಒಕ್ಕೆಯದೇ. ಅದಕ್ಕೇನಾಯಿತು?’ ಎಂದು ಕೇಳಿದೆ. ‘ನಾನೂ ಕಲಿಯಬೇಕೆಂದಿದ್ದೇನೆ’ ಎಂದವಳ ಉತ್ತರ ಬಂತು. ‘ಆಗಲಿ, ಒಕ್ಕೆಯದೆ’ ಎಂದು ಚಿಟ್ಟಿ. ಈಗ ಇದರ ಪರಿಣಾಮವೇ?—

ಮೊನ್ನೆ ಓಡುತ್ತೋಡುತ್ತ ಬಂದೆ. ತಿಂಗಳ ಮೊದಲನೆಯ ದಿನ. ಈಗಿನ ಪ್ರೇಸಿಡೆಂಟರ ಉದಾರತ್ವದ ಪರಿಣಾಮವಾಗಿ ನಮ್ಮ ಸಂಬಳ ಮೊದಲನೆಯ ದಿನವೇ ಸಿಕ್ಕಿತ್ತು. ಜೇಬಿನಲ್ಲಿ ರೋಕ್ಕದ ರುಣರುಣ ಶಬ್ದ. ನನ್ನ ಹೃದಯವು ಆನಂದದಿಂದ ತುಂಬಿತ್ತು. ‘ಇಂದು ನನ್ನಾಕೆಗೆ ಆಶ್ಚರ್ಯವನ್ನು ಅಂಟುಮಾಡಿ ಬಿಡುತ್ತೇನೆ. ಅವಳ ಮುಂದೆ ಜಂಭದಿಂದ ಹಣವನ್ನು ಚೆಲ್ಲಿದರೆ ಖಂಡಿತವಾಗಿಯೂ ಅವಳಿಗೆ ಆಶ್ಚರ್ಯವಾಗುವುದು’ ಎಂದೆಂಬಿಸಿ ಹಸಿದ ಹೊಟ್ಟೆಯಿಂದ ಓಡುತ್ತ ಬಂದೆ. ಬಂದು ಬೀದಿಯ ಬಾಗಿಲನ್ನು ತಟ್ಟಿದೆ. ಕೂಡಲಿ ‘ಚಿಕ್ಕ’ (ನಮ್ಮ ಆಳು) ಬಂಧು ಬಾಗಿಲು ತೆರೆದ. ನಾನೆಣಿಸಿದ್ದೆ—ನಮ್ಮಾಕೆಯೇ ಬಾಗಿಲು ತೆರೆಯುವಳಿಂದು—ಇಲ್ಲ, ನಿರಾಶಿ. ಒಳಗೆ ಹೋದೆ, ಅಲ್ಲಿ ಇಲ್ಲಿ ನೋಡಿದೆ. ಆಕೆಯೆಲ್ಲಿಯೂ ಇಲ್ಲ. ಬಾಗಿಲ ಮೂಲೆಯನ್ನೂ ನೋಡಿದೆ—ತಮಾನೆಗಾಗಿ ಅವಿತುಕೊಂಡಿರುವಳೋ ಏನೋ ಎಂದು—ಅಲ್ಲಿಯೂ ಇಲ್ಲ. ಮತ್ತೆ ಚಿಕ್ಕನನ್ನು ಕೇಳಿದೆ. ಆವನೆಂದ—‘ಆನ್ನೋರು ಪುಟ್ಟಮ್ಮೋರ ಮನೆಗೆ

ಹಿಂದಿ ಕಲಿಯೋಕೆ ಹೋಗನ್ನೇ.' ಅವನ ಮಾತುಗಳನ್ನು ಕೇಳಿ ನನಗಿ ತಡಿಯ ಉರಿದಷ್ಟು ಸಿಟ್ಟು ಬಂತು. 'ಹಾಳಾಗಲಿ ಈ ಹಿಂದಿ. ಆ ಪುಟ್ಟಮೊಂದಿಗೂ ಕೆಲಸಾನೆ ಇಲ್ಲ. ಈ ಜನಿಗೂ ಹುಚ್ಚೇ ಹಿಡಿದದೆ. ಏನಿದು ವಿಪರೀತಾವಸ್ಥೆ! ಗಂಡ ಮನೆಗೆ ಬರೋ ಹೋತ್ತಿಗೆ ಹೆಂಡಿ ಬಾಗಿಲಲ್ಲಿ ನಿಂತೆಷ್ಟುಂಡು ಒಂದರೆ ನಗು ವರ್ಗೀಗು. ತಿಂಡಿ ಫಲಾರನ ತಂದಿದ್ದೇಕು. ಈಗಿನ ಹೆಂಗಸ್ಸಿಗೆ ಗಂಡ್ಡ ಮೇಲೆ ಭಕ್ತಿನೇ ಇಲ್ಲ. ಹೋಯ್ತೆಲ್ಲಾ ಶಾಸ್ತ್ರ! ನಮಾತ್ಮಕೆಗೆ ಯಾವಾಗೂ ಅಂತಿದ್ದೆ— ಗಂಡ ಬರೋ ಹೋತ್ತಿಗೆ ತಿಂಡಿ ಎಲ್ಲಾ 'ರೆಡೀ' ಆಗ್ನೇಕು. ಬಂದೂಡ್ಲಿ 'ಓ, ಶಾನೆ ಆಯಾಸವಾಯ್ತು? ಬನಿರ್ಣಯಿಸಿ ನಿಮ್ಮಂಗಿನ ತೆಗಿತೀನಿ' ಎಂದಂದು ಅಂಗಿನ ತೆಗ್ಗು ತಿಂಡಿನ ಎಲ್ಲಾ ಮುಂದಿದ್ದೇಕಂತ. ಅದೆಲ್ಲಾ ಹೋಯ್ತು' ಎಂದು ಗೊಣಗುಟ್ಟಿಕೊಂಡು ಆರಾನು ಕುಟುಂಬಿಯ ಮೇಲೆ ಕುಳಿತುಕೊಂಡೆ.

ಅಷ್ಟರಲ್ಲಿ ನಮ್ಮೆ ರಾಣಿಯ ಸವಾರಿ ಬಂತು. ಓ ಅದೇನು ವೇಗ! ಅದೇನು ಆತುರ! ಆದರೂ ಒಂದು ಮೆಲ್ಲಿಗೆಯನ್ನು ತೋರಿಸಿ 'ಏನಿಮ್ಮು ಜೀಗ್ನೆ ಬಂದಿಟ್ಟಾ! ಆ ಪುಟ್ಟಮೊಂದು ಕೊಂಚ ಹೆಚ್ಚು ಪಾಠಾನ ಹೇಳಿಟ್ಟು' ಎಂದಳು.

ಆ ನಗುವನ್ನೂ ಹೇಳಿದ ರೀತಿಯನ್ನೂ ನೋಡಿ ನನ್ನ ಮುಖದ ಕೆಂಪು ಇಳಿದೇ ಹೋಯಿತು.

**'ಎಲ್ಲಿ ಕಾಫಿ?' ಎಂದೆ.**

'ತಿಗ್ತಾನೆ ಬರ್ತಿದ್ದೇನೆ; ಇನ್ನು ಮಾಡ್ಡೇಕು' ಎಂದಳು  
ನನ್ನ ಸಿಟ್ಟು ನೆತ್ತಿಗೇರಿತು. 'ಹೋಗ್ನಿ, ಇನ್ನು ಕಾಫಿನೇ ಬೇಡ.  
ನಾನು ಹೋಟ್ಟಿಗೆಂಬ್ರೋಗಿ ತಕ್ಕೊಳ್ಳೇನಿ' ಎಂದೆ.

**'ಹುಂ ಹಂಗೆ ನನಗೂನೂ ರವಷ್ಟು ಕಳುಹಿಸಿಕೊಟ್ಟು ಬಿಡ್ಡಿ'** ಎಂದವ ಇನ್ನಬೇಕೆ?

ಏನಾ ಜಂಭ! ಈಗಿನ ಹುಡುಗಿಯಿರಿಗೆ ಮಹಾಜಂಭಾ ಹೇಳಿದ ಮಾತಿಗೆ ಮರುಮಾತು. ಪ್ರಶ್ನೆಗೆ ತಕ್ಕ ಉತ್ತರ ಅವರಲ್ಲಿ ಇದ್ದೇ ಇದೆ. ಹಿಂದಿನ ಹೆಂಗಸರ ಹಾಗೆ ಗಂಡ ಮಾತಾಡಿದರೂ ಬಾಯಿಷ್ಟದೆ ಎಲ್ಲವೂ ದೇವರ ಪ್ರಸಾದವೆಂದು ತಿಳಿದುಕೊಳ್ಳುವ ಹೆಂಗಸರು ಇಲ್ಲವೇ ಇಲ್ಲ. ಈಗಿಲ್ಲ ವಿಪರೀತವಾಗಿದೆ.

‘ಸಾಕು ಸಾಕು, ನಿನ್ನ ಹಿಂದಿ’ ಎಂದೆ. ಅವಳು ನನ್ನ ಬಳಯಲ್ಲಿಯೇ ಒಂದು ಕುಚೀರು ಮೇಲೆ ಕುಳಿತುಕೊಂಡು ಮಾನವ್ಯತವನ್ನಾಚರಿಸಿಡು. ನೋಡುವಾಗ ಒಳಗಿಂದ ಒಳಗೆ ನಗುತ್ತಿದ್ದಳು. ಹಿಂದಿ ಪುಸ್ತಕವು ಕೈಯಲ್ಲಿ ತೆರೆದಿತ್ತು. ಅಂತೂ ನನಗೆ ಪರಾಭವವೇ. ಆ ನನ್ನ ಹೊಟ್ಟಿಯ ಗಳಿಗಳ ತಡೆಯಲಾರದೆ ಇನ್ನೊಮ್ಮೆ ಬಾಯ್ತುರೆದು—‘ಸಾಕ್ಕಾಚ್ಚು ನಿನ್ನ ಹಿಂದಿನ. ಇನ್ನಾದ್ದೂ ಒಂದಿಷ್ಟು ಕಾಫಿ ಮಾಡು’ ಎಂದು ನುಡಿದೆ. ಅವಳು ಒಳಗೆ ಹೋದಳು. ಹೋಗುವಾಗ ನನ್ನ ಕೋಟನ್ನು ಒಳಗೆ ಎತ್ತಿಕೊಂಡು ನಡೆದಳು. ನಾನು ಕುಚೀರು ಮೇಲೆ ಕುಳಿತು ಆ ವಿವಸದ ವರ್ತಮಾನ ಪತ್ರಿಕೆಯನ್ನು ಓದತೋಡಿದೆ. ಅಧ್ಯ ತಾಸು ಕಳೆಯಿತು. ಆದರೂ ಸಾಯಂಕಾಲದ ಕಾಫಿ ಇಲ್ಲ. ಕಾರಣವೇನೆಂಬುದನ್ವರಿಯಲು ಒಳಗೆ ಹೋದೆ. ನನ್ನ ರಾಣಿ ಅಡಿಗೆ ಮನೆಯಲ್ಲಿ ಒಲೆಯ ಮುಂದೆ ಕುಳಿತು ಹಿಂದಿ ಪುಸ್ತಕ ವನ್ನು ಮುಗುಚುತ್ತಿದ್ದಳು. ನಾನು ಮತ್ತುಗೆ ನಡಿಮು ಅವಳ ಒಳ ನೀಂತೆ. ನಾನು ಒಂದುದೇ ಅವಳಿಗೆ ಗೊತ್ತಾಗಲಿಲ್ಲ. ಒಲೆಯನ್ನು ನೋಡಿದೆ. ಒಲೆಯಲ್ಲಿನ್ನೂ ಚೆಂಕಿಯನ್ನೇ ಹೆಚ್ಚಿರಲಿಲ್ಲ. ನನಗೆ ಮತ್ತು ನೀಗಿತು. ‘ಸಾಕು ಸಾಕೆ ನಿನ್ನ ಹಿಂದಿ. ಆ ಪುಟ್ಟಮೊರು ಇನಗೆ ಹುಚ್ಚು ಹಿಡಿಸಿದ್ದಾರೆ! ಎಲ್ಲಿ ಕಾಫಿ?’ ಎಂದು ಒಮ್ಮೆಗೆ ನುಡಿದುಬಿಟ್ಟಿ. ಅವಳು ಮುಖವನ್ನಾತ್ತಿ ನೋಡಿದಳು—‘ಹುಂ—ಹೌದು. ಆ ಚಿಕ್ಕ ಇಲ್ಲಿ ಬಿದ್ದಿದ್ದ’ ಎಂದಳು. ‘ಹೌದು ನಿನ್ನಂಗೆ ಹಿಂದಿಗೆ ಹೋಗಿಲ್ಲ’ ಎಂದೆ. ‘ಹೌದು. ಆ ಬೆಕ್ಕು ಒಂದಿದೂವೆ ಅವುಗೆ ಗೊತ್ತಾಗಿಲ್ಲ, ಆ ಕತ್ತಿಗೆ’ ಎಂದು ಗೊಣಿದಳು.

‘ಹುಂ. ಆ ಬೆಕ್ಕಿಗೂ ಈ ಕಾಫಿಗೂ ಏನು ಸಂಬಂಧ?’ ಎಂದು ಕೇಳಿದೆ. ‘ಅದು....ನಾನು ಹಾಲಾಗು, ಎರಡೂವರೆ ಪಾವು ಮುಚ್ಚಿಟ್ಟು ಹೋಗಿದ್ದೆ. ಬೆಕ್ಕಿಲಾಗು ಕುಡಿದ್ದೇತೆ’ ಎಂದಳು. ‘ಸಾಕು, ನಿನ್ನ ಹಿಂದಿ. ಈ ಹಿಂದಿಪಲ ಜೆನ್ನಾಗಿ ಒಂತು. ನೀನು ಹಿಂದಿ ಕಲೀತ್ತೊಂಡು ಕೂತ್ತೊಂದೆ. ನಾನು ಹೋಟ್ಟಿಗ್ಗೊಂಡಿ ಉಂಟ ತೇರಿ ಬರ್ತೀನಿ’ ಎಂದು ದರ್ಶನಿಂದ ಹೋರಿಗೆ ಒಂದೆ ‘ಅಹುದು, ಈಹೋತ್ತು ಜೀಬೀಲಿ ದುಡ್ಡಿದೆ. ನನ್ನೊತ್ತು’ ಎಂದವಳು ಮೆಲ್ಲನೇ ಹೇಳಿದಳು. ನಾನು ನಡುಮನೆಗೆ ಒಂದು ನನ್ನ ‘ಕೋಟ್ಟಿನ್ನು ಇಕ್ಕೆ, ನಡೆಗೋಂಬನ್ನು ಹಿಡಿದುಕೊಂಡು ಹೋರಟೆ. ಆದರೆ ನನ್ನ ದೊಂದು ಪದ್ಧತಿ.

ಎಲ್ಲಿಗಾದರೂ ಹೋಗುವುದಕ್ಕೂ ಮುಂಚಿತವಾಗಿಯೇ ನನ್ನ ಕಿಸಿಗೆ ಕೈ ಹಾಕಿ ‘ಎಲ್ಲಾ ಸರಿಯಿದ್ದೋ’ ಎಂದು ನೋಡಿಕೊಳ್ಳುವುದು: ಆಗಲೂ ಆದೇ ಸ್ವಭಾವದಿಂದ ಕಿಸಿಗೆ ಕೈ ಹಾಕಿ ನೋಡುತ್ತೇನೆ—ನನ್ನ ಜೀಬು ಆಗಲೇ ಜಪ್ತಿಯಾಗಿ ಹೋಗಿತ್ತು! ಇನ್ನು ಪರಾಭವವೇ. ಮುಂದೆ ಹೋದರೇನು ಪ್ರಯೋಜನ? ಹಿಂದಿರುಗಿದೆ. ಜಗುಲಿಯಲ್ಲಿ ನಿಂತುಕೊಂಡು ಅವಳು ಹುಸಿ ನಗುಿದ್ದ ಷು. ನನಗಾಗ ಸಿಟ್ಟಿನಿಂದ ಭೂಮಿ ಆಕಾಶವೆಲ್ಲಾ ಒಂದೇ ಆಯಿತು. ನನ್ನ ಕೋಟಿನ್ನು ಬಿಳ್ಳಿ ಮಾರುದ್ದ ದೂರ ಎಸೆದೆ. ಕೂಡಲೇ ಅವಳು ಅದನ್ನು ಎತ್ತಿಕೊಂಡು ಒಳಗೆ ಹೋದಳು. ನಾನು ಆರಾಮ ಕುಚೆಯ ಮೇಲೆ ಕುಳಿತುಕೊಂಡು ಆಲೋಚಿಸಿದೆ—‘ಅದು ನನ್ನ ಸಂಪಾದನೆ, ನನ್ನ ಹಣ. ಅವಳ ಕೈಯಿಂದ ಕಿತ್ತುಕೊಳ್ಳುವೆ’ ಎಂದು. ಆದರೆ ಅವಳಿಲ್ಲ ಬಿಳ್ಳಿಟ್ಟದ್ದ ಹೀಂದು ಯಾರಿಗೆ ಗೊತ್ತು? ಅಲ್ಲದೆ ಹೆಂಡತಿಯನ್ನು ಕೇಳಬೇಕೆ ನನ್ನ ದುಡ್ಡಿಗೆ? ಆದ್ದರಿಂದ ಮೌನವುತ್ಥಾರಿಯಾಗಿ ಕುಚೆಯಲ್ಲಿ ಕುಳಿತು ಹಿಂದಿನ ನನ್ನ ಬ್ರಹ್ಮಚರ್ಯಕಾಲದ ಸ್ವಾತಂತ್ರ್ಯ, ಆಗಿನ ಮಹಿಳೆಯರ ನಮ್ಮಭಾವ, ಆಗಿನ ತರುಣೀಯರ ಉದ್ಧರಣೆ, ಲೋಕದ ಆಚರಣೆಗಳು ಇತ್ಯಾದಿ ವಿವರಗಳ ಕಡೆ ಮನಸ್ಸನ್ನು ಓಡಿಸಿದೆ. ಹಾಗೆಯೇ ಒಂದು ಗಂಟೆಯ ಕಾಲಕಳೆಯಿತು. ನಾನೆಂದು ಮಾತಾಡದೆಯೇ ಇರುವೆನೆಂದು ನಿರ್ಧರಿಸಿದೆ. ಆಷ್ಟರಲ್ಲಿ ನನ್ನ ಕಣ್ಣಗಳಿಗೆ ಕೈಹಿಡಿದಂತಾಯಿತು. ಬಡನೆ—‘ಬಿಡೆಲೆ, ಸಾಕು ನಿನ್ನ ಸದರ’ ಎಂದು ಗದರಿಸಿದೆ. ‘ಈಗ ಕಾಫಿ ಮಾಡಲೇ?’ ಎಂಬ ವ್ಯೇಯಾರದ ವಾಣಿಯು ಕೇಳಿಸಿತು. ‘ನಿನ್ನ ಕಾಫಿನೂ ಬೇಡ, ನಿನ್ನ ತಿಂಡಿನೂ ಬೇಡ. ನಡಿ ನೀನಾಚೆ’ ಎಂದು ಗಂಭೀರವಾಗಿ ನುಡಿದೆ. ‘ಈಗ ಉಟ್ಟಿಕ್ಕೆ ಸಿದ್ಧವಾಯಿತು, ಬಡಿಸಲೇ?’ ಎಂದು ಪುನಃ ಮಾತು ಕೇಳಿಸಿತು. ಏನು ಮಾಡಲಿ? ಹಾಳು ಹೋಟ್ಟೆಯು ಕೇಳುತ್ತಿದೆಯೇ? ಹೇಗೂ ಉಟ ಮಾಡಿದ್ದಾಯಿತು.

ಮರು ದಿನ ಬೆಳಗ್ಗೆ ಆಫೀಸಿಗೆ ಹೋಗುವಾಗ ನಮ್ಮಾಕೆಗೆ ನೋದಲೇ ಎಷ್ಟುರಿಸಿದ್ದೆ—‘ನಾನು ಬರೋ ಹೊತ್ತಿಗೆ ಕಾಫಿ ತಯಾರಿಸ್ತೇಕು; ಚೆಂದವಾದ ಶುಪ್ಪದೋಸೆ, ಅನಾನಸು ಫೇಣಿ ಮಾಡ್ದೇಕು’ ಎಂದು.

ನಾಯಂಕಾಲ ಸರಿಯಾದ ಹೋತ್ತಿಗೆ ಮನೆಗೆ ಬಂದೆ. ನಮ್ಮಾಕೆ ಮನೆ ಯೆಲ್ಲೇ ಇಡ್ಡಳು. ನನಗಾನಂದವಾಯಿತು. ‘ಶುಪ್ಪದೋಸೆ; ಅನಾನಸು ಫೇಣಿ’

ತಯಾರಿರಬೇಕೆಂದು ಮನಸ್ಸಿನ ಅಂಶೋಣ. ನಮ್ಮಾಕೆಯು ಕುಚಿರುಲ್ಲಿ ಕುಳಿತು ಹಿಂದಿ ಪುಸ್ತಕ ಓದುತ್ತಿದ್ದಳು. ಬಹು ಆಲೋಚನಾ ಭರಿತಳಾಗಿದ್ದಳು. ನಾನು ಬಂದರೂ ಕುಚಿರು ಏಳಿ ಇಲ್ಲ. ‘ವನಸಭ್ಯತನ! ಗಂಡನನ್ನು ಕಂಡರೂ ಈಗನ ಹುಡುಗಿಯರು ಎದ್ದು ನಿಲ್ಲುವದೇ ಇಲ್ಲವಲ್ಲ! ಇದು ಕಲಿಯ ಮಹಿಮೆ’ ಎಂದಂದುಕೊಂಡು ಅವಳ ಭೂಜದ ಮೇಲೆ ಕೈಯಿಟ್ಟಿ ತಟ್ಟನೆ ಅವಕ್ಕಿದ್ದು—‘ಆಚ್ಚಾ ಇತ್ತಾ ಜಲ್ಲೀ ಆತೇ ಹೋ’ ಎಂದುಬಿಟ್ಟಿಳ್ಳು. ನನಗೇನು ಗೊತ್ತಾಗಬೇಕು ಆ ಹಿಂದಿ? ‘ನಿನ್ನ ಹಯ್ ಗಿಯ್ ಬೇಡ. ಬರಲಿ ತುಪ್ಪದ ದೋಸೆ’ ಎಂದೆ. ‘ಅಭೀ ಲಾತೀ ಹೋಂ’ ಎಂದು ನುಡಿದು ಅವಕ್ಕು ಒಳಗೆ ಹೋದಳು. ನಾನು ಕುಚಿರುಲ್ಲಿ ಕುಳಿತುಕೊಂಡು ಸುತ್ತುಮುತ್ತು ನೋಡಿದೆ. ಗೋಡೆಯಲ್ಲಿಲ್ಲಾ ಹಿಂದಿ ಬರಹವೇ. ಬಾಗಿಲ ಬಳಯಲ್ಲಿ ಚಿಕ್ಕ ನಿಂತುಕೊಂಡಿದ್ದ. ‘ಅದೇನೋ?’ ಎಂದು ಕೇಳಿದೆ. ‘ಓ ಹಿಂದಿ ಹಯ್’ ಎಂದು ಬಿಟ್ಟು. ‘ಎನಿದು! ಈ ಹಿಂದಿ ಗಾಳಿ ಎಲ್ಲೆಲ್ಲಿಯೂ ಹಬ್ಬಿದೆ. ವಿವರೀತ. ಇದು ಸರ್ವವ್ಯಾಪಿ. ಉಜ್ಜವನ್ನು’ ಎಂದು ಚಿಕ್ಕನಿಗೆ ಅಪ್ಪಣಿಕೊಟ್ಟಿ. ಅವನನಬೇಕೇ ‘ಅಮ್ಮೊರ ಹುಕುಂ ಇಲ್ಲ’ವೆಂದು? ‘ನಿನ್ನ ಅಮ್ಮೊರು ನಿನಗೆ ಯಜಮಾನಿ, ನಿನ್ನ ಯಜಮಾನಿಗೆ ನಾನೇ ಯಜಮಾನ’ ಎಂದು ನನ್ನ ಸಾರ್ವಭೌಮತ್ವವನ್ನು ಪ್ರದರ್ಶಿಸಿದೆ. ‘ನಾನು ಕೇಳಿಕೊಂಡು ಬರುತ್ತೇನೆ’ಂದು ಅವನು ಒಳಗೆ ನಡೆದ. ನಾನೂ ಹಾಗೆಯೇ ಆಲೋಚನಾ ವಂಗ್ನಾಡೆ. ‘ಹೊಸದರ ಮೇಲೆ ಯಾವಾಗಲೂ ಸ್ತ್ರೀತಿ ಹೆಚ್ಚು. ಏನೀ ಲೋಕವೋ! ಹೊಸ ಪುಸ್ತಕ, ಹೊಸ ಗಾರ್ಮೋಫೋನಾ, ಹೊಸ ಹಾರ್ಮೋನಿಯಂ, ಹೊಸ ಹೆಂಡತಿ ಎಂದರೆ ಅದೇನು ಹುಚ್ಚಿಷ್ಟು ಜನರಿಗೆ!—ನೋಡಿದವ್ವಾ ಸಾಲದು, ಕೇಳಿದವ್ವಾ ತೀರದು, ಮುಟ್ಟಿದವ್ವಾ ಮುಗಿಯದು. ನಮ್ಮ ನೆರೆಯವರು ಒಂದು ಗಾರ್ಮೋಫೋನಾ ತಂದಿದ್ದರು. ಅದರಿಂದ ಅವರಿಗಂತೂ ನಿದ್ರೆಯೂ ಬೇಸರವೂ ಇಲ್ಲ. ಅದರಿಂದ ಪುಣ್ಯತ್ವರು ನಮ್ಮ ನಿದ್ರೆಗೂ ಸೊನ್ನೆಯನ್ನೇ ಹಾಕಿದರು. ಹಾಗೆಯೇ ನಾನೊಂದು ಹಾರ್ಮೋನಿಯಂ ತಂದಿದೆ. ಅದು ಹೊಸದಿರುವಾಗ ನಮ್ಮಾಕೆಗೆ ಅದೇನೋ ಬೇರೆ ಕೆಲಸಗಳಿಗೆ ಸಮಯವೇ ಇರಲಿಲ್ಲ. ಅಂತೆಯೇ ಹೊಸ ಹೆಂಡತಿ ಎಂದು ಹಿಂದೆ ನಮ್ಮ ಹೊಸತನದ ವಿಶೇಷಗಳನ್ನು ಮನಸ್ಸಿನಲ್ಲಿಣಿಸುತ್ತಾ ಈ ಈ ಹಿಂದಿಯೂ ಹಾಗೆಯೇ ಎಂದಂದುಕೊಂಡೆ. ಅವ್ಯಾರಲ್ಲಿ ತಟ್ಟಿ ಮಂಬಾ

ತಿಂಡಿ ಬಂತು. ಲೋಟ ತುಂಬಾ ಕಾಫಿ ಬಂತು. ಆದರೆ ತುಪ್ಪದೋಸೇ—ಅತ್ಯ ದೋಸೇಯೂ ಅಲ್ಲ, ಇತ್ತು ರೊಟ್ಟಿಯೂ ಅಲ್ಲ ಎನ್ನುವಂತಿತ್ತು. ಕಾಫಿಯೋ—ಅದು ಒಂದು ತರದ ದ್ವರಾಧರ್. ಹೇಗೂ ಫಲಾಹಾರ ವಾಯಿತು, ಇಲ್ಲವಾದರೆ ಅದಕ್ಕೂ ಸೋನ್ನೆಯಾಗಿದ್ದರೆ—ಎಂದು ಮನಸ್ಸನ್ನು ಒಡಂಬಡಿಸಿಕೊಂಡೆ.

ಮೂರನೆಯ ದಿವಸ ನಮ್ಮೊರಲೊಂದು ದೊಡ್ಡ ಸಮಾರಂಭ. ‘ಹಿಂದೀ ಕಾನೈನ್ನಿಕೇಶನ್’ ಅಂತೆ. ನಮಗೂ ಆಮಂತ್ರಣ ಬಂತು. ‘ಹಿಂದಿ’ಯ ವಿವಯವಂದು ತಿಳಿದ ಮೇಲೆ ನನಗೆ ಸ್ವಲ್ಪ ಮನಸ್ಸು ಕುಗ್ಗಿತು. ಆದರೆ ‘ಅವರಾಗಿ ಕರೆಯುವಾಗ ನಾವೇಕೆ ಹೋಗಬಾರದು? ನಾವಷ್ಟು ದೊಡ್ಡ ಮನುಷ್ಯರಲ್ಲಿದ್ದರೆ ನಮ್ಮನ್ನು ಕರೆಯುತ್ತಿದ್ದರೇ?’ ಎಂದು ನಮ್ಮಾಕೆಯು ನುಡಿದಳು. ಹೇಗೂ ಅವಳ ಕಡೆಯಿಂದ ಒತ್ತಾಯ ಹೆಚ್ಚಾಯಿತು. ನಾವಿ ಬ್ಜರೂ ಆರು ಗಂಟೆ ಸಮಯಕ್ಕೆ ಸರಿಯಾಗಿ ಹಿಂದೀಮಂದಿರಕ್ಕೆ ಹೋದವು. ಜನರು—ಗಂಡುಸರು, ಹೆಂಗುಸರು—ಅದರಲ್ಲಿ ಹೆಂಗುಸರ ಸಂಖ್ಯೆ ಹೆಚ್ಚು—ಕಿಕ್ಕಿರಿದ್ದರು. ನಾವೂ ಉಚಿತಾಸನಗಳಲ್ಲಿ ಕುಳಿತೆವು. ಕಾರ್ಯಕ್ರಮಗಳು ಒಂದರ ಸಂತರ ಇನ್ನೊಂದು ಹಿಂದೀ ಭಾಷೆಯಲ್ಲೇ ಜರಗಿದವು. ನನ್ನ ಬಲ ಬದಿಯಲ್ಲಿ ನಮ್ಮಾಕೆಯ ಸವಿ ‘ಮಾತಿನ ಮನೋರಮ್ಮ’ ಕುಳಿತ್ತಿದ್ದಳು. ಆ ಹೊತ್ತು ಪುಟ್ಟಿಮ್ಮನವರ ಶ್ರದ್ಧೆಯು ತುಂಬಾ ತೋರಿತು. ಭಾವಣಾ ಗೀವಣ ಆದನಂತರ ‘ಮೇವಾಡ ಪತನ್’ ಎಂಬ ನಾಟಕದ ಆಭಿನಯವು ಆರಂಭ ವಾಯಿತು. ಪಾತ್ರರು ಬಂದರು, ಮಾತಾದಿದರು, ಹೋದರು. ಜನರಲ್ಲಿ ಕೆಲವರು ಅವರ ಸಂಭಾವಣೆ ಕೇಳಿ ಚಪ್ಪಾಳಿ ಹೋಡಿದರು. ಬಾಯಿ ತುಂಬಾ ನಕ್ಕರು. ಆದರೆ ಅವರೆಲ್ಲಾ ಹುಜ್ಜರೆಂದೇ ಭಾವಿಸಿಕೊಂಡು ನಾನು ಸ್ತಂಭಿಸಿದ್ದೆ. ಅಷ್ಟರಲ್ಲಿ ಎರಡನೆಯು ಅಂಕವು ಶುರುವಾಯಿತು. ‘ನಾನು ಹೋಗಲೇ’ ಎಂದು ನಮ್ಮಾಕೆಯನ್ನು ಕೇಳಿದೆ. ‘ಭಿ, ಎಂಥ ಮಾತು? ಇನ್ನು ಮುಂದೆ ಬಹು ಚೆನ್ನಾಗಿರುವುದು’ ಎನಲು ಹೋಗಲಾರದೆ ಕುಳಿತುಕೊಂಡೆ. ಆದೇನೋ ಪಾತ್ರಗಳು ಬಂದು ಏನೇನೋ ಅಂದವು. ಜನರು ಕೈ ತಟ್ಟಿದರು. ನಾನು ಮಾತ್ರ ಮೌನವಾಗಿದೆ. ಆಗ ಮನೋರಮೆಯು ನನ್ನ ಮಾನವನ್ನು ಕಂಡು—‘ಎನ್ನೀ ನಿಮಗೆ ಹಿಂದೀ ಬರೆಷೇದಿಲ್ಲ?’ ಎಂದು ಕೇಳಿಯೇ ಬಿಟ್ಟಿಳು.

‘ಇನ್ನು ಇಲ್ಲವೆನೆಲ್ಲೇ?—ಆವಳು ಮಾತಿನ ಮನೋರಮೆ, ಎಲ್ಲರಲ್ಲಿಯೂ ನನ್ನ ಮಾಡ್ಯವನ್ನು ಹರಡುವಳು. ಅಲ್ಲದೆ ಹೆಂಗಸರೆಲ್ಲರಿಗೂ ಹಿಂದಿ ಗೊತ್ತದೆ. ನಾನು ಗಂಡುಸಾಗಿ ಇಲ್ಲವೆನೆಲ್ಲೇ’ ಎಂದು ಆಲೋಚಿಸಿ—‘ಯಾಕೆ ನನಗೆ ಚೆನ್ನಾಗಿ ಗೊತ್ತದೆ’ ಎಂದಂದುಬಿಟ್ಟೆ. ಅಂತು ಬಹಳ ವೇಚಾಟಕ್ಕೆ ಸಿಕ್ಕಿದೆ. ನನ್ನ ರಮಣಿಯು ಒಳಗೊಳಿಗೆ ನಗುತ್ತಿದ್ದಳು. ಆದರಲ್ಲಾ ಹೆಂಗಸರ ಮಧ್ಯದಲ್ಲಿ ಸಿಕ್ಕುಬಿದ್ದರೆ ಬಹು ಕಷ್ಟ. ಮನೋರಮೆಯು ಆಗ—‘ಹಾಗಾದ್ದಿ ಅದೇಕ್ರಿ ಆ ನಟರ ನಾಟ್ಯವನ್ನು ಪ್ರೌತ್ಸಾಹಿಸೋದಿಲ್ಲ’ವೆಂದು ಕೇಳಿದಳು.

ನಾನು ಧೈಯ ತೆಗೆದುಕೊಂಡು ತುಸು ನಗುಮುಖದಿಂದ—‘ನನಗೆಲ್ಲಾ ಗೊತ್ತದೆ. ಆದರೆ ನನಗದೇಕೋ ನನ್ನ ಮನಸ್ಸಿನ ಭಾವವನ್ನು ಹೊರಗೆ ತೋರಿಸಲಿಕ್ಕಾಗುವುದಿಲ್ಲ. ಮನಸ್ಸಿನೊಳಗೆ ಎಲ್ಲವನ್ನೂ ತಿಳಕೊಳ್ಳುತ್ತೇನೇ’ ಎಂದೆ.

‘ಈ ಸರಿಯೇ, ಆವರ ನಾಟ್ಯಕ್ಕೇನ್ನಿತ್ತೀರೆ’ ಎಂದು ಪುನಃ ಪ್ರಶ್ನೆ.

‘ಅದೇ, ಸರಿ; ಚೆನ್ನಾಗಿದೆ. ನಟರಿಗೆಲ್ಲಾ ಚೆನ್ನಾಗಿ ಕೈ ಬೀಸಲಿಕ್ಕೆ ಗೊತ್ತದೆ. ಪ್ರತಿಯೊಂದು ಮಾತಿಗೂ ಕೈ ಬೀಸುತ್ತಾರೆ’ ಎಂದು ನಾನು ಕಂಡಂತೆ ಹೇಳಿಬಿಟ್ಟೆ. ಆದರೆ ಆವಳಿಗೆ ನಾಚಿಕೆಯಾಯಿತು ಎಂದರೆ ನಾಟ್ಯವು ಚೆನ್ನಾಗಿರಲಿಲ್ಲವೆಂದು ನಾನು ಹೇಳಿದನೆಂದು ಆವಳು ತಿಳಿದುಕೊಂಡಳು. ‘ಆಗಿರ ಬಹುದು’ ಎಂದಂದುಕೊಂಡು ಆವಳು ಆಚಿ ಕಡೆ ಮುಖ ತಿರುಗಿಸಿಕೊಂಡಳು.

ಅನಂತರ ನನಗಲ್ಲಿಂದ ಹೊರಡಲಿಕ್ಕೆ ಸಂದರ್ಭವಾಗಲಿಲ್ಲ. ಗೊತ್ತಿಲ್ಲದು ದನ್ನು ಗೊತ್ತಿದೆ ಎಂದೆ. ಎಂದರೆ ನನಗೆ ಚೆನ್ನಾಗಿ ಹಿಂದಿ ಗೊತ್ತಿದೆಯೆಂದು ಜನರಿಗೆ ಭಾವನೆಯಿರಲಿ ಎಂದು ನಾಟಕ ಮುಗಿಯುವ ವರಿಗೆ ಇರಲು ನಿರ್ಧರಿಸಿದೆ. ಅಲ್ಲದೆ ನನ್ನ ಮಾನವುತವನ್ನು ತ್ಯಜಿಸಿ ನಾನೂ ನಟರನ್ನು ಪ್ರೌತ್ಸಾಹಿಸುವುದಕ್ಕೆ ಜನರನ್ನು ಸೇರಿಕೊಳ್ಳಬೇಕೆಂದೂ ನಿಶ್ಚಯಿಸಿದೆ. ಆಗ ಇನ್ನೊಂದು ಪಾತ್ರ ಬಂದು ಏನೇನೊ ಅಂದ. ಜನರೂ, ನನ್ನಾಕೆಯೂ ನಕ್ಕರು. ನಾನೂ ಕೈ ಚಪ್ಪಾಳಿ ಹೊಡಿದು—ನಮ್ಮ ಕಿವುಡನ ಕಥೆಯಂತೆ ನಕ್ಕನು. ಕಡೆಗೆ ನಾಟಕ ಮುಗಿಯಿತು. ನಾವು ಮನಿಗೆ ಹೋದವು.

ಮನೆ ಸೇರಿದ ಮೇಲೆ ನಮ್ಮಾಕೆ ನನ್ನನ್ನು ಮೂದಲಿಸಬೇಕೇ?

‘ಅದೇನು ನೀವು ತುಂಬಾ ನಗುತ್ತಿದ್ದಿರೆ’ ಎಂದು ಪ್ರಶ್ನಿಸಿದಳು.

‘ಅದೆಲ್ಲ ನಿನಗೇಕೆ ‘ಅಧಿಕ ಪ್ರಸಂಗ?’ ಎಂದು ಬಿಗಿಯಾಗಿ ನಾನು ಸುಡಿದೆ.

‘ಸರಿಯೋ—ನಾನು ನಾಳೆ ಮನೋರಮೆಗೆ ನಿಜಾಂಶವನ್ನೆಲ್ಲ ಹೇಳಿ ಬಿಡುತ್ತೇನೆ’ ಎಂದೆಣು.

‘ಏಯು ಬೇಡ್ವೇ, ಬೇಡ್ವೇ’ ಎಂದು ಅವಳ ತಲೆಯನ್ನು ಸವರಿದೆ. ಅದರೂ ಅವಳು ಸುಮೃಂಭಾದಳೇ? ‘ಅದೆಲ್ಲ ಸಾಕು ನಿಮ್ಮ ರಂಗು! ನೀವೂ ಹಿಂದಿನ ಕಲಿಯೋದಾದ್ರು ಮಾತ್ರ ನಾನು ಹೇಳೋದಿಲ್ಲ’ ಎಂದು ಹಟ್ಟ ತೊಡಬೇಕೆ?

ಮುಂದೆ ಉಪಾಯ ಯಾವುದೂ ತೋರಲ್ಲ. ಎಲ್ಲಿಯಾದರೂ ಆ ಮನೋರಮೆಗೆ ಇವರ ಸಂಜೆಯ ಕೂಟಗಳಲ್ಲಿ ಹೇಳಿ ಬಿಟ್ಟರೆ ನನ್ನನ್ನು ‘ಗೇಲಿ’ ಮಾಡೋದು ಖರೆ ಎಂದಣಿಸಿ ನಾನೂ ಹಿಂದಿ ಕಲಿಯುವುದಕ್ಕೆ ಒಸ್ಪಿಕೊಂಡೆ. ಅದರೆ ನನಗೆ ಕಲಿಸುವವರು ನಮ್ಮಾರೆ! ಈಗ ನಾನೂ ಹಿಂದಿ ಕಲಿಯುತ್ತಾ ಇದ್ದೇನೆ.

---

ରାଜ



### ಶ್ರೀ ಕೋಟಿ ಶಿವರಾಮ ಕಾರಂತರು, ಪುತ್ತಲ್ಲಿರು

ಇವರು ಒವೊನ್ನೆ, 'ಕಾತಿಕ' ಎಂಬ ಹೆಸರಿನಿಂದಲೂ ಬರೆಯುತ್ತಾರೆ. ಕೆವಗಳು, ಕತೆಗಾರರು, ನಾಟಕಕಾರರು, ವಿಮರ್ಶಕರು, ಸಂಪನ್ಮೂಲರು, ಕಿರಾವಿದರು ಚಿತ್ರಕಾರರು ಇತ್ಯಾದಿ. ಇವರಿಗೆ ಅರಿಯದ ವಿಷಯವಿಲ್ಲ. ಇವರ 'ದೇವ ದೂತರು', 'ಸೂಕ್ತಿಯ ಸಂಸಾರ', 'ವಿಚಿತ್ರ ಕೂಟ', 'ಚೋಮನ ದೂಡಿ', 'ಭೂತ' ಮುಂತಾದ ಕಾದಂಬರಿಗಳೂ, 'ಕಣಣಜುಣ' 'ಸಾವಿರ ಮಿಲಿಯ' 'ಗಭ್ರ ಗುಡಿ', 'ಡುಮಿಂಗೊ' 'ಮುಕ್ತದ್ವಾರ' ನಾಟಕಗಳೂ 'ಹಾವು', 'ಹಸಿನ್ನ' ಎಂಬ ಕಥಾ ಸಂಗ್ರಹಗಳೂ, ಪಕಾಂಕ ನಾಟಕಗಳೂ ಪ್ರಕಟಿಸಾಗಿವೆ. 'ಭಾರತೀಯ ಚಿತ್ರಕಲೆ', 'ಗ್ರಾನ್' ಎಂಬ ಗ್ರಂಥಗಳನ್ನೂ ಬರಿದಿರುವರು. 'ಬಾಲಪ್ರಪಂಚ' ಎಂಬ ಪ್ರಪಂಚದ ವಸ್ತು ಕೋಶವನ್ನು ಪ್ರಕಟಿಸುತ್ತಿದ್ದಾರೆ. ಕೆಲವು ಕಾಲ 'ಪಸಂತ' ಪತ್ರಿಕೆಯ ಸಂಪಾದಕರಾಗಿದ್ದು ಆದನ್ನು ಆದಕ್ಕಾ ರೀತಿಯಿಂದ ನಡೆಸಿ ಕೊಂಡು ಬಂದಿದ್ದರು. ನಿರ್ದಿಷ್ಟ ವಿಮರ್ಶಕರು. ಇವರ ಟೀಕೆಗೆ ಗುರಿಯಾಗದ ವಿಚಾರಿವಿಲ್ಲ, ವೃಕ್ಷ ಇಲ್ಲ, ಸಮಾಜವಿಲ್ಲ, ವಸ್ತುವಿಲ್ಲ. ವಿಶ್ವವನ್ನೇ ತನ್ನ ಮಾನದಂಡದಿಂದ ಅಳಿಯುವ ಕೆಳ್ಳಿದೆಯವರು. ಸರ್ವದಾ ಕಾರ್ಯತತ್ವರು. ಕನ್ನಡದಲ್ಲಿ ಈ ಪರಿಗೆ ಇಲ್ಲದುದನ್ನೆಲ್ಲಾ ನಿರ್ಮಾಣಮಾಡಿದ್ದಾರೆ, ಮಾಡುತ್ತಿದ್ದಾರೆ. ಸೃಜನಿತ್ವದಲ್ಲಿ ತಮ್ಮದೇ ಆದ ಒಂದು ಸ್ವತಂತ್ರ ಮಾರ್ಗವನ್ನು ಸೃಷ್ಟಿಸಿರುವರು. ಎಲ್ಲದರಲ್ಲಿಯೂ ಕ್ರಾಂತಿ, ಒಟ್ಟಿನ ಮೇಲೆ ಶಾರಂತರ ವೃಕ್ಷತ್ವವು ಅದ್ವಿತ್ವಾದುದು.

ಇವರ ಕತೆಗಳೂ ವಿಮರ್ಶಾತ್ಮಕವಾಗಿಯೇ ಇವೆ. ಆದರೆ ನಾಟಕ, ಕಾದಂಬರಿಗಳನ್ನು ಸಾಫಲ್ಯವು ಇವರ ಚಿಕ್ಕ ಕತೆಗಳಲ್ಲಿ ಕಂಡು ಬರುವುದಲ್ಲ.

## ರಾಜು

ಶಿವರಾಮ ಶಾರ್ಥಕರು

ನೀಜವಾಗಿಯೂ ಅದು ಸೊಗಸಾದ ಹೊದೋಟವಿತ್ತು. ನನ್ನ ತಾಯಿಯು ನನ್ನ ಮೇಲಣ ಮನುತೆಯಿಂದ, ಅತಿ ಹೆಚ್ಚಿನ ಶ್ರಮದಿಂದ ಆದನ್ನು ಮಾಡಿ ಕೊಟ್ಟಳು. ಮೊದಲಿಗೆ ಪ್ರತಿ ಗಿಡವನ್ನು ನಟ್ಟವೆಳು ಅವಳೇ. ಅವಳಿಗೆ ಹೊವುಗಳಲ್ಲಿ ತುಂಬಾ ಪ್ರೇಮ. ಹಸುರನ್ನು ಕಂಡರೆ ತುಂಬಾ ಆನಂದ. ಅದುದರಿಂದಲೇ ನನಗೆ ಅವಳು ಕೊಟ್ಟ ಮೊದಲಿನ ಉಡುಗೊರಿಯೆಂದರೆ ಹಸುರು ಹೊವುಗಳಿಂದ ತುಂಬಿದ ಈ ಚಿಕ್ಕ ಉದ್ಯಾನ. ಸೇವಂತಿಗೆ, ಗುಲಾಬಿ, ಮಲ್ಲಿಗೆ, ಜಾಜಿ, ಪಾರಿಜಾತ—ಪ್ರತಿ ಬಗೆಯ ಸುಗಂಧ ಕುಸುಮ ಗಳೂ ನನ್ನ ಉದ್ಯಾನದಲ್ಲಿ ಆಗುತ್ತಿದ್ದವು. ನನ್ನ ಉದ್ಯಾನವೆಂಬ ಆಗಿನ ನನ್ನ ಹೆನ್ನೆಯೇ ಹೆನ್ನೈ.

ಚೆಳಗಾಯಿತೆಂದರೆ ನನ್ನ ಮೈನು ನನ್ನನ್ನು ಎಚ್ಚರಿಸುವಳು. “ಮನೂ, ತೋಟಕ್ಕೆ ನೀರೆರೆದು ಬಾ”—ಎನ್ನುವೆಳು. ಕೆಲವು ದಿನಗಳಲ್ಲಿ ಅವಳು ಹೇಳುವ ಮೊದಲೇ ನಾನೆದ್ದು ನೀರೆರೆಯತೋಡಗುತ್ತಿದ್ದೆ. ಕಸಬರಿಗೆಯನ್ನು ತೆಗೆದುಕೊಂಡು ಅದರ ಸಂದಗೊಂದನ್ನೇಲ್ಲ ಗುಡಿಸಿ ಚೊಕ್ಕಟವಾಗಿರಿಸುತ್ತಿದ್ದೆ. ಗುಡಿಸಿಯಾಗಲು, ನನ್ನೆರಡೂ ಪುಟ್ಟು ಕೈಗಳಿಂದ ನೀರ ಬಿಂದಿಗೆಯನ್ನು ತಂದು, ಪ್ರತಿ ಗಿಡಕ್ಕೆ ಸುರಿಯುತ್ತಿದ್ದೆ. ನೀರೆರೆದಾಯಿತಾದರೆ, ಆಲ್ಲೇ ಕುಳತುಕೊಂಡು ಕಳೆಯನ್ನು ಕೀಳತೋಡಗುವೆ. ನನಗೆ ಅದರ ಕೆಲಸ ಮುಗಿಯಿತೆಂದು ತೋರು ತೀರಲಿಲ್ಲ. ಎಷ್ಟು ಆರ್ಯಕೆಮಾಡಿದರೂ ತೃಪ್ತಿಯಿಲ್ಲ. ಅದರಲ್ಲಿ ಹೊವು ಗಳಾದುವೆಂದರೆ, ನನ್ನ ಒಡಲೇ ಆರಳದಪ್ಪು ಆನಂದವಾಗುತ್ತಿತ್ತು. “ದೇವರಿಗೆ”ಂದು ಹೇಳಿದರೂ ನನ್ನ ತೋಟದಿಂದ ಯಾರಿಗೂ ಹೊವಾರಿಸಲು ನಾನು ಬಿಡುತ್ತಿರಲಿಲ್ಲ. “ದೇವರಿಗೆ, ದೇವರಿಗೆ”—ಎಂದು ಮೂರು ಮೂರು ಬಾರಿ ಕೇಳುವವರಿದ್ದರು. ಅದರೆ ನನ್ನತ್ತರವು ಅವರಿಗೆ ಇದು: “ಹೊವು ಗಿಡದ ಮೇಲಿದ್ದ ದನ್ನೇ ಕಂಡು ದೇವರು ಆನಂದಿಸಲಾರನೇನು? ಮೈತುಂಬಾ ಆವನಿಗೆ ಕಣ್ಣಗಳಲ್ಲವೇ? ಮೈತುಂಬಾ ಮೂಗುಗಳಲ್ಲವೇ”—ಎಂದು. ನನ್ನೆಡನೆ ಯಾರೂ ಚಚಿಸಲು ಬರುತ್ತಿರಲಿಲ್ಲ. ನನ್ನ ಮುದ್ದಾದ ಮರಿಗಳು

ತೋಟ್ಟ ಹಳದಿ, ಕೆಂಪು, ಕಿತ್ತಿಳಿ ಹೂವುಗಳನ್ನು ಕುಯ್ಯಾವುದೆಂದರೆ, ಅವುಗಳ ಗೋಣಮುರಿದಂತೆ ಕಾಣುತ್ತಿತ್ತು. ದೇವರು ನಮ್ಮಂಥ ಸ್ವಾಧೀನಿಯೇ! ಮಾನವರ ಮೂಗಿನ ಬಳಿಯಿದ್ದರೆ ಮಾತ್ರ ಹೂವುಗಳಿಗೆ ವೊಲ್ಲಿವೆಂದು ಅವನು ತಿಳಿಯುವನೇ?

ಎಷ್ಟೋ ದಿನ—‘ಯಾರಾದರೂ ನನ್ನ ತೋಟದಿಂದ ಹೂವುಗಳನ್ನು ಕಡ್ಡಿ ಬಯ್ದರೆ?’ ಎಂಬ ಅಂಚಿಕೆಯಾದುದುಂಟು. ಅದರಿಂದ ಎಷ್ಟೋ ರಾತ್ರಿ ನಿದ್ರೆಯನ್ನು ಕಳೆದುಕೊಂಡುದೂ ಉಂಟು. ಕಾಯಾಂತರದಿಂದ, ಮನೆಯಿಂದ ನಾನು ಕಣ್ಣರೀಯಾದರೆ, ನನ್ನ ಜೀವವೆಲ್ಲ ಈ ಮುದ್ದು ಕಂಡವ್ವ ಗಳ ಮೇಲೆ. ಎಲ್ಲಿ ಆಡು ಬಂದು ಮೆಲ್ಲಿವದೋ, ಎಲ್ಲಿ ತುಂಟ ಹುಡುಗರು ಅವುಗಳನ್ನು ಮುರಿಯುವರೋ ಎಂಬ ಭೀತಿ.

ಒಂದು ದಿನ ನಾನು ನನ್ನ ಜ್ಞಾಯ ಮನೆಗೆ ಹೋಗಿದ್ದೆ. ಅವರ ಬಲ ವಂತದಿಂದ ಎರಡು ದಿನಗಳ ತನಕ ಮನೆಗೆ ಬರಲು ಆಗಲಿಲ್ಲ. ಆಲ್ಲಿನ ಬಾಲಕ ಹೊಡನಾಟದಲ್ಲಿ ನನಗೆ ತೋಟದ ಮರವೆಯೇ ಆಯಿತು. ಎರಡು ದಿನಗಳ ಬಳಿಕ ಧಾವಿಸಿ ಬಂದು ನೋಡುತ್ತೇನೆ: ನನ್ನ ಕೂಸುಗಳು, ನನ್ನ ಮುದ್ದುಗಳೆಯರು ಬಾಯಾರಿ ಬಾಡಿದ್ದುವು. ನನಗೆ ತುಂಬಾ ದುಃಖವಾಯಿತು. ಓಡೋಡಿ ಬಾವಿಯಿಂದ ನೀರನ್ನು ತಂದು ಸುರಿದೆ. ಆದರೂ ಆ ದಿನ ಅವುಗಳು ನನ್ನನ್ನು ಕ್ಷಮಿಸಲಿಲ್ಲವೆಂದೇ ಕಂಡಿತು. ಅಂದಿನಿಂದ ನಾನು ಅವುಗಳ ಸೇವೆಯಲ್ಲಿ ತಪ್ಪಲಿಲ್ಲ.

ನನ್ನ ತೋಟವು ನನಗೆ ಮಾತ್ರ ಸಂತಸವನ್ನು ಕೊಡುತ್ತಿತ್ತೀಂದು ತಿಳಿಯದಿರಿ. ನಮ್ಮ ಕೇರಿಯವರೆಲ್ಲ, ಸಂಚೆಯಾಯಿತೆಂದರೆ ಅದರ ಬಳಿ ಹಾಕಿದ್ದ ಮರಳ ರಾಶಿಯ ಮೇಲೆ ಕುಳಿತು ಆನಂದಿಸುವರು. ತುಸು ತಂಬೆಲರು ಬೀಸಿ ತೆಂದರೆ ಆವರು ಮೈಮರೆಯುವರು. ಎಷ್ಟೋ ಬಾರಿ ಪುಟ್ಟ ಕೂಸುಗಳನ್ನು ತರುವರು. ಅವುಗಳಿಗೆ ಹೂವಿನ ಆಸೆಯಾಯಿತೆಂದರೆ—“ಆಗದಮಾಡು ತೆಗಿಯ ಬಾರದು”—ಎನ್ನುವರು. ನನ್ನ ತೋಟವನ್ನು ಕಂಡು, ಎಷ್ಟೋ ಚಿಕ್ಕಪುಟ್ಟ ಮಕ್ಕಳು ತಮ್ಮ ಮನೆಯ ಅಂಗಣದಲ್ಲಿ ಇಂಥ ಚಿಕ್ಕ ಹೂಗಿಡಗಳನ್ನು ಸಟ್ಟುದುರ್ಟು.

ನನ್ನ ತೋಟದಿಂದ ನನ್ನ ಕೇರಿಯವರಿಗೇನು, ಉರ ಹಕ್ಕಿ ಪತಂಗ ಗಳಗೆಲ್ಲಾ ಆನಂದವೇ! ನನ್ನ ಕಂದಮ್ಮಗಳು ಬಿಡುವ ಹೂವಿನ ಬಣ್ಣಗಳನ್ನು

ತೋಟ್ಟೆ ಹಲವು ಪತಂಗಗಳು ಬಂದು ಕುಣಿಯುವವು. ಇನ್ನು ಎಮ್ಮೋಡಿ ಚಿಕ್ಕ ಪುಟ್ಟೆ ಹಕ್ಕಿಗಳು ಬಂದು ಅದರ ಬಳಿ ಕುಣಿದಾಡುವವು. ಬೆಳಗು ಸಂಜೆಗಳಲ್ಲಿ ತಪ್ಪದೆ ಅವುಗಳ ಹಾಡು ಅಲ್ಲಿಂದ ಕೇಳಿಸುತ್ತಿತ್ತು.

ಅದರೆ ಇದೆಲ್ಲ ಅಂದಿನ ಕಥೆ. ಅಂದಿನ ಚೆಲುವು ಇಂದು ನಿಜಕ್ಕೂ ನನ್ನ ತೋಟಕ್ಕಿಲ್ಲ. ಅಂದಿನದು ನಿಜ ಅರಮನೆಯಾದರೆ ಇಂದಿನದು ಬರೇ ಕನಸಿನ ಅರಮನೆ.

ಅದೊಂದು ದಿನ ನನ್ನ ನೆರೆಮನೆಯ ಬಾಲಕನೊಬ್ಬನು ನನ್ನನ್ನು ತಮ್ಮ ಮನೆಗೆ ಬರಹೇಳಿದನು. ಅಲ್ಲವನು ನನಗೆ ನಾನಾ ಬಗೆಯ ಆಟಗಳನ್ನು ಕಲಿಸಿದನು. ನಾನು ಅವನ ಕೃತ್ಯಾಮ ಆಟಗಳಲ್ಲಿ ಭ್ರಮಿತನಾದೆ. ಅವೇ ಹರುಷದಾಯಕವೆಂದು ತಿಳಿಯತೋಡಿದೆ. ಸಂಜೆ ಬೆಳಗುಗಳಲ್ಲಿ ವಿರಾಮ ದೊರೆಯಿತೆಂದರೆ, ಅವನನ್ನು ಕಟ್ಟಿಕೊಂಡು ಎಲ್ಲೆಲ್ಲಿ ಇಲೆದಾಡುತ್ತಿದ್ದೆ. ಆದ ರಿಂದ ತೋಟದ ಮೇಲಿನ ಮಮತೆಯೇ ತಗ್ಗಿತು. ಒಂದು ದಿನ ಆದು ಸಂಪೂರ್ಣ ನೆಶಿಸಿಹೋಯಿತು. ಇದೇ ಸಮಯ ನನ್ನ ಆಮ್ಮನಿಗೆ ದೃಷ್ಟಿಯು ಲೋಪವಾಯಿತು. ಇಲ್ಲವಾದರೆ ನನ್ನ ತೋಟದ ದುರವಸ್ಥೆಯು ಅವಳ ಕಣ್ಣಿಗೆ ಬಿದ್ದು ಅವಳಾದರೂ ನನ್ನನ್ನು ಎಚ್ಚರಿಸುತ್ತಿದ್ದ ಹೋ ಏನೋ! ಆದೂ ಇಲ್ಲದಾಯಿತು. ನಾನು ಜೀನು ಕಡಿವಾಣಿಗಳಿಲ್ಲದ ಕುದುರೆಯಾದೆ.

ನಮ್ಮ ನೆರಿ ಹಿತ್ತಿಲಿನವರು ತೀರ ತಲಸಿಗಳು. ಅವರ ಹಿತ್ತಿಲು ತುಂಬ ಬಂದು ಬಗೆಯ ನಾಚುಗೆ ಮುಳ್ಳಬೀಳೆಲು ತುಂಬಿತ್ತು. ಆದರ ಬೀಳಲೈಂದು ನಮ್ಮ ತೋಟಕ್ಕೂ ಬಂದಿತು. ಒಂದು ವರುಷದೊಳಗಾಗಿ ನನ್ನ ತೋಟವನ್ನು ನುಂಗಿಬಿಟ್ಟಿತು. ಪಾಪ, ನನ್ನ ಕಂದಮ್ಮಗಳು ಎಷ್ಟು ಗೋಳಿಟ್ಟುವೋ ಏನೋ! ಆದರೆ ಯಾರು ಕೇಳಬೇಕು? ನನ್ನ ಧ್ಯಾನವೆಲ್ಲ ಹೊರಗೆ ಚಲಿಸುತ್ತಿತ್ತು. ನನ್ನ ದೆಂಬ ತೋಟವೊಂದಿತ್ತು ಎಂಬ ನೆನವರಿಕೆಯೂ ನನಗಿಲ್ಲದಾಯಿತು. ನಾನೇ ಇಷ್ಟು ಉದಾಸೀನನಾಗಲು, ನನ್ನ ತೋಟವನ್ನು ಕಾಣಲು ಬರುವವರಾರು? ಉರು ಕೇರಿಯವರೆಲ್ಲ ಎಲ್ಲೆಲ್ಲಿ ಹೋದರೋ. ಅಂತು ಅವರು ಬಂದು ವಿಶ್ರಮಿಸುತ್ತಿದ್ದ ಮರಳು ದಿನ್ನೆಗಳಲ್ಲಿ, ಕಾಡುವೌಡೆಗಳು ಬೆಳಿದು ಆಡುಗಳ ಬಂದು ಮೇಯಿನ ನೆಲೆಯಾಯಿತು!

ಒಂದು ದಿನ ಒಬ್ಬ ಮಿತ್ರರು ಬಂದು—“ನಿನ್ನ ಹೊವುಗಳ ಚೆಂದವನ್ನು ದೇವರು ಗುಡಿಯಿಂದಲೇ ಕಂಡು ಹರುವಪಡುತ್ತಿರುವನು” ಎಂದರು! ನಾನವರ

ಮಾತನ್ನು ಕಿವಿಯ ಮೇಲೀರಿಸಿಕೊಳ್ಳಲೇ ಇಲ್ಲ. ನನ್ನ ಸುಖವೆಲ್ಲಾ ತೋಟ ವನ್ನು ಮಿಕ್ಕಿತ್ತು.

ಒಂದು ದಿನ ನಡೆನಡಿದು ಬಲು ಆಯಾಸವಾಗಿತ್ತು. ಮನೆಯ ಕಡೆಗೆ ಬಂದೆ. ಬಂದವನು ನನ್ನ ತೋಟವಾಗಿದ್ದ ಸ್ಥಳದ ಬಳಿ ದಣವಾರಿಸಲೆಂದು ಕುಳಿತೆ. ಮೊದಲಿನ ಕಾಲವಾಗಿದ್ದರೆ ನಾನಲ್ಲಿ ಹೈಕಾಲ ನಿಲ್ಲತ್ತಿರಲಿಲ್ಲ. ಕುಳಿತವನಿಗೆ ಚ್ಯಾಕ್ ರ್ಯಾಂಪು ಹತ್ತಿತ್ತು. ನಿದ್ರೆ ತೂಗುತ್ತಿದ್ದ ನನ್ನನ್ನು ಏನೋ ಕಡಿದಂತಾಯಿತು. “ಆಯ್ಯೋ” ಎಂದು ಚೇರಿದೆ. ಕಣ್ಣಿದುರಿಗೆ ನನ್ನನ್ನು ಕಡಿದ ಹಾವು ಬುಸುಗುಟ್ಟುತ್ತೆ, ನನ್ನ ತೋಟದ ಮುಳ್ಳು ಬೀಳಲಿ ನೆಡೆಯನ್ನು ಸೇರಿತು. ನನಗೆ ಸಾಯುವೆನೆಂಬ ಭೀತಿಯಾಯಿತು. “ಅಮ್ಮಾ, ಅಮ್ಮಾ” ಎಂದು ಚೇರಿದೆ. ನನ್ನ ಕೂಗನ್ನು ಕೇಳಿ ತಾಯಿ ತಡವರಿಸುತ್ತೆ “ಮಗು, ಏನಾಯಿತು? ಏನಾಯಿತು?” ಎಂದು ಕೂಗುತ್ತು ಬಂದಳು. “ಹಾವು ಕಡಿಯಿತೆ”ಂದೆ.....ನನ್ನ ತಾಯಿ ನೆರೆಕರೆಯವರನ್ನು ಕೂಗಿ ಕರೆದಳು. ನಾಲ್ಕುರು ಮಂದಿ ಬಂದರು. ವೈದ್ಯರನ್ನು ಕರೆತಂದರು. ಏನೇನೋ ಜಿಕೆತ್ತೀ ಯನ್ನು ಮಾಡಿದರು. ಬಲುವಾದ ಸಂಕಟವನ್ನು ಅನುಭವಿಸಿದನು. ಒಂದು ದಿನ ಸರಿದ ಬಳಿಕ ನನಗೆ ಚೇತನವಾಯಿತು. ಆರೋಗ್ಯವೂ ಬಂದಿತು. ಅಲ್ಲಿಯ ತನಕ ನನ್ನ ಅವ್ಯಾಸ ನನ್ನನ್ನು ಮಾತನಾಡಿಸಲಿಲ್ಲ. ನಾನು, ಆರೋಗ್ಯಗೊಂಡುದನ್ನು ಕಂಡು ಹಷಿತಳಾಗಿ ನನ್ನನ್ನು ಬಳಿಗೆ ಕರಿದು—“ಮಗು, ಹಾವು ಎಲ್ಲಿಂದ ಬಂದಿತು? ಇದುವರೆಗೆ ನಮ್ಮ ತೋಟದಲ್ಲಿ ಹಾವು ಬಂದುದನ್ನು ನಾನು ಕೇಳಿರಲಿಲ್ಲ”—ಎಂದಳು.

“ಹೂದೋಟದಿಂದ”—ಎಂದೆ.

ಅವಳಿಗೆ ಮತ್ತುಷ್ಟು ಆಶ್ಚರ್ಯವಾಯಿತು. “ಮಗು, ಹೂದೋಟದಲ್ಲಿ ಹಾವೆಂದರೇನು? ಒಂದು ಕಳೆಯೂ ಹುಟ್ಟಿದಂತೆ ಕಾಪಾಡಿದ ಹೂದೋಟದಲ್ಲಿ ಹಾವೇ” ಎಂದಳು.

ಆಗ ನನಗೆ ಹೊಳೆಯಿತು—ನನ್ನ ಹೂದೋಟವು ಕಣ್ಣರೆಯಾಗಿ, ಅಲ್ಲಿ ಮುಳ್ಳಿಗಿಡಗಳೆಲ್ಲಾ ಬೆಳಿದು ಆ ವಿಷಜಂತುವಿಗೆ ಎಡಿಕೊಟ್ಟಿತೆಂದು. ಅಮ್ಮನು ಪ್ರೇಮದಿಂದ ಮಾಡಿಕೊಟ್ಟು ಹೂದೋಟವನ್ನು ಹಾಳುಮಾಡಿದೆನಲ್ಲಿ ಎಂದು ದುಃಖವಾಯಿತು. ಅದಕ್ಕಾಗಿ ಬಳಬಳನೆ ಕಣ್ಣೀರನ್ನು ಸುರಿಸಿದೆ. ನನ್ನ

ಉಕ್ಕುತ್ತಿದ್ದ ದುಃಖದ ಪರಿಚಯನ್ನು ಅವಳಿಗಾಯಿತು. “ಏನು, ಏಕೆ ಅಳುತ್ತಿರುವೆ” ಎಂದು ಕೇಳಿದಳು. ಎಲ್ಲವನ್ನೂ ಹೇಳಿದೆನು. ನನಗೂ ವಿಾರಿದ ದುಃಖ ಅವಳಿಗಾಯಿತು. “ಮಗೂ, ನೀನಿಷ್ಟು ಮೈಮರೆಯುವಿಯೆಂದು ನಾನು ತಿಳಿದಿರಲ್ಲ”—ಎಂದಳು. “ಇನ್ನೆಂದೂ ಹಾಗೆ ಉದಾಸೀನನಾಗಿರಲಾರೆ. ತಿರುಗಿ ನನ್ನ ಹೊದೋಟವನ್ನು ಸರಿಪಡಿಸುವೆನೆನೆ”ಂದು ವಚನವಿತ್ತೆ. ನನ್ನ ಪಶ್ಚಾತ್ತಾಪವನ್ನು ಕಂಡು ಅವಳಿಗೆ ಸಂತಸನಾಯಿತು. ಅಂದೇ ಕಾಡು ಬೆಳೆದ ಬೀಳಲುಗಳನ್ನು ಕಡಿದು ಸವರಿದೆ.

ಪಾಪದ ನನ್ನ ಕಂದವ್ವಗಳು ಅವುಗಳೆಡೆಯಲ್ಲಿ ಸಿಕ್ಕು, ಅನ್ನ ನೀರಿಲ್ಲದೆ ಕಂಗಿಟ್ಟು ಕಡ್ಡಿಯಾಗಿದ್ದವು. ಸೇವಂತಿಗೆಯಂತು ಸತ್ತೀ ಹೋಗಿತ್ತು. ತಿರುಗಿ ಅವುಗಳನ್ನು ಅರ್ಪಿಕೆಯಿಂದ ಚೇಂತನಗೊಳಿಸುವುದು ಅಸಾಧ್ಯವೆಂಬಷಾಷಾಯಿತು. ಈಗೇನೋ ಅವು ತುಸು ಜೀವಕಳೆಯನ್ನು ಹಿಡಿದು ಎದ್ದು ನಿಂತಿವೆ. ಇನ್ನೆಂದಿಗೂ ನಾನವುಗಳನ್ನು ಮರೆಯುವಂತಿಲ್ಲ. ಆದರೆನು? ಎಷ್ಟು ಎಚ್ಚರದಿಂದ ಅವನ್ನು ರಕ್ಷಿಸಿಕೊಂಡು ಬಂದರೂ ನನ್ನ ಉದ್ಯಾನದ ಅಂದಿನ ಶೋಭೆ ಕನಸಿನ ಗಂಟೀ ಸರಿ!



ಹೊಟೆ ಯಾರು



### ಶ್ರೀಮತಿ ಹಿ. ಮಂದಾಕಿನಿ ಜಾಯಿಯವರು, ಮದ್ರಾಸು

ಇವರು ಉಡುಪಿಯವರು. ಈಗ ಮದ್ರಾಸಿನ ಕ್ಷೇತ್ರ ಮೇರಿಸು ಕಾಲೇಜಿನ ಕನ್ನಡ ಪಂಡಿತೆ. ವಿದ್ಯಾತ್ರಾಪರೀಕ್ಷೆಯಲ್ಲಿ ಪ್ರಥಮತ್ವ ಉತ್ತೀರ್ಣಯಾದ ಕನ್ನಡಿತಿ ಇವರೆ. ಹಿಂದಿಂದಿಂದ ಭಾಷೆಯಲ್ಲಿಯೂ ‘ರಾಷ್ಟ್ರಭಾಷಾ ವಿಶಾರದೆ’ ಎಂಟು ವರ್ಷಗಳಿಂದ ಕನ್ನಡ ಪತ್ರಿಕೆಗಳಲ್ಲಿ ಇವರ ಲೇಖನಗಳೂ ಕತೆಗಳೂ ಪ್ರಕಟಿಸಾಗುತ್ತಿವೆ. ಹಿಂದೂ ಸರ್ವಾಜದ ಶ್ರೀಯುರೆ ದುಃಖಿಗಳ ಚಿತ್ರಣವು ಇವರ ಕತೆಗಳಲ್ಲಿ ಪ್ರಾಧಾನ್ಯವನ್ನು ಪಡೆದಿದೆ. ಕತೆಗಳಲ್ಲಿ ಕಾದಂಬರಿಯ ನೆರಳು ಹಾಯುವುದಿದೆ. ಪ್ರಾಚೀನ ರೀತಿಯ ಪ್ರಭಾವಪೂರ್ವ ಅಲ್ಲಲ್ಲಿ ಕಾಣುತ್ತದೆ. ಆದರೂ ಕೆಲವು ಕತೆಗಳು ಉತ್ತಮವಾಗವೆ. ಅವುಗಳಲ್ಲಿ ಮನ ಮೇಚ್ಚುವ ವಿಷಯಗಳಿವೆ.

# ಹೊಕ್ಕೆ ಯಾರು

ಫ. ಮಂದಾಕಿನಿಬಾಯಿಯವರು

೧

“ಲೀಲಾ! ನಾನು ನಿನ್ನಲ್ಲಿ ಅಪರಾಧಿಯಾಗಿದ್ದೇನೆ. ಅದಕ್ಕಾಗಿ ನನ್ನನ್ನು ಕ್ಷಮಿಸಲಾರೆಯಾ? ಕ್ಷಮಿಸು! ಕ್ಷಮಿಸಿದೆನೆಂದು ಹೇಳು!!”

“ಹಾಗೆನ್ನು ಬಾರದು. ನೀವು ನನ್ನಲ್ಲಿ ಮಾಡಿರುವ ಅಪರಾಧವಾದರೂ ಎನ್ನು?”

“ಲೀಲಾ! ನೀನಿನ್ನೂ ಚಿಕ್ಕವಳು. ನಿನಗೆ ತಿಳಿಯದು. ನಾನು ನಿನ್ನಲ್ಲಿ ದೊರೇಹಿ; ವಿಶ್ವಾಸಫೋತುಕ. ನಾನು ನಿನ್ನ ವಿವಾಹಕ್ಕೆ ಪೂರ್ವವೇ ಇನ್ನೊಬ್ಬ ಇನ್ನು ನನ್ನ ಕಾಮತ್ಯಣ್ಣೆಯ ಉಪಭೋಗ್ಯ ವಸ್ತುವನ್ನಾಗಿ ಮಾಡಿಕೊಂಡಿದ್ದೆ. ಅದರೂ ನಿನ್ನ ಸುಖ, ಸೌಭಾಗ್ಯಗಳನ್ನು ಲೆಕ್ಕಿಸದೆ, ನಿನ್ನ ರೂಪ ಲಾವಣ್ಯಾದಿ ಗಳನ್ನು ನೋಡಿ ನಿನ್ನನ್ನು ಮದುವೆಯಾದೆನು. ನನ್ನ ಪ್ರೇಮವನ್ನು ನಿನಗೆ ಕೊಡದೆ ಅದಕ್ಕೆ ಇನ್ನೊಬ್ಬ ಇನ್ನು ಭಾಗಿಯಾಗಿ ಮಾಡಿ ಅದರ ಫಲವಾಗಿ ಈಗ ಮಹಾ ಭಯಂಕರವಾದ ವೈಧವ್ಯವನ್ನು ನಿನ್ನ ಪಾಲಿಗೆ ಒಟ್ಟಿಸುತ್ತಿದ್ದೇನೆ. ನಿನ್ನನ್ನು ವೈಧವ್ಯವೆಂಬ ಮಾರಿಗೆ ಬಲಿಗೊಡುತ್ತಿದ್ದೇನೆ. ನಿನ್ನನ್ನು ಮದುವೆಯಾಗಲು ನನಗೆ ಅಧಿಕಾರವಿರಲಿಲ್ಲ. ಎರಡು ಸಾವಿರ ವರದಕ್ಕಣೆಯೊಂದಿಗೆ ಶ್ರೀಧರನಿಗೆ ನಿಶ್ಚಯವಾಗಿದ್ದ ನಿನ್ನನ್ನು ವರದಕ್ಕಣೆ ತೆಗೆದುಕೊಳ್ಳದೆಯೇ ಮದುವೆಯಾಗಲು ಮುಂದುವರಿದು ನಿನ್ನ ತಂದೆಯ ಮನಸ್ಸನ್ನು ತಿರುಗಿಸಿದೆನು. ಪಾಪ! ವೃಧಧನಾದ ನಿನ್ನ ತಂದೆಯು ನಿನ್ನ ಹಿತವನ್ನೆಣಿಸದೆ, ನನ್ನ ವಿಷಯದಲ್ಲಿ ಅಪರಿಚಿತನಾಗಿದ್ದ ದರಿಂದಲೂ, ನನ್ನ ಸ್ವಭಾವವನ್ನು ಸ್ವಲ್ಪವೂ ತಿಳಿಯದವ ನಾಗಿದ್ದ ದರಿಂದಲೂ ತನ್ನ ಸಾಲದ ಭಾರವನ್ನು ಪರಿಹರಿಸಿಕೊಳ್ಳುವ ಸದು ಪಾಯವನ್ನು ಕಂಡು ನಿನ್ನನ್ನು ಶ್ರೀಧರನಿಂದ ತಪ್ಪಿಸಿ ನನಗೆ ಮದುವೆಮಾಡಿ ಕೊಟ್ಟುನು. ನೀನು ಶ್ರೀಧರನನ್ನೇ ಮದುವೆಯಾಗುತ್ತೇನೆಂದು ನಿನ್ನ ಸಖಿಯಾದ ಸುಶೀಲೆಯೊಡನೆ ಹೇಳುತ್ತಿದ್ದುದೂ, ಅವನಾದರೂ ನಿನ್ನನ್ನು ಸ್ತ್ರೀತಿಸುತ್ತಿದ್ದುದೂ ದೂ ನನಗೆ ತಿಳಿಯದಿರಲಿಲ್ಲ.....ಲೀಲಾ! ಹೀಗಿದ್ದ ನಿನ್ನನ್ನು ಮದುವೆಮಾಡಿ ಕೊಳ್ಳಬಾರದಾಗಿತ್ತು. ಅಟ್ಟುಮೇಲೆ ಒಲೆ ಉರಿಯಿತು. ಈಗ ಪಶ್ಚಾತ್ತಪ

ಪಡುವುದರಿಂದ ನಿನ್ನ ವೈಧವ್ಯವೇದನೆಯು ದೂರವಾಗುವುದೇ? ಅಂದು ನಾನು ನಿನ್ನ ಮನೆಗೆ ಪ್ರಥಮದಲ್ಲಿ ಬಂದ ರಾತ್ರಿ ಓದುತ್ತಿದ್ದ ನಿನ್ನನ್ನು ಸೋಡಿ, ಆ ನಿನ್ನ ಬಾಲಭಾವಸ್ಥಭಾವವಾದ ಚಂಚಲತೆಯನ್ನು ಚುರುಕನ್ನೂ ಕಂಡು, ನಿನ್ನಲ್ಲಿ ನೆಟ್ಟು ನನ್ನ ಮನಸ್ಸನ್ನು ಹಿಂದಿರುಗಿಸಲಾರದೆ ಹೋದೆನು. ನಾನು ವರದಕ್ಕಿಣಿ ತೆಗೆದುಕೊಳ್ಳದ ಮುದುವೆಯಾಗಲು ಮುಂದರಿಯದಿರುತ್ತಿದ್ದರೆ ನೀನು ಇಂದು ಶ್ರೀಧರನೋಂದಿಗೆ ಸುಖಜೀವನವನ್ನು ಅನುಭವಿಸುತ್ತಿದ್ದೆ. ನಾನು ನಿನ್ನ ರೂಪಕ್ಕೆ, ಗುಣಕ್ಕೆ ಕೊನೆಗೆ ನಿನ್ನ ಸೌಭಾಗ್ಯಕ್ಕೇ ಮೃತ್ಯುವಾದೆ. ನಿನ್ನ ಸಾಶಕ್ಕೆ ಮೂಲಕಾರಣಾದೆ. ಇವ್ವಾದರೂ ನಿನ್ನ ಜೀವನಕ್ಕೆ ದಾರಿಯನ್ನು ಮಾಡಲಿಲ್ಲ. ನಿನ್ನ ಗತಿ ಏನು? ನೀನು ನಿನ್ನನ್ನು ಹೇಗೆ ಕಾಪಾಡಿಕೊಳ್ಳುವೆ? ಎಂಬುದೇ ಈಗ ನನ್ನ ಯೋಚನೆಯಾಗಿದೆ.”

“ನೀವು ಹೆಚ್ಚು ಮಾತಾಡಿ ಶ್ರಮ ಪಡಬಾರದೆಂದು ಡಾಕ್ಕರರು ಹೇಳಿರು ಕ್ತಾರೆ.”

“ಇದು ವರೆಗೆ ಹೇಗಾದರೂ ಯೋಚಿಸ ಬಹುದಾಗಿತ್ತು. ಆದರೆ ಈಗ ಮೃತ್ಯು ಕಯ್ಯಿಯಲ್ಲಿರುವ ನನಗೆ ನನ್ನ ಒಂದೊಂದೇ ತಪ್ಪುಗಳೂ ನಿನ್ನಲ್ಲಿ ಮಾಡಿದ ಭಯಂಕರ ಆತ್ಮಜಾರ ಅನಾಚಾರಗಳೂ ಕಣ್ಣ ಮುಂದೆ ತಾಂಡವ ವಾಡುತ್ತಿವೆ. ಅವು ಮುಂದೆ ನನ್ನ ಅಪರಾಧಕ್ಕೆ ತಕ್ಕ ಪ್ರಾಯುಷಿತ್ತವನ್ನು ಅನುಭವಿಸಲು ಕರೆದುಕೊಂಡು ಹೋಗುವುದಕ್ಕೆ ಬಂದಿರುವುದೋ ಎಂಬಂತೆ ನನ್ನ ಮುಂದೆ ವಿಕಟವಾಗಿ ನಗುತ್ತಾ ಹಾಸ್ಯಮಾಡುತ್ತಿವೆ.....ಲೀಲಾ! ನಿನ್ನ ಪಾಲಿಗೆ ನಾನೇ ಮೃತ್ಯು! ನಿನ್ನ ತಂದೆಯು ಹೇಗಾದರೂ ಮಾಡಿ ನಿನ್ನನ್ನು ಶ್ರೀಧರನಿಗೆ ಮುದುವೆ ಮಾಡುತ್ತಿದ್ದರು. ನಾನು ನಡುವೆ ಯಮನಾಗಿ ಬಂದೆ. ಇದ್ದಾಗಲೂ ಸುಖ ಕೊಡಲಿಲ್ಲ. ಸತ್ತ ಮೇಲೆ ಒಂದು ತುತ್ತು ಇನ್ನು ಕ್ಷುಗಿ ಗತಿ ಮಾಡಲಿಲ್ಲ. ಇನ್ನು ನಿನ್ನ ತಂದೆಯು ಮನೆಗೆ ಹೋದರೂ ನಿನಗೆ ಸುಖವಿಲ್ಲ. ಆ ಚಿಕ್ಕಮ್ಮನೋಂದಿಗೆ ಹೇಗೆ ತಾನೆ ದಿನಗಳನ್ನು ಕಳೆಯುವೆ! ಏನು ಮಾಡುವೆ! ಲೀಲಾ! ಈ ಯೋಚನೆಯೇ ನನ್ನನ್ನು ಸುಡುತ್ತಿದೆ. ಲೀಲಾ! ಕ್ಷಮಿಸಲಾರೆಯಾ! ಕ್ಷಮಿಸಲಾರೆಯಾ!.....”

ಲೀಲೆಯು ಮೋನವಾಗಿ ಕಣ್ಣೀರು ಸುರಿಸುತ್ತಿದ್ದ ಈ.

“ಲೀಲಾ! ಆಯಿತು! ಇನ್ನು ನನ್ನ ಆಟ ಮುಗಿಯಿತು!! ನೀನು ನಿಗರ್ತಿಕಳಾದೆ. ಲೀಲಾ! ನಮ್ಮ ಸಮಾಜದ ನಿಬಂಧನೆಗಳಾದರೂ ಎಂತಹ ಕರಿಣ! ಪತಿಯು ಬಧಿರ, ಅಂಧ, ಹೆಳವ, ರೋಗಿ ಎಂಥವನೇ ಆಗಲಿ, ಸ್ತ್ರೀಯು ಅವನನ್ನು ಪರದೇವತೆಯಂತೆ ಪೂಜಿಸಬೇಕು! ಅವನೊಂದಿಗೆ ಆಜನ್ನು ಪರಿಯಂತ ಬಾಳಬೇಕು! ಅವಳಿಗೆ ದಾಂಪತ್ಯವಿಚ್ಛೇದಕ್ಕೆ ಅಧಿಕಾರವಿಲ್ಲ. ಬಾಲವಿಧವೆಯೂ ಕೂಡ ಪುನರ್ವಿವಾಹ ಮಾಡಿಕೊಳ್ಳಲು ಶಾಸ್ತ್ರಮುಯಾದೆ ಇಲ್ಲ. ಇಷ್ಟು ವಾತ್ರವಲ್ಲ,—ಅವಳಿಗೆ ಆಗಲೇ ಮುಂಡನಾದಿ ಕೂರ ಕೃತ್ಯಗಳನ್ನು ಮಾಡಿಸಿ ಮೂಲೆಯಲ್ಲಿ ಕುಳ್ಳಿರಸುತ್ತಾರೆ. ಲೀಲಾ! ಇದನ್ನೆಲ್ಲ ನೆನೆಸಿಕೊಂಡು, ನಿನ್ನ ರೂಪವನ್ನೂ ನೆನೆಸಿಕೊಂಡರೆ ನನಗೆ ಸಹಿಸಲಾರದ ವ್ಯಾಖ್ಯಾಯಾಗುತ್ತಿದೆ. ಆದರೆ ಗಂಡನು ವಾತ್ರ ಹಂಡತಿ ಸತ್ತರೆ ವಾತ್ರವಲ್ಲ, ಇರುವಾಗಲೇ ಬಂದಲ್ಲ, ಎರಡಲ್ಲ, ಮೂರಲ್ಲ, ಮನಸ್ಸಿಗೆ ಬಂದಷ್ಟು ಮದುವೆ ಮಾಡಿಕೊಳ್ಳುವುದಲ್ಲದೆ ದುರಾಚಾರಿಯಾಗಿದ್ದರೂ ಅವನಿಗೆ ಸಮಾಜದಲ್ಲಿ ಯಾವ ನಿಬಂಧನೆಯೂ ಇಲ್ಲ! ಹಾಳು ಅಂಧ ಸಮಾಜವೇ! ನೀನೆಂದಿನ ವರಿಗೆ ಸ್ತ್ರೀಯರ ಕಣ್ಣೀರನ್ನೊರಸುವುದಿಲ್ಲವೋ, ಅದುವರಿಗೆ ನಿನಗೆಲ್ಲಿಯ ಏಳಿಗೆ! ಅನಾಭೀಯರೂ ಅಬಲೆಯರೂ ಆದ ಅಶ್ವಿತ ನಾರೀಸಮುದಾಯವು ನಿರಾಶ್ಯಯಿಂದ ಜೀವಿಸಲಾರದ ಆಶ್ರಯವನ್ನು ಹುಡುಕಿಕೊಂಡು ಹೋಗಿ, ಕೊನೆಗೆ ಆದೇ ವಿಪರೀತವಾಗಿ ಅವರು ಅಸತಿಯಾಗಿ ಪರಿಣಮಿಸಿದರೂ ನಮ್ಮ ಸಮಾಜವು ತೂಕಡಿಸುತ್ತಿದೆಯೇ ಹೊರತು ಅವರಿಗೆ ತಕ್ಕ ವಾಗ್ರವನ್ನು ತೋರಿಸುವುದಿಲ್ಲ. ಇದಕ್ಕಿಂತ ಹೆಚ್ಚಿನ ಆತ್ಮಾಚಾರವಿನ್ನೇನು ಬೇಕು! ಲೀಲಾ! ನಾನೊಂದು ಮಾತನ್ನು ಹೇಳುವೆನು. ಅದರಂತೆ ನಡೆಯುವೆಯಾ?”

“ಹೊಂ”

“ಲೀಲಾ! ಇದುವರಿಗೆ ನಡೆಯಿಸಿದ ಹಾಗಲ್ಲ. ಅದೇ ಬೇರೆ, ಇದೇ ಬೇರೆ.....ನನ್ನ ಆಶೆ ತೀರಿತು. ನೀನು ಸಮಾಜಕ್ಕೆ ಹೆದರದೆ ಶ್ರೀಧರನನ್ನು ಮದುವೆಯಾಗಿ ಸುಖವಾಗಿರು. ನಾನು ನಿನ್ನಲ್ಲಿ ಮಾಡಿದ ಅಪರಾಧಕ್ಕೆ ನೀನು ನೆನ್ನನ್ನು ಈ ರೀತಿಯಾಗಿ ಕ್ಷಮಿಸಬೇಕು.”

“ಹಾಗೆಲ್ಲ ಮಾತಾಡಬಾರದು.”



ನಸುಕು ಹರಿಯುತ್ತತ್ವ.

“.....ಶ್ರೀಧರಾ! ನಾನು ನಿನಗೆ ಇಷ್ಟೆಲ್ಲ ಅಪರಾಧವನ್ನು ಮಾಡಿದೆ. ನಿನ್ನ ಕೈಯ ತುತ್ತನ್ನು ಕಸಿದುಕೊಂಡೆ. ಇಂದು ಅದೇ ತುತ್ತನ್ನು ಬೀದಿಯಲ್ಲಿ ಬಿಸುಡುತ್ತಿದ್ದೇನೆ. ಆದರೆ ನೀನು ಅದನ್ನೆಲ್ಲ ಹಚ್ಚಿಕೊಳ್ಳಿದೆ ನಮ್ಮ ಪುರಾ ತನದ ಸ್ನೇಹವನ್ನು ನೆನೆದು ನನ್ನಲ್ಲಿಗೆ ಇಂದೂ ಬಂದು ಹೋಗುತ್ತಿರುವೆ. ಇನ್ನು ಲೀಲಿಗೆ ಯಾರೂ ಗತಿಯಿಲ್ಲ ಮೃತ್ಯುಸಮ್ಮಾಖಿದಲ್ಲಿ ಕುಳತು ನಿನ್ನಿಂದ ಕೇಳಿಕೊಳ್ಳುತ್ತೇನೆ. ಲೀಲಿಯನ್ನು ನೀನು ಬಿಟ್ಟುಹಾಕಬೇಡ. ನೋಂದು ಶ್ರೀರುವ ಜಿವದ ಆಶಿಯನ್ನು ನೇರವೇರಿಸು.....”

“ಈ ಸಮಯದಲ್ಲಿ ಈ ಹಳೆಯ ಪುರಾಣವನ್ನು ಹರಟಬೇಡ ನಾರಾಯಣ. ಮಂಟ್ಪಸಿದ ದೇವನು ಹುಲ್ಲು ಮೇಯಿಸಲಾರನು.”

“ಹರಟಬೇಯಲ್ಲ ಶ್ರೀಧರ ಇದು. ಎದೆಯ ಗೂಡನ್ನು ತೆರೆದು ಹೋರಿಗೆ ಹಾರುತ್ತಿರುವ ವಸ್ತೀಯ ಆತ್ಮ ಕ್ರಂದನ. ಲೀಲಿಯನ್ನು ನಾನು ದಾರಿಯಲ್ಲಿ ಹಾಕಿದೆ. ಆಕೆಯ ರಕ್ಷಣೆಯ ಭಾರವು ನಿನ್ನದು. ಲೀಲಾ! ಕ್ಷಮಿಸು—”

ಹಕ್ಕಿ ಹಾರಿ ಹೋಯಿತು! ದೀಪವು ನಂದಿ ಹೋಯಿತು!

### 9

“ಲೀಲಾ! ನನ್ನನ್ನು ಕಂಡರೆ ಹುಲಿಯನ್ನು ಕಂಡ ಚಿಗರಿಯಂತೆ ಹೆದ ರುವುದೇಕೆ? ನನ್ನಲ್ಲಿ ಅಷ್ಟು ಅವಿಶ್ವಾಸವೇ? ನನಗೇನು ಸಹೋದರಿಯರಿಲ್ಲವೇ? ನನ್ನಲ್ಲಿ ಮಾತನಾಡಲೂ ಭಯವೇ? ಇಷ್ಟು ದಿನಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಒಮ್ಮೆಯೂ ನನ್ನ ಕಟ್ಟಿಗೆ ಬಿದ್ದಿರಲಿಲ್ಲ. ನನ್ನ ಹೃದಯ ನಿನಗೆ ತಿಳಿಯದೇ? ನಿನ್ನ ಮದುವೆಯಾದ ಮೇಲೂ ನಾನು ಸೋದರ ಸ್ನೇಹದಿಂದ ನಿಮ್ಮಲ್ಲಿಗೆ ಬಂದು ಹೋಗುತ್ತಿಲ್ಲವೇ? ಶ್ರೀಧರನು ಹೆರವರ ಒಡವೆಯ ಮೇಲೆ ಕಟ್ಟಿಟ್ಟು ದನ್ನು ಇಂದಿನ ವರಿಗೆ ನೀನು ಕೇಳಿರುವೆಯಾ?.....”

“ನಾನು ನಿನಗೆ ಕೊಂಚವೂ ಹೆದರುಸ್ವದಿಲ್ಲ. ನಿನ್ನನ್ನು ಚೆನ್ನಾಗಿ ಬಲ್ಲಿ. ಆದರೆ ನನ್ನ ಮನಸ್ಸಿಗೆ ಹೆದರುತ್ತೇನೆ! ಹಾಳು ಸಮಾಜಕ್ಕೆ ಹೆದರುತ್ತೇನೆ!! ಇನ್ನೂ ಹೆಚ್ಚಾಗಿ ನನ್ನ ಚಿಕ್ಕಮ್ಮನಿಗೆ ಹೆದರುತ್ತೇನೆ!!! ನನ್ನ ಹೃದಯ ದಲ್ಲಿ ನಿನಗೆ ಮೋದಲು ಯಾವ ಸಾಫಿನಿತ್ಯೋ, ಅದೇ ಈಗಲೂ ಇದೆ. ಆದರೆ ನನ್ನಂತಹ ಪಾಷಿಯು ಎಷ್ಟು ಹೆದರಿದರೂ ಈಡಿಮೇಯೇ.”

“ನಿನ್ನ ಚಿಕ್ಕಮೈನ ಬುದ್ಧಿ ನನಗೆ ಚೆನ್ನಾಗಿ ಗೊತ್ತು. ನಿನ್ನ ತಂದೆಯೂ ‘ಲೀಲೆಯು ಬಂದಂದಿನಿಂದ ಮನೆಯಲ್ಲಿ ಶಾಂತಿಯಲ್ಲ. ಕಟುಕರ ಆವಾಸ ಸ್ಥಾನದಂತಿದೆ’ ಎಂದು ಹೇಳುತ್ತಿರುವನು.”

“ನಿನ್ನ ತಂದೆಯು ಸ್ನೇಹದ ರಾಶಿ. ಚಿಕ್ಕಮೈನು ಮಾತ್ರ ಯಾವ ಜನ್ಮದ ಸೇಡು ತೀರಿಸಿಕೊಳ್ಳುವಳೋ ತಿಳಿಯದು. ಅನುದಿನವೂ ವಾಗ್ಯಾಣ ದಿಂದ ಚೆಚ್ಚುತ್ತಿರುವಳು. ಮಾಡುವುದೇನು? ಒಂದು ಹಿಡಿ ಅನ್ನಕಾಗಿ ಬಿದ್ದಿರಬೇಕು. ದೇವರು ಮಕ್ಕಳನ್ನು ಕೊಡದಿದ್ದುದು ಎಷ್ಟೋ ಮೇಲು. ಅದು ಬೇರೆ ಇದ್ದಿದ್ದರೆ ನಾನು ಅವುಗಳೊಂದಿಗೆ ಕೆರೆ ಬಾವಿಯ ಆಳ ಸೋಡ ಬೇಕಾಗಿತ್ತು.”

ಬಹು ಸಮಯದ ವರೆಗೆ ಹಟ್ಟಿಯ ನಾಲ್ಕು ಗೋಡೆಗಳ ನಡುವೆ ಬಂದಿ ಸಲ್ಲಟ್ಟಿದ್ದ ದನವು ಬಂಧವಿಮುಕ್ತವಾದಾಗ ಯಾವ ವೇಗವಿಂದ ಹೊರಗೆ ನೆಗೆದು ಬರುವುದೋ ಅದೇ ವೇಗದಿಂದ ಚಿರಕಾಲ ಮಾತಿನ ದಾರಿಯನ್ನು ಶಾಣದಿದ್ದ ಹೃದಯದಲ್ಲಿನ ಹುದುಗಿದ ಬೇಗೆಯು ಮಾತಿನ ಮೇರೆಯನ್ನು ಏಂದಿಗೆ ರಾಗಿ ಹರಿಯಿತು. ಶ್ರೀಧರನ ಹೃದಯದ ತಂತ್ಯಯನ್ನು ಆ ದುಃಖವು ಏಡಿಯಿತು. ಅಂದಿನಿಂದಲೂ ಆವರು ಆಗಾಗ ತಮ್ಮ ಸುಖದುಃಖಗಳನ್ನು ಮಾತ ನಾಡಿಕೊಳ್ಳುತ್ತಿದ್ದರು.

\* \* \* \* \*

“.....ಸುಭ್ರಮೈ, ನಾನು ಏನು ಹೇಳಲಿ? ಮುಂದೆ ನಮ್ಮ ಮರ್ಯಾದೆ ಉಳಿಯುವಂತಿಲ್ಲ. ಒಟ್ಟಿನ ಮೇಲೆ ಈಗೀಗ ಬಹೆಳ ಹೇಯವಾದ ನಿಷಾರಗಳು ನಡೆಯುತ್ತಿವೆ. ಯಾವ ಕೆಲಸವನ್ನೂ ಮಾಡುವುದಿಲ್ಲ. ಬೆಲ್ಗೀ ಎದ್ದಿರೆ ಶೃಂಗಾರಮಾಡಿಕೊಂಡು ಕೂತುಕೊಳ್ಳುವುದು. ಈ ಹಾಳು ಮುಂಡಿಗೆ ಇನ್ನು ಶೃಂಗಾರವೇಷಮಾಡಿ! ನಮ್ಮ ಮನೆಯವರು ಕೂದಲು ತೆಗಿಸಬೇಕೆಂದು ಎಷ್ಟು ಹೇಳಿದರೂ ಕೇಳುವುದಿಲ್ಲ. ಕೂದಲಿಟ್ಟುಕೊಂಡು ಇನ್ನು ಯಾರೋಂದಿಗೆ ಮೇರೆಯಬೇಕೋ ಕಾಣಿ!”

“ಎನ್ನೋ ಚಿಕ್ಕ ಹುದುಗಿ ಪಾಪ! ಇನ್ನೂ ಕೊಂಡ ದಿನ ಕೂದಲಿಟ್ಟು ಕೊಂಡಿರಲಿ. ನೀನೇಕೆ ಆ ಮಗುವಿನ ಕೂದಲಿಗೆ ಹೊಡಿದುಕೊಳ್ಳುತ್ತೀರೋ! ಈಗನ ಕಾಲದಲ್ಲಿ ಮೂಗು. ನೆಲಕ್ಕೆ ಮುಟ್ಟಿಸಿ ಕೊಳ್ಳುವವರು ಕೂಡ

ಕೂದಲಿಟ್ಟುಕೊಂಡು ಓಡಾಡುತ್ತಿರುವಾಗ ಇನ್ನು ಲೀಲಿಗೇನಮ್ಮಾ ಅವಸರ?"

"ಸುಮ್ಮಿನಿರಮ್ಮಾ! ಕಂಡಿದ್ದೇನೆ ಎಲ್ಲಾ!! ಕೂದಲು ತೆಗೆದು ಮಡಿಯಾದರೆ ಬೇರಿಸಬೇಕೆಂದು ಉಪಾಯ! ಅದು ಅಲ್ಲದೆ ವೈಯಾರ ಮಾಡಿಕೊಂಡು ಶ್ರೀಧರನ ಮುಂದೆ ತಿರುಗಾಡುವುದಕ್ಕಾಗುವುದಿಲ್ಲ.....ಎಂತಹ ನಾಚಿಕೆಗೇಡಪ್ಪಾ!"

"ಅದ್ವಾರೆ ಶ್ರೀಧರ ಎನ್ನು ವನನು?"

"ಅವನು ನಮ್ಮ ಮನೆಯವರಿಗೆ ಗೆಳೆಯನಂತೆ. ಒಕ್ಕೇ ಸೋಗನಾದ ಗಂಡು. ಮುಂಚಿನಿಂದ ನಮ್ಮ ಮನೆಯವರೊಂದಿಗೆ ಬಂದು ಹೋಗುತ್ತಿದ್ದೆ. ಈಗಂತೂ ದಿನಾ ಬರೋದು, ಲೀಲೆಯೋಡನೆ ಚಕ್ಕಂದ ಮಾತನಾಡುತ್ತಾ ಕೂತುಕೊಳ್ಳೋದು. ಇನ್ನು ಇನ್ನೇನು ನಡಿಯಲಿಕ್ಕದಯೋ ಪರದೆಯೋಳಗಿ! .....ಅಂತೂ ಗೋಣಿಯೋಳಗನ ಇಲಿ ಹೊರಗೆ ಬರದೇ ಇರುತ್ತದೆಯೇ?.....ಒಟ್ಟಿನ ಮೇಲೆ ಮರ್ಯಾದ ಹೋಗೋ ಕಾಲ....."

ಒಳಗಿಂದ ಮಗು ಕೂಗಿತು. ಚಿಕ್ಕಮ್ಮೆ "ಈ ಮಕ್ಕಳ ಕಾಟದಿಂದ ಇರಸ್ತಿಕೆಯಿಲ್ಲ. ನನ್ನ ಜೀವ ತಿಂತಾವೆ...." ಎಂದು ಗೊಣಗುಟ್ಟಿ ಒಳಗೆ ಹೋದಳು.

"ಈಕೆಗೆ ಮುಂಚಿ ಶ್ರೀಧರ ಬಂದಪ್ಪಾ ಸಾಲುತ್ತಿರಲಿಲ್ಲ. ಈಗ ಹೊಟ್ಟಿ ಕಿಚ್ಚು-ಮರ್ಯಾದ" ಎಂದು ಸುಭ್ರಮ್ಮ ಆರೆದನಿಯಲ್ಲಿ ಹೇಳುತ್ತ ನಡೆದಳು.

### ೫

".....ಲೀಲಾ! ಅಂತೂ ಜನರು ಏನೇನೋ ಆಡಿಕೊಳ್ಳುತ್ತಿದ್ದಾರೆ. ಜನರ ಕಣ್ಣಿಗೆ ಕಸವಾಗಿ ನಾವು ನಮ್ಮ ಜೀವನವನ್ನು ಸಾಗಿಸಲಾರೆವು. ಜನರ ಕಣ್ಣಗಳು ಹೃದಯವನ್ನು ಹೊಗಲಾರೆವು. ಹೊಗಲು ಇಚ್ಛಿಸುವುದೂ ಇಲ್ಲ. ನಾಲಗೆಯು ಮಾತ್ರ ಎಲ್ಲವನ್ನೂ ಅರಿತಂತೆ ಗಳಹುವುದು.....ಒಂದು ಕಣ್ಣಿನವರ ರಾಜ್ಯದಲ್ಲಿ ಎರಡು ಕಣ್ಣಿಳ್ಳವರಿಗೆ ಎಡೆಯಿಲ್ಲ. ನಾವು ಹೀಗೆ ಬಂಧು ಪ್ರೇಮದಿಂದಿರುವುದು ಸಮಾಜದ ಭೂತಗನ್ನ ದಿಯಲ್ಲಿ ವಿಸ್ವರೂಪವನ್ನು ಪಡೆದಿರುವುದು. ಸಮಾಜದ ಸಂತೋಷಕ್ಕಾಗಿ ಇಂದು ನಾವು ಬೀಳೊಕ್ಕೊಳ್ಳೋಣ. ಇನ್ನಾದರೂ ಸಮಾಜವು ತನ್ನ ದೃಷ್ಟಿಯಿಂದ ನಿಷ್ಕಾಳಂಕವಾಗಿರಲಿ."

ಮೌನವು ಸಮ್ಮತಿಯನ್ನೋ ಅಸಮ್ಮತಿಯನ್ನೋ ಸೂಚಿಸಿತು. ಬಿಸಿಯೇರಿದ ಮೋಡವು ಮಳಿ ಸುರಿಸಲಾರದೆ ವಿಹ್ವಲವಾಯಿತು.

ಲೀಲೆಯಿಂದ ಬೀಳೊಂಡು ಭಾರವಾದ ಹೃದಯದ ಹೊರೆಯನ್ನು ಹೊತ್ತು ಶ್ರೀಧರನು ಜಗುಲಿಯಿಂದ ಹಾದು ಹೊರಟು ಹೋಗುತ್ತಿದ್ದನು. ಎದುರಿಗೆ ಲೀಲೆಯ ತಂಡ ಸಿಕ್ಕಿದರು. ಅದರಾತನು ಅತ್ತಕಡೆ ಲಪ್ಪೈವೀಯದೆ ನಡೆದುಹೋಗುತ್ತಿದ್ದ. ಅವರೇ ಕರೆದರು:

“ಶ್ರೀಧರಾ!”

ಶ್ರೀಧರನು ಕೊಂಚೆ ಸಾವರಿಸಿಕೊಂಡನು.

“ನಮಸ್ಕಾರ. ರಾಯರಿ....”

ಅತ್ತಿತ್ತ ಯಾರೂ ಇರಲಿಲ್ಲ.

“ಶ್ರೀಧರಾ!” ರಾಯರು ಒಳದನಿಯಿಂದ ತೊಡಗಿದರು: “ಇನ್ನು ನೀನು ನಮ್ಮಲ್ಲಿಗೆ ಈತೆರನಾಗಿ ಬಂದು ಲೀಲೆಯೊಡನೆ ಮಾತನಾಡಬಾರು. ಜನರು ಏನೇನೋ ಅಂದುಕೊಳ್ಳುತ್ತಿದ್ದಾರೆ.....ನೀವೇನೋ ಪವಿಶ್ರಭಾವದಿಂದಲೇ ಚೆರಿಯುತ್ತಿರಬಹುದು. ಅದರೆ ನೋಡುವವರಿಗೆ ಹೇಗೋ ಹೇಗೋ ಕಾಣುತ್ತದೆ.....”

“ಅಹುದು ರಾಯರೇ.....ಅದಕ್ಕಾಗಿಯೇ ನಾನು ಈಗ ಲೀಲೆಯಿಂದ ಕೊನೆಯ ಬಾರಿ ಬೀಳೊಂಡು ಬಂದಿದ್ದೇನೇ....ಇನ್ನು ದರೂ ಸಮಾಜವು ನಿಷ್ಕಲಂಕವಾಗಲಿ. ವಿಧವೆಯ ಸ್ವೀಕರಣಂಚಿತವಾದ ಹೃದಯವು ಉರಿಯುತ್ತಿರುವುದರಿಂದಲೇ ಸಮಾಜದ ಚಳಿಯು ದೂರವಾಗುವುದಾದರೆ, ನನ್ನ ಅಡ್ಡಿಯಿಲ್ಲ..... ಈಗ ಹೆಚ್ಚಿಗೆ ಮಾತನಾಡಲು ಮನಸ್ಸೊಮ್ಮೆವುದಿಲ್ಲ.....ಹೋಗುತ್ತೇನೇ....”

\* \* \* \* \*

“ಲೀಲೆ!....ಇನ್ನು ದಿನ ನಾನು ಸುಮ್ಮನಿದ್ದೆ....ಇನ್ನು ಸಹಿಸಲಾಗುವುದಿಲ್ಲ. ಸಮಾಜದ ಕಣ್ಣಿಗೆ ನಿನ್ನ ಕೂದಲು ಕಸವಾಗಿದೆ....ಅದರಿಂದ ಇನ್ನು ವಿಳಂಬಮಾಡದೆ.....ಏನು ಹೇಳಲಿ?.....ಸಮಾಜ.....” ರಾಯರ ಕಂಠವು ತುಂಬಿ ಬಂತು.

ಮೌನವು ಸಮ್ಮತಿ ಸೂಚಕವೆಂದು ರಾಯರು ಹೊರಟುಹೋದರು.

\* \* \* \* \*

ಆ ದಿನ ಇರುಳು ತುಸು ತಡವಾಗಿಯೇ ಬಂತೇನೋ! ಲೀಲೆಯ ಹೃದಯದ ಬೆಂಕಿಯು ಆಕಾಶವನ್ನು ಮುಟ್ಟಿ ಉರಿಯುತ್ತಿತ್ತು. ಅದಕ್ಕೆ ಸಾಮಾನ್ಯವಾದ

ಜಲಧಾರೆಯ ಸಾಲದು..... ಅದೇ ಮಹಾ ಜಲಾಶಯವನ್ನು ಆಶ್ರಯಿಸಿದ  
ಈನೋ! ಜ್ವಾಲೆಯು ಅಲ್ಲಿ ಶಾಂತವಾಯಿತೇನೋ!

\* \* \* \* \*

“....ಪಾಪ!....ಒಂದು ದಿನ ಸುಖ ಕಂಡಿರಲಿಲ್ಲ. ಆಕೆಯ ಜೀವ....  
ಅಂಶೂ ತಣ್ಣಾಗಾಯಿತು....”

“.....ಎಲ್ಲಕೂ ಅವಳ ಚಿಕ್ಕ ಮೃನಂತೆ ಕಾರಣ.....ಮತ್ತು ರದಿಂದ  
ಎನೇನೋ ಸುದ್ದಿ ಹುಟ್ಟಿಸದಳಂತೆ....ಶ್ರೀಧರನಿಗೂ ಅವಳಿಗೂ ಸಂಬಂಧ ಕಲ್ಪಿಸಿ.  
ಪಾಪ....ಜೀವ ಬೇಡಾಯ್ತು....ಮುದುಗೀಗೆ!—”

“ಶ್ರೀಧರನ ಮೇಲೆ ಆಕೆಯ ಚಿಕ್ಕ ಮೃನ ಕಣ್ಣಿತ್ತಂತೆ!—ಸಿಗವಲ್ಲನಲ್ಲ  
ಅಂತ ಹೀಗೆಲ್ಲ ಮಾಡಿ ಲೀಲೇನ ತೀರಿಸಿಬಿಟ್ಟರೆ ತನ್ನ ಕೆಲಸ ಆಗುತ್ತದೆಂತ  
ಎಣಿಸಿದಳು....ಶ್ರೀಧರ ಇನ್ನು ಆಕೇನೇ ಸೇರಾನೋ ನೋಡಬೇಕು....ಒಟ್ಟನ  
ಮೇಲೆ ಕಷ್ಟ ನೋಡು....”

ಒಂದು ಜೀವವನ್ನು ಒಂದು ಸಮಾಜದ ಬೆಂಕಿ ಇನ್ನೊಂದರ ಕಡೆಗೆ ನಾಲ  
ಗಿಯನ್ನು ಚಾಚಲು ತೊಡಗಿತ್ತು.

ಕರುಳಿನ ಮರುಳು



### ಶ್ರೀ ಪಿ. ವೆಂಕೆಟೀರಮಣಾಚಾರ್ಯರು, ಉಡುಪಿ

ಇವರು ಕವಿಗಳು, ಕತೆಗಾರರು ಮತ್ತು ವಿಮರ್ಶಕರು. ಇವರ ಕವಿತೆಗಳಲ್ಲಿ ಕೆಲವು ‘ಜಯ ಕನಾಟಕ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕತೆಗಳ ಬಗೆಗೆ ಇವರದು ಇದು ಮೊದಲನೆಯ ಪ್ರಯತ್ನ. ಅದರಿಂದ ಸಾರ್ವತ್ರಿಕವಾದ ಅಭಿಪ್ರಾಯವನ್ನು ಸೂಚಿಸುವುದು ಅಸಾಧ್ಯವಾಗಿದೆ. ಶೈಲಿಯು ಕವಿತಾಪೂಜೆವಾಗಿದೆ. ಕತೆಯಲ್ಲಿ ಬಿಗುವು ಇದೆ. ವೃಕ್ಷಗಳ ಮನೋಧರ್ಮ ಮತ್ತು ಕತೆಯಿಂದಾಗತಕ್ಕ ಪರಿಣಾಮ ಇವರಿಗೆ ಮೇಲೆ ಇವರು ಹೆಚ್ಚು ಲಕ್ಷ್ಯವನ್ನು ಪೂರಿಸಿಕೊಂಡಿರುತ್ತಾರೆ.

# ಕರುಳಿನ ಮರುಳು

ಫ. ವೆಂಕಟರಮಣಾಚಾರ್ಯರು

“ಅಮ್ಮಾ....”

“....ಎಕೆ ಮಗು?....ಇನ್ನೂ ನಿದ್ದೆ ಬಂದಿಲ್ಲವೇ?....”

“....ಇಲ್ಲ ಅಮ್ಮಾ....”

ತಿಂಗಳಿರುಳಿನ ಪ್ರಶಾಂತವಾದ ಸರೋವರದಲ್ಲಿ ಕಿರಿದಾಡೊಂದು ಕಲ್ಲು  
ನ್ನೆಸಿದ ಹಾಗೆ ನೀರವದ ಆ ರಾತ್ರಿಯಲ್ಲಿ ಆ ಮಾತುಗಳು ತರಂಗಿತವಾದುವು.

ಕೊಂಚೆ ಹೊತ್ತು ಮೌನ.....

“....ಅಮ್ಮಾ!”

“ಎಕೆ ಮಗು?”

“ನೀನು ಅಳುತ್ತಿರುವುದೇಕ್ಕಮ್ಮು?”

“....ಎಲ್ಲಿ ಮಗು?”

“ಆಗಿಂದ ನೀನು ಮಾನವಾಗಿ ಅಳುತ್ತಿರುವೆಯಲ್ಲ?”

“ಇಲ್ಲ ಮಗು!....”

“ನೀನು ಸುಳ್ಳಿ ಹೇಳುತ್ತಿ. ಆಗಿಂದ ನನಗೆ ನಿದ್ದೆ ಬಂದಿದೆಯೆಂದು  
ತಿಳಿದು ಅಳುತ್ತಿದ್ದಿ.....ಎಕಮ್ಮಾ ಅಳುವುದು....?”

ಕಟ್ಟು ಹರಿದು ಹೋಯಿತು. ಕಟ್ಟೇರು ಕೋಡಿ ಹರಿಯಿತು. ಕರುಳಿನ  
ಚೂರನ್ನು ಒಡಲಿಗೆ ಒತ್ತಿಕೊಂಡಳು.

ಎಕೆಂದರಿಯದೆ ಹುಡುಗನೂ ಆತ್ಮನು.....ಕಾಳಿಂದಿಯ ಪ್ರವಾಹಕ್ಕೆ ಕೈ  
ತೋಡೊಂದು ಬಂದು ಸೇರಿದ ಹಾಗಾಯಿತು.

.....

“....ಹೀಗೇಕೆ ನಿದ್ದೆ ಮಾಡದೆ ಅಳುತ್ತಿರುವುದಮ್ಮು....ನನ್ನ ಕೂಡಿ ಹೇಳ  
ಉಗದೆ?”

“ಯಾಕೂ ಇಲ್ಲ ಮಗು!....”

“ಹೇಳುವುದಿಲ್ಲವೇ ಅಮ್ಮಾ....?”

“ಬೇಡ ಮಗು! ನಿನಗೆ ತಿಳಿಯದು. ಈ ಮೊಗ್ಗಿನ ಬಳಿ ಸುಮ್ಮನೆ ಉರಿಯನ್ನೇಕೆ ಉರಿಸಲಿ?”

ಹುಡುಗನಿಗೆ ಅಥವಾಗಲೀಲ್.....

“ಯಾಕೆ ಅಳುತ್ತಿರುವೆ, ಹೇಳಮ್ಮು!”

“ಯಾಕೆನ್ನಲಿ ಮಗು?....”

ಗುಡುಗಿಲ್ಲ, ಮಂಚಿಲ್ಲ, ಮೋಡವು ಧಾರಾಕಾರವಾಗಿ ಮಳೆ ಸುರಿಸಿತು. ಒಂದೊಂದು ಹನಿಗೂ ಆ ಹುಡುಗನ ಎದೆಯ ಚೇಗುದಿ ಹೆಚ್ಚುತ್ತಿತ್ತು.

“ನನ್ನ ಕೂಡೆ ಹೇಳಬಾರದೆ ಅಮ್ಮ...?”

“.....ಈ ಬಡತನದಲ್ಲಿ ನಮ್ಮನ್ನು ಬಿಟ್ಟು ನಿನ್ನ ಅಪ್ಪ ಹೋದರಲ್ಲ ಎಂದು ಅಳುತ್ತಿದ್ದೇನೆ, ಅಷ್ಟೇ....ನನ್ನ ಕರುಳಿನ ಕೊಸಿಗೆ ಒಂದು ಹಿಡಿ ಅನ್ನ ವನ್ನು ಇಕ್ಕೆ ಬೇಕಾದರೆ ನನ್ನ ಕೂಡೆ ಅನುಕೂಲವಿಲ್ಲ....”

“ಇಲ್ಲ ಅಮ್ಮ....ನನಗೆ ಆರೆಹೊಟ್ಟಿಯಾದದ್ದಿಲ್ಲ....ನಾನು ನಿನ್ನನ್ನು ಕಾಡಿದ್ದುಂಟೆ?....”

“ಇಲ್ಲ ಮಗು, ನೀನು ಕಾಡಿದ್ದಿಲ್ಲ, ಸೆನ್ನುಂಧ ಮಗುವನ್ನು ಹೊಟ್ಟಿ ತುಂಬ ಉಣಿಸುವ ಭಾಗ್ಯವಿಲ್ಲದ ಹೋಯಿತಲ್ಲ....ನಿನ್ನ ಅಪ್ಪ ಹತ್ತಾರು ಸಾವಿರ ಸಂವಾದಿಸಿದ್ದರು....ನನ್ನ ಭಾಗ್ಯಕ್ಕೆ ಒಂದು ಚಿಕ್ಕಾಗು ಬಿಟ್ಟು ಹೋಗಲಿಲ್ಲ....”

“ಅಷ್ಟೇಲ್ಲ ಹಣವನ್ನೇನು ಮಾಡಿದನಮ್ಮ...?”

“ಏನು ಮಾಡಿದನನ್ನಲಿ?....ಎಲ್ಲ ಆ ವಿನೋದಾಸಾನಿಯು ದೋಚಿ ಕೊಂಡಳು....ಹೀಗೆ ನಮ್ಮನ್ನು ಗತಿಗೆಡಿಸಿ ಹೋದರು....ಸತ್ತವರಿಗೇನು ಇದ್ದ ವರ ಸುಖದು:ವಿ?”

“ಎಲ್ಲ ಹಣವನ್ನು ಆಕೆ ಕದ್ದುಕೊಂಡು ಹೋದಳಿ?....”

“ಇಲ್ಲ ಮಗು....ಕದ್ದುಕೊಂಡು ಹೋಗಿದ್ದರೆ ನನಗೆ ದುಃಖವಿರಲಿಲ್ಲ....ನಿನ್ನಪ್ಪನೇ ಎಲ್ಲವನ್ನವಲಿಗೆ ಕೊಟ್ಟಿರು...”

“ಅವಲಿಗೆ ಕೊಟ್ಟಿದ್ದ ಯಾಕಮಾತ್ತಾ....?”

“ಅಯೋ! ಮಗು.....ಯಾಕೆನ್ನಲಿ?....ಅವಳು ಸೂಕಿ...ಅವಳಿಗೆ ಮೋಹಿಸಿ ನಿನ್ನಪ್ಪ ಎಲ್ಲವನ್ನು ಅವಳಿಗೆ ಕೊಟ್ಟಿರು:....ನಿನ್ನಪ್ಪನಿಗೆ ನಾನೋಬ್ಬಳಿ ಸಾಲದೆ ಸೂಕಿಯನ್ನಿಟ್ಟುಕೊಂಡಿದ್ದರು.”

ಹುಡುಗನಿಗೆ ಅಥವಾಗಲಿಲ್ಲ...ಆದರೆ ಆಕೆಯ ಕರುಳಲ್ಲಿ ಏಳುತ್ತಿದ್ದ ದುಃಖದ ಸ್ವರಗಳು ಆತನ ಕರುಳಲ್ಲಿ ಪ್ರತಿಧ್ವನಿತವಾಗುತ್ತಿದ್ದವು. ಆದರೆ ಆ ಸ್ವರವು ಅವೇಕ್ತ—ಮುಚ್ಚಂಜೆಯ ಹಾಗೆ ಮಸುಕು ಮಸುಕು....ತಿರುಗಿ ವಿಷಾದಮಯ!

“ಮಗು...” ಕರುಳು ಮೃದುವಾಗಿ ರುಂಕರಿಸಿತು.

“ಯಾಕೆ ಅಮೈ?” ಕರುಳಿನ ತುಂಡು ಪ್ರತಿ ರುಂಕರಿಸಿತು.

“ನೀನು ನಿನ್ನಪ್ಪನ ಹಾಗೆ ಸೂಳಿಗಾರಿಕೆ ವಾಡಿ...ಎಲ್ಲಿಯಾದರೂ ನಿನ್ನ ಹೆಂಡತಿಯನ್ನು ದುಃಖಗೊಳಿಸಬೇಡ...” ಕರುಳಿನ ಮರುಳು ಹಿಂದು ಮುಂದೆ ನೋಡದೆ ಸುಡಿಸಿತು.

“ಇಲ್ಲಮೈ.”

“ಹೆಂಡತಿಯನ್ನು ಬಿಟ್ಟು ಬೇರೆಬ್ಬಳ ಸಂಗ ಮಾಡಿನೆಂದು ನನ್ನಾಜಿ ಹಾಕಿ ನುಡಿ...”

“ನನ್ನಾಜಿಯಾಗಿ ನಾನು ಬೇರೆಬ್ಬಳ ಸಂಗ ಮಾಡಿನು!”

ಹುಚ್ಚು ಹೈದಯವು ಅರಿಯದ ಹುಡುಗನಿಂದ ಪ್ರತಿಜ್ಞೆ ಮಾಡಿಸಿತು.

\* \* \* \* \*

ಹನ್ನೆರಡು ಮಧುಮಾಸಗಳು ಅಗಸವನ್ನು ತೊಳೆದವು. ಮಾತೆಯ ಮೋಹದ ಮಡಿಲಲ್ಲಿ ಪವಡಿಸಿ ಆಕೆಯ ಕಣ್ಣೀರ ಹೊನಲ ತಡಿಯಲ್ಲಿ ಪ್ರತಿಜ್ಞೆ ಮಾಡಿದ ಆ ಹುಡುಗ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅವನೆ ಬುದ್ಧಿಶಕ್ತಿಯು ಅಧ್ಯಾಪಕರೆಲ್ಲರ ಮನವನ್ನು ಸೆಳೆದು ಆತನನ್ನು ಕಾಲೇಜಿನ ಮೆಟ್ಟಲೇರಿಸಿದ್ದಿತು. ಕಾಲೇಜಿನ ವ್ಯಾಸಂಗದಿಂದ ತಾಯಿಯ ಸ್ವೇಕಮಯ ವಾದ ಸಹವಾಸಕ್ಕೆ ಚಿರಕಾಲ ತೊಡಕುಂಟಾಯಿತು.

\* \* \* \* \*

ಆತ ಕಿಟಕಿಯ ಬಾಗಿಲನ್ನು ತೆರೆದ.....

ನಾಲ್ಕು ಕಣ್ಣಗಳು ಒಂದೆಡೆ ಸೇರಿದುವು.

ದೂರದಲ್ಲಿ ಪ್ರಭಾತ ದಿಗಂತದಲ್ಲಿ ಅರುಣಾಗವು ಕಳೆಯೇರುತ್ತಿತ್ತು— ಅವರ ಕವೇಲಗಳಲ್ಲಿ ಆದೇ ರಾಗವು ಕ್ವಾಕಾಲ ಪ್ರತಿಬಿಂಬಿತವಾದಂತೆ ತೋರಿತು. ಎರಡೂ ಮೋಗಗಳು ಜೋತುವು.....

“ಸರಳಾ!... ಏ ಸರಳಾ!”

“ಬಂದೆನಮ್ಮೆ ..”

ಅವನು ತಲೆಯೆತ್ತಿ ನೋಡಿದೇ ಆಕೆಯ ಮೂರ್ತಿಯು ತಿರುತಿರುಗಿ  
ನೋಡುತ್ತ ತಾಯ ಕಡೆಗೆ ಹೊರಟುಹೋಗುತ್ತತ್ತು

\* \* \* \* \*

ಅಮ್ಮೆ ತಮೆಯವಾದ ಬೆಳ್ಳಿಂಗಳು ಶ್ಯಾಮಲ ಗಗನದಲ್ಲಿ ಹಿಡಿಸಲಾರದೆ  
ಹೊರ ಸೂಸುತ್ತಿತ್ತು. ಆ ಹೊದೋಟದಲ್ಲಿ ವಿವಿಧ ಕುಸುಮಗಳರಳಿನಳಿ  
ಸುತ್ತಿದ್ದವು. ಮಾರುತನ ಮೃದುಲ ಸ್ವರ್ಥದಿಂದ ತರು-ಲತೆಗಳು ದರವಿಹ್ವಲ  
ವಾಗಿದ್ದವು ಅದೇ ಉದ್ಯಾನದ ಮಾಮರಧ ನೇಳಲಲ್ಲಿ ಅಪ್ಪಿನ ಬಿಗಿಯಲ್ಲಿ  
ಮೈಮರಿದ ವ್ಯಕ್ತಿಗಳಾರು...?

....ಪ್ರತಿಜ್ಞೆಯಾಗಿ ಹನ್ನೆರಡು ವರುಷಗಳು ಕಳಿದು ಹೋಗಿದ್ದವು!....

\* \* \* \* \*

“... ಪರೀಕ್ಷೆಯಾದ ಮೇಲೂ ಒಂದು ದಿನ ಸುಮ್ಮನೆ ನಾನೇಕೆ ಇಲ್ಲಿ  
ಉಳಿದುಕೊಂಡೆ....ಹಾಸ್ಪಿಲಲ್ಲಿ ವ್ಯಾಸಂಗಕ್ಕೆ ಅನನ್ಯಕೂಲವೆಂದಲ್ಲಿ ಈ ‘ಲಾಜಿ’  
ನಲ್ಲಿ ಉಳಿದುಕೊಂಡುದು... ಇಲ್ಲಿ ಹೊಸ ವ್ಯಾಸಂಗವಾಗುವುದೆಂದು ಯಾರಿಗೆ  
ಗೊತ್ತು... ಹೈಸ್ಕೂಲಿಗೆ ಸೇರಿದಂದಿನಿಂದ ಎಷ್ಟೂಂದು ಬಾರಿ ಹೃದಯವನ್ನು  
ಮಿದಿದು ಇಂತಹ ಸಂದರ್ಭಗಳಿಂದ ಪಾರಾಗಿದ್ದೆ!..... ಆದರೆ ಹದಿಮೂರು  
ವರುಷಗಳ ವರಿಗೆ ಮಾಡಿದ ಸಾಧನೆಯು—ಅಯ್ಯೋ ದುರ್ಭಲ ಹೃದಯವೇ!....  
ಅಂದು ಮಾತೆಯ ಕಣ್ಣೀರಿನ..... ಬಿಸುಸುಯ್ಯಾನ ಸಾಕ್ಷಿಯಾಗಿ ಮಾಡಿದ  
ಪ್ರತಿಜ್ಞೆ.... ಈ ವೇಳೆಹನ ಮೂರ್ತಿಯು... ಈ ವಸಂತವು... ಆದನ್ನು ಸೂರೀ  
ಗೊಂಡವಲ್ಲ!.... ಈ ಒಂದು ದಿನ ಹೃದಯವನ್ನು ಮಿದಿದ್ದರೆ....?

....ಆಂದು ಬೆಳಗ್ಗೆ ಕಿಟಕಿಯನ್ನು ತೆರೀದಾಗ.... ಹೂಕೊಯ್ಯಲು ಬಂದ  
ಆಕೆಯ ದರ್ಶನವಾಯಿತು..... ಹೃದಯವನ್ನು ಮಿದಿಯುವುದು ಆಗಲೇ  
ನನಗೆ ದುಸ್ಪರಿವಾಯಿತು... ಆದರೆ... ಯಾವ ಪಾಪವು ನನ್ನನ್ನು ಆ ಕಡೆ  
ಎಳೆಯಿತ್ತೋ!... ಒಂದೇ ಒಂದು ತಿಂಗಳೊಳಗೆ... ಮಾತೆಯ ಕಣ್ಣೀರಿನ, ಬಿಸು  
ಸುಯ್ಯಾನ, ಸಾಕ್ಷಿಯಾಗಿ ಮಾಡಿದ ಪ್ರತಿಜ್ಞೆ... ಒಂದು ನಿಮಿಷದ ಸುಖಕ್ಕೆ...  
ಎರವಾಯಿತು.....” ಬಾಹು ಬಂಧನವನ್ನು ಬಿಡಿಸಿಕೊಂಡು ತನ್ನ ಕೊಟ್ಟಿದಿ  
ಯತ್ತ ತೆರಳುವಾಗ ಈ ನೋಡಗಳು ಆತನ ಮನಸ್ಸನ್ನು ಕುವಿದ್ದವು.

\* \* \* \* \*

ಮಾತೆಯ ಸಮ್ಮಾನದಲ್ಲಿ ತಲೆವಾಗಿ ನಿಂತಿದ್ದಾನೆ ಆತ:

“.....ಹನ್ನೆ ರಡು ವರುಷವಾಯಿತಮ್ಮು...ನಿನ್ನ ಸಂತಪ್ತವಾದ ಉಡಿಯಲ್ಲಿ ಮುಖವನ್ನಿಟ್ಟು ಪ್ರತಿಜ್ಞೆಮಾಡಿ...ಇಂದಿನ ವರೆಗೆ ಆ ಪ್ರತಿಜ್ಞೆಯನ್ನು ಕಾದುಕೊಂಡು ಬಂದೆ....ಅಂದಿನ ಆ ಎಂಟನೆ ವರುಷದ ಪ್ರತಿಜ್ಞೆಯ ಸಾಕ್ಷಿಯನ್ನು ಯಾವ ನನ್ನ ಹೃದಯವು ಹೇಳುತ್ತಿದೆಯೋ, ಅದೇ ಹೃದಯ ವಿಂದು....ಅದರ ಭಂಗದ ಸಾಕ್ಷಿಯನ್ನು ಹೇಳುತ್ತಿದೆ—ಹದಿಮೂರು ವರುಷಗಳ ಮೇಲೆ....ಮಾತೆಯ ಕಣ್ಣೀರ ಸಾಕ್ಷಿಯಾಗಿ ಮಾಡಿದ ಪ್ರತಿಜ್ಞೆಯನ್ನು ಕಾದು ಕೊಳ್ಳಲಾರದೆ ಹೋದೆ.....”

ಆತನ ಕಣ್ಣೀಲ್ಲಿ ನೀರು ತುಂಬಿತು.....ಹೃದಯವು ರುಧ್ರವಾಯಿತು. ತರಂಗಗಳು ಒಂದೊಂದಾಗಿ ಬಂದು ದಡಕ್ಕೆ ಹೊಡಿಯುತ್ತಿದ್ದವು.

ಶಾರದ ಗಗನದಂತೆ ಶುಭ್ರವಾಗಿ ನಿಷ್ಣಲಂಕವಾಗಿದ್ದ ಹೃದಯದಿಂದ ಅರಿಯದೆ ಪ್ರತಿಜ್ಞೆಯನ್ನು ಮಾಡಿದ್ದ ಎಂಟು ವರುಷದ ಹುದುಗನ ಆ ಮುಖ ವನ್ನು ಯಾವ ಸ್ನೇಹದಿಂದ ತನ್ನ ಉರಕ್ಕೆ ಒತ್ತಿಕೊಂಡು ಕಣ್ಣೀರು ಸುರಿಸಿದ್ದ ಜೋ, ಹನ್ನೆ ರಡು ವರುಷಗಳ ಮೇಲೆ ಕಲಂಕಿತವಾದ ಹೃದಯದ ಭಾರವನ್ನು ಆಕೆಯ ಮುಂದೆ ಇಳಿಸಿ ಕಣ್ಣೀರು ತುಂಬಿ ನಿಂತಿದ್ದ ಇಪ್ಪತ್ತು ವರ್ಷದ ಮಗನ ಅದೇ ಮುಖವನ್ನು....ಅದೇ ಕ್ಷಮಾಮಯವಾದ ಸ್ನೇಹದಿಂದ ಬರಸೆಳಿದು ಹೃದಯಕ್ಕೆ ಆತುಕೊಂಡು ಕಣ್ಣೀರು ಸುರಿಸಿದಳು ಆ ಮಾತೆ.

ಮಾತೆಯ ಸ್ನೇಹಮಯವಾದ ಹೃದಯವು ಯಾವುದನ್ನು ತಾನೇ ಕ್ಷಮಿಸದಿರುವುದು?

ಬೀಸಿದ ಗಾಳಿಯ ತೀಟಕ್ಕೆ ದಡಕ್ಕೆ ಹೋಗಿ ಬಿದ್ದ ತೆರೆಯನ್ನು ಸಮುದ್ರವು ತನ್ನೊಳಗೆ ಬರಮಾಡಿಕೊಳ್ಳದೇನು ಮಾಡಬಲ್ಲದು?



ಹಾರ್ಟ್‌ಪ್ರೈಸ್



### ಶ್ರೀಮತಿ ಪಿ. ಭಾರತಿಬಾಯಿ ಹಣೀಯಾಡಿಯವರು, ಉಡುಪಿ

ಇವರು ಶ್ರೀಮತಿ ಶಿ. ಮಂದಾಕಿನಿ ಬಾಯಿಯವರ ಸಹೋದರಿ. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ೩೧೦ ಹೊಸಬರು. ಅದರೆ ಗೂಢ ನಾಮದಿಂದ ಕೆಲವು ಕತೆಗಳನ್ನು ಬರೆದಿದ್ದಾರೆ. ಈ ಕತೆಯನ್ನು ಓದಿ ನೋಡಿದರೆ ಇವರು ಸಾಹಿತ್ಯದ ರೀತಿ, ಮರ್ಮಗಳನ್ನು ಮನನ ಮಾಡಿದ್ದ್ವಾರೆಂಬುದು ಸ್ವಪ್ನವಾಗುತ್ತದೆ.

ಈ ಕಥೆಯನ್ನು ಬರೆದ ರೀತಿಯು ಕನ್ನಡಕ್ಕೆ ನವೀನ ವಾಗಿದೆ. ಇವರಿಂದ ಇನ್ನೂ ಉತ್ತಮವಾದ ಕತೆಗಳನ್ನು ಸಿರೀಕ್ಕಿಸಬಹುದಾಗಿದೆ.

# ಹುಟ್ಟು ಕೆಟ್ಟೇ

ಎ. ಭಾರತೀ ಬಾಯಿಯವರು

## ಪ್ರಕಟಣೆ.

ಧರ್ಮೋದಾಧಿಕರಕ ಸಂಘ.

ಪ್ರ. ನಂ. ೫.

ಈ ದಿನ ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರವೊಳಿಯಲ್ಲಿ  
ಧರ್ಮವೀರರಾದ ಶ್ರೀ. ಗೋಪೀನಾಥಮರ್ ರು ಅಸ್ತ್ರಾಶ್ಯದೊಡನೆ ಉಂಡ ತಮ್ಮ  
ಮಗನನ್ನು ಕರ್ತವ್ಯಪಾಲನೆಗಾಗಿ ಮನೆಯಿಂದ ಹೊರಡಿಸಿದ ಬಗ್ಗೆ ಧರ್ಮ  
ಪ್ರೇಮಿಗಳ ಪರನಾಗಿ ಅವರಿಗೆ ಧರ್ಮವಾದ ಕೊಡುವುದಕ್ಕಾಗಿ ಸಾರ್ವಜನಿಕ  
ಸಭೆ ಜರಗಲಿರುವುದು. ಪಂಡಿತವರ್ಯ ಮಾಧವಾಚಾರ್ಯರು ಅಧ್ಯಕ್ಷರಾಗ  
ಲೊಸ್ಸಿರುವರು.

ಉಡುಪಿ, {  
3-9-1932.]

ಪ್ರಧಾನಮಂತ್ರಿ,  
ಧರ್ಮೋದಾಧಿಕರಕ ಸಂಘ.

## ಪ್ರಜಾಬಂಧು

2-11-'32

ಉಡುಪಿ:—ಇಲ್ಲಿಯ ಸನಾತನಿಗಳ ನೇತ್ಯಗಳಾದ ಮಾಧವಾಚಾರ್ಯರ  
ಮೇಲೆ ಸ್ಥಳೀಯ ಕೋಟಿನಲ್ಲಿ, ಮೊದಲು ಅಸ್ತ್ರಾಶ್ಯಜಾತಿಯವಳಾಗಿದ್ದ ಈಗ  
ವೇಶಾವೃತ್ತಿಯಲ್ಲಿರುವ ದುರ್ಗಾಬಾಯಿಯು ಒಂದು ವಿಚಿತ್ರ ದಾವೆ ಹೊಡಿ  
ದಾಧಿ. ತನಗೆ ಇತ್ತೀಚಿಗೆ ಹುಟ್ಟಿದ ಹೆಣ್ಣು ಮಗುವೊಂದು ಶ್ರೀ. ಆಚಾರ್ಯ  
ರಿಂದಾದುದೆಂದೂ ಆ ಮೇಲೆ ಅವರು ತನ್ನನ್ನು ತ್ಯಜಿಸಿ ಬೇರೊಬ್ಬಳನ್ನು  
ಹಿಡಿದುದರಿಂದ ತನಗೆ ಅವರು ರೂ. 25ರ ಮಾಸಿಕ ವೇತನವನ್ನು ತೆರ  
ಬೇಕೆಂದೂ ಆಕೆಯ ವಾದ.

## ಪ್ರಜಾಬಂಧು

4—8—'33

ಉಡುಪಿ:—ಕೆಲವು ತಿಂಗಳುಗಳ ಹಿಂದೆ ಶ್ರೀ. ಮಾಧವಾಚಾರ್ಯರ  
ಮೇಲೆ ದುರ್ಗಾಬಾಯಿಯೆಂಬವರು ಹೂಡಿದ ಪರಿಹಾರದ್ವಾರೆ ದಾವೆಯು  
ಆಚಾರ್ಯರಿಗೆ ವಿರುದ್ಧ ತೀವ್ರಾನವಾಗಿ ಅವರು ರೂ. 500/-ರ ಪರಿಹಾರ  
ದ್ವಾರ್ವಾವನ್ನು ಒಂದೇ ಗಂಟೆಸಿಂದ ತೆರಬೇಕೆಂದಾಯಿತು.

## ಮಾನಪತ್ರ

**ಪರಿಕೋದಾರಕ ತೀರ್ಥ ಶರ್ಮರ ಸನ್ನಿಧಿಯಲ್ಲಿ**

ಇಂದು ತಮ್ಮ ಹುಟ್ಟಿರಾದ ಉಡುಪಿಯಲ್ಲಿ ತಮ್ಮನ್ನು ಎದುರು ಗೊಳ್ಳುತ್ತಿರುವಾಗ ನಮ್ಮ ಹೃದಯವು ಬಡಿಯತ್ತಿದೆ. 13 ವರ್ಷಗಳ ಕೆಳಗೆ ತಮ್ಮನ್ನು ಇದೇ ನಾಡಿನಿಂದ ನಾವು ಹೊರಡಿಸಿದ್ದೇವು. ಆದರೆ ಕ್ವಮಾಮಯ ರಾದ ತಾವು ಈ ತಪ್ಪನ್ನು ಕ್ವಮಿಸಿ ತಮ್ಮ ದರ್ಶನವನ್ನು ನಮಗೆ ಕರುಣೆಸಿದು ದಕ್ಕೆ ನಮ್ಮ ಧನ್ಯವಾದಗಳನ್ನು ಹೇಳಲು ಬಾಯಿ ಸಾಲದಾಗಿದೆ.

ಪತಿತರ ಉದಾಹರಕ್ಕಾಗಿ ತಾವು ತಮ್ಮ ಜೀವನವನ್ನು ಅರ್ಪಿಸಿದ್ದಿರಿ. ಅದಕ್ಕಾಗಿ ದೇಶತ್ವಾಗಿಗಳಾದಿರಿ. ಸರ್ವ ಕಷ್ಟಗಳನ್ನು ಅನುಭವಿಸಿದಿರಿ. ತಮ್ಮ ವರ್ಯಾಧಿಗಳಾಗಿದ್ದ ನಮ್ಮ ಹೃದಯಗಳನ್ನು ಪರಿವರ್ತಿಸಿದಿರಿ. ಇಂದು ಸಾರ್ವ ಜನಿಕ ಸಮೂತಪ್ಯಿಂದ ನಮ್ಮ ನಾಡಿನ ಈ ಮಹಾಲಿಂಗೇಶ್ವರ ದೇವಸ್ಥಾನವನ್ನು ಅಸ್ತೃಶ್ರೀಗಾಗಿ ತೆರೆದಿಕ್ಕೆ ನಮ್ಮ ನಾಡಿನಲ್ಲಿ ತಮ್ಮ ಹೆಸರನ್ನು ಸ್ವಣಾಕ್ಷರ ಗಳಿಂದ ಕೆತ್ತಿಸುವ ಕೃಪೆ ಮಾಡಬೇಕು.

ನಾವು ಮಾಡಿದ ಅವಕಾರಗಳಿಗಾಗಿ ಕ್ವಮೆ ಬೇಡಲು ನಾಲಗೆ ಬಾರದು. ಆದರೆ ತಾವು ನಮ್ಮನ್ನು ಕ್ವಮಿಸಿದ್ದಿರಿ. ಶ್ರೀ ಮಹಾಲಿಂಗೇಶ್ವರನು ತಮಗೆ ಚಿರಾಯುರಾದೋಗ್ಗೆಗಳನ್ನು ದಯವಾಲಿಸಿ ತಮ್ಮಿಂದ ದೀನೋದಾರ ಕಾರ್ಯಗಳನ್ನು ಇನ್ನೂ ಮಾಡಿಸಲೆಂದು ಹೃತ್ವಾರ್ಥಕವಾಗಿ ಹಾರ್ಷಿಸುತ್ತೇವೆ.

ಉಡುಪಿ , }  
ತಾ. 15-3-1945. }

ಇತಿ  
ಪುರಜನರು.

\*

\*

**ಪರಿಕೋದಾರಕ ತೀರ್ಥ ಶರ್ಮರ ಆಶ್ಚರ್ಯ.**

**ಅಧ್ಯಾಯ ೨**

ನಷ್ಟನ್ನು ಮನೆಯಿಂದ ಹೊರಡಿಸಿದ್ದು

ನನಗೆ ಆಗ ಲ ವರ್ಷಗಳು ತುಂಬುತ್ತಾ ಬಂದಿದ್ದುವು. ನಮ್ಮೂರಲ್ಲಿ ಇದ್ದ ಒಂದು ಶಾಲೆಯಲ್ಲಿ ನಾನು ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದೇ. ನಮ್ಮ ಶರೀರಗತಿಯಲ್ಲಿ ಅಸ್ತೃಶ್ರೀ ಹುಡುಗನೊಬ್ಬನು ವಿದ್ವಾಭ್ಯಾಸ ಮಾಡುತ್ತಿದ್ದನು. ಆತನೆ ಹೆಸರು ತಿಮ್ಮಿ. ಅವನನ್ನು ಪ್ರತೀಕವಾದ ಬೆಂಚಿನ ಮೇಲೆ

ಕುಳ್ಳಿರಸುವುದನ್ನು ನೋಡಿ ನನಗೆ ಸಹಜವಾಗಿಯೇ ಕುತ್ತಿಹೆಲವಾಗುತ್ತಿತ್ತು. ನಮ್ಮ ತಂದೆಯವರು ಒಮ್ಮೊಮ್ಮೆ “ಶಾಲೀಗಳಿಗೆಲ್ಲ ಹೊಲೆಯರನ್ನು ಬರಗೊಳಿ ಮತ್ತಾರೆ. ಈ ನೀಂಚರು ಬಂದು ಧರ್ಮವೆಲ್ಲಾ ಹಾಳಾಗುತ್ತೆ” ಎನ್ನು ಶ್ರೀದ್ವದ್ದು ದು ನನಗೆ ಸೇನಪಿದೆ. ಹೊಲೆಯರನ್ನು ಮುಟ್ಟುವುದು ಅಷ್ಟೋಂದು ಹೀನವೇನೇಂದು ನನಗೆ ಗೊತ್ತಾಗುತ್ತಿರಲಿಲ್ಲ. ನಾನು ತಾಯಿಯನ್ನು ಕೇಳಿದೆ. ಸಮರ್ಪಕ ಉತ್ತರ ದೊರೆಯಲಿಲ್ಲ. ‘ಬೆಕ್ಕು ನಾಯಿಗಳನ್ನು ಮುಟ್ಟುತ್ತೇವಲ್ಲಾ’ ಎಂದು ನಾನು ಪ್ರಶ್ನಿಸಿದೆ. ಆಕೆ ಹೇಳಿದಳು—‘ಹಾಗೆಲ್ಲಾ ಮಾತಾಡಬಾರದು. ಅವರು ಹೊಲೆಯರು, ಮಧು-ಮಾಂಸ ತಿನ್ನುತ್ತಾರೆ, ಕರ್ರಗಿದ್ದಾರೆ, ಬ್ರಹ್ಮವಚ-ಸ್ವಲ್ಪ, ಅವರನ್ನು ಮುಟ್ಟಿದರೆ ಬ್ರಾಹ್ಮಣ ಕೆಟ್ಟುಹೋಗುತ್ತದೆ’ ಎಂದು. ನಾನು ಕೇಳಿದೆ—‘ಹಾಗಾದರೆ ಬೇರೆ ಶೂದ್ರರು ತಿನ್ನುತ್ತಾರಲ್ಲ.’—ಅವಳು ಸಿಟ್ಟು ಗೊಂಡು ‘ಮುಟ್ಟಿದರೆ ಕಣ್ಣು ಹೊಟ್ಟಿಹೋಗುತ್ತದೆ’ ಎಂದು ಬೆದರಿಕೆ ಹಾಕಿ ದಳು. ನಾನು ಸುಮ್ಮನಾದೆ.

ಹೊಲೆಯ ತಿನ್ನು ಬಂದು ದಿನ ನಮ್ಮಲ್ಲಿಗೆ ಉಪಿನ ಕಾಯಿ ಬೇಡು ಪುದಕ್ಕೆ ಬಂದಿದ್ದು. ನಮ್ಮ ತಾಯಿ ಹುಳುವಾದ ಸ್ವಲ್ಪ ಉಪಿನಕಾಯಿಯನ್ನು ಕುದಿಸಿ ಬಂದು ಎಲೆಯಲ್ಲಿ ಹಾಕಿ ಅಂಗಳದ ಮೂಲೆಯಲ್ಲಿಟ್ಟು ತೆಗೆದುಕೊಂಡು ಹೋಗಿಂದಳು. ನಾನು ಅವನ ಎದುರಿನಲ್ಲಿಯೇ ‘ಹುಳುವಾದ ಉಪಿನ ಕಾಯಿ ಏಕೆ ಕೊಟ್ಟಿ’ ಎಂದು ಕೇಳಿ ಬಿಟ್ಟೆ. ತಾಯಿಯು ಸಿಟ್ಟುಗೊಂಡು ನನಗೆ ಹೊಡಿಯ ಬಂದಳು. ನಾನು ನಗುತ್ತ ತೋಟಕ್ಕೆ ಓಡಿದೆ. ಓಡುವ ಭರದಲ್ಲಿ ಫಕ್ಕನೇ ತೋಟದಲ್ಲಿಯ ಕೆರೆಯಲ್ಲಿ ಬಿದ್ದು ಬಿಟ್ಟೆ. ನನ್ನ ತಾಯಿಗೆ ಈಜು ಬರುತ್ತಿರಲಿಲ್ಲ. ತಂದೆ ಮನೆಯಲ್ಲಿರಲಿಲ್ಲ. ಹತ್ತಿರದಲ್ಲಿ ಮನೆಗಳೂ ಇರಲಿಲ್ಲ. ತಿನ್ನುವು ಆತ್ಮತ್ತ ನೋಡಿ ಕೆರೆಯಲ್ಲಿ ಹಾರಿಕೊಂಡು ಬಹಳ ಪೇಚಾಟದಿಂದ ನನ್ನನ್ನು ಎತ್ತಿ ಮೇಲಿ ತಂದ. ನನಗೆ ಅನೇಕ ದಿನಗಳ ವರೆಗೆ ಕಣ್ಣು ಹೊಟ್ಟಿ ಹೋಗುವುದೋ ಎಂದು ಹೆದರಿಕೆ ಇತ್ತು! ಆದರೆ ಹಾಗೆ ಆಗದಿದ್ದು ದನ್ನು ನೋಡಿ ಆಶ್ಚರ್ಯವಾಯಿತು. ಆ ಮೇಲೆ ನಾನು ತಿನ್ನುವನ್ನು ಸರಾಗವಾಗಿ ಮುಟ್ಟುವುದಕ್ಕೆ ಮೊದಲು ಮಾಡಿದೆ ಬಂದರೆಡು ವರ್ಷ ಈ ವಿವಯವು ನಮ್ಮ ತಂದೆತಾಯಿಗಳಿಗೆ ತಿಳಿದಿರಲಿಲ್ಲ. ಅವರಿಗೆ ಗೊತ್ತಾದಾಗ ಅವರು ನನ್ನನ್ನು ಹೊಡಿದು ಮೃತ್ತಿಕೆ ಹಾಕಿ ಸ್ಥಾನಮಾಡಿಸಿ ಬೇರೆ ಯಜ್ಞೋಪವೀತ

ಹಾಕಿಸಿದರು. ಇದರಿಂದಾಗಿ ನನ್ನ ಅಪನಂಬಿಕೆಯೇನೂ ಕಡಿಮೆಯಾಗಲಿಲ್ಲ. ಅಷ್ಟರಲ್ಲಿ ಎಲ್ಲಿಲ್ಲಯೂ ಅಸ್ತ್ರೀಶ್ಯತಾ ನಿವಾರಣೆಯ ಚಳವಳವು ಹೂಡಲ್ಪಟ್ಟಿತ್ತು. ನಮ್ಮಲ್ಲಿನ ಬ್ರಾಹ್ಮಣರಲ್ಲಿ ಮುಕ್ಕಾಲು ಪಾಲು ಈ ಚಳವಳಕ್ಕೆ ವಿರುದ್ಧವಾಗಿ ದ್ವರು. ಅಲ್ಲದೆ ಬ್ರಾಹ್ಮಣೇತರರಲ್ಲಿಯೂ ತುಂಬಾ ಜನರು ವಿರೋಧಿಗಳಿದ್ದರು. ಮಧ್ಯ ಜಾತಿಯ ಈ ಬ್ರಾಹ್ಮಣೇತರರು ತಾವು ತಮ್ಮಿಂದ ಕೇಳು ಜಾತಿಯನ್ನು ರನ್ನ ತಿರಸ್ಕರಿಸುತ್ತಿದ್ದರೂ ಕೂಡ ಬ್ರಾಹ್ಮಣರು ಮಾತ್ರ ತಮ್ಮನ್ನು ಕೊಂಡ ತಿರಸ್ಕರಿಸಿದರೆ ಸಿಟ್ಟುಗೊಳ್ಳುತ್ತಿದ್ದರು. ಇದೆಲ್ಲಾ ನನಗೆ ದೂಡ್ಲ ಸಮಸ್ಯೆಯಾಗಿತ್ತು. ಅಗ ಅಸ್ತ್ರೀಶ್ಯತಾ ನಿವಾರಣೆಯ ಚಳವಳವು ಉನ್ನತ ಸ್ಥಿತಿಯಲ್ಲಿತ್ತು. ನನಗಾಗ ಗಜ ವರ್ಷ.

ಅಸ್ತ್ರೀಶ್ಯರಲ್ಲಿಬ್ಬನು ಸ್ವಲ್ಪ ಕಲಿತಿದ್ದವನು ಒಂದು ದಿನ ಸುಧಾರಕರ ಬೆಂಬಲದಿಂದ ಒಂದು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದನು. ಆತನು ತಮ್ಮುವಿನ ಚಿಕ್ಕಪ್ಪನಾಗಿದ್ದನು. ಅವನು ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಎತ್ತಿ ಮಾತನಾಡಿದೊಡನೆಯೇ ನಮ್ಮ ಸನಾತನಿಗಳ ಕೋಪವು ಮತಿ ಮಾರಿ ಅವನನ್ನು ಕಲ್ಲುಗಳಿಂದಲೂ ಇಟ್ಟಿಗೆಗಳಿಂದಲೂ ಹೊಡಿದು ಗಾಯಗೊಳಿಸಿದರು. ಅಲ್ಲಿನ ವರಿಗೆ ನಾನು ಈ ಚಳವಳದ ವಿವರ ತಟಸ್ತನಾಗಿದೆ. ಈ ಆತ್ಮಾಚಾರವನ್ನು ಕಂಡು ನನ್ನ ಲಕ್ಷ್ಯವನ್ನು ನಾನು ನಿರ್ಧರಿಸಿದೆ. ಆದೇ ಶಿಂಗಳಲ್ಲಿ ನಮ್ಮಾರಿನ ಸುಧಾರಕರು ಮಾಡಿದ ಸಹಪಂಕ್ತಿ ಭೋಜನದಲ್ಲಿ ಆದೇ ಅಸ್ತ್ರೀಶ್ಯನು ತಯಾರಿಸಿದ ಆಡಿಗಿಯನ್ನು ನಾನೂ ಉಂಡೆ. ನಮ್ಮ ತಂಡೆಯ ವರಿಗೆ ಇದು ತಿಳಿದು ಬಂದ ಕೂಡಲೇ ಆವರು ನಷ್ಟನ್ನು ಮನೆಯಿಂದ ಹೊರಡಿಸಿದರು. ಆ ಮೇಲೆಯೇ ನನ್ನ ನಿಜವಾದ ಜೀವನವು ಪ್ರಾರಂಭವಾಯಿತ್ತೆನ್ನು ಬಹುದು.

ಮಡದಿಯ ಮುನಿಸು



### ಶ್ರೀ ಕೆಡೆಂಗೋಡ್ಲು ಶಂಕರ ಭಟ್ಟರು, ವಿದ್ವಾನ್, ಮಂಗಳೂರು

ಇವರು ‘ರಾಷ್ಟ್ರಬಂಧು’ವಿನ ಸಂಪಾದಕರು ಮತ್ತು ಮಂಗಳೂರು ಹೆಮ್ಮೆ ಕ್ಷೇತ್ರ ಕಾಲೀಜಿನ ಕನ್ನಡ ಪಂಡಿತರು. ಉತ್ತಮ ಕವಿಗಳು, ನಾಟಕಕಾರರು, ಕಥೆಗಾರರು ಹಾಗೂ ವಿಮರ್ಶಕರು. ಇವರ ಕವಿತೆಗಳು ಕನ್ನಡದ ಅಧ್ಯಾತ್ಮಿಕ ಸಾಹಿತ್ಯದಲ್ಲಿ ಮೊದಲಿನ ಸ್ಥಾನವನ್ನು ಸಂಪಾದಿಸಿಕೊಂಡಿವೆ. ‘ಕಾಣಿಕೆ’, ‘ನಲ್ಕೆ’, ‘ಹಣ್ಣುಕಾಯಿ’ ಎಂಬ ಕವನಸಂಗ್ರಹಗಳನ್ನೂ ‘ಹಿಡಿಂಬೆ’, ‘ಯಜ್ಞ ಕುಂಡ’, ‘ಗುರುದಕ್ಷೇಸೆ’ ಮೊದಲಾದ ನಾಟಕಗಳನ್ನೂ ಬರೆದಿದ್ದಾರೆ. ಸಂಗ್ರಹವಾಗಿ ಇವರ ಕತೆಗಳು ಪ್ರಕಟವಾಗಿಲ್ಲವಾದರೂ ನೂರಾರು ಕತೆಗಳು ಬೇರೆ ಬೇರೆ ಪತ್ರಿಕೆಗಳಲ್ಲಿ, ಹಚ್ಚುಗಿ ‘ರಾಷ್ಟ್ರಬಂಧು’ವಿನ ಸಾಹಿತ್ಯ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಇವರ ‘ದೈತ್ಯಾಂತಿಕ್ಷಣ್ಣ’, ‘ಅದ್ವಿಟ್ಟು’ ಮೊದಲಾದ ಕತೆಗಳು ಉತ್ತಮ ಸಣ್ಣ ಕತೆಗಳ ಸಂಲಿಗೆ ಸೇರಿತ್ತಕ್ಕುವು. ಅದರೂ ಕಾವ್ಯದಲ್ಲಿ ಪಡೆದಪ್ಪು ಸಾಫೆಳ್ಳುವು ಕತೆಗಳಲ್ಲಿ ಕಂಡು ಬರುವುದಿಲ್ಲ. ಕೆಲವು ವೇಳೆ ಮಾತಿನ ಸರಣಿಯು ಮಾತ್ರ ನಮ್ಮನ್ನು ಕತೆಯ ಕೊನೆಯ ವರೆಗೆ ಎಳೆದುಕೊಂಡು ಹೋಗುವುದೂ ಇದೆ. ಅಲ್ಲಲ್ಲಿ ಮೃದುಹಾಸವಿದೆ. ಮನಸು ಕರಿಗಿಸುವ ಕತೆಗಳು ಕಡಿಮೆಯಾದರೂ ಮನ ಮಾಣಿಕ್ಯವ ಕಥಾಪಸ್ತು, ಮನಂಚಿನ ಪ್ರಯೋಗ ಇವರ ನೈತಿಕ್ಯ. ಸಾಹಿತ್ಯದ ಯಾವ ವಿಭಾಗದಲ್ಲಾಗಲೀ ಇವರು ಯಾರ ಅನುಕರಣೆಯನ್ನೂ ಮಾಡುವುದಿಲ್ಲ. ಅವರದೇ ಆದ ಒಂದು ರೀತಿ ಅವರದು.

## ಮುಡದಿಯ ಮುನಿಸು

ಕಡೆಂಗೋಳ್ಳು ಶಂಕರ ಭಟ್ಟರು

ನೃದುವೆಯಾಗಿ—ಧಾರವಾಡದ ಕನ್ನಡಿಗರು ಹೇಳುವೆಂತೆ—ಸುಖವಾಗಿ ‘ಸಂಸಾರ ಮಾಡಿಕೊಂಡಿರುವುದು’ ಅಪ್ಪು ಸುಲಭದ ಕೆಲಸವೇನೂ ಅಲ್ಲ. ಸಂಸಾರವೆಂಬ ಶಬ್ದದಲ್ಲಿ ಸಾರವುಂಟು. ಆದರೆ ಆ ಸಂಸಾರದಲ್ಲಿ ಎಪ್ಪು ಸಾರ! ಬಲ್ಲವರೆ ಬಲ್ಲರು. ಗೊತ್ತಿಲ್ಲದವರು ನೈಸ್ಯಂದ ಕಲಿತುಕೊಳ್ಳಬಹುದು. ನಾನು ಉಳಿದವರಂತೆ ಮದುವೆಯಾಗಿ ಸಂಸಾರ ಮಾಡಿಕೊಂಡವನಲ್ಲ. ಮದುವೆಯು ತಾನಾಗಿ ಆಯಿತು. ಸಂಸಾರವೂ ತಾನಾಗಿ ಆಗಿಹೋಯಿತು. ದೇವರ ಮೇಲೆಯೇ ಸರ್ವ ಭಾರಗಳನ್ನೂ ಹೊರಿಸಿ ಕುಳಿತ ನನಗೂ ಈ ಸಂಸಾರವು ಹೇಗೆ ಕ್ಷೇತ್ರ ಕೊಟ್ಟಿತು ನೋಡಿರಿ! ಅಲ್ಲ; ಈಗಿನ ಸ್ಥಿತಿಯೇ ಚೀರೆ ಎಂದು ಭಾವಿಸಿಕೊಳ್ಳಿ. ಈಗ ಅಪ್ಪೇನೂ ಕಷ್ಟವೆಂದು ಕಾಣುವುದಿಲ್ಲ. ಉಳುವ ಸಮಯದಲ್ಲಿ ನೇಗಿಲ ಭಾರದಿಂದ ಕತ್ತು ಜೋತು ಹೋಗುವ ಎತ್ತಿಗೆ ಮೊದ ಮೊದಲು ಆದು ಕಷ್ಟ. ಆ ಮೇಲೆ ಆದೆ ಇಷ್ಟ!

ನಾನು ನಿಜವಾಗಿ ಹೇಳುತ್ತೇನೆ. ನನ್ನಾಕೆ ಇಪ್ಪು ಬಿರುಸು ಸ್ವಭಾವ ದವಳೆಂದು ಮೊದಲೇ ಗೊತ್ತಿದ್ದರೆ, ಖಂಡಿತವಾಗಿ ನಾನು ಆಕೆಯ ಕೊರಳಿಗೆ ಮಂಗಲಸೂತ್ರ ಕಟ್ಟುತ್ತಿರಲಿಲ್ಲ. ಅಂದು ನಾನು ಹುಡುಗಿಯನ್ನು ನೋಡ ಲೆಂದು ಹೋದಾಗ ಆ ಹೋರಿ, ಆ ಹನ್ನೆ ರಂಡು ವರ್ಷದ ಎರಡು ಗೇಣಿದ್ದದ ಹುಡುಗಿ—ಎಪ್ಪು ವಿನಯಸಂಪನ್ಮೂಲಂದು ತೋರುತ್ತಿದ್ದಳು! ಹುಡುಗಿಯನ್ನು ನೋಡುವುದಕ್ಕೆ ನಾನಾಗಿ ಹೋದುದಲ್ಲ. ನನ್ನ ಗೆಳೆಯನೋಬ್ಬನ ಮನೆಗೆ ಹೋಗಿದ್ದೆ. ಗೆಳೆಯನಿಗೆ ಎಳೆಯ ತಂಗಿಯೋಬ್ಬಳು! ಅವಳು ಅರೆ ನಗುತ್ತಾ ಮೋಗವನ್ನು ತಗ್ಗಿಸುತ್ತಾ ಒಂದು ಲೋಟುದಲ್ಲಿ ತುಂಬಾ ಕಾಫಿಯನ್ನು ನನ್ನೆಡು ರಲ್ಲಿ ಇಟ್ಟುಳು. ಲೋಟದಿಂದ ಅವಳ ಮುಖಕ್ಕೆ, ಮುಖದಿಂದ ಲೋಟಕ್ಕೆ ಎರಡು ಸಲ ನಾನು ನೋಡಿದೆ. ಕಾಫಿಯನ್ನು ಕುಡಿದೆನೋ ಇಲ್ಲವೇ ಗೊತ್ತಿಲ್ಲ. ಅವಳ ರೂಪಸಾರವನ್ನು ಹೀರಿದೆನು. ಹೊರಗೆ ಬಂದೆ. ಅದೇ ದಿನ ಸಂಜೀ, ಮನೆಗೆ ಹಿಂತಿರಳುವಾಗ ನನ್ನ ಸ್ವೇಹಿತ ಎಲ್ಲವನ್ನು ಹೇಳಿದ. ಅವನಿಗೆ ಒಬ್ಬ ಜೀ ತಂಗಿ; ತಂದೆಯೀಲ್ಲ; ತಾಯಿಯೀಲ್ಲ; ನನಗೆ ಕೊಡಬೇಕೆಂಬ ಆಸಿ;

ಉತ್ತರವೇನು? ಎಂದು. ನಾನು ಯಾವ ಉತ್ತರವನ್ನು ಕೊಡುವುದು? ಆ ಹುಡುಗಿ ಕೊಟ್ಟು ಕಾಷಿಯನ್ನೇನಾದರೂ ನಾನು ಚೆಲ್ಲಿದ್ದೇನೇ? ಇಲ್ಲ—ಆದನ್ನು ಬಹುಶಃ ಕುಡಿದಿದ್ದೆ. ಹಾಗೆಯೇ ‘ಬಹುಶಃ ನಮ್ಮ ಸಂಬಂಧ ಆಗಬಹುದು,’ ಎಂದು ಉತ್ತರ ಕೊಟ್ಟೇ ಬಿಟ್ಟೆ.

ನಾನು ಒಬ್ಬನೇ ಕುಳಿತಿದ್ದಾಗ ಎಲ್ಲವನ್ನೂ ಆಲೋಚಿಸಿದೆ. ಮಂದು ವೆಯ ವಿಷಯದಲ್ಲಿ ದುಡುಕುವುದು ತಪ್ಪು. ನಾನೇನೂ ದುಡುಕಲಿಲ್ಲ. ಸ್ವೀಹಿತನಿಗೆ ಮಾತು ಕೊಟ್ಟು. ಇದು ತಪ್ಪೇಂಬ ಭಾವನೆ ಬಂತು. ಹುಡುಗಿ ಹುಡುಗಿಯೆಂದೇ ನನಗೆ ಗೊತ್ತಿದ್ದಿತಲ್ಲದೆ, ಅವಳ ನಡೆಯೇನು? ನುಡಿಯೇನು? ಸ್ವಭಾವವೇನು? ಒಂದೂ ಗೊತ್ತಿಲ್ಲ. ನನ್ನ ಗೆಳೆಯ ಪಜ್ಜನ; ಮಿತಭಾಷಿ; ಅವನ ಸ್ವಭಾವವೇ ಅವಳಲ್ಲಿಯೂ ಬಿಂಬಿತವಾಗಿದ್ದರೆ ಸೋಗಸು. ಅದು ನನ್ನ ಪುಣ್ಯ. ಇಲ್ಲವಾದರೆ? ಕೆಲ ಹೆಂಗಸರು ಹೂವರಳಿದಂತೆ ನರ್ಕೂ ಜೇನು ನೊಣ ಕಡಿದಂತೆ ಮಾತಾಡುತ್ತಾರೆ. ಹಾಗಿದ್ದರೆ ಈಕೆ,—ನನ್ನ ಗತಿಯೇನಪ್ಪ! ಎಂದು ವಿಚಾರಕ್ಕೆ ತೊಡಗಿದೆ. ಹೀಗೆ ವಿಚಾರಿಸುತ್ತಾ ಹೋದರೆ—ಎಲ್ಲಿಂದಾ ದರೂ ಸಂಬಂಧ ಮಾಡಿಕೊಳ್ಳುವುದಕ್ಕೆ ಸಾಧ್ಯವೇ? ಒಬ್ಬಳು ಹುಡುಗಿಯ ಗುಣ ಸ್ವಭಾವಗಳನ್ನು ಕಲಿಯುವುದರಲ್ಲೇ ಇಷ್ಟು ಸಮಯ ಹೋಯಿತೆಂದರೆ ಮನಸ್ಸಿಗೆ ಒಮ್ಮೆನ ಹುಡುಗಿಯನ್ನು ಹುಡುಕಿ ಹಿಡಿಯಲು ಎಷ್ಟು ಕಾಲ ಬೇಕಾದೀತು? ಇದೂ ಒಂದು ಯೋಜನೆ ಹೌದು. ಮತ್ತೆ ಭಾವಿಸಿಕೊಂಡೆ ಹುಡುಗಿಯರಿಂದರೆ ಕ್ಯೆ ಹಿಡಿದವರ ಸ್ವಭಾವವನ್ನು ಪಡೆಯತಕ್ಕ ವರು. ತಿದ್ದಿ ಕೊಂಡರೆ ಸರಿ! ಮುಂದೆ....ಕೊನೆಗೆ ಆಲೋಚನೆ ಇಲ್ಲ. ಮಂದುವೆಯಂತೂ ಆಗಿಯೇ ಹೋಯಿತು.

ಮಂದುವೆ ಆಗಿಹೋಯಿತು. ಹೆಂಡತಿ ಜೆಲುವೆ; ಎಷ್ಟು ಪರೀಕ್ಷೆಸಿದರೂ ಜೆಲುವೆ! ಮಾತಿನಲ್ಲಿ ನಯ, ನುಣಿಪು, ಬೆಡಗು! ದೂರುವುಕ್ಕೇನೂ ಇಲ್ಲ. ಪ್ರಾಥಮಿಕ ಸರಸವನ್ನಾಡದೆ ಸೆರಗು ಸೆಳಿದು ಮೋರಿಯನ್ನು ಓರೆಮಾಡಿ ನಿಲ್ಲುತ್ತಾ ಳಂಬುದೊಂದೆ ನಾನು ಕಂಡ ಕೊರತೆ. ಇದೂ ಕೊರತೆಯಾಗಿ ಕಾಣಲಿಲ್ಲ. ಶಾಲೀನತೆ! ಲಜ್ಜೆ!! ಎಳೆಬಳ್ಳಿಯಂತೆ, ಮಾತಾಡದೆ ಒಂದು ಬದಿಗೆ ಒಲೆಯುತ್ತಿದ್ದ ವಳನ್ನು ಮಾತಾಡಿಸಬೇಕೆಂಬ ಆಸೆ. ಸರ್ವಥಾ ಮಾತಾಡಳು. ನಾನು ಇಷ್ಟಿದಸಿ ಅವಳು, ಕೊಡದ—ಮಾತು ಕ್ರಮೋಣ

ಉದಾರಗುಣವನ್ನು ಹೊಂದಿ ಹತ್ತಕ್ಕೆ ಒಂದರಂತೆ ಬರಲಾರಂಭಿಸಿತು. ಈ ಸಮಯಕ್ಕೆ ಒಂದರಿಂದ ವರ್ಷಗಳು ಕಳೆದುಹೋದುವೆನ್ನೀ.

ಹೋಯಿತು ಕಾಲ! ಹೀಗೆಯೇ ಹೋಯಿತು. ಗಂಡಹೆಂಡಿರ ಪ್ರಣಯಕ್ಕೆ ಭಂಗ ತರುವುದಕ್ಕೂ ಎಂಬಂತೆ ಒಂದು ಗಂಡು ಮಗು ಹುಟ್ಟಿತು. ಅದಿನ್ನೂ ದಟ್ಟುಡಿಲುಡಲು ಕಲಿತ್ತಿದ್ದಿತಷ್ಟೆ. ಹದಿನ್ನೇದೆ ತಿಂಗಳೊಳಗೆ ಇನ್ನೊಂದು ಪ್ರತಿಬಿಂಬ! ಸಿತ್ತತಪ್ಪವು ಒಂದೊಡನೆ ಒಂತು ನನಗೆ ತೆಷ್ಟು. ತಂದೆ ತಾಯಿ ಇಬ್ಬರೂ ಮುಡಿದರು. ಮಾತಾಡಿಕೊಂಡೆ ಕಾಲಧರ್ಮವನ್ನು ಹೊಂದಿದರೋ ತಿಳಿಯೆ. ಗಂಡ ಸತ್ತು ನಾಲ್ಕು ದಿವಸಗಳಾಗಬೇಕಾದರೆ ತಾಯಿ ಪರಂಧಾಮ ವನ್ನು ಹೊಂದಿದಳು. ಮಗ ನಾನೋಬ್ಬನೇ ಉತ್ತರಾಧಿಕಾರಕ್ಕೆ. ಇಷ್ಟೆಲ್ಲಾ ಆಗಿ ಒಂದು ವರ್ಷವಾಗಿದ್ದಿತಷ್ಟೆ. ಆ ಕಾಲಕ್ಕೆ ಸೇರಿದುದು ನಮ್ಮ ಕಥಾವಸ್ತು. ಅನಂತರವೇ ಸಂಸಾರದ ಶುದ್ಧ ಸಾರವು ಅರಿತುದು!

ಮನೆಯಲ್ಲಿ ತುಂಬ ಜನರಿರುವಾಗ, ಅತ್ಯೇ ಮಾವಂದಿರು ಗಿಡುಗಗಳಂತೆ ಸೊಸೆಯ ಮೇಲೆಯೇ ದೃಷ್ಟಿಯಿಡುತ್ತಿರುವಾಗ, ಮುಂಜಾನೆ ಮರದಿಂದೆದ್ದು ಕಾರುವ ಹಕ್ಕಿಗಳಂತೆ ಮನೆಯ ಕೋಣ ಕೋಣಗಳಿಂದಲೂ ಅತ್ತಿಗೆಯರೂ ನಾದಿನಿಯರೂ ಹೊರಡುತ್ತಿರುವಾಗ, ಭಾವಂದಿರೂ ಸಮಾನ ಪಾರಿಯದ ಅಳಿಯಂದಿರೂ ತಮ್ಮ ಭಾವನ ಅಥವಾ ಮಾವನ ಮೇಲೆಯೇ ಕಣ್ಣಿಟ್ಟು— ಈತ ಹೆಂಡತಿಯೊಡನೆ ಮಾತಾಡುವುದನ್ನು ಹೊಂಚುಹಾಕಿ ನೋಡಬೇಕು— ಎಂದು ವ್ಯತೆ ಹಿಡಿದಿರುವಾಗ—ಆದುದರಿಂದಲೇ ಹೆಂಡತಿಯೊಡನೆ ದಿನ ಕೊಂಡು ಮಾತನ್ನಾದರೂ ಆಡುವುದು ಪ್ರಯಾಸಲಭ್ಯ ಸುಖವಾಗಿರುವಾಗ— ಆಯಿತು ಹೆಂಡತಿಯ ಮೊನ. ಗಂಡನು ಒಬ್ಬನಾಗಿರುವಾಗ ಹೇಳುವುದೇನು? ಬೇರೆ ಹೆಂಗುಸರ ವಿವಯವೇನೂ ತಿಳಿಯೆ. ನನ್ನ ಹೆಂಡತಿಯ ವಿಚಾರವನ್ನು ಹೇಳುತ್ತೇನೆ. ಆವಳ ರಸವತ್ತುದ ಮಾತಾಗಲಿ, ಮುಗುಳು ನಗೆಯಾಗಲಿ ಒಂದೂ ಬೇಡವಾಲಿಯಿತು. ರುದ್ರಮ್ಮ! ಅದೀಗ ನನ್ನಾಕೆಯ ಹೆಸರು. ಯುಗಾಂತ್ಯದಲ್ಲಿ ತಾಂಡವವಾಡುವ ಆ ಕಾಲರುದ್ರನ ಆಮ್ಮನೋ ಏನೋ! ಅಂತೂ ಆವಳ ಹೆಸರು ರುದ್ರಮ್ಮ. ಆಕೆಯ ತಾಯ್ಯಂದೆಗಳ ಹೆಸರಿಡುವ ಬುದ್ದಿ ವಂತಿಕೆ ಈಗ ನನಗೆ ತಿಳಿದುಬಂತು. ಬೇರಾವ ಹೆಸರನ್ನಾದರೂ ಇಡಬಾರದಿತ್ತೆ? ಚಂದ್ರಮ್ಮ—ಎಂದು ಹೆಸರಿಡುತ್ತಿದ್ದರೆ ಚಂದ್ರನಂತೆ

ಮುದ್ದು ಮುದ್ದಾಗಿ ನಗುತ್ತಿದ್ದಳು. ಹೊನ್ನೆ ಮ್ಹಣಿಂದು ನಾಮಕರಣ ಮಾಡಿ ದ್ವರೆ ಗೃಹಲಕ್ಷ್ಯಾಯಾಗಿ ಬಾಳುತ್ತಿದ್ದಳು. ಸುಶೀಲೆಯಂದೋ, ಸುಗುಣೆಯಂದೋ, ಲಲಿತೆಯಂದೋ ಕರಿಯುತ್ತಿದ್ದರೆ, ಎಷ್ಟೊ ಗುಣವತ್ತಿಯಾಗಬಹು ದಿತ್ತು. ಅದೊಂದೂ ಅಲ್ಲ. ರುದ್ರಮ್ಮಾ! ಎಂಬ ಹೇಸರು. ಎಂತಹ ರೌದ್ರ ರಸ ಹೇಸರಲ್ಲಿ! ಆ ಹೇಸರು ಕೇಳಿದೂಡನೆ ನಡು ಕಾಡಿನಲ್ಲಿ ಗಜೀಸುವ ಹುಲಿಯ ಅಥವಾ ಮರುಭೂಮಿಯಲ್ಲಿ ಕೇಸರವನ್ನು ಲಾಳಿಸುವ ಆಭರಣಿಸುವ ಸಿಂಹದ ನೆನಪು. ನನ್ನಲ್ಲಿ ಭಯ! ಮಾತಾಡಿದರೆ ಭಯ! ಕಾಲ ಅಂದುಗೆಯ ಶಬ್ದ ವಾದರೆ ಭಯ! ಇದಕ್ಕೆ ಕಾರಣ ನನ್ನಾ ಕೆ ರುದ್ರಮ್ಮಾನ ಸ್ವಭಾವವೋ ಅಥವಾ ಅವಳಿಗೆ ಆ ಹೇಸರಿಟ್ಟು ತಾಯ್ತುಂದೆಗಳ ಸ್ವಭಾವವೋ ತಿಳಿಯದು. ಕಾರಣ ವನ್ನು ಹುಡುಕುವುದಿಲ್ಲ. ಸ್ಥಿತಿ ಮಾತ್ರ ಹಾಗೆ.

ನಮ್ಮೆದು ನಗರವಾಸ. ನನಗೆ ಒಂದು ಉದ್ದೋಗ. ರುದ್ರಮ್ಮಾನ ಸ್ವಭಾವದ ಹಂಗುಸನ್ನು ಮುದುವೆಯಾದ ಮೇಲೆ, ಇಡೀ ದಿನ ಕೆಲಸವಿರುವ ಉದ್ದೋಗ ಸಲ್ಲದು; ಎಂದು ದಿನಕ್ಕೆ ಇ ಗಂಟಿಯಷ್ಟೇ ಕೆಲಸ ಮಾಡಿದರೆ ಸಾಲುವ ಉಪಾಧ್ಯಾಯವೃತ್ತಿಯನ್ನು ಕೈಕೊಂಡೆ. ಆದರೆ ಮಾಡುವುದೇನು? ನನ್ನೊಡತಿಯ ಸೇವೆಗೆ ಅಪ್ಪು ವೇళೆ ಸಾಲದಾಯಿತು. ಈ ಮೊದಲೆ ನೋಡಿ ನಾನು ಮಾಡಿದ ಒಂದು ಅಪರಾಧ! ಹೆಚ್ಚಿಯ ಮೊದ್ದು ಹಂಗುಸಿಗೆ ಇಂಗ್ಲೀಸು ಭಾಷೆಯನ್ನು ಕಲಿಸಿಬಿಟ್ಟಿದ್ದೆ. ಹೀಗೆ ಕಲಿಸುವುದರಲ್ಲಿ ನನಗೆ ದುರುದ್ದೇಶ ವೇನೂ ಇರಲಿಲ್ಲ. ಯಾರಾದರೂ ಸಂಭಾವಿತ ಸ್ತ್ರೀಯರು—ಇಂಗ್ಲೀಸು ಓದಿದವರು, ಕನ್ನಡ ತಿಳಿಯದವರು ಮನೆಗೆ ಬಂದರೆಂದು ತಿಳಿಯಿರಿ. ಅವರೊಡನೆ ಒಂದು ಮಾತನ್ನಾದರೂ ಆಡಬೇಕಷ್ಟೇ? ಅಲ್ಲ; ಎಲ್ಲಿಂದಾದರೂ ಒಂದು ‘ಟೆಲಿಗ್ರಾಫ್’ ಬಂತೆಂದು ಭಾವಿಸಿರಿ. ಆಗ ಅದನ್ನೋಡಿ ವಿಷಯವೇನೆಂದು ತಿಳಿದುಕೊಳ್ಳಬೇಕಷ್ಟೇ? ಆದ್ದರಿಂದ ಪ್ರಯೋಜನವಿಲ್ಲವೆಂದು ಭಾವಿಸಿಕೊಂಡರೂ, ತಂಗಳನ್ನು ವನ್ನು ಕಾಯಿಸಿ ಬಿಸಿಮಾಡಿದಂತೆ ಆ ಹೆಚ್ಚಿಯ ಪಾಮರಿಗೆ, ಸ್ವಲ್ಪ ವಿದಗ್ಧತೆಯನ್ನು ತಂದುಕೊಟ್ಟೆಂತೆ ಆಯಿತಷ್ಟೇ? ಎಂಬ ಆಲೋಚನೆಯಿಂದ ಓದಿಸಿದೆ ಇಂಗ್ಲೀಸನ್ನು. ಆದರೆ ಪರಿಣಾಮವನ್ನು ಹೇಳುವುದೇನು? ಭಾಷಣ ವಾದ ಭಾಷಣಗಳಿಗಲ್ಲ ಅವಳು ಹೋಗಬೇಕೆ? ಒಂದು ವೇళೆ ಜನರು ಸೇರಿ, ಕುಚೀಗಳಿಲ್ಲವಾದರೆ, ಈಕೆ ಹಂಗಸು,—ನನ್ನ ಹಂಡತಿ! ಎಂದು ರುಜುಪಡಿಸಿ

ನಾನೇ ಕುಚೀಯನ್ನು ತಂದು ನಮ್ಮಾಕೆಯ ಮಂಡನಕ್ಕೆ ಅಣಿಮಾಡಿಕೊಡುವ ಪ್ರಸಂಗ ಬರಬೇಕೇ? ಸ್ತ್ರೀಯರ ಕ್ಳಾಬ್ ಬ್ಯಾಗ್‌ಜಾದ ಕ್ಳಾಬ್ ಬ್ಯಾಗ್‌ಗಳಿಗಲ್ಲ ಅವಳ ಜತೆಯಲ್ಲಿ ಹೋಗಿ, ಅವಳನ್ನು ಮನೆಗೆ ಕರೆದುಕೊಂಡು ಬರುವುದಕ್ಕೆ ಒಂದೂ, ಎರಡೊ, ಮೂರೊ ಗಂಟೆಯ ವರೆಗೆ ಬಾಗಿಲಲ್ಲಿ ಕೈಕಟ್ಟಿ, ಅಥವಾ ಆಲೋಚನಾ ಮಗ್ನಾಗಿ, ಅಲ್ಲದಿದ್ದರೆ ಮಕ್ಕಳನ್ನು ಆಡಿಸಿಕೊಂಡು ನಿಲ್ಲುವ ಅವಸ್ಥೆ ಬರಬೇಕೇ?

ದಿನ ಹೋದಂತೆ ಮನೆಯ ಶಾಪತ್ರಯ ಹೆಚ್ಚಿತು. ನನ್ನ ಹೆಂಡತಿ ಕುಣಿಯುವ ನಾಲಿಗೆಗೆ ಸ್ವಲ್ಪ ಕಡಿವಾಣ ಹಾಕಿದ್ದರೆ, ಹೊಡಿಯುವ ಹುಬ್ಬಿಗೆ ಸ್ವಲ್ಪ ಶಾಂತಿಯನ್ನು ಕಲ್ಪಿಸಿದ್ದರೆ, ನಡಿಯುವ ಅಬ್ಜಿರಕ್ಕೆ ಸ್ವಲ್ಪ ತಡೆಯನ್ನು ಲಂದರೆ “ಬ್ರೀಕ್”ನ್ನು ಹಾಕಿದ್ದರೆ—ಷಿಂತೆಯಿಲ್ಲ; ಇಷ್ಟೇಲ್ಲ ಮಾಡಿರುತ್ತಿದ್ದರೂ ವ್ಯಾಸನವಿರುತ್ತಿರಲಿಲ್ಲ—ಹೋತ್ತಿಗೆ ಸರಿಯಾಗಿ ಎರಡೂಟ; ಎರಡು ಕಾಫಿಯನ್ನು ಕೊಡುವ ಕೃವೆ ಮಾಡುತ್ತಿದ್ದರೆ, ನಿಜವಾಗಿಯೂ ಹೇಳುತ್ತೇನೆ! ನನ್ನ ತಾಪತ್ರಯನೆಲ್ಲಾ ದೂರವಾಗುತ್ತಿದ್ದಿತು! ಆದರೆ ಮಾಡುವುದೇನು? ಆವಳ ಮುಖಕ್ಕೆ ಯಾವಾಗಲೂ ಮಳಿಗಾಲವೇ ಸರಿ. ಒಂದು ದಿನವಾದರೂ ಮೋಡ ತಿಳಿಯುವ ಪದ್ಧತಿಯಿರಲಿಲ್ಲ. ತಾಪತ್ರಯನೆಂದರೆ ನನ್ನ ಹೆಂಡತಿ ಯೆಂದರೆ ತಾಪತ್ರಯ!

ಒಂದು ದಿನ ಸಂಜೆಗೆ ಮನೆಗೆ ಬಂದಿದ್ದೆ. ಆ ದಿನ ನನಗೆ ಇ ಘಂಟಿಯ ಪಾಠ! ಬೊಬ್ಬಿ ಹೊಡಿಮು ಸಾಕಾಗಿತ್ತು. ಕಲಿಸುವ ಪಾಠದ ಮೆಧ್ಯದಲ್ಲಿ ಕಾಫಿಯ ಸ್ವರಣೆ. ಆ ಸಮಯಕ್ಕೆ ಒಂದು ಲೋಟ ಬೆಚ್ಚಿಗಿನ ಕಾಫಿ ಸಿಕ್ಕುತ್ತಿದ್ದರೆ, ನಾನು ಸ್ವರ್ಗಸುಖವನ್ನಾದರೂ ತಿರಸ್ತರಿಸಿ ಬಿಡುತ್ತಿದ್ದೆ. ಮನೆಗಿಬಂದೆ! ಸೇಂಕುತ್ತಾ ಬಂದೆ! ಯಾರಾದರೂ ಅಡಿಗೆ ಹೋದ ನನ್ನ ಕಣ್ಣಿನ್ನೂ, ಬಿಳುವೇರಿದ ಮುಖವನ್ನೂ, ಹೊರಡುತ್ತಿದ್ದ ದೀಪ್ತಿ ಶ್ವಾಸವನ್ನೂ ನೋಡುತ್ತಿದ್ದರೆ, ಏನೇನೋ ಭಾವಿಸಬೇಕಾಗಿತ್ತು! ಬಂದು ಕೂಗಿದೆ—ಎ ರುದ್ರಮ್ಮ! ಎಂದು. ರುದ್ರಮ್ಮ ಎಲ್ಲಿದ್ದಾಳೆ? ಮಂಜೆದ ಮೇಲೆ. ನನ್ನ ಕೊನೆಯ ಮಗುವನ್ನು—ಆ ಚಿಕ್ಕ ಬೊಂಬಿಯನ್ನು ಹಿಡಿದುಕೊಂಡು ಮಲಗಿದ್ದಳು. ಸಮಾಪ ಹೋದೆ, ಅವಳಿಗೆ ಎಚ್ಚರವಾಗಲಿಲ್ಲ. ಮೈ ಮುಟ್ಟುವ ಧೈರ್ಯವನ್ನು ತಂದುಕೊಂಡೆ. ಎಚ್ಚರವಾಗಲಿಲ್ಲ. ತಡವರಿಸಿದೆ. ಎಚ್ಚರವಾಗುವ ಕೆಲಸವನ್ನು

ಮರೆತೇ ಬಿಟ್ಟುವಳಂತೆ ಕಂಡಿತು. ನಾಲ್ಕು ಸಲ ಹೆಸರೆತ್ತಿ ಕೂಗಿದೆ. ಎದ್ದಳು ನನ್ನಾ ಕೆ. ಮಗುವನ್ನು ನಿದ್ದೆ ಮಾಡಿಸುವೆನೆಂದರೆ ಇವರ ಹಟ್ಟಿ! ಹಂಡಿಯಂತೆ ಕೂಗುವುದು! ಹೆಂಗಸರ ಕಷ್ಟ ಯಾರಿಗೆ ಗೊತ್ತು!! ಎಂದು ಗಜೀಸುತ್ತಾ ಎದ್ದಳು ಆ ಮಹಾಕಾಳ! ‘ನೀನು ಮಲಗಿಕೋ! ಕಾಫಿ ಎಲ್ಲಿದೆ ಹೇಳು! ನಾನೇ ತೆಗೆದುಕೊಳ್ಳುತ್ತೇನೆ!’ ಎಂದು ನೇದು ಸುಡಿಯಲ್ಲಿ ಹೇಳಿದೆ. ‘ಕಾಫಿ ಯಾರು ಮಾಡಿಟ್ಟುದ್ದಾರೆ? ಏನು ಹತ್ತು ಜನ ಆಡಿಗೆಭಟ್ಟರನ್ನು ಇಟ್ಟರೆ ತಾನೇ ಕೇಳಿ ದಾಗ ಕಾಫಿ! ಮನೆ ತುಂಬ ಮುಕ್ಕಳು. ಒಂದೂಂದಕ್ಕೆ ತಂಬಿಯುಂಟು ರಾಶಿರಾಶಿ! ನಿಮಗೇನು? ಕೈ ಬೀಸಿ ಶಾಲಿಗೆ ಹೋಗುವುದು. ಕೈ ಬೀಸಿ ಬರುವುದು. ಒಂದು ಕಾಫಿ. ಹೆಂಗಸರೇನು ಬಿಟ್ಟು ಮಾಡುವುದಕ್ಕೆ ಹುಟ್ಟಿದರೆ!’ ಎಂದು ಗದರಿಸಿದಳು. ಪ್ರಶ್ನೆ ದೊಡ್ಡದು-ಸ್ತ್ರೀಪುರುಷರ ಸಮಾನ ಸ್ವಾತಂತ್ರ್ಯ!

‘ಕಾಫಿಯೂ ಬೇಡ; ಏನೂ ಬೇಡ’ ಎಂದು ಕೋಣಯಿಂದ ಹೊರಬೀಳುವವ್ಯಾರಲ್ಲಿ ‘ಬೇಡದಿದ್ದರೆ ನಾಲಗೆ ಕಚ್ಚಿಕೊಳ್ಳುವುದು ಬೊಬ್ಬಿಹೊಡಿದು ಮುಕ್ಕಳನ್ನು ಎಬ್ಬಿಸಬೇಡಿರಿ ಎಂದರೆ ಮತ್ತು ಗುರುಗುಟ್ಟುವುದು. ಪರಮಾತ್ಮೆ ಸ್ವಲ್ಪ ನಾಜಿಗೆಯನ್ನು ಕೊಡಲಿಲ್ಲ,’ ಎಂದು ಆಭರಿಗೊಟ್ಟಿದ್ದಳು. ತಾಯಿಯ ಹೊಟ್ಟಿಯಿಂದ ಒಂದುದಲ್ಲವೇ? ಆ ಮಗುವೂ ಆನುಕೂಲವಾಗಿ ಎಚ್ಚತ್ತು ಅಳಿಸಿದಂಖಿಸಿತು. ‘ಆಯಿತು; ಇನ್ನು ಮಗುವನ್ನು ಒರಗಿಸಲಿಕ್ಕೆ ಒಂದು ಜಾವ ಬೇಕು; ಅಷ್ಟಾಯಿತು ನಿಮಿಷಂದಿ!’ ಎಂದಳು. ಸರಿ! ಇನ್ನೊಂದು ಜಾವದ ವರಿಗೆ ನನ್ನಾ ಕೆ ಹಾಸಿಗೆ ಬಿಟ್ಟೇಳುವ ಆಸೆಯಿಲ್ಲವೆಂದು ಗೊತ್ತಾಯಿತು.

\* ಇದು ನಮ್ಮ ದಾಂಪತ್ಯ ಜೀವನದ ಒಂದು ದಿನದ ಒಂದು ಗಳಿಗೆಯ ಜಿತ್ತುವೆಂದು ಭಾವಿಸಿಕೊಳ್ಳಿ! ಇದರಿಂದ ಜಿನ್ನಾದ ಪಾಠವನ್ನು ಕಲಿತೆ. ಆ ದಿನದ ಪ್ರಸಂಗದಲ್ಲಿ ನಾನೆ ಆಧಿಕ ಪ್ರಸಂಗ ಮಾಡಿದವನೆಂದು ಒಪ್ಪಿಕೊಳ್ಳದೆ ನಿವಾರಿಸಿಲ್ಲ. ನನ್ನ ಆಗಿನ ಸ್ಥಿತಿಯೇ ಹಾಗಿತ್ತು. ಪ್ರಪಂಚದಲ್ಲಿ ಕೊನೆಗೆ ನಮ್ಮ ಗೃಹಪ್ರಪಂಚದಲ್ಲಾದರೂ ಆಗುವ ಪ್ರತಿಯೊಂದು ತಪ್ಪಿಗೆ ನಾನೇ ಕಾರಣವೆಂದು ನನ್ನಾ ಕೆ ಕಲಿಸಬಿಟ್ಟಿದ್ದಳು. ಮನೆಯೆಮ್ಮೆ ಹಾಲು ಕೊಡಿದ್ದರೆ, ನಾನು ತಂದ ಹಂಡಿಯ ದೋಷದಿಂದಾಗಿ ಹಾಗೆ ಆಗಬೇಕು. ಆನ್ನ ಸರಿಯಾಗಿ ಬೇಯಿದಿದ್ದರೆ ನಾನೆ ತಂದ ಅಕ್ಷಯ ದೋಷ! ಹೆಚ್ಚು ಬೆಂದರೆ ಕಟ್ಟಿಗೆಯ ದೋಷ. ಹಂಘೇರು ಸಕ್ಕರೆ ಒಂದೇ ದಿನ ಖಚಾದರೆ ಮುಕ್ಕಳು

ನಾಲಗೆಯಾನೆ. ಅವಕ್ಕೂ ನಾನೇ ಕಾರಣವಲ್ಲವೇ?—ಅಂತೂ ನಾನಿಲ್ಲದೆ ಮನೆ ಯೋಳಗೆ ಯಾವ ಅನಾಹುತವೂ ಆಗುತ್ತಿರಲಿಲ್ಲವೆಂದು ನನ್ನ ಮನಸ್ಸಿಗೂ ಖಚಿತವಾಯಿತು. ಆ ದಿನದ ಮಟ್ಟಿಗೆ ನನಗೆ ತಾಳೈಯೇನೂ ಇರಲಿಲ್ಲ. ಮೇಲಂಗಿಯನ್ನು ಕೆದಲಿಸಿ ಹಾಕಿದೆ. ಮುಂಡಾಸನ್ನು ಬಿಸಾಡಿದೆ. ನನ್ನ ಸಿಟ್ಟು ಇದಕ್ಕಿಂತ ಹೆಚ್ಚು ಭಯಂಕರವಾದ ವೇವವನ್ನು ಧರಿಸುತ್ತಿರಲಿಲ್ಲ. ಸಿಟ್ಟನೆ ಮನೆಯಿಂದ ಹೊರಟು ನಡೆದವನು ಎಲ್ಲಿಗೆ ಹೋದನೋ ನಾನರಿಯೆ!

ಎಷ್ಟೆಂದರೂ ಸಂಸಾರಿಯ ಮನಸ್ಸಲ್ಲವೇ? ನಾವು ಭಾವಿಸಿದಪ್ಪು ಆದು ನಿಮ್ಮರವಾಗಿರುವದಿಲ್ಲ. ನಿಮ್ಮರತೆಯೋಳಗೆ ಒಂದು ತಾಳೈ; ತಾಳೈಯೋಳಗೆ ನಿಮ್ಮರತೆ. ಇವುಗಳಲ್ಲಿ ಯಾವುದಕ್ಕೆ ಮೇಲ್ಪೀಯೋ ಆಗ ಆ ಸ್ವಭಾವ ಸಂಸಾರಿಗೆ. ಮನೆಯಿಂದ ಹೊರಟು ಬಿಂದಿಗೆ ಇಳಿವಷ್ಟರಲ್ಲಿ ನನ್ನ ತಲೆಯಲ್ಲಿ ವಿಚಾರ ತರಂಗಗಳು ಎದ್ದುವು. ಹೌದು; ರುದ್ರಮೃಂ ಸ್ವಭಾವವು ಬಲು ಕೆಟ್ಟುದು; ಆದರೆ ಇದಕ್ಕೆ ಕಾರಣವಾರು? ನಾನೆ ಅವಳಿ? ನಾನೂ ಇರಬಹುದು ಆವಳೂ ಆಗಿರಬಹುದು. ಬೇರೆಯವರಾರೂ ಅಲ್ಲವೆಂಬುದು ನಿಶ್ಚಯ! ಒಂದು ಗಳಿಗೆ ನನ್ನ ತೊಡಿಯಿಂದ ಆಗಲಿ ಅನುಭವವಿಲ್ಲದ ಮಕ್ಕಳೋ! ಆವುಗಳಾದರೂ ತಾಯಿಯ ಸ್ವಭಾವಕ್ಕೆ ಹೊಣೆಯಲ್ಲ. ಹಾಗಾದರೆ ಮನೆಯಿಂದ ನಾನು ಹೊರಟು ಹೋದರೆ ಕಷ್ಟ ಯಾರಿಗೆ? ಹೆಂಡತಿಗಿಂತಲೂ ಹೆಚ್ಚು ಮಕ್ಕಳಿಗೆ. ಯಾವ ತಪ್ಪನ್ನು ಮಾಡಿದುಕೊಗಿ ಆವುಗಳಿಗೆ ಈ ಪ್ರತೀಕಾರ? ಇಲ್ಲಿ ನನ್ನ ವಿಚಾರವು ನಿಂತತು. ಕಾಲೆಯೋಳಗೆ ಹುಡುಗರಿಗೆ ಪ್ರಶ್ನೆ ಕೇಳಿ ಅವರ ಬಾಯಿ ಮುಟ್ಟಿಸುವುದೇ ವಿನೋದವಾಗಿದ್ದ ನಾನು—ಇಲ್ಲಿ ನಿರುತ್ತರನಾದೆ. ಹೌದು; ನಾನು ಮಾಡಿದುದು ತಪ್ಪು. ಏಳಿಪ್ಪಾಯದಲ್ಲಿ ಸಲಿಗೆ ಕೊಡಬಾರದಿತ್ತು. ಅಂದೆ ಕಡಿವಾಣ ಹಿಡಿದು ಬಿಡುತ್ತಿದ್ದರೆ ಈ ಎಲ್ಲಾ ಆನಂಧಗಳು ಬರುತ್ತಿರಲಿಲ್ಲ. ಹುಂ! ಮಾಡುವುದೇನು? ಇನ್ನು ಉಪಾಯವಿಲ್ಲ. ‘ಮಾಡಿದ್ದಣ್ಣೋ ಮಾರಾಯ’ ಎಷ್ಟು ಜನರಿಗೆ ಈ ಗಾದೆ ವೇದಾಂತ ಕಲಿಸಿದೆ? ಈಗ ಅದೇ ನನಗೂ! ಹೀಗೆ ಭಾವಿಸುತ್ತೂ ಒಂದೆರಡು ತಾಸುಗಳನ್ನು ಸ್ವಲ್ಪ ದೂರದಲ್ಲಿದ್ದಂದು ಮಾನಿನ ತೋಸಿನಲ್ಲಿ ಕುಳಿತು ಕಳಿದೆ.

ವಿಚಾರವು ಹೆಚ್ಚಿದಂತೆ, ನನ್ನ ಸ್ಥಿತಿ ಅಷ್ಟೇನೂ ಶೋಚನೀಯವಲ್ಲ; ಶೋಚನೀಯವಾಗಲು ಸಾಧ್ಯವೂ ಇಲ್ಲವೆಂದು ಭಾಸವಾಯಿತು. ಗಂಡ,

ಹೆಂಡತಿ-ಮಕ್ಕಳು ಇನ್ನೇ ಮಂದಿಯರುವ ಕುಟುಂಬದಲ್ಲಿ ನಿತ್ಯ ಸುಖವಿರುವುದು ಕೆಲವೇ ಸ್ಥಿತಿಗಳಲ್ಲಿ ಸಾಧ್ಯ. ಗಂಡ ಹೆಂಡತಿ ಇಬ್ಬರೂ ಸೌಜನ್ಯದವರಿಗೆ ಬೇಕು. ಆಗ ಸುಖ. ನನ್ನ ಮನೆಯೊಳಗೆ ಹೆಂಡತಿಗೆ ಆ ಗುಣವು ಮಾತ್ರ ಲೋಪ. ಹೀಗಾದರೆ ಗಂಡನಾದರೂ ವ್ಯವಹಾರ ನಿಪುಣನಾಗಿರಬೇಕು. ವ್ಯವಹಾರವೆಂದರೆ, ಬಂದವರಿಗೆ ನಾಲ್ಕು ಉಪಚಾರ ವಾಕ್ಯಗಳನ್ನಾಡಿ ಕಳುಹಿಸುವುದೆಂಬ ಅಭಿಪ್ರಾಯವಲ್ಲ. ಬಂದವರು ಕೆಲವೇ ದಿವಸ ಇರುತ್ತಾರೆ ಹೋಗುತ್ತಾರೆ. ಮನೆಯೊಳಗೆ ಇರುವವರಾದರೂ ಒದುಕುತ್ತಿರಬೇಕಲ್ಲವೇ? ಹಾಗಾದರೆ ಹೆಂಡತಿಯು ಹೇಳಿದಂತೆ ಕೇಳದೆ ಗತ್ಯಂತರವೇನು? ಎರಡು ವ್ಯಕ್ತಿಗಳು ಒಂದಾಗಿ ಒಡಗೂಡಿ ಬಾಳಪುದೆಂದರೆ ಸುಲಭವಲ್ಲ. ಪರಸ್ಪರ ಗುಣಗಳನ್ನು ಕಲಿತುಕೊಳ್ಳಬೇಕು. ಹೆಂಡತಿ ಗಂಡನ ಸ್ವಭಾವವನ್ನು ರಿಯಿದಿದ್ದರೆ ಗಂಡನಾದರೂ ಆಕೆಯು ವಿಶೇಷತೆಗಳನ್ನು ತಿಳಿದುಕೊಳ್ಳಬೇಡನೆ? ಗೃಹ ಪ್ರಪಂಚದಲ್ಲಿರಬೇಕಾದಷ್ಟು ಪ್ರತ್ಯುತ್ತನ್ನು ಮತಿತ್ವವು ಬೇರೆಲ್ಲಿಯೂ ಆವಶ್ಯಕಿಂಳುವುದಿಲ್ಲ ಎಂಬುದು ನನಗೆ ವಿಚಾರಿಸಿದಂತೆ ಮಂದಬ್ಬಾಯಿತು. ನನ್ನಲ್ಲಿ ಆ ಗುಣ ಇಲ್ಲವೆಂದಲ್ಲ! ಉಂಟು. ಶಾಲೆಯು ಕೋಣಯೊಳಗೆ ವಿದ್ಯಾರ್ಥಿ ವ್ಯಂದವನ್ನು ವಶಮಾಡುವ ಉಪಾಯವನ್ನು ಬಲ್ಲಿ. ಮನೆಯೊಳಗೆ ಯಜಮಾನಿಯನ್ನು ಒಲಿಸುವ ವಿದ್ಯೆಯನ್ನು ಕಲಿಯಿದಿದ್ದುದೇ ಇದುವರಿಗಿನ ಅವರಾಧವೆಂದು ಭಾವಿಸಿಕೊಂಡೆ. ವಿಚಾರಿಸಿದರೆ, ಅನೇಕ ಶಾಸ್ತ್ರಸಾರಗಳನ್ನು ಕುಡಿದವರಿಗೆ ಇದೊಂದು ಕವ್ಯವೇನೂ ಅಲ್ಲ. ಕೆಲವು ನಿಯಮಗಳನ್ನನು ಸರಿಸಿಕೊಂಡರೆ ಸರಿ. ಎಲ್ಲವೂ ನೆಟ್ಟಿಗಾಗಿರುವುದು. ಇಂತಹ ಉಪಾಯವು ನನ್ನಲ್ಲಿರುವಾಗ, ಹೆಂಡತಿಯ ಮುನಿಸಿಗೆ ಹೆದರಿ ಮನೆಬಿಟ್ಟು ಹೊರಟು ಬೀದಿಯಲ್ಲಿ ಅಲೆದಾಡುವ ನನ್ನಂತಹ ಹೊದ್ದು ಪ್ರಾಣಿಗಳು ಮತ್ತೆಲ್ಲಿವೇ?

ಇಂತಹ ದೃಢ ನಿಶ್ಚಯವನ್ನು ಮಾಡುತ್ತಾ ಮಧ್ಯರಾತ್ರಿಯ ವರೆಗೆ ಸಮಯ ಕಳಿದೆ. ಆಗ ತಾನೆ ಚಂದ್ರೋದಯವಾಗಿದ್ದ ತು. ನನ್ನ ಜೀವನಾರಣ್ಯದ ಕಗ್ಗತ್ತಲೆಯಲ್ಲಿ ಅಂದೆ ಚಂದ್ರೋದಯವಾಯಿತೆಂದು ಭಾವಿಸಿಕೊಂಡು, ಹಂಡಿನ ನಿರಾಶಿಗಳನ್ನೂ, ಕವ್ಯಗಳನ್ನೂ ನಿಟ್ಟುಸಿರಿಸಿದ ತೇಲಿಸಿಬಿಟ್ಟು ಮನೆಯ ಕಡೆಗೆ ಹೊರಟುಬಿಟ್ಟು.

మనేగి బదువాగ రాత్రి ఒందు గంటియాగిద్ది తు. మనేయల్లి ఎల్లీల్లియూ నిళ్ళబ్బ. ఆదరూ నన్నాకేయ ‘కిలోర స్పుర్’—ఆల్ల కోమల స్పురవు (కిలోరవెందు హేళువుదు నన్న ముందణ కట్టవే పద్ధతిగి వియోధ) ఆల్లల్లి గోడియు సందుగళల్లి, కోణియు మూలీ గళల్లి, ఆడిగి మనేయ బాగిలేడియింద—ప్రతిథ్వనితవాగుత్తిద్ది తు. ఒమోళ్ళమై ఉద్దవాద గొరకేయ శబ్దవు రాత్రియ శాంతియన్న గరగసదంతి కోరియుత్తిద్ది తు. ఆల్లదే మత్తేనూ ఇల్ల.

బాగిల బళయల్లి నింతి; యోచిసిదే. హండతియన్న ఎచ్చిసలే? చేండవే? ఎందు. ఎచ్చిసిదరే మక్కళు ఎద్దావు. మక్కళన్నే చ్చిసిద అపరాధక్కాగియే ననగే కాఫియిల్లవెందాదుదు; మనే హోరడ చేంకాదుదు తప్పేందు తిళదు ఆదన్నే మాడువుదే? ఆ దిన రాత్రియు నేలద మేలి కళేదుహోయితు. చెళగాగువాగ స్పుల్ల నిడ్డి హత్తి ఏళువాగ గంటి ఏళు! నన్న బళయల్లేనో ‘గరగర,’ శబ్దవాయితు. ఎళ్ళరవాయితు. నోడుత్తేనే నన్న హండతి రుద్రమ్మ.

‘ఏనిరో! హిగెల్లా తమాసే, కైపిడిద హండతియన్న చిట్టు చికారియంతి ఓడువుదు?’

‘హాగేనూ ఇల్ల రుద్రమ్మ! ఏనో ఆగి హోయితు.’

‘నిమగి యావాగలూ హాగియే ఆగువుదు.’

‘ఇన్న ముందే హాగి ఆగువుదిల్ల నోడు!’

‘హాగాదరే హోగి ఒళగే! తొట్టిల్ల కూసు అళుత్తిదే. స్పుల్ల తూగిరి. ఆల్లీ జోంపు హత్తి మలగఁతు! స్పుల్ల నీరిట్టు కాఫియన్న దరూ మాడుత్తేనే.’

బడుకిదే. కాఫి దోరియువుదంతి! తానాగి తయారిసుత్తేనేందళు. ద్వీవు కణ్ణరేయితే?—ఆ దిన శాలీయ సమయక్కే ఇ నిమిష ముంజి కాఫి సిక్కిద్ది తు. శాలీగి హోగువాగ హుడుగరు కాల్సిగే ఆగ తానే ప్రవేశమాడిద్ద రు. చెలగ్గ మక్కళన్న డిసుత్తా కులత్తిద్ద రూ శాలీగి హోగువాగ తడవాగిరల్ల.

ನನ್ನ ಪುಣ್ಯೋದಯ! ಅಂದಿನಿಂದ ಹೆಂಡತಿಗೆ ಮುನಿಸಿಲ್ಲ. ನನಗೂ ಅವಳಿಗೂ ಬಿರುಮಾತುಗಳಿಲ್ಲ. ಬೆಳಗೆ ಎದ್ದೂ ಡನೆ ಮಕ್ಕಳ ಅರ್ಪಿಕೆ ನನಗೆ. ಚಿಕ್ಕ ಪಾರುಯದಲ್ಲಿ ಜಾಗ್ರತ್ತ ತೆಗೆದುಕೊಂಡರೆ ತಾನೆ ದೊಡ್ಡವರಾಗುವಾಗ ಮಕ್ಕಳು ಶುಚಿಯಾಗಿರುವರು, ಚುರುಕಾಗುವರೆಂಬ ತತ್ವದಿಂದ—ಅವುಗಳ ಮುಖ ತೊಳಿಯುವುದು, ವಿಾಯಿಸುವುದು, ಉಣಿಸುವುದು, ತಿನ್ನಿಸುವುದು, ಇವೆಲ್ಲವನ್ನೂ ನಾನೇ ಮಾಡುತ್ತಿದ್ದೆ. ಮಧ್ಯ ಮಧ್ಯ ಬಿಡುವಿದ್ದಾಗ ಪಾಕ ಶಾಲೆಯ ಸಂದರ್ಶನ ಮಾಡುತ್ತಿದ್ದೆ. ಒಳ್ಳೆಲುಕೊಟ್ಟಿಗೆಯಲ್ಲಿ ಅಗ್ನಿಪ್ರತಿಷ್ಠೆ ಮಾಡುತ್ತಿದ್ದೆ. ಮನೆಯನ್ನು ಗುಡಿಸಿ, ಸಾರಿಸಿ, ಚೊಕ್ಕಟವಾಗಿಡುತ್ತಿದ್ದೆ. ಈ ಮೊದಲೆ ಹೆಂಗುಸರ ಅಥವಾ ನನ್ನಾಕೆಯ, ಜೀವನದ ಗುಣಗ್ರಹಣ (ಎಪ್ಪಿ ಶಿಯೇಟ್) ಮಾಡುವಷ್ಟು ಸಹ್ಯದಯತೆ ನನ್ನಲ್ಲಿ ಉಂಟಾದುದರಿಂದ ನನ್ನಾಕೆಗೆ ಬಾಯಾರಿಕೆಯಾದಾಗ ಮಾತ್ರ ನನಗೆ ಬಾಯಾರಿಕೆ. ಆಕೆಗೆ ಹಸಿವೆಯಾದರೆ ನನಗೂ ಹಸಿವೆ. ಆಕೆ ಸುಮ್ಮನೆ ಕುಳಿತರೆ ಮಾತ್ರ ನನಗೂ ವಿಶ್ವಾಂತಿ. ಸಿನೇಮಾಗಳಿಗೆ ನಾಟಕಗಳಿಗೆ ಒಮ್ಮೊಮ್ಮೆ ಹೋಗುತ್ತಿದ್ದೇವು. ಆ ದಿನಗಳಲ್ಲಿ ಮಾತ್ರ ಹೆಂಡತಿಗೂ—ನನಗೂ ಬೇಗನೇ ಹಸಿವೆ! ಹೊರಡುವುದಕ್ಕೆ ಇನಿಮಿವಕ್ಕೆ ಮುಂಚಿಯಾದರೂ ಮಕ್ಕಳ ಮಂದಿಯನ್ನೆಲ್ಲಾ ಹೊರಡಿಸಿ ಅಂಗಳ ಕ್ಕಿಳಿದುಬಿಡುತ್ತಿದ್ದೆ. ನನ್ನಾಕೆ ಸೀರೆಯುಟ್ಟು, ಆಭರಣ ತೊಟ್ಟು, ಅಷ್ಟರಲ್ಲಿ ಹೊರಟುಬರುತ್ತಿದ್ದಳು. ಬೀದಿಯಲ್ಲಿ ಹೋಗುವಾಗ ಮಕ್ಕಳು ನಡೆಯುವುದಿಲ್ಲವೆಂದು ಚಂಡಿ ಹಿಡಿದರೆ ಒಂದನ್ನು ಹೆಗಲ ಮೇಲಿ ಒಂದನ್ನು ಕೊಂಕೆಳಿಡಿ ಇರಿಸಿಕೊಂಡು—ಮಕ್ಕಳ ಶೀವ ಮತ್ತೂ ಇದ್ದರೆ ಹೆಂಡತಿಯು ಸಹಾಯ ಮಾಡುತ್ತಿದ್ದಳು. ಇತ್ತಿತ್ತ ನನ್ನಾಕೆಗೆ ಮುನಿಸೇ ಇಳ್ಳ. ಎಂತಹ ಶಾಂತ ಮುಖ ಮುಖಮುದ್ರೆ! ನನಗೆ ತಾಂಬಾಲ ಸೇವಿಸುವ ಪದ್ಧತಿಯಿರಲಿಲ್ಲ. ಹೇಳಿಯಿಂದ ಏಳ್ಳೆ ತರುವುದಕ್ಕೆ ಮರಿತುಬಿಟ್ಟಾಗ ಮಾತ್ರ ಆಕೆಗೆ ಸ್ವಲ್ಪ ಸಿದುಕು. ಇದಕ್ಕೂ ಎಡೆಯಾಗದಂತೆ ನಾನೇ ತಾಂಬಾಲ ಸೇವನೆಯ ಪದ್ಧತಿಯನ್ನು ಕಲಿತುಕೊಂಡಿ. ವರ್ಷವೇರಿದಂತೆ ಮಕ್ಕಳ ಸಂಖ್ಯೆಯೇರುತ್ತಿದ್ದ ಸಂಸಾರ ಮಾನವರಲ್ಲಿ ಹಲವರು ನಮ್ಮ ಮನೆಯ ಶಾಂತಿಸುಖಗಳನ್ನು ಕಂಡು ಶೇಳಿ ಮತ್ತು ರಫಡುತ್ತಿದ್ದರು. ಈಗ ರುದ್ರಮ್ಮನ ಹೆಸರನ್ನು ಕೇಳಿದರೆ ನನ್ನ ಮನಕ್ಕೂ ಕ್ಷಮಿಗೆ ಶಾಂತಿದೇವಿಯೇ ಪ್ರತ್ಯಕ್ಷಭಾಗುತ್ತಿದ್ದಾಳೆ!

ಹಾಗಾದರೆ



### ಶ್ರೀ ಯೆಸ್. ನೆಂಕಟೇರಾಜರು, ಉಡುಪಿ

ಇವರು ಕವಿಗಳು ಮತ್ತು ಕತೆಗಾರರು. ‘ಭಾವತರಂಗ ಮಾಲೆ’ಯ ಸಂಪಾದಕರು. ಇವರ ಕವಿತೆಗಳೂ ಕತೆಗಳೂ ಅಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಮಂಗಳೂರು ಮಿಶ್ರಮಂಡಳಿಯ ‘ನಮ್ಮ ಕತೆಗಳು’ ಗ್ರಂಥದಲ್ಲಿ ಪ್ರಕಟವಾದ ‘ಹಣಿಬರಹ’ವು ಒಂದು ಚಲೋಕ ಕತೆ ಜೀವನದಲ್ಲಿ ಸಾಮಾನ್ಯ ವಾಗಿ ಖಟಿಸತಕ್ಕ ವಿಷಯಗಳೇ ಇವರ ಕಥಾವಸ್ತುಗಳು. ಶೈಲಿಯು ಸುಂದರವಾಗಿ ಭಾವಪೂರ್ವವಾಗಿದೆ. ಆದರೆ ಕೆಲವು ಬಾರಿ ಕತೆಯ ಬಿಗುವು ತಪ್ಪಿಹೊಗುವುದುಂಟು. ಇವರ ವಸ್ತುವಿನಲ್ಲಿ ನಾವೀನ್ಯಪೂರ್ವ ಕಲ್ಪನೆಯ ವೈಶಿರಿಯೂ ಕಡೆಯೆ ಯಾದರೂ ಹೇಳುವ ರೀತಿಯಲ್ಲಿ ಒಂದು ವೈಶಿಷ್ಟ್ಯವಿದೆ. ಕಥಾಲೇಖನದ ಮುಂದು ಇವರಿಗೆ ಬೋಧೇಯಾಗಿದೆ.

# ಹಾಗಾದರೆ

ಯಸ್. ವೆಂಕಟರಾಜರು

೧

‘ನಡೆ ನೋಡೋಣ ಆಚೆ! ಮನೆಯಿಂದ ಹೊರಗೆ ಕಾಲಿಡಲಿಕ್ಕಿಲ್ಲ; ಸರಿ! ಎದುರು ಬಂದಾಯ್ತು ಚಿಕ್ಕಿನ ಹಾಗೆ!’ ಎಂದು ರಾಮಮೋಹನನು ಭಿಕ್ಕು ಕಿಯೊಬ್ಬಳನ್ನು ಗದರಿಸುತ್ತಿದ್ದನು.

ಶನಿವಾರವಾದುದರಿಂದ ಮೋಹನನಿಗೆ ಶಾಲೆಗೆ ಹೋಗುವ ಕೆಲಸವೊಂದಿದ್ದಿರಲಿಲ್ಲ. ಆದುದರಿಂದ ಹೊತ್ತುಗಳೆಯಲೆಂದು ಶ್ರೀಧರನ ಮನೆಗೆ ಹೊರಟಿದ್ದನು. ಅಷ್ಟರಲ್ಲಿ ಭಿಕ್ಕು ಕಿಯೊಬ್ಬಳು ಇದಿರು ಬಂದೇ ಬಿಟ್ಟುಳು. ಆದರಿಂದ ಅವನಿಗೇನೂ ಬಾಧಕವಿರಲಿಲ್ಲ. ಕಾರಣ—ಆ ಹಾಳು ಪುರಾಣಗಳ ಶಕುನ ಶಾಸ್ತ್ರಗಳನ್ನು ನಂಬುವವ್ಯಾ ಹಳೆಯ ಗೊಡ್ಡು ಅವನದ್ದಿರಲಿಲ್ಲ. ಆದರೂ ಮೋಹನನು ಭಿಕ್ಕು ಕರ ಆಜನ್ತೆ ದ್ವೇಷಿ. ಆದುದರಿಂದಲೇ ಅವನು ಹಲವೊಮ್ಮೆ, ಈ ಭಾರತವರ್ಷವು ತನ್ನ ಅಧೀನದಲ್ಲಿರುತ್ತಿದ್ದರೆ, ಇಂತಹ ಕೆಲಸಕ್ಕೆ ಬಾರದ ಮೈಗಳ್ ತಿರುಕರನ್ನು ಅರಬೀ ಸಮುದ್ರಕ್ಕೆ ತಳ್ಳಿ ಬಿಡುತ್ತಿದ್ದೇನೆಂದು ದರ್ಶಿಸಿದ್ದಿಂದ ನುಡಿಯುತ್ತಿದ್ದನು.

ಭಿಕ್ಕು ಕಿಯಾದರೂ ಅವನ ನುಡಿಯಿಂದ ಒಂದು ಕೊಡಲೆಳೆಯವ್ಯಾಪಕ ದರೂ ಹಿಂದೆ ಸರಿಯಲಿಲ್ಲ. ಹಾಗೆ ಹಿಂದೆ ಸರಿಯುವವ್ಯಾ ಮಯಾದೆಯನ್ನು ಹೊತ್ತಿರುತ್ತಿದ್ದರೆ, ಅವಳು ಈ ಪ್ರಪಂಚದಲ್ಲಿ ಬದುಕುತ್ತಲೇ ಇರಲಿಲ್ಲ.

‘ಸಾಮಾ! ಏನು ಮಾಡುವುದು? ಹೊಟ್ಟಿಗಾಗಿ.....’

‘ಹೊಟ್ಟಿ! ಕೆಲಸ ಮಾಡಲು ಮೈ ಬಗ್ಗುವುದಿಲ್ಲ; ಮತ್ತೆ ಬೇಡುವುದು. ಒಂದ ಹಾಗೆ ಕೊಡಲಿಕ್ಕೇನು ನಿನ್ನ ಅಪ್ರಂದಿರು ಇಲ್ಲಿ ಗಂಟು ಕಟ್ಟಿಟ್ಟಿರುವದೆ?’

‘ಕೆಲಸ ಮಾಡಲು ಕೊಡುವುದಿಲ್ಲ ಸಾಮಾ!’

‘ಹಾಗಾದರೆ ಹೋಗು; ಅಲ್ಲೇ ಆಸ್ತಿತ್ವಯಿದೆ.’

‘ಸ್ವಲ್ಪ ಧರ್ಮಮಾಡಿ ಅಯ್ಯಾ! ಶನಿವಾರ!’

‘ಹೌದು. ಬೇಡುವವರಿಗೆ ಯಾವಾಗಲೂ ಶನಿವಾರವೇ! ಕೊಡುವವರಿಗೆ ಮಾತ್ರ ಯಾವಾಗಲೂ ಶುಕ್ರವಾರ!’

ಮೋಹನನು ಮಾತನಲ್ಲಿನೋ ಬಹಳ ಚತುರ. ಕೋಲೇಜಿನ ತರ್ಕ ಸಭೆಯಲ್ಲಿ ಎಷ್ಟೆಷ್ಟೂ ವಾದಿಗಳನ್ನು ಸದೆಬಡಿದು, ವಿಜಯಭೇರಿಯನ್ನು ಮೋಳಿಗಿಸಿದ ಮಹಾಪ್ರವೀಣ! ಅದುದರಿಂದ ಇನ್ನೂ ಹೆಚ್ಚಿನ ಅಮೂಲ್ಯ ಶಬ್ದಗಳನ್ನು ಖಚು ಮಾಡಬೇಕೆಂದು ಹವಣಿಸುತ್ತಿದ್ದಾಗಲೇ ಭಿಕ್ಷುಕಿಯು ಹೊರಟು ಹೋದುದನ್ನು ಕಂಡು ಅವನಿಗೆ ಆಶ್ಚರ್ಯವನ್ನಿಸಿತು. ಅವನ್ನು ಸುಲಭವಾಗಿಯೇ ಬೇಡುವವರು ತಮ್ಮ ಸೋಲನ್ನು ಒಪ್ಪಿಕೊಂಡು ಹೋದುದನ್ನು ಅವನಿಷ್ಟರ ತನಕ ಕಂಡಿರಲಿಲ್ಲ. ‘ಹೇಗೂ ಇರಲಿ; ರಗಳೆಯೊಂದು ತೊಲಗಿತಷ್ಟೆ’ ಎಂದು ಅವನು ಹೊರ ಹೊರಟಿನು.

ಅಷ್ಟರಲ್ಲಿ ‘ಏನು ಮೋಹನ! ಕೊನೆಗೆ ನೀನೇ ಜಯಿಸಿದೆಯೆ? ಭೇಷಾ!’ ಎಂದು ಶ್ರೀಧರನೇ ಇದಿರು ಬರುತ್ತಿದ್ದನು.

ಮೋಹನನು ನಕ್ಷು ‘ಅದು ಹೋಗಲಿ. ನೋಡು! ನಿಮ್ಮ ಮನೆಯ ಕಡೆಗೇ ಹೊರಟಿದ್ದೆ’

‘ಏಕೆ?’

‘ಸುಮ್ಮನೆ. ಇಲ್ಲಿ ಕುಳಿತು ಬೇಸರವಾಯ್ತು.’

‘ಹಾಗಾದರೆ ಹೋಗೋಣ’ ಎಂದು ಬೀರಿಗಿಳಿದು ಪುನಃ ಹಿಂದಿರಿಗಿ ಶ್ರೀಧರನು ‘ನೋಡು; ಅದಾರ ಗಾಡಿ?’ ಎಂದನು.

\* ಕುದುರೆಯ ಗಾಡಿಯೊಂದು ಇದಿರು ಬರುತ್ತಿದ್ದಿತು. ಅದರಲ್ಲಿ ಕುಳಿತವ ಹೆಂದರೆ ಸುವೊರು ಹದಿನ್ಯೆದು ವರ್ಷ ವಯಸ್ಸಿನ ಹುಡುಗಿಯೊಬ್ಬಳು. ಹುಡುಗಿಯೇನೋ ಬಹಳ ಚಲುವೆ.

ಮೋಹನನು ಮುಗುಳು ನಗೆಯಿಂದ ‘ನನಗೇನು ಗೊತ್ತು?’ ಎಂದನು.

‘ಓಹೋ! ಗೋತ್ತಾಯಿತು. ಏನೋ! ಇಷ್ಟ ಬೇಗನೆ ಹೆಸರು ಹೇಳಲು ಕೂಡ ನಾಚಿಗೆ! ಅಥವಾ ಅದನ್ನು ಕೇಳುವ ಅಧಿಕಾರವು ನಮಗಿಲ್ಲವೇ?’ ಎಂದು ಶ್ರೀಧರನು ಗೆಳಿಯನ ಬೆನ್ನು ತಟ್ಟು ನಗುತಿರಲು ಗಾಡಿಯು ಅವರನ್ನು ದಾಟಿ ಮುಂಬರಿಯಿತು.

ಮೋಹನನು ಅವನ ಮಾತಿಗೆ ಉತ್ತರ ಕೂಡದೆ ‘ನೋಡಲ್ಲಿ! ಆ ಬೇಡು ವವಳು!’ ಎಂದು ಬೆಟ್ಟುತೋರಿಸಿದನು.

ಭಿಕ್ಷು ಕಿಯು ಹುಚ್ಚಿಯಂತೆ ಬೀದಿಯ ಮಧ್ಯದಲ್ಲಿ ನಿಂತು ಗಾಡಿಗೆ ದಾರಿಬಿಡದೆ, ನಟ್ಟುಗಟ್ಟಿನಿಂದ ಹುಡುಗಿಯನ್ನೇ ನೋಡುತ್ತಿದ್ದಳು—ಗಾಡಿಯಂತೂ ಮುಂದೆ ತೆರಳಿತು. ಅವಳು ಮಾತ್ರ ಆದರ ಬೆಸ್ಸು ಬಿಡದೆ ಓಡ ತೊಡಗಿದಳು.

‘ನೋಡಲಾಗದೆ? ಆದೇನು ನಿನ್ನ ಮೂಲಿ ಹಕ್ಕೆ? ಪಾಪ! ಅವಳು ಇಂದಿನ ತನಕ ಅಂತಹ ಹುಡುಗಿಯರನ್ನು ನೋಡಿಲ್ಲವೆಂದು ತೋರುವುದು.’ ಎಂದು ಶ್ರೀಧರನು ಮೋಹನನನ್ನು ತನ್ನ ಮನೆಗೆ ಕರೆದುಕೊಂಡು ಹೋದನು.

### ೩

ಹಂಪನಕಟ್ಟಿಯ ‘ಆನಂದಕುಟೀರ’ದಲ್ಲಿಂದು ಒಹು ಗದ್ದಲ. ಆನಂದ ರಾಯರು ತಮ್ಮ ಅಪಾರವಾದ ಧನರಾಶಿಯನ್ನು ವಿನಿಯೋಗಿಸಲು ಮುಂದಿನ ಜೀವಿತದಲ್ಲಿ ಇನ್ನಿಂತಹ ಸುಸಂದರ್ಭವು ದೊರೆಯಲಾರದೆಂದು ಬಗೆದು, ಏಕ ಮಾತ್ರ ಪುತ್ರ ಸರಕೆಯ ವಿವಾಹಕಾರ್ಯದಲ್ಲಿ ಧಾರಾಳವಾದ ಮನಸ್ಸಿನಿಂದ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಸಡಿಲು ಬಿಟ್ಟುರುವರು. ಕುಟೀರದಲ್ಲಿ ಎತ್ತ ನೋಡಿದರ್ತೆ ಅರಳಿದ ನಗುಮೋಗಗಳು. ಅವುಗಳ ಮಧ್ಯದಲ್ಲಿ ಮೇರಿಯುವ ತೇಜಃಪೂರ್ಣವಾದ ಮುಖವೆಂದರೆ ನಮ್ಮ ಶ್ರೀಧರನದೇ! ನಚ್ಚಿನ ಗೆಳೆಯ ನಾದ ಮೋಹನನ ಮೆದುವೆಯಂತಹ ಸಮಾರಂಭದ ಸಮಯದಲ್ಲಿ ಒಂದಿನ್ನು ದರ್ಶಿಸಿದಿಂದ ಅತ್ಯಿತ್ತ ಅಡ್ಡಾಡದಿರುತ್ತದೆ ರೆ, ನಿಜವಾಗಿಯೂ ಅವನ ಮೇಲೆ ಮಹತ್ತಾದ ಅಪವಾದದ ಹೊರೆಯೇ ಬಂದು ಬೀಳುತ್ತಿದ್ದಿತು. ಅಂತಹ ಕ್ಷೇತ್ರ ಅಪವಾದವನ್ನು ಹೊರುವಷ್ಟರ ಅಪರಾಧಕ್ಕೆ, ನಮ್ಮ ಶ್ರೀಧರನೆಂದಿಗೂ ಅವಕಾಶವನ್ನು ತೊಡಲಾರನು.

ಸಾಮಾನ್ಯತಃ ಷಟ್ವಯರ್ವಂತರ ಮದುವೆಯೆಂದರೆ ದುಂಡುಗಾರಿಕೆಯ ಮೂಲ. ಆದರಲ್ಲಿಯೂ ಉಭಯ ಪಕ್ಷೀಯರೂ ಸಮಾನರಿದ್ದು ಸ್ವಧೀಗೆ ಪ್ರಾರಂಭಿಸಿದರೆಂದರೆ ಮತ್ತೀನು? ಇಂತಹ ಸಂದರ್ಭದಲ್ಲಿ, ಒಂದಿಷ್ಟಾದರೂ ಸ್ವಪ್ರಯೋಜನವನ್ನು ಕಲ್ಪಿಸಿಕೊಳ್ಳುವ ಹವಣಿಕೆಯಿಂದ ಭಿಕ್ಷು ಕರ ತಂಡವೇ ಬಂದು ಬೀಡುಬಿಟ್ಟು ಹೊರಬಾಗಿಲಲ್ಲಿ ಕಾಯುತಿರುವುದು ಸ್ವಾಭಾವಿಕವೇ ಸರಿ!

ಸಂಜೆಯ ಸಮಯ. ತಿರುಕರೆಲ್ಲರೂ ತಮ್ಮ ಪಾಲಿನ ತಿರುಪೆಗಳನ್ನು ಪಡೆದು ತೆರಳಿರುವರು. ಆದರೆ ಭಿಕ್ಷು ಕಿಯೋಬ್ಬಳು ಮಾತ್ರ ವ್ಯಾಸ್ತ ಚಿತ್ತಳಾಗಿ

ನಿಂದಿರುವಳು. ಗಂಭೀರಗಳಾದ ಯೋಚನೆಯ ಅಲೆಗಳು ಅವಳ ತಲೆಯನ್ನು ಕಡಡಿಬಿಟ್ಟಿರುವವು. ಹಲವೊಮ್ಮೆ ಅವಳು ಕುಟೀರದ ದ್ವಾರದ ಕಡೆಗೆ ಧಾವಿ ಸುವಳು. ಪುನಃ ಎನ್ನೋ ಯೋಚಿಸಿ ಹಿಂದಿರುಗುವಳು. ವಧುವನ್ನು ಕಂಡೊಡನೆಯಂತೂ ಉನ್ನಾದಿನಿಯಂತೆ ಉದ್ದಿಗ್ನಿಗಳಾಗಿ ಒಮ್ಮೆ ನಗುವಳು. ಪುನಃ ಯೋಚಿಸಿ ಅಳುವಳು. ಅಂತೂ ಹೆತ್ತ ತಾಯಿಯೇ ಆಗಲಿ, ತನ್ನ ಮಗಳ ಮುದುವೆ ಸಂದರ್ಭದಲ್ಲಿಯೂ ಇಷ್ಟು ಕಾತರಗೊಂಡಿರಲಾರಳಿಂದು ತೋರುವದು.

**ಕತ್ತಲಾಯಿತು.** ರಾತ್ರಿಗೆ ಸಂದ ವಿವಾಹದ ಅಂಗಗಳು ಒಂದೊಂದಾಗಿ ಪೂರಂಭಿಸಿದುವು. ಬ್ರಾಹ್ಮಣವರ್ಗದ ಮಂತ್ರಫೋನವು ವಾರ್ಷಿಕ್ಯನಿಗಿಂತಲೂ ಇಮ್ಮುಡಿಸಿ ಕೇಳುತ್ತಿದ್ದಿತು. ಭಿಕ್ಷುಕಿಯು ಇದನ್ನು ಕೇಳುತ್ತಿದ್ದೊಂತೆ ದೇಹದೆ ಚ್ಚರವಿಲ್ಲದೆ ಒಳಗೆ ಸುಗ್ಗಿದಳು. ಅದೆಂತಹ ಭವ್ಯವಾದ ನೋಟ! ವಧೂ ವರರು ಏಕಾಸನದಲ್ಲಿ ಕುಳಿತಿರುವರು. ಹೆಂಗಳಿಯರು ಹಾಡುತ ಆರತಿಯನ್ನು ಚಿಳಗುತ್ತಿರುವರು. ಆ ದೃಶ್ಯವನ್ನು ಎಷ್ಟೊಂದು ಕಂಡರೂ ಭಿಕ್ಷುಕಿಯ ಹೈದರುವು ತಣೆಯಲಾರದು. ನಿಟ್ಟುಸಿರು ಬಿಡುತ್ತ ಕೊನೆಗೆಂತೋ ಅಲ್ಲಿಂದ ಹೊರಟಳು ಎಲ್ಲಿಗೆಂಬುದು ಅವಳಿಗೇ ತಿಳಿಯದು. ದೇಹದಚ್ಚರವಿಲ್ಲದೆ ಮುಂದೆ ಸಾಗಿದಳು. ಅದೊಂದು ಫನವಾದ ಪದಾರ್ಥವು ಅವಳನ್ನು ಕೆಡಹದಿರುತ್ತಿದ್ದರೆ ಅವಳ ಅಂದಿನ ಪ್ರಯಾಣವು ಅಷ್ಟರಲ್ಲೇ ಕೊನೆಗಾಣಿವಂತಿರಲಿಲ್ಲ!

### ಇ

ಭಿಕ್ಷುಕಿಯು ಕಣ್ಣಿರೆದು ನೋಡಿದಾಗ, ಅಪರಿಚಿತವಾದ ಸುಸಜ್ಜಿತವಾದ ಕೋಣೆಯಲ್ಲಿ ಹಾಸುಗೆಯ ಮೇಲೆ ಮಲಗಿರುವಂತೆ ಭಾಸವಾಯಿತು. ಹತ್ತಿರ ದಲ್ಲೀ ಪರಿಚಾರಿಕೆಯೊಬ್ಬಳು ಕುಳಿತು ಶುಶ್ಲಾಸೆಯನ್ನು ಮಾಡುತ್ತಿರುವಳು. ಅವಳು ನಿಷೇಧ ಮಾಡುತ್ತಿದ್ದರೂ, ಭಿಕ್ಷುಕಿಯು ಎದ್ದು ಕುಳಿತುಕೊಳ್ಳಲು ಯಶ್ವಿಸಿದಳು, ಸಾಧ್ಯವಾಗಲಿಲ್ಲ. ಬಲ ಪಾಶ್ಚಾತ್ಯವು ಸಂಪೂರ್ಣವಾಗಿ ಗಾಸಿಗೊಂಡಿರುವುದು. ಬಲ ತೋಳು ಜೋಲುತ್ತಿರುವುದು. ದೇಹದಲ್ಲಿ ಬಹಳ ನಿತ್ಯಾಣ. ಮಾತನಾಡಲು ಶಕ್ತಿಯಿಲ್ಲ. ಆದರೂ ಹೀಳಿ ಸ್ವರದಿಂದ ‘ನೀನಾರಮ್ಮು? ನಾನಿಲ್ಲಿಗೆ ಹೇಗೆ ಬಂದೆನು?’ ಎಂದು ಹೊರಗೆ ಹೋದಳು.

ಪರಿಚಾರಿಕೆಯು ‘ಮಾತಾಡದಿರು. ದೇಹದಲ್ಲಿ ಬಹಳ ನಿತ್ಯಾಣವಿದೆ. ಮಾತಾಡಿದರೆ ನಿತ್ಯಾಣವು ಹೆಚ್ಚುವುದು’ ಎಂದು ಹೊರಗೆ ಹೋದಳು.

ಭಿಕ್ಷು ಕೆಯು, ಸುತ್ತಲೂ ತನ್ನಂತಹ ಹೋಗಿಗಳನೇಕರು ಮಲಗಿರುವುದನ್ನು ಕಂಡು ಅದು ಆಸ್ತ್ರೀಯಿರಬೇಕೆಂದು ಉಹಿಸದಿರಲಿಲ್ಲ. ಪುನಃ ಕುಳಿತುಕೊಳ್ಳಲು ಯಶ್ಚಿಸಿದಳು. ಆದರೆ ಆ ಪ್ರಯತ್ನದಿಂದ ದೇಹವು ಕುಲುಕಿದಂತಾಗಿ, ಗಾಯಗಳಿಂದ ರಕ್ತಧಾರೆಯು ಹೊರಹೊಮ್ಮೆತೊಡಗಲು ಪುನಃ ಮೂಳ್ಳಿತಳಾದಳು.

ಪರಿಚಾರಿಕೆಯು ಡಾಕ್ಟರರನ್ನು ಕರೆತಂದಳು. ಡಾಕ್ಟರರು ಗಾಯಗಳಿಗೆಲ್ಲಾ ಮುದ್ದಿಟ್ಟು ಬಿಗಿದು, ನಾಡಿಯನ್ನು ಪರೀಕ್ಷಿಸಿದರು. ದೇಹವು ಕಾದ ಕಬ್ಬಿಣದಂತೆ ಬಿಸಿಯೇರಿದ್ದಿತು. ಜ್ವರವು ವಿವರಿತವಾಗಿ ತಲೆಗೇರತೊಡಗಿದ್ದಿತು. ಡಾಕ್ಟರರು ಪರಿಚಾರಿಕೆಯೊಡನೆ ‘ಜಾಗ್ರತೆಯಾಗಿರು ಜ್ವರವು ವಿವಮವಾಗಿರುವುದು. ಭಯಂಕರವಾದ ವಿವತ್ತು’ ಎಂದು ನುಡಿದು ಕೆಲವು ಛೈವಧಗಳನ್ನು ಕೊಟ್ಟು ಹೊರಟುಹೋದರು.

ಸುಮಾರು ಒಂದು ಗಂಟೆಯನಂತರ, ಭಿಕ್ಷು ಕಣ್ಣಿರೆದಳು. ಅರಿವಾಡೊಡನೆ ಪರಿಚಾರಿಕೆಯು ಛೈವಧವನ್ನು ಕೊಡಲು ಹೋದಳು. ಆದರೆ ಅವಳು ತೆಗೆದುಕೊಳ್ಳಲಿಲ್ಲ. ಆದುದರಿಂದ ಡಾಕ್ಟರರನ್ನೆ ಪುನಃ ಕರೆತಂದಳು. ಡಾಕ್ಟರರು ನಾಡಿಯನ್ನು ಹಿಡಿದು ನೋಡಿ ‘ಮದ್ದನ್ನೇ ಕೆ ತೆಗೆದುಕೊಳ್ಳುವುದಿಲ್ಲ?’ ಎಂದರು.

‘ನಿಷ್ಠೆ. ನಾನಿಲ್ಲಿಗೆ ಹೇಗೆ ಬಂದುದು?’

‘ಮೋಟರ್‌ಕಾರಿನ ಅಡಿಗೆ ಬಿದ್ದು. ನಿನ್ನ ಹೆಸರೇನು?’

‘ರಾಧಾ.’

‘ಉಂರಾವುದು?’

‘ಗುರುವುರ.’

‘ಮತ್ತು ಈ ಉರಿಗೆ ಏಕೆ ಬಂದೆ?’

‘ಹೀಗೆ’

‘ನಿನ್ನ ಸಂಬಂಧಿಕರು ಯಾರಾದರೂ ಇಲ್ಲಿರುವರೆ?’

‘ಹೊದು’ ಎಂದು, ಸ್ವಲ್ಪ ಹೊತ್ತು ಯೋಚಿಸಿ ‘ಇಲ್ಲ ಇಲ್ಲ; ಯಾರೂ ಇಲ್ಲ’ ಎಂದಳು.

‘ಅದೇನು ಸಂಶಯ?’

‘ಇಲ್ಲ, ಯಾರೂ ಇಲ್ಲ.’

‘ಇದ್ದರೆ ತಿಳಿಸು. ಬೇಕಾದರೆ ನಾವು ಅವರಿಗೆ ಹೇಳಿಕಳಿಸುವೇನು.’

‘ಹಾಗಾದರೆ—’

‘ಹಾಗಾದರೇನು?’

‘ಹಾಗಾದರೆ ಆನಂದರಾಯರ ಮಗಳನ್ನು ನೋಡಬೇಕೆಂದಿದೆ.’

‘ಯಾವ ಆನಂದರಾಯರು?’

‘ಹಂಪನಕಟ್ಟಿ.’

‘ಅವರೇನು ನಿನ್ನ ಸಂಬಂಧಿಕರೇ?’

ಭಿಕ್ಷು ಕಿಯು ಉತ್ತರವನ್ನು ಕೊಡಲಾರದೆ ಚಿಕ್ಕ ಮಗನಿನಂತೆ ಆಳ ತೊಡಗಿದಳು.

‘ಹೇಳಿ ಕಳಿಸಿದರೆ ಅವರು ಬರುವರೆ?’

‘ಬರಲಿಕ್ಕಿಲ್ಲ.’

‘ಹಾಗಾದರೆ?’

‘ಬರದಿದ್ದರೆ—’

‘ಏನು?’

‘ಸಾಯ ಹೊರಟೆ ಭಿಕ್ಷು ಕಿಯೊಬ್ಜುಳು ನಿನ್ನ ನ್ನು ನೋಡ ಬಯಸುವ ಶೆಂದೂ, ನಿನ್ನ ನ್ನು ಒಂದು ತಡವೆ ನೋಡಿ ಸಂತೋಷದಿಂದ ಪ್ರಾಣ ಬಿಡಲಿಚ್ಚಿಸುವಶೆಂದೂ ಹುಡುಗಿಗೆ ಹೇಳಿದರೆ ಬರಲೂ ಸಾಕು.’

‘ಸರಿ’ ಎಂದು ಡಾಕ್ಕುರು ಹೊರಟುಹೋದರು.

#### ಉ

ಇಂದು ಪೀಪಾಟೆಯ ಸಲುವಾಗಿ ಉಂಟಾಗಿ ಸಭ್ಯಗೃಹಸ್ಥರೂ ಆನಂದರಾಯರಿಂದ ಆಮುಂತ್ರಿತರಾಗಿರುವರು. ಅಂತೆಯೇ ಎನ್ನೊಮ್ಮೆ ಜನ ಪದವೀಧರರು, ಘನಸ್ಥರು ಒಂದು ಹೋಗುತ್ತಿರುವರು. ರಾಯರಿಗೆ ಒಂದವರನ್ನು ಅದರಿಸುವ ಗಲಭೆಯಲ್ಲಿ ಒಂದಿನ್ನೊಮ್ಮೆ ವಿರತಿಯಿಲ್ಲ. ಒಂದು ಕಡೆಯಲ್ಲಿ ಮೋಹನನ್ನು, ತನ್ನ ಸಮಾನಕಕ್ಕೆಯವರೊಡನೆ ಕುಳಿತು ಹರಣಿಹೋಡಿಯುತ್ತಿರುವನು. ಇನ್ನೊಮ್ಮೆ ಒಂದು ಕಡೆ ಸರಳಿಯು ತನ್ನ ಗೆಳತಿಯರನ್ನು ಸತ್ಯರಿಸುತ್ತಿರುವಳು.

ಆಮೆಂತ್ರಿಸಲ್ಪಟ್ಟವರಲ್ಲಿ ಆಸ್ತ್ರತ್ರೀಯ ಸಚಿನರೂ ಒಬ್ಬರು. ಸಚಿನರು ರಾಯರಿಂದ ಉಪಚರಿಸಲ್ಪಟ್ಟ ಹೊರಡುವ ಸಮಯದಲ್ಲಿ ‘ರಾಯರೇ! ನಿಮ್ಮ ಮಗಳನ್ನು ನಮ್ಮ ಆಸ್ತ್ರತ್ರೀಯಲ್ಲಿಬ್ಬಳ್ಳಿ ನೋಡ ಬಯಸುವಳು. ಸ್ವಲ್ಪಿಕಳುಹಿಸಿಕೊಡೋಣಾದಿತೇ? ಎಂದು ಕೇಳಿದರು.

ರಾಯರು ಆಶ್ಚರ್ಯದಿಂದ—‘ಏಕಂತೆ?’

‘ಏಕೋ ತಿಳಿಯದು; ನೋಡಬೇಕಂತೆ.’

‘ಲಲ್ಲಿಯವಳು?’

‘ಗುರುಪುರವಂತೆ.’

‘ಏನಾದರೂ ಅಂಟುರೋಗವಿದೆಯೆಂ?’

‘ಹಾಗೇನೂ ಇಲ್ಲ. ಮೊನ್ನೆ ಒಂದು ಶಾರಿನ ಅಡಿಗೆ ಬಿದ್ದು ಜವಿಂ ಆಗಿರುವಳಷ್ಟು’

‘ಹಾಗಾದರೆ ಅವಕೊಡನೆ ಕೇಳುವನೇ’ಂದು ಮಗಳನ್ನು ಕರೆದು ಸಚಿನರ ಪರಿಚಯವನ್ನು ಮಾಡಿಸಿ, ವಿವಯವನ್ನು ತಿಳಿಸಿ ‘ಹೋಗಿ ಬರುವೆಯಾ?’ ಎಂದು ಕೇಳಿದರು.

‘ಯಾರವಳು?’

‘ಅವಕೊಬ್ಬಳು ಭಿಕ್ಕು ಕಿಯೆಂದು ತೋರುವುದು’ ಎಂದು ಸಚಿನರು ನುಡಿದರು.

‘ಎಷ್ಟು ವಯಸ್ಸು?’

‘ಸುಮಾರು ನಲ್ಲಿತ್ತೀಗ್ರದು ಇರಬಹುದು.’

‘ಸರಿ. ಹಾಗಾದರೆ ಬರುವುದಿಲ್ಲ. ಅವಕೊಬ್ಬಳು ಹುಣ್ಣಿ. ಕೆಲವು ದಿನಗಳ ಹಿಂದೆ ನಾನು ಗಾಡಿಯಲ್ಲಿ ಹೋಗುವಾಗ ನಮ್ಮ ಗಾಡಿಯ ಹಿಂದೆ ಒಬ್ಬಳು ಓಡಿ ಬಂದಿದ್ದಳು. ಅವಕೇ ಇವಕ್ಕಿರಬಹುದು.’

‘ಅದೇನೋ ತಿಳಿಯದು. ಆದರೆ ಹೈವಧಿಯನ್ನು ತೆಗೆದುಕೊಳ್ಳಲು ಕೇಳುವುದಿಲ್ಲ. ನೀನು ಬರಲೊಪ್ಪದಿದ್ದರೆ ‘ಸಾಯಲು ಹೊರಟ ಬಡವಕೊಬ್ಬಳು, ಒಂದು ತಡವೆ ನಿನ್ನನ್ನು ನೋಡಿ ಸಂತೋಷದಿಂದ ಪ್ರಾಣಬಿಡಲು ಇಚ್ಛಿಸುವಳು’ ಎಂದು ಹೇಳ ಹೇಗಾದರೂ ಕರೆದುಕೊಂಡು ಬರಬೇಕೆಂದು ನುಡಿದಳು.’

‘ನನ್ನನ್ನ ನೋಡುವುದರಿಂದ ಅವಳ ಮನಸ್ಸಿಗೆ ಅಷ್ಟು ಶಾಂತಿಯು ಸಿಗುವುದಾದರೆ, ನಾನೇಕೆ ಅವಳ ಮನಸ್ಸನ್ನ ನೋಯಿಸಬೇಕೆಂದು ಯೋಚಿಸಿ ಸರಳೀಯು ಬರಲೊಪ್ಪಿದಳು. ಅವಳು ಹೊರಟದ್ದೆ ತಡ—‘ಇದೇನೋ ವಿಚಿತ್ರ ವಿವಯವಿರಬೇಕೆಂದಣಿಸಿ ಎಷ್ಟೋ ಕುಶಾಹಲಿಗಳು ಅವಳ ಬೆನ್ನು ಹಿಡಿಯ ದಿರಲಿಲ್ಲ. ಆದರೆ ಇದರಿಂದ ಅವರ ಕುಶಾಹಲವೇನೂ ನಿವೃತ್ತಿಯಾಗಲಿಲ್ಲ. ಕಾರಣ—ಭಿಕ್ಷು ಕಿಯು, ಹುಡುಗಿಯೋಡನೆ ಸ್ವಲ್ಪ ಮಾತಾಡುವ ಕೆಲಸವಿರು ವುದರಿಂದ ಮತ್ತಾರೂ ಇರಲಾಗದೆಂದು ನಿಷೇಧಿಸಿದುದರಿಂದ, ಕುಶಾಹಲಿಗಳಿಗೆ ಪಾರಪ್ರವಾದುದೆಂದರೆ—ಸರಳೀಯು ಬರುವ ತನಕ ಜೋಲು ಮೋಗದಿಂದ ಹೊರಗೆ ಕಾದು ನಿಲ್ಲುವ ಒಂದು ಶೈಕ್ಷಣಿಕ ಮಾತ್ರ!'

ಭಿಕ್ಷು ಕಿಯನ್ನು ಕಂಡೊಡನೆಯಂತೂ ಅದೇ ಹುಚ್ಚಿಯಿವಳಿಂದು ಸರಳೀಯು ಅರಿತಳಾದರೂ ಅವಳ ಅಂದಿನ ಆ ಶೋಚನೀಯ ಸ್ಥಿತಿಗಾಗಿ ಮನ ಗರಗಿ ಮರುಗಿದಳು. ಭಿಕ್ಷು ಕಿಯು ಮಾತಿಲ್ಲದೆ ಮರುಗುತ್ತಿದ್ದೆಳು. ಅವಳ ಕಣ್ಣಗಳಿಂದ ಕಾಗಾರಲದ ಸೋರುಮಳೀಯಂತೆ ಬಾವ್ಯಧಾರೆಯು ಒಂದೇ ಸವನೆ ಸುರಿಯುತ್ತಿದ್ದಿತು. ಅಳಳು ಅವಳ ಕಂಠವನ್ನು ಬಿಗಿಹಿಡಿದಿದ್ದಿತು. ಕೊನೆಗೆ ಆ ಮಾನ ಭಾಸೆಯನ್ನು ಸರಳೀಯೇ ಭೇದಿಸಿ ನುಡಿದಳು—

‘ಆಳುವುದೇಕಮ್ಮಾ?’ ಎಂದು.

ಭಿಕ್ಷು ಕಿಯು ಕ್ಷಣಿಕಾಲ ಹುಡುಗಿಯನ್ನು ನೋಡುತ್ತಿದ್ದು ‘ಆತ್ಮಾದರೂ ಬೆಂದಹ್ಯಾದಯವನ್ನು ತಣಿಸಿಕೊಳ್ಳಿದಿರಲೆ? ಮಗೂ! ನಿನ್ನನ್ನ ಕಂಡೊಡನೆಯೇ ಹಿಂದಿನ ಒಂದೊಂದೇ ದುರ್ದಿನಗಳ ಚಿತ್ರ ಕಣ್ಣ ಮುಂದೆ ಬಂದು ನಲಿಯ ಹೊಡಗುವುದು. ನಿನ್ನ ಹೆಸರೇನವ್ವಾ?’ ಎಂದು ಕೇಳಿದಳು.

‘ಸರಳಾ’

‘ನಿನ್ನ ತಾಯಿಯ ಹೆಸರು?’

ಭಿಕ್ಷು ಕಿಯ ಪ್ರಶ್ನೆಗೆ ಹುಡುಗಿಯಿಂದ ಒಮ್ಮೆಂದೊಮ್ಮೆಗೆ ಖತ್ತರ ಕೊಡಲಾಗಲಿಲ್ಲ. ಕಾರಣ—ತನ್ನ ತಾಯಿ ಯಾರೆಂಬುದು ಆವಳಿಗೇ ತಿಳಿಯದು. ಆನಂದರಾಯರ ಹೆಂಡತಿ ಕಮಲಮ್ಮನು ತನ್ನ ಸಾಕು ತಾಯಿ ಎಂದು ಮಾತ್ರ ಗೊತ್ತು. ಆದರೂ ಆ ವಿಚಾರಗಳಿಲ್ಲ ಈಗೇಕೆ ಎಂದು ಬಗೆದು ಸರಳೀಯು ‘ತಾಯಿಯ ಹೆಸರೇ? ಕಮಲಮ್ಮ’ ಎಂದು ನುಡಿದೇ ಬಿಟ್ಟುಳು.

‘ನಿನ್ನ ಹುಟ್ಟೊರು ಮಂಗಳೂರೆಯೇ?’

‘ಆಲ್ಲ. ಯಾವುದೋ ಒಂದು ಹಳ್ಳಿಯಂತೆ.’

ಭಿಕ್ಷು ಕಿರು ಸ್ವಲ್ಪ ಹೊತ್ತು ಸುಮ್ಮನಿದ್ದು ಅಳುತ್ತ ನುಡಿದಳು.

‘ಮಗೂ! ನನಗೂ ಒಬ್ಬಳು ಮಗಳಿದ್ದಳು....ಇದ್ದಳು! ಆದರೆ.....ಆದರೆ ನನ್ನ ಆ ಮುದ್ದು ಮಗು.....’

‘ವನಾಯಿತಮಾಡು?’

‘ಆಂದಿನ ಆ ಭಯಂಕರ ದಿವಸ, ನೆರೆಯ ಸಮಯ ಎಷ್ಟೋ ಮಂದಿ ಹೊರಟುಹೋದರಂತೆ. ಆ ದಿನ ನನ್ನ ಎಳೆಗೂಸು ಹೊರಟುಹೋಯ್ತು; ನನ್ನೊಬ್ಬಳನ್ನೇ ಬಿಟ್ಟು ಹೊರಟೇ ಹೋಯ್ತು!’

ಭಿಕ್ಷು ಕಿರು ನುಡಿಯುತ್ತಿದ್ದಂತೆ ಸರಳಿಯ ಮನಸ್ಸು ದೂರ—ಬಹು ದೂರ ಸರಿದಿದ್ದ ತು. ಅದಾವುದೋ ಒಂದು ಅವೃತ್ತ ಮಧುರವಾದ ಸಂಗೀತದ ಮೂರ್ಖನೆಯು ಅವಳ ಹೈದರಾಬಾದನ್ನು ತುಂಬ ತೊಡಗಿದ್ದಿತು. ‘ಅಹುದು; ಸಣ್ಣ ಮನೆ. ನೀರು! ತುಂಬ ನೀರು! ಎಂದವಳು ತನ್ನ ಲೇಇ ಗುಣಿಸಿಕೊಳ್ಳು ತಿದ್ದಳು. ಅರಿವಿಲ್ಲದ ಭಾವನಾಪ್ರಪಂಚದ ವೀಕ್ಷಣೆ ಕಡಿದ ತಂತ್ರಿಯನ್ನು, ಮಗುಳೆ ಜೋಡಿಸ ತೊಡಗಿದ್ದಳು!

‘ಆದರೆ ನನ್ನನ್ನು ಯಾರೂ ಮುಟ್ಟಿಲಿಲ್ಲ. ಆ ಯಮನಿಗೂ ನಾನು ಬೇಡವಾದೆ! ನನ್ನ ಕಳೆದ ರತ್ನಕ್ಕಾಗಿ ಎಷ್ಟೋ ಉರುಗಳನ್ನು ತಿರುಗಿದೆ. ಕಂಡ ಕಂಡವರನ್ನು ಕೇಳಿದೆ. ಎಲ್ಲರೂ ‘ನಿನ್ನ ರತ್ನ ಈ ಲೋಕದಲ್ಲಿಲ್ಲ’ ಎಂದರು. ಆದರೆ ನನ್ನ ರತ್ನ—ಎನ್ನ ತಿದ್ದಂತೆ ಅವಳ ಮುಖವು ಅರಳ ತೊಡಗಿತು. ನನ್ನ ರತ್ನ ಕಳೆದು ಹೋಗಿಲ್ಲ. ನನ್ನ ರತ್ನ ಆರಮನೆಯಲ್ಲಿ!’

ಸರಳಿಯು ಕುಶಾಹಲದಿಂದ ಕೇಳಿದಳು ‘ಏನು! ಸಿಕ್ಕಿತೆ?’

‘ಹೌದಮ್ಮೆ; ಸಿಕ್ಕಿತು. ದೇವರು ನನ್ನ ರತ್ನವನ್ನು ಕಡ್ಡಿಕೊಳ್ಳಿಲ್ಲ. ಅದರೆ ನಾನು ಭಿಕಾರಿ! ಅವಳು ರಾಣಿ! ನಾನು ಹುಚ್ಚಿ. ಅದು ನನ್ನ ದಂದರೆ ಯಾರೂ ನಂಬಲಾರರು. ಹೇಗೂ ಆಗಲಿ; ಚೆನ್ನಾಗಿದರೆ ಸರಿ! ಎಂದುಕೊಂಡೆ.’

‘ಅದೇಕೆ? ಜನರು ನಂಬದಿದ್ದರೂ ಮಗಳು ತಾಯಿಯನ್ನು ನಂಬಲಾರಳಿ?’

‘ಇಲ್ಲಮ್ಮೆ. ನನ್ನ ಮಗು ಚಿಕ್ಕಂದಿನಲ್ಲೇ ಕಳೆದು ಹೋಗಿತ್ತು. ನನ್ನ ಹೊಡಿಯಲ್ಲಿ ಬಹುಕಾಲ ನಲಿದಿರಲಿಲ್ಲ. ನನ್ನನ್ನು ಅದು ತಿಳಿಯಲಾರದು.

ಅದರೂ—ಸಾಯುವ ಮುಂಚೆ ಒಂದು ತಡವೆ—ಒಂದೇ ತಡವೆಯಾದರೂ ಕಣ್ಣು ತುಂಬ ನೋಡಬೇಕೆಂದು ಬಯಸಿದೆ.’

‘ಕೊನೆಗೆ ಬಂದಳೇ?’

‘ಭಾರದೆ? ನೋಡು! ನನ್ನ ದುರೀ ಇರುವಳು?’

‘ಎಲ್ಲಿ?’

ಭಿಕ್ಷು ಕಿಯು ಸರಳೀಯಿಡಿಗೆ ನಗುತೆ ಕೈತೋರಿದಳು.

‘ಏನು? ನಾನೇ!’

ಕಳಿಗುಂದಿದ್ದರೂ ದರ್ಶಕಪೂರ್ಣವಾದ ಭಿಕ್ಷು ಕಿಯ ನೋಟವು ಅಹು ದೆಂದು ಸಾರುವಂತಿದ್ದಿತು.

ಭಿಕ್ಷು ಕಿಯು ಮತ್ತೂ ಹೇಳತೊಡಗಿದಳು—‘ಮಗೂ—ನೀನು ಚಿಕ್ಕ ವಳು. ನಾಲ್ಕು ವರ್ಷಗಳಿನ್ನೂ ಕಳೆದಿದ್ದಿಲ್ಲ. ಒಂದು ದಿನ ನಾನು ನೀರು ತರಲು ಹೊರಗೆ ಹೋಗಿದ್ದೆ. ಹಿಂದಿರುಗಿ ಬರುವಷ್ಟರಲ್ಲಿ ನೀನು ಮನೆಯ ಜಗಲಿ ಯಿಂದ ಅಂಗಳಕ್ಕೆ ಬಿದ್ದು, ತೊಡೆಯಲ್ಲಿಂದು ಗಾಯವನ್ನು ಮಾಡಿಕೊಂಡು ಆಳುತ್ತಿದ್ದೆ. ಕೊನೆಗೆಂತೂ ಸಮಾಧಾನವಡಿಸಿ “ಇಂದೀ! ದೇವರು ಕೊಟ್ಟ ಮಜ್ಜಿ ಸಾಲದೆಂದು ಗಾಯವೊಂದನ್ನು ಮಾಡಿಕೊಂಡೆಯಾ?” ಎಂದು ಕೇಳಿ ದ್ವರ್ಕೆ ನಗತೊಡಗಿದೆ.’

ಸರಳೀಯ ಹೃದಯದ ಹಾಡು ಸ್ವರ್ಪವಾಯಿತು. ಭಿಕ್ಷು ಕಿ ಹೇಳಿದುದು ಸುಳ್ಳಾಗಿರಲಿಲ್ಲ. ತಾಯ ಕೊರಳನ್ನು ಬಿಗಿದಪ್ಪಿ ಚಿಕ್ಕ ಮಗುವಿನಂತೆ ಆಳುತ್ತ ನುಡಿದಳು—‘ಅಮ್ಮಾ—’

ಸಂತೋಷದಿಂದ, ಭಿಕ್ಷು ಕಿಯ ಗಂಟೆಲು ಬಿಗಿದುಬಂದು ವೊತು ಹೊರಿದದಂತಾಯಿತು. ಕಳಿದ ಬೆಳಕು ಪುನಃ ತೋರಿ ಬೆಳಗುವಂದು ಹೆತ್ತಬ್ಬೀಯ ಹೃದಯವು ಎವ್ವು ಅಭಿಮಾನ ಪಡಲಿಕ್ಕಿಲ್ಲ?

‘ಅಮ್ಮಾ! ನನಗೇಕೆ ಇದನ್ನು ಆ ದಿನವೇ ತಿಳಿಸಲಿಲ್ಲ?’

‘ಆ ದಿನವಿರಲಿ, ಇಂದೂ ತಿಳಿಸುತ್ತಿರಲಿಲ್ಲ. ಉಪ್ಪರಿಗೆಯ ಸುಂದರ ವಸ್ತುವನ್ನು ತಿಪ್ಪೆಯಲ್ಲಿ ತಂದು ಕೆಡಹಲು ಇಷ್ಟ ಪಡುತ್ತಿರಲಿಲ್ಲ. ಆದರೂ ಹೆತ್ತ ಮಗಳ ಮೊಗವನ್ನು ಆಡಗಿಸಿಡಲು ತಾಯಿಯ ಮನಸ್ಸು ಎಂದಿಗೂ ಕೇಳಲಾರದು.’

‘ಅದೇನಮಾತ್ರ? ನಾನು ಎಂದಿಗೂ ನಿನ್ನ ವಚೇ ಅಲ್ಲವೇ?’

‘ಆಹುದು ಮಗು! ಆದರೆ.....ನಿನ್ನನ್ನು ನನ್ನ ವಚನನ್ನು ವಹ್ಯ ಯೋಗ್ಯತೆಯು ನನಗಿಲ್ಲ. ನಾನು ಬೀದಿಯ ಭಿಕಾರಿ. ನೀನಾದರೂ.....’

‘ತಾಯಿಗಿಂತಲೂ ಈ ಸುಖ ಸಂಪತ್ತುಗಳಿಲ್ಲ ಹೆಚ್ಚಿನವೇ? ಬಾಹ್ಯ! ಮನಿಗೆ ಹೊಗೋಣ. ನಾನು ಪವ್ವನಿಗೆಲ್ಲ ಹೇಳಿಬಿಡುವೇನು.’

ಭಿಕ್ಷು ಕಿಯು ಆಳುತ—‘ಚೇಡ. ಆ ಯೋಗ್ಯತೆಯು ನನಗಿಲ್ಲ. ನಾನು ಜಾತಿಯಿಲ್ಲದವಳು—’ಎಂದಳು.

ಹುಡುಗಿಯ ತಲೆಗೆ ಸಿಡಿಲು ಬಡಿದಂತಾಯಿತು. ಅವಳು ಗಾಬರಿ ಯಿಂದ ‘ಏನು ಜಾತಿಯಿಲ್ಲವೇ?’ ಎಂದು ಕೇಳಿದಳು.

‘ಇಲ್ಲ. ನಿನ್ನ ಆಜ್ಞೆ ಜಾತಿಗಟ್ಟಿ ನಂತರ ನಾನು ಹುಟ್ಟಿದೆನು. ನನಗಂತೂ ಈ ಭಾವಿಯ ಮಣವು ಬಹಳವಾಗಿ ಸಂದಿರುವುದು ಇನ್ನು ಬಹು ದಿನಗಳ ತನಕ ಬಾಳಲಾರಿನು. ನೀನಂತೂ ಚೆನ್ನಾಗಿರು ಮಗೂ!’

‘ಅಮಾತ್ರ! ನಾನೂ ಜಾತಿಯಿಲ್ಲದವಳಿ? ಹಾಗಾದರೆ ನಾನು ಅವರನ್ನು.... ಅವರನ್ನು ವಂಚಿಸಿದನೇ?’

ಆ ಮಾತು ಭಿಕ್ಷು ಕಿಯ ಕಿವಿಗೆ ಬೀಳಲಿಲ್ಲ. ಬಹಳವಾಗಿ ಮಾತಾಡಿ ದುದರಿಂದ ಬಾಯಾರಿ, ತ್ವಾಣಗುಂದಿ ಆವಳು ಮೂರ್ಖೆಗೊಳ್ಳುವ ಸ್ಥಿತಿಯಲ್ಲಿ ದ್ವಿಳು. ಸರಳೆಯು ಸರ್ವನರನ್ನು ಕರೆತರಲು ಪರಿಚಾರಿಕಾರೆಯನ್ನು ಕಳುಹಿ, ಇಂದಾದರೂ ಮಾತ್ರ ಸೇವೆಯು ತನಗೆ ದೊರೆಯಿತಷ್ಟೇ! ಎಂದು ಭಾವಿಸಿ ಉಪ ಚರಿಸತ್ತೊಡಗಿದಳು. ಅವ್ಯಾರಲ್ಲಿ ಸರ್ವನರು ಬಂದು ಸರಳೆಯನ್ನು ಕಳುಹಿಸಿ, ಭಿಕ್ಷು ಕಿಯನ್ನು ಪರೀಕ್ಷೆಸತ್ತೊಡಗಿದರು.

ಸರಳೆಯು ಹೊರಟುಹೊದಳು. ಆದರೆ ತಾನು ಅವರನ್ನು ವಂಚಿಸಿದನೇ ಎಂಬೊಂದು ಭೀತಿಯು ಮಾತ್ರ, ಅವಳ ಹೃದಯದಲ್ಲಿ ತನ್ನ ಪ್ರಭುತ್ವವನ್ನು ಸಂಪೂರ್ಣವಾಗಿ ಸಾಫ್ ಸಿಸಿಯೇ ಬಿಟ್ಟುತು!

ಇ

ಸರಳೆಯು ಬಂದೊಡನೆ ಅವಳ ಬಾಡಿದ ಮುಖವನ್ನು ನೋಡಿ, ಹೊರಗೆ ಕಾದು ನಿಂತಿದ್ದ ಶುತ್ತಾಹಲಿಗಳಿಲ್ಲ ಆಶ್ಚರ್ಯಗೊಂಡು ‘ಏನು ವಿಚಾರಿ ಇನ್ನು ಹೊತ್ತು?’ ಎಂದು ಕೇಳಿದರಲ್ಲ. ಆದರೆ ಹುಡುಗಿ ಬಹು ಜಾಣಿ!

ಒಮ್ಮೆಗನೇ ಗುಟ್ಟುಗಳನ್ನೆಲ್ಲ ತಿಳಿಸಿಬಿಡಲು ಅವಳೇನು ಹಳ್ಳಿಯ ಕೋಡಗ ವಲ್ಲ. ಅದುದರಿಂದಲೇ ವಸ್ತು ಸ್ಥಿತಿಯನ್ನು ರುಹದೆ, ‘ಭಿಕ್ಷು ಕಿಗೆ ನನ್ನಪ್ಪೇ ವಯಸ್ಸಿನ ಒಬ್ಬಳು ಮಗಳಿದ್ದ ಳಂತೆ. ಅವಳು ಕೆಲವು ಸಮಯಗಳ ಹಿಂದೆ ತೀರ್ಥ ಹೋಡಳಂತೆ. ಅವಳು ನನ್ನ ಹಾಗೆಯೇ ಇದ್ದ ಳಂತೆ. ಅದುದರಿಂದ ಒಮ್ಮೆ ನನ್ನನ್ನಾದರೂ ಸೋಡಬೇಕೆಂದು ಕರೆಯಿಸಿದುದಂತೆ’ ಎಂದು ಮುಂತಾಗಿ ಅಂತೆಗಳ ಸಂತೆಯನ್ನೇ ಪೂರ್ಣಾಂಶಿಸಿ ನುಡಿದುಬಿಟ್ಟುಳು. ‘ಇರಬಹುದು, ಒಬ್ಬರನ್ನು ಇನ್ನೊಬ್ಬರು ಹೋಲುತ್ತಿರಬಹುದು’ ಎಂದು ಭಾವಿಸಿ ಅವರೂ ಸರಳೀಯ ಮಾತನ್ನು ನಂಬಿದಿರಲಿಲ್ಲ.

ಸರಳೀಯ ತಾಯಿಯು ಈ ಸಮಾಧಾನವನ್ನು ಮೊತ್ತ ಮೊದಲು ನಂಬಿದಳು. ಆದರೆ ಆ ನಂಬುಗೆಯು ಬಹುಕಾಲ ಬಾಳಲಿಲ್ಲ. ಸರಳೀಯು ವಿಹ್ವಲಚಿತ್ತಳಾಗಿ ಹೀಳಿಸ್ತು ಸ್ವರದಿಂದ ‘ನನ್ನ ತಾಯಿ ಯಾರಮ್ಮಾ’ ಎಂದು ಕೇಳಿ ದೊಡನೆ ಕಮಲವ್ಯಾನು ಆಶ್ಚರ್ಯಗೊಂಡು ಇದರಲ್ಲೇನೋ ಗೂಡ ತತ್ವವಿರ ಬೇಕೆಂದು ಉಹಿಸದಿರಲಿಲ್ಲ.

‘ಅದೇಕೆ ಈಗ ನೆನಪಾಯಿತು?’

‘ಏಕೆಲ್ಲ; ಹೀಗೆ?’

‘ಅದೊಂದು ದೊಡ್ಡ ವಿಚಾರ. ಅದು ನಿನಗೆ ಚೇಡ ಮುಗು! ಈಗಂತೂ ನಾನೇ ತಾಯಿ. ಆಯಿತಪ್ಪೇ?’

‘ಅದು ಸರಿ. ಆದರೆ ಆ ವಿಚಾರವನ್ನು ನಾನು ತಿಳಿಯಲಾಗದೆ?’

‘ತಿಳಿಯದೇನು? ಆದರೆ ಅದು ನನಗೂ ಗೊತ್ತಿಲ್ಲ ಮುಗು. ಅಂದು ಆ ಇಪ್ಪತ್ತಮೂರನೆ ಇಸ್ವಿಯ ದೊಡ್ಡ ನೆರೆಯ ಸಮಯ. ಆಗ್ಗೆ ನಿನಗೆ ಸುಮಾರು ಐದಾರು ವರ್ಷಗಳಷ್ಟೇ. ಆ ದಿವಸ ನಮ್ಮ ಕೂಳೂರು ರಾಮರಾಯರು ತಮ್ಮ ಆಸ್ತಿಪಾಸ್ತಿಗಳ ವಿಚಾರ ತೆಗೆದುಕೊಳ್ಳಲು ಗುರುಪುರದತ್ತಕಡೆ ಹೋಗಿದ್ದ ವರು ಹೊಳೆಯಲ್ಲಿ ತೇಲಿ ಬರುತ್ತಿದ್ದ ನಿನ್ನನ್ನು ಹೇಗೋ ಬಚಾವು ಮಾಡಿದರಂತೆ, ಅಷ್ಟೇ ನನಗೆ ಗೊತ್ತು.’

‘ಮತ್ತೆ ನಾನಿಲ್ಲಿಗೆ ಹೇಗೆ ಬಂದೆ?’

‘ಅವರು ನಮ್ಮ ಸಂಬಂಧಿಕರು. ಒಂದು ಸಾರಿ ನಮ್ಮವರು ಅಲ್ಲಿಗೆ ಹೋದಾಗ ಈ ವಿಚಾರ ತಿಳಿದು ನಿನ್ನನ್ನು ತಮ್ಮಾದನೆ ಕರೆದುಕೊಂಡೆ ಬಂದರು.

ರಾಮರಾಯರಿಗೂ ತುಂಬ ಮಕ್ಕಳಿದ್ದರು. ಅದುದರಿಂದ ಅವರು ಅದಕ್ಕೆ ಆಕ್ಷೇಪ ಹೇಳಲಿಲ್ಲ. ಅದರ ಮೇಲೆ ನಾನೇ ನಿನ್ನ ತಾಯಿ. ಆ ವಿಚಾರ ಈಗೇಕೆ?”

‘ಏಕಿಲ್’ ಎಂದು ಸರಳೀಯ ಅಲ್ಲಿಂದೆದ್ದು ತನ್ನ ಕೊಣೆಯನ್ನು ಸೇರಿ ಬಾಗಿಲನ್ನು ಹಾಕಿಕೊಂಡು ಕುಳಿತಳು. ಅನೇಕ ಕೊನೆಮೊದಲಿಲ್ಲದ ಯೋಚನೆಗಳು ಅವಳ ತಲೆಯನ್ನು ಸುತ್ತಿಕೊಂಡು ಪ್ರಳಯಕಾಲದ ಸಾಗರ ತರಂಗಗಳಂತೆ ಸಂಫೋಸ್ ಸುತ್ತಿದ್ದುವು.

‘ನಾನೆಂತೂ ಜಾತಿಯಿಲ್ಲದವಳು. ಈ ವಿಷಯವು ಯಾರಿಗೂ ತಿಳಿಯದು ತಳಿದಿದ್ದರೆ, ನನ್ನನ್ನೆಂದಿಗೂ ಅವರು ಮದುವೆಯಾಗುತ್ತಿರಲಿಲ್ಲ. ಈ ವಿಚಾರ ತಳಿದ ನೇಲೂ, ಮತ್ತೇಕೆ ನಾನವರೊಂದಿಗೆ ಕೂಡಿರಬೇಕು? ಇಲ್ಲವಾದರೆ ನಾನವರನ್ನು ವಂಚಿಸಿದಂತಾಗದೆ? ನನ್ನ ವಿಷಯವನ್ನು ಇನ್ನಾದರೂ ತಿಳುಹದೆ ನಾನು ಅಡಗಿಸಿದರೆ ಅದೆಂತಹ ಆತ್ಮದ್ರೋಹಿ? ಹಾಗಾದರೆ ತಿಳುಹಲೆ? ಆದರೆ—ಅವರು ನನ್ನನ್ನು ಬಿಟ್ಟುಬಿಟ್ಟರೆ?’

ಸರಳೀಯ ಹೃದಯವು ಬಿರುಗಾಳಿಗೆ ಸಿಲುಕಿದ ಹಡಗಿನಂತೆ ನಡುಗ ತೊಡಗಿತು. ಯೋಚನೆಯು ಮುಂದೆ ಹರಿಯಲೊಳ್ಳದು. ಅದು ಒಂದೇ ಸವನೆ ಸುರಿಯುತ್ತಿರುವ ಕಂಬನಿಯಿಂದ, ತೋಯ್ದುಹೋಯಿತು.

ಆಷ್ಟರಲ್ಲಿ ಯಾರೋ ಬಾಗಿಲು ತಣ್ಣೆ ‘ಸರಳಾ’ ಎಂದು ಕರೆದರು. ಸರಳೀಯು ಚೇಗ ಚೇಗನೆ ಕಣ್ಣೀರನ್ನು ಒರಸಿಕೊಂಡು ಬಾಗಿಲು ತೆರಿದಳು. ಕಮಲಮೃನು ಒಳಗೆ ಬಂದು—‘ನನು ಸರಳ! ಒಬ್ಬಳೇ ಕುಳಿತಿರುವಿ! ಏಕೆ ಅಳುತ್ತಿರುವೆ!’ ಎಂದಳು.

‘ಏನಿಲ್.—ನಾನು ಅವರಲ್ಲಿಗೆ ಯಾವಾಗ ಹೋಗುವುದನ್ನಾ?’ ಪಾಪ! ಹುಡುಗಿಯು ನಮ್ಮನ್ನೆಲ್ಲಾ ಅಗಲಬೇಕಾಗುವಲ್ಲಾ ಎಂದು ಮರುಗುವಳಿಂದು ಭಾವಿಸಿ ಕಮಲಮೃನು, ‘ಎನು ಮಾಡುವುದು ಮಗು! ಹೆಣ್ಣಾಗಿ ಹುಟ್ಟಿದ ಮೇಲೆ ಆವುಗಳನ್ನೆಲ್ಲಾ ಸಹಿಸಲೇ ಬೇಕು. ಮರುಗಿದರೆ ಆಗುವುದೆ? ಇಲ್ಲ; ಅವರು ಸದ್ಯ ನಿನ್ನನ್ನು ಕರೆದುಕೊಂಡು ಹೋಗುವುದಿಲ್ಲ. ನಿನ್ನ ಪಪ್ಪ ಹೇಳಿದರು; ಆದಕ್ಕೆ ಒಂದಿರದು ವರ್ಷ ಇಲ್ಲಿಯೇ ಕಲಿಯುತ್ತಿರಲಿ, ಅವಸರವೇನು? ಎಂದರಂತೆ, ಆ ಮೇಲೆಯಷ್ಟೆ? ನೋಡಿಕೊಂಡಿ! ಎಂದು ಮುಂತಾಗಿ ಸಮಾಧಾನ ಹೇಳಿ ಹೋರಬು ಹೋದಳು.

ಸರಳಿಗೆ ತಾಯಿಯ ಆ ಪುರಾಣಗಳೆಲ್ಲಾ ಅಗತ್ಯವಿರಲಿಲ್ಲ. ಅವಳು ತನ್ನ ಮುಂದಿನ ಕರ್ತವ್ಯದ ಕುರಿತು ಯೋಚಿಸುತ್ತಿದ್ದಳು. ಅಂತಹ ಅಗಾಧ ವಾದ ಯೋಚನೆಯಲ್ಲಿ ರಾತ್ರಿ ಕಳೆದುಹೋರಿಯತು. ಆದರೂ ಏನೂ ನಿರ್ಧಾರವಾಗಲೊಲ್ಲಿದು.

‘ವಿಚಾರಗಳನ್ನೇ ಲ್ಲಾ ಅವರಿಗೆ ತಿಳಿಸಿಬಿಡಲೆ? ಇನ್ನೂ ಬಿಡುವುದು ಸ್ವೀಕರಿಸುವುದು ಅವರ ಇಷ್ಟ. ಬಿಡಲಾರರು! ಕೈಹಿಡಿದವರಳನ್ನೂ ಎಂದಿಗೂ ಅವರು ಬಿಡಲಾರರು! ಜಾತಿ! ಜಾತಿಯಿದ್ದ ರೇನು ಇಲ್ಲವಾದರೇನು? ಅದ ರಿಂದೇನು ಉಪಯೋಗ? ಎಂದೋಮೈ ಯೋಚಿಸುವೆಳು. ಉತ್ತರ ಕ್ಷಣದಲ್ಲಿ ‘ಅವರು ಹೊರೆಯಲಾರರೇನೋ ನಿಜ. ಆದರೆ ಅವರ ಹಿರಿಯರು, ಅದಕ್ಕೆಂದೂ ಸಮ್ಮತಿಸಲಾರರು. ಹಿರಿಯರ ಮಾತನ್ನು ವಿಾರುವುದರಿಂದ ಏನಾದರೂ ಗೃಹಚಿದ್ರಗಳು ಸಂಭವಿಸಿದರೆ ಅದಕ್ಕೆ ನಾನೇ ಕಾರಣಾಗುವೆನು. ಹಾಗೆಂದ ಮೇಲೆ, ನಾನೇಕೆ ಅವರ ತಲೆಯ ಮೇಲೆ ಅಂತಹ ಗಂಡಾಂತರಗಳನ್ನು ತಂದೋಡ್ಡ ಬೇಕು?’ ಎಂದು ಭಾವಿಸುವೆಳು.

ಸರಳಿಗೆ ಮುಂದೋರುತ್ತಿರುವ ಮಾರ್ಗಗಳಿಂದರೆ ಅವೆರಡೇ! ಆತ್ಮಸುಖ ಕ್ಷಾಗಿ ಪರರನ್ನು ವಂಚಿಸಬೇಕು. ಅಥವಾ ಪರರಿಗಾಗಿ ಆತ್ಮಸುಖಿಂದ ವಂಚಿತಭಾಗಬೇಕು! ಇವುಗಳಲ್ಲಿ ಯಾವುದು ಅನುಕರಣೀಯ?

ತನಗಾಗಿ ಪರರನ್ನು ವಂಚಿಸುವುದಕ್ಕೆಂತ ಪರರಿಗಾಗಿ ಆತ್ಮವಂಚನೀಯೇ ಶ್ರೀಯಸ್ತರವೆಂದು ಯೋಚಿಸಿ ಸರಳಿಯು ದ್ವಿತೀಯ ಮಾರ್ಗವಲ್ಲಿ ಮುನ್ನಡೆಯಲು ನಿರ್ಧರಿಸಿದಳು.

ಮುಂಜಾನೆ ಇದು ಗಂಟಿಯ ಸಮಯ. ಉಷಃಕಾಲದ ಸೌಂದರ್ಯ ರಾಶಿಯಿಂದ ಪ್ರಕೃತಿಯು ಮುಗ್ಧವಾಗಿದ್ದಿತು. ಆ ಶಾಂತಿಮಯವಾದ ವಾತಾವರಣವನ್ನು ಭೇದಿಸಿ, ಅಶಾಂತಿಯ ಕೋಲಾಹಲವು ಆಲಲ್ಲಿ ತಲೆ ಮೋರುತ್ತಿದ್ದಿತು.

ಸರಳಿಯು ದೃಢಮನಸ್ಸಿನಿಂದ ತನ್ನ ವಿಚಾರ ನಿರ್ಧಾರಗಳ ಕುರಿತು ಪತ್ರವೋಂದನ್ನು ಬರೆದು ಅದನ್ನು ಪತಿಯ ನಿತ್ಯೋಪಯೋಗದ ಪುಸ್ತಕದಲ್ಲಿಟ್ಟು ಹೊರಹೊರಟಿಳು. ಹೊರಡುವೆಂದು ಅವನ ಭಾವ ಚತ್ರವೋಂದನ್ನು ಬಜ್ಜಿಟ್ಟು ಕೊಳ್ಳಲು ಮಾತ್ರ ಮರೆಯಲ್ಲ.

ಹೊರಗೆ ಬಂದೋಡನೆಯೇ ಕಮ್ಮುಲಮ್ಮೆನು ‘ಏನು ಸರಳ! ಇಷ್ಟು ಬೇಗ ಎದ್ದು ಬಿಟ್ಟಿ! ರಾತ್ರಿ ನಿದ್ದೆ ಬರಲಿಲ್ಲವೇ? ಕಣ್ಣೆಲ್ಲಾ ಕೆಂಪಾಗಿರುವುದು’ ಎಂದು ಕೇಳಿದಳು.

ಹೌದು. ನಿನ್ನೆ ಸಂಜೆ ಕುಡಿದ ಕಾಫಿ ಬಹಳ ‘ಸೈಫ್ರೀಂಗ್’ ಇತ್ತು. ಅದುದರಿಂದ ನಿದ್ದೆ ಸರಿ ಬರಲೇ ಇಲ್ಲ. ಜಯೆಯ ಮನೆಗೆ ಹೋಗಿಬರುತ್ತೇನೇ.

ಜಯೆಯು ಸರಳೀಯ ಪ್ರಾಣದ ಗೆಳತಿ. ಅವಳ ದಿನ ಚರ್ಯೆಯಲ್ಲಿ ಜಯೆಯ ಸಂದರ್ಶನವೇ ಮೊತ್ತಮೊದಲಿನ ಕೆಲಸ. ಅದುದರಿಂದ ತಾಯಿಯು ಇದೇ ಮಗಳ ಕೊನೆಯ ದರ್ಶನವೆಂಬುದನ್ನು ತಿಳಿಯಲಾರದೆ ಹೋದಳು.

ಸರಳೀಯು ಪ್ರಧಾನತಃ ಆಸ್ವತ್ತೀಯ ಕಡೆಗೆ ನಡೆದು ಭಿಕ್ಷು ಕಿಯನ್ನು ವಿಚಾರಿಸಿದಳು. ಆದರೆ ಪರಿಚಾರಿಕೆಯ ಹೇಳಿಕೆಯಿಂದ, ಅವಳು ಆ ರಾತ್ರಿಯಲ್ಲೇ ಸ್ವಾತಾನ ಯಾತ್ರೆಯನ್ನು ಕೈಗೊಂಡಕೆಂದು ತಿಳಿದು ಬಂದಿತು. ಹುಡುಗಿಯ ತಲೆಯ ಮೇಲೆ ಆಕಾಶವೇ ಕಳಜಿ ಬಿದ್ದಂತಾಯಿತು. ಸರಿ! ಇಂದಿಗೆ ಅವಳ ಒಂದೇ ಒಂದಾದ ಸ್ವಕೀಯ ಭಾವನೆಯ ಕುಡಿಯು ನಾಶಗೊಂಡಿತು. ಇನ್ನು ಮುಂದಿನ ಪ್ರಪಂಚವನೆಂದರೆ ಸರಳಿಗೆ ಸಂಪೂರ್ಣವಾಗಿ ಪರಳೀಯ!

ನಿಟ್ಟುಸಿರು ಬಿಡುತ್ತ ಹುಡುಗಿಯು ಮುನ್ನಡಿದಳು. ಎಲ್ಲಿಗೆ? ಹೊಗೆ ಬಂಡಿಯ ನಿಲ್ಲಾಣದ ಕಡೆಗೆ! ಮಿಕ್ಕೆಡ್ಡಾ ಬಂಡಿಯು ಹೊರಡಲನ್ನವಾಗಿ ಯಾತ್ರಿಕರನ್ನು ಕೂಗಿ ಕರೆಯುತ್ತಿದ್ದಿತು. ಆ ಕರೆಯೇ ಸರಳೀಯ ಪಾಲಿಗೆ ಪ್ರೇಮಪೂರ್ಣ ಆಹ್ವಾನ!

ಆ ಕರೆಯನ್ನು, ಆ ಪ್ರೇಮಪೂರ್ಣ ಆಹ್ವಾನವನ್ನು ಸರಳೀಯು ವ್ಯಧರ್ ಗೊಳಿಸಲಿಲ್ಲ. ಟಿಕೇಟ್‌ಮು ತೆಗೆದುಕೊಳ್ಳಲೆಂದು ಮುಂದರಿದಳು. ಆದರೆ— ಎಲ್ಲಿಗೆ? ಜಗತ್ತನ್ನು ಕೂಗಿ ಕರೆದೆಬ್ಬಿ ಸುವ ಆ ಹಾಳು ಸೌಂದರ್ಯವನ್ನು ಹೊತ್ತುಕೊಂಡು ಹೋಗುವುದಾದರೂ ಎಲ್ಲಿಗೆ? ಹುಡುಗಿಯ ಹೃದಯವು ನಡುಗಿತು! ಅಶ್ವಧಾರೆಯು ಹೊರಸೂಸ ತೊಡಗಿ, ಕರ್ತವ್ಯಮಾರ್ಗವನ್ನು ಸಂಪೂರ್ಣವಾಗಿ ಅಳಿಸಬಿಟ್ಟಿತು!

\* \* \* \* \*

ಆ ದಿನ ಸಂಜೆ ಸ್ಥಳೀಕ ಪತ್ರಿಕೆಯೊಂದರಲ್ಲಿ ‘ಅತ್ಯುಹತ್ಯೆ’—ಎಂಬ ಶಿರೋ ನಾಮದಿಂದ ‘ವಶೀನ ವರ್ತಮಾನ’ವೊಂದು ಪ್ರಕಟವಾಗಿದ್ದಿತು.

—ಅಂದು ಮುಂಜಾನೆ ಮಿಕ್ಕೆಡ್ಡೊ ಬಂಡಿಯು ಹೋಗುತ್ತಿದ್ದಾಗ ನಿಲ್ಲಾ ಟಿ ದಿಂದ ಅನೆತಿದೂರದಲ್ಲೇ ಕಂಬಿಯ ಬದಿಯಲ್ಲಿ ಹೋಗುತ್ತಿದ್ದ ಸುಮಾರು ಹದಿನಾರು ಹದಿನೆಂಟು ವರ್ಷದ ಹುಡುಗಿಯೊಬ್ಬಳು ಅಡ್ಡಹಾಯ್ದು ಮೃತ್ಯುವಿ ಗೇಡಾದಳಂತೆ! ಹುಡುಗಿಯ ಬಳಿ ಸುಂದರ ಯುವಕನೊಬ್ಬನ ‘ಸ್ವೋರ್ಮೋ’ವಿನ ಹೂರತು ಮತ್ತೀನೂ ಇದ್ದಿರಲಿಲ್ಲವಂತೆ!—

ಹಾಗಾದರಿ——?

---

ಕರ್ತೃತ್ವ ಕಂಪೀರವ



### ಶ್ರೀ ಕೆ. ಸಾಂತಪ್ಪ ಶೆಟ್ಟಿರು, ಮಂಗಳೂರು

ಇವರು 'ನವಯುಗ' ಪತ್ರಿಕೆಯ ಸಂಪಾದಕರಾಗಿದ್ದಾರೆ. ಶಾಂತಿ ನಿಕೀತನದ ವಿಧ್ಯಾರ್ಥಿಗಳಾಗಿದ್ದಾರು. ಉಗ್ರ ಸುಧಾರಕ ಪಕ್ಷದವರು. ಅದರೂ ಸುಧಾರಕ ಪಕ್ಷದವರೆಲ್ಲರೂ ವಾಡುವುದನ್ನು ಸರಿಯೆನ್ನುವ ಹಟನಾಡಿಗಳಲ್ಲ. ಸಮಾಜ, ಅಂಧಶ್ರದ್ಧೆ, ಧರ್ಮ, ಅಚಾರನಿಹೈಗಳ ಕುರಿತು ಕರೆಗಳಲ್ಲಿ ನಿಖಿಲ ಅಭಿಪೂರ್ಯಗಳನ್ನು ಕೊಡುವವರು. ಇವರು ನಾಟಕಕಾರರು ಮತ್ತು ಕರೆಗಾರರು. ಮೊತ್ತ ಮೊದಲು ಕರೆಗಳನ್ನು ಬರೆಯುತ್ತಿದ್ದರು. ಆದರೆ ನಿಯಮಬದ್ಧ ವಾಗಿ ಯಾವುದನ್ನೂ ಬರೆಯುವವರಲ್ಲ. 'ಹಲಗೆ ಬಳವವ ಹಿಡಿಯ ದೋಂದೆಗ್ಗೆ ಇಕೆ' ಇವರದು. ಅಂದರೆ ಒಮ್ಮೆ ಬರೆದುದನ್ನು ಹಿಂದಿರುಗಿ ಸೋಜುವ ಸ್ವಭಾವ ಕಡಿಮೆ. ಅದರಿಂದಲೇ ಇವರ ಕತೆ, ನಾಟಕಗಳಲ್ಲಿ ಬಿಸುವು ಕಡಿಮೆ. 'ನಿಜದಾಂಪತ್ಯ', 'ಸಂಶಯ ಹಿಶಾಳಿ', 'ಕುಶಲವ' ಮೊದಲಾದ ನಾಟಕಗಳು ಪ್ರಕಟಿಸಾಗಿವೆ. ಸಿಕ್ಕ ಸಿಕ್ಕ ಗುಪ್ತ ನಾವಂಗಳಿಂದ ತುಂಬ ಸಾವಣಿಕ ಕರೆಗಳನ್ನು ಬರೆದಿದ್ದಾರೆ.

## ಕೀರ್ತನ ಕಂಠಿರವ

ಕೆ. ಕಾಂತಪ್ರ ಶಿಟ್ಟರು

**S**tarting to-morrow. Await arrival station. Ramacharya.  
(ನಾಳೆ ಹೊರಡುವೆನು. ಸ್ವೇಶನಿನಲ್ಲಿ ಕಾದಿರಿ. ರಾಮಾಚಾರ್ಯ.)

ಅಂಕೋಲೆಯಿಂದ ಬಂದ ಈ ತಂತ್ಯಿಯನ್ನು ನೋಡಿ, ಮಂಗಳೂರು  
'ಕಾಂಗ್ರೆಸ್ ಜನರು' ಅನಂದೋತ್ಸಾಹದಿಂದ ತುಳಿದರು. ಜನಸಾಮಾನ್ಯ  
ರನ್ನ ರಾಜಕೀಯ ವಿಚಾರದಲ್ಲಿ ಹುರಿದುಂಬಿಸಲು ಆಚಾರ್ಯರ ಹರಿಕೀರ್ತನೆ  
ಗಳೇ ಪಂಚಾಕ್ಷರೀ ಮಂತ್ರವೆಂದು ಅವರು ದೃಢ ನಂಬಿದ್ದರು. ರಾಮಾ  
ಚಾರ್ಯರು ಇತರ ಕೀರ್ತನಕಾರರಂತೆ ಜರಿ ಪೇಟಾ ಕಟ್ಟಿಕೊಂಡು, ಧಳಧಳಿಪ  
ಅಲ್ಪಕು ನಿಲುವಂಗಿಯ ಮೇಲೆ ಏರಿಮಿರಿ ಶಾಲನ್ನು ಪಾದಗಳ ತನಕ ಬಿಟ್ಟು,  
ಪಟ್ಟಿ ಧೋತ್ರವುಟ್ಟು, ಆಡಂಬರದಿಂದ ಸುಂದರ ರಾವಣನಂತೆ ಮೆರೆದು,  
ಗಂಧಾಕ್ಷತೆ, ಪುಷ್ಟ ಮಾಲಾಲಂಕೃತರಾಗಿ, ಆರತಿ ಪಾದಪೂಜಿಗಳನ್ನು ಸ್ವೀಕರಿಸಿ,  
ನೀರನ ಧಾರ್ಮಿಕ ತತ್ವಗಳಿಗೆ ಕಟ್ಟಿಕಧೀಗಳ ಉಪ್ಪುಕಾರ ಹಚ್ಚಿ, ಹರಕೆ ಸಲ್ಲಿಸಿ  
ಜನರಿಗೆ ಪುಣ್ಯ ಹಂಚುವವರಲ್ಲ.

"ಒಂದೇ ನಾಮವು ಸಾಲದೇ । ತ್ರೀ ಹರಿಯೆಂಬ ।

ಒಂದೇ ನಾಮವು ಸಾಲದೇ ॥

ಒಂದೇ ನಾಮವು ಭವ । ಬಂಧನ ಬಿಡಿಸುವ- ।

ದೆಂದು ವೇದಗಳು ಆ । ನಂದದಿ ಸಾರ್ವವು ॥"

ಎಂಬ ಪೀರಿಕೆಯಿಂದ ತನ್ನ ಷಟ್ಕೆಚ್ಚೆ ಒಂದೆಡೆ ಕುಳಿತು "ರಾಮ, ರಾಮ, ರಾಮ"  
ಆಫವಾ "ನಾರಾಯಣ, ನಾರಾಯಣ, ನಾರಾಯಣ" ಇಲ್ಲವೇ ಒಬ್ಬರ  
ಹೆಸರನ್ನೇ ಹೇಳುವುದರಿಂದ ಇನ್ನೊಬ್ಬರಿಗೆ ಕೋಪವುಂಟಾಗುವುದಾದರೆ ಬೆಳಿಗ್ಗೆ  
ನಾರಾಯಣ, ಸಂಜೆ ರಾಮನಾಮ ಸ್ವರಣೆಯನ್ನು ಮಾಡಿದ ಕೂಡಲೇ ಪಾಪ  
ವೆಲ್ಲವೂ ದೂರವಾಗುವುದೆಂಬ ಜಡ ತತ್ವವನ್ನು ಗಳಿ ಬಾಯಿಪಾಠ ಹೇಳುವವ  
ರಲ್ಲ. ಪ್ರಕೃತದ ವಿದ್ಯಮಾನಗಳಿಗನುಗುಣವಾಗಿ ಧಾರ್ಮಿಕಕ್ಕೆ ರಾಜಕೀಯ  
ಬಣ್ಣವನ್ನು ಚಿತ್ತತ್ವಕರ್ಮಕವಾಗಿ ಕೊಟ್ಟು, ನೂಲುವ ಚರಕವನ್ನು ಸುದರ್ಶನ  
ಚಕ್ರಕ್ಕೆ ಸರಿಹೋಲಿಸಿ, ಗಣಧಿ, ದಾಸ, ತಿಲಕರನ್ನು ಬ್ರಹ್ಮ, ವಿಷ್ಣು,

ಮಹೇಶ್ವರರೆಂದು ಚಿತ್ರಿಸಿ, ಖಾದಿಯನ್ನು ಕಾಮಧೀನುವಿಗೆ ತುಲನೆಮಾಡಿ, ಜನರಲ್ಲಿಲ್ಲಾ ತಾತ್ವಾಲಿಕವಾದ ಕೈಗ್ರೀಭಿಯನ್ನು ಉಟುಮಾಡುವವರು. ಇಂತಹ ಹರಿದಾಸರು ಬಿರುವುದೆಂದರೆ ಮಂಗಳಾರ ಕಾಂಗ್ರೆಸ್ ಕೆಲಸಗಾರರು ತಮ್ಮ ಪಾಲಿನ ಭಾಗ್ಯೋದಯವೆಂದೇ ಭಾವಿಸಿಕೊಂಡು ಹಿರಿಹಿರಿ ಹಿಗ್ಗಿ ದರು.

ಮರುದಿವಸ ಇನ್ನೊಂದು ತಂತಿ! Started today. Arrange procession with elephants and band.—Ramacharya. (ಇಂದು ಹೊರಟಿರುವೆನು. ಆನೇ ಮತ್ತು ಬೇಂಡಿನಿಂದ ಮೆರವಣಿಗೆಯ ವ್ಯವಸ್ಥೆ ಮಾಡಿರಿ.—ರಾಮಾಚಾರ್ಯ.) ಎಂದೇ ತಂತಿಯ ವರ್ತಮಾನ. ಕೂಡಲೇ ಕಾಂಗ್ರೆಸ್ ಕೆಲಸಗಾರರು ಮೆರವಣಿಗೆಯ ಸನ್ನಾಹ ಮಾಡಿದರು. ಸ್ವಯಂ ಸೇವಕರ ಆವೇಶ, ಕಾಂಗ್ರೆಸ್ ಕಡೆಯವರ ಉತ್ಸಾಹ, ಜನರ ಉತ್ಸುಕತೆಯ ಮಧ್ಯೇ ಆಚಾರ್ಯರ ಸವಾರಿ ಬಂದಿಳಿಯಿತು ಸ್ವಯಂಸೇವಕರ ಗಡಣದಿಂದ ಮೆರವಣಿಗೆಯು ಬಹು ಸಂಭ್ರಮದಿಂದ ನಡೆಯಿತು. ಇದೇ ಸುಸಂದರ್ಭ ವೆಂದು ಸ್ವಯಂಸೇವಕರು ನೂರಾರು ಗಾಂಧಿಯೊಸ್ತಿಗಳನ್ನು ಬಲವಂತದಿಂದ ಸಿಕ್ಕಿಸಿಕ್ಕಿರುತ್ತಿದ್ದರು. ನಾನೂ ಒಬ್ಬ ಸ್ವಯಂಸೇವಕನಾಗಿದ್ದು ಮೌನ ವಾಗಿ ಎಲ್ಲವನ್ನೂ ನೋಡುತ್ತಿದ್ದೇನು. ಕೆಲವು ಸ್ವಯಂಸೇವಕರು ಆವೇಶ ಭರದಿಂದ ಆಚಾರ್ಯರನ್ನು ಹೊತ್ತುಕೊಂಡು ಹೋಗಲೂ ತಯಾರಿಸ್ತಿರು. ಆಚಾರ್ಯರು ಓವೆ ಸದ್ಗುರಸ್ಥರ ಖಾಸಗಿ ಮನೆಯಲ್ಲಿ ಇಯುವುದೆಂದು ನಿಶ್ಚಯಿತವಾಗಿತ್ತು. ಅಂತೆಯೇ ಮೆರವಣಿಗೆಯು ಆ ಮನೆಗೆ ನಡೆಯಿತು. ಆಚಾರ್ಯರು ತನಗೆ ಸಿದ್ಧವಾದ ನಿವಾಸಕ್ಕೆ ಹೋಗಿ, ಅವರನ್ನು ಒಂದೊಮ್ಮೆ ನೋಡಲು ನುಗ್ಗಿ ನುಸುಳುತ್ತಿದ್ದ ಜನರನ್ನು, ರುಕ್ಕ ಸ್ವರದಿಂದ ಸಂಪೋಧಿಸಿ, “ಯಾ ಯಾ ಹಿ ಧರ್ಮಸ್ಯ ಗಾಳಿಭವತಿ ಭಾರತ.....” ಎಂಬ ಪುರಾಣವಾದಿ ರಾಜಕೀಯ ಪ್ರಮುಖರ ಪಲ್ಲವಿಯನ್ನೈತಿ ಹಿಡಿದು, ಉದ್ದೇಶ ಪೂರ್ವಕವಾದ ಎರಡು ಮಾತು ಹೇಳಿ, ತನ್ನ ಸ್ವರ ಬಿದ್ದು ಹೋದುದರಿಂದ ಹೆಚ್ಚು ಮಾತಾಡಲಾಗುವುದಿಲ್ಲೆಂದು ಹೇಳಿ ಜನರನ್ನು ಅಂದಿಗೆ ಬೀಳೊಷ್ಟುಟ್ಟಿರು.

ನಾನೊಬ್ಬಿ ಸ್ವಯಂಸೇವಕನಾಗಿದ್ದು ದರಿಂದ ಆಚಾರ್ಯರ ಬಳಿ ಹೋಗುವ ‘ಪ್ರಿವಿಲೇಜ್’ ನನಗಿದ್ದಿತು. ಆದುದರಿಂದ ನಾನು ರಾಮಾಚಾರ್ಯರ ಹತ್ತಿರ ಹೋಗಿ ಅವರ ಉಡುಪನ್ನು ಪರೀಕ್ಷೆಸಿದೆನು. ಅವರ ಹೆಂಡತಿ

ಮುಕ್ಕೆಳ ಉಡುಗೆಯನ್ನೂ ಲಕ್ಷ್ಯವಿಟ್ಟು ನೋಡಿದೆನು. ಆಚಾರ್ಯರ ಖದ್ದಿನ ಜಿಬ್ಬೊಂದು ಮತ್ತು ಗಾಂಥಿಟೊಪ್ಪಿಯ ಹೊರತು ಉಳಿದ ವಸ್ತುವೆಲ್ಲಾ ಗಿರಣ ಅಥವಾ ವಿದೇಶಿಯಾಗಿದ್ದಿತು. ನಾನು ಮನಸ್ಸಿನೊಳಗೇನೇ ನಕ್ಕು ಹೊರ ನಡೆದೆನು.

ಕೇರಣ ಕಂರ್ಪಾತ್ರ ರಾಮಾಚಾರ್ಯರ ಹರಿಕೇರಣನೆಗಳು ನಡೆಯ ಶೋಡಗಿದವು. ಈ ಬಿರುದು ಈಗ ಕೆಲವರಿಟ್ಟುಕೊಳ್ಳುವಂತೆ ಸ್ವಯಂದತ್ತ ವಾದುದೋ ಎಂಬೀ ಸಂಶಯವೇ ನನ್ನಲ್ಲಿ ಪ್ರಬಲವಾಗಿದ್ದರೂ, ನಾನು ಆಚಾರ್ಯರನ್ನಿಲ್ಲಿ ಕೇರಣ ಕಂರ್ಪಾತ್ರಿನ ಸಂಚೋಧಿಸುವೆನು. ಜನರ ಉತ್ಸಾಹವೇ ಉತ್ಸಾಹ! ಹೆಚ್ಚಿ ಪಳ್ಳಿಗಳಿಂದಲೂ ಜನರು ಬಂದು ಕಿಕ್ಕಿರಿದು ನೆರೆದು ಆಚಾರ್ಯರ ಹರಿಕಥೆ ಕೇಳಿ ಮೆಚ್ಚಿಯೋಗುತ್ತಿದ್ದರು.

“ಬಂದನು ಸಿ. ಆರ್. ದಾಸನು ಭರದಲಿ।

ಇಳಿದನು ಜಬಲ್ ಪುರ ಸ್ವೀತನಲ್ಲಿ ||”

ಎಂದು ಸ್ವಾತಿರಿಂದ ಹೇಳಿದೊಡನೆಯೇ ಜನರು ಮೆಚ್ಚಿ ಕೈಚಪ್ಪಣಿ ಹೊಡೆದು ಬಿಡುತ್ತಿದ್ದರು. ಅನಂತರ ಆಚಾರ್ಯರು ಏನು ಹೇಳಿವರೆಂಬ ಗೊಡನೆಯೇ ಆವರಿಗಿದ್ದಿಲ್ಲ. ಆಚಾರ್ಯರೂ ಮುಂದಿನ ಸೊಲ್ಲನ್ನು ಪೂರ್ತಿಗೊಳಿಸುವ ದಾರಿಗಾಳಿದೆ,

“ತಾನ ತಾನನ ತಾನನ ತಾನನ ತಾನನ ತಾನನ ||

ರಾಮರವಾ ರಮ ರಾಮರವಾ ರಮ ರಾಮರಮಾ ||”

ಎಂದು ಕೊನೆಗೊಳಿಸಿ ಬಿಡುತ್ತಿದ್ದರು. ಆಚಾರ್ಯರ ಹಾಡುಗಳು ಹೆಚ್ಚಾಗಿ ಇಂತಹವೇ. ಏನೆಂದರೂ ಒಮ್ಮೆಗೆ ತನ್ನ ವಾಕ್ಯಮತ್ತಾರದ ಪ್ರವಾಹದಲ್ಲಿ ಜನರನ್ನೆಲ್ಲ ಮುಳುಗಿಸಿ ಸೆಳಿದೊಯ್ಯುವ ಶಕ್ತಿಯೊಂದು ಕೇರಣ ಕಂರ್ಪಾತ್ರಿನ ಕಂರ್ಪಾತ್ರಿಯಿಂದಿದ್ದಿತು.

ಸ್ತ್ರೀಯರೆಂದರೆ ಆಚಾರ್ಯರಿಗೆ ವಿಶೇಷ ಪಕ್ಷ ನಾತ. ಕೇರಣನೇ ಮುಗಿದ ಕೂಡಲೇ ಸ್ವರಾಜ್ಯಫಂಡಿಗೆ ಹಣ ಆಭರಣ ಕೂಡಿಸಲು ಆಚಾರ್ಯರೇ ತೊಡಗುತ್ತಿದ್ದರು. ಸ್ತ್ರೀಯರು ತಮ್ಮ ಆಭರಣಗಳನ್ನು ಕೂಡಬೇಕೆಂದು ಪ್ರತ್ಯೇಕವಾಗಿ ಉತ್ತೀರ್ಜಿಸುತ್ತಿದ್ದರು. ಆಚಾರ್ಯರ ಉತ್ತೀರ್ಜಕ ವಾಕ್ಯರಣೆಯ ಬಲೆಯಲ್ಲಿ ಸಿಕ್ಕಿದ ಎಂತಹ ಲೋಭಿಯ ಮನಸ್ಸು ಒಮ್ಮೆಗೆ ತಲ್ಲಿಜಾಗುತ್ತಿತ್ತು.

ಹಣಮಾತ್ರವಲ್ಲದೆ ಉಂಗುರ, ಬಳೆ, ಸರ, ಒಂಟೆ ಮೊದಲಾದ ಆಭರಣಗಳೂ ಸ್ವರಾಜ್ಯಫಂಡಿಗೆ ಅರ್ಥಿತವಾದವು. ಕೊನೆಯಲ್ಲಿ ಆಚಾರ್ಯರೇ ಆವುಗಳ ನ್ನೆಲ್ಲಾ ಏಲಂ ಹಾಕಿ ಸ್ವಾತಿರ್ಯ ಮಾತುಗಳಿಂದ ಮೇಲಾಟವೆಬ್ಬಿಸಿ ಆದವ್ಯಾಪ್ತಿ ಹೆಚ್ಚಿನ ಹಣ ಪಡೆಯುತ್ತಿದ್ದರು. ಹೊಸತಾಗಿ ಹೊರಟೆ ಭೂತದ ಪ್ರಭಾವದಂತೆ ಕೀರ್ತನೆ ಕಂಠಿರವರ ಪ್ರಭಾವ ಹಬ್ಬಿಬಿಟ್ಟೆತು. ಆಚಾರ್ಯರು ಅದೇಕೋ ಸ್ತ್ರೀಯರಿಗಾಗಿ ಪ್ರತ್ಯೇಕ ಹರಿಕೀರ್ತನೆಯೊಂದನ್ನು ಏರ್ವಾಡಿಸಿದರು. ಪುರುಷ ರಾರೂ ಬರಬಾರದಂದು ಆಜ್ಞೆ ಮಾಡಿದರು. ನಾನು ಸ್ವಯಂಸೇವಕನೆಂದು ಆಜ್ಞೆಯನ್ನು ಉಲ್ಲಂಘಿಸಿ ಹೋಗಿಬಿಟ್ಟೆನು. ಆಚಾರ್ಯರಿಗೆ ಆರತಿ, ಪುಷ್ಟಿ ಹಾರ ಅರ್ವಣಿ, ಪಾದಪೂಜಿಗಳು ಸಾಂಗವಾಗಿ ನಡೆದವು. ಆಚಾರ್ಯರ ಅಂದಿನ ಪರಿಯೇ ಚೇರಿ. ಹಿಂದೂ ಸ್ತ್ರೀಯರ ಪಾತಿವೃತ್ಯ, ದಾನಧರ್ಮಬುದ್ಧಿ ಗಳನ್ನೆಲ್ಲಾ ಬಹಳವಾಗಿ ಹೊಗಳಿ ಪುರುಷರ ಅನೀತಿ ಆನಾಚಾರಗಳನ್ನು ತೆಗಳಿದರು. ಹರಿಕಥೆಯ ನಂತರ ತಾನೇ ಹರಿವಾಣ ಹಿಡಿದು,

“ಕನ್ನಡದಾಸನು ಬೇಡಲು ಬಂದಿಹೆ !

ದಾನವ ದಯದಿಂ ಕೊಡಿರಮಾತ್ತಾ ||”

ಎಂಬೀ ಪಲ್ಲವಿ ಹಾಡುತ್ತಾ ಭಿಕ್ಷೇಗೆ ಹೊರಟಿರು. ದಯಾದ್ರ್ವಹ್ಯದಯರಾದ ಸ್ತ್ರೀಯರು ತನ್ನ ಮನೆಯವರೇನೆನ್ನು ವರೆಂಬ ಗೊಡವೆಯೇ ಇಲ್ಲದೆ, ಆವೇಶದಿಂದ ವಿಧ ವಿಧ ಆಭರಣಗಳನ್ನು ಹರಿವಾಣದ ಮೇಲೆ ಸುರಿದರು.

\* \* \* \* \*

ಆಚಾರ್ಯರು ಯಾವ ಸದ್ಗುಹಸ್ಥರ ಮನೆಯಲ್ಲಿ ಉಳಿದಿದ್ದರೋ, ಅಲ್ಲಿಂದವರು ಕೂಡಲೆ ಬಿಟ್ಟುಹೋಗಬೇಕೆಂದು ಆ ಗೃಹಸ್ಥರು ಹೇಳಿದುದನ್ನು ಕೇಳಿ ಕಾಂಗ್ರೆಸು ಕೆಲಸಗಾರರೆಲ್ಲಾ ಚಕ್ಷಿತರಾದರು. ಈ ಸದ್ಗುಹಸ್ಥರ ದುರ್ವರ್ತನೆಗಾಗಿ ಅವರನ್ನು ಜನರೆಲ್ಲಾ ಹಳಿಯತೊಡಗಿದರು!

\* \* \* \* \*

ಆಚಾರ್ಯರು ಹಳ್ಳಿಹಳ್ಳಿಗಳಿಗೂ ಹೋಗಿ ಕೀರ್ತನೆ ಮಾಡಲಾರಂಭಿಸಿದರು. ಅನೆಂತರಾಮು ಭಟ್ಟರೆಂಬವರು ತನ್ನ ಹಳ್ಳಿಗೆ ಕೀರ್ತನೆ ಕಂಠಿರವರನ್ನು ಕರೆಸಿ ಹರಿಕೀರ್ತನೆಯಾಡಿಸಿದರು. ಭಟ್ಟರು ಆ ಪ್ರಾಂತದಲ್ಲಿ ರಾಷ್ಟ್ರಸೇವಾಗಾಗಿ ತನ್ನ ತನುಮನಧನವನ್ನು ಪಿಸುತ್ತಿರುವವರು. ತನ್ನ ಉರಿನ ಆಸು

ಪಾಸಿನ ಜನರಲ್ಲಿ ರಾಜಕೀಯ ಜಾಗ್ತಿಯನ್ನು ಒಟ್ಟುಮಾಡುವ ಸಂದರ್ಭವೇನು ದೊರೆತರೂ ಅದನ್ನು ವರು ಎಂದೂ ಬಿಟ್ಟುಬಿಡುತ್ತಿದ್ದಿಲ್ಲ. ಕೇರಣ ಕಂಬರವಿಗೆ ಅನಂತರಾಮಭಟ್ಟರ ಮನೆಯಲ್ಲಿ ಭೋಜನಸತ್ಯಾರವು ಬಹಳ ಸಂಭರಮಿಂದ ನಡೆಯಿತು. ಮರುದಿವಸ ಬೆಳಿಗ್ಗೆ ಆಚಾರ್ಯರು ಹಿಂತೆರಳುವವರಿದ್ದರು. ಅನಂತರಾಮಭಟ್ಟರು ಆಚಾರ್ಯರಿಗೆ ಭೋಜನಸತ್ಯಾರ ಮಾತ್ರವಲ್ಲ; ಆಭರಣ ಗಳನ್ನೂ ಅರ್ಪಿಸಿ, ತಾನೂ ಗೌರವ ಪಡೆಯಬೇಕೆಂದಿದ್ದರು. ಅವರ ಪಶ್ಚಿಮೂ ಇದಕ್ಕೆ ಒಪ್ಪಿದರು. ಮರುದಿನ ಆಚಾರ್ಯರು ಬೀಳೊಣ್ಣಿಟ್ಟಾಗ ಅವರು ತನ್ನ ಕೈಯ ಚಿನ್ನದ ಬಳಿಗಳನ್ನು ಕಳಚಿ ಕೊಟ್ಟರು. ಆಚಾರ್ಯರು ಅವರಿಭ್ವರ ತಲೆಯ ಮೇಲೂ ಪ್ರಶಂಸಿಯ ಮಳಿಗರೆದು, “ಈ ಆಭರಣಗಳು ದಾಸ್ಯದಿಂದ ನರಳುವ ಹಿಂದೂಮಾತೆಯ ಬಂಧನಿಮೋಜನೆಗಾಗಿ ಉಪಯೋಗಿಸಲ್ಪಡುವುದು” ಎಂದು ಆಶ್ವಾಸನೆಯಿತ್ತರು.

\* \* \* \* \*

ಕೆಲವು ದಿನಗಳು ಗತಿಸಿ ಹೋದುವು. ಅನಂತರಾಮಭಟ್ಟರ ಪಶ್ಚಿಮು ಮಂಗಳೂರಲ್ಲಿದ್ದ ತನ್ನ ತಾಯ ಮನೆಗೆ ಬಂದಿದ್ದರು. ಬಂದು ದಿನ ಸಂಚೆ ನೆರಿಮನೆಯ ವೇಶ್ಯ ಕಲಾವತೀಯೋಡನೆ ಮಾತಾಮತ್ತಿದ್ದಾಗ ಆಕೆಯ ಮುಂಗೃಯ್ಯಲ್ಲಿ ತಾನು ಆಚಾರ್ಯರಿಗೆ ಅರ್ಪಿಸಿದ ಬಳಿಗಳನ್ನು ಕಂಡು ಅವರ ಎದೆ ಧಸ್ಯಿಂದಿತು.

‘ಈ ಬಳಿಗಳು ದಾಸ್ಯದಿಂದ ನರಳುತ್ತಿರುವ ಹಿಂದೂ ಮಾತೆಯ ಬಂಧನಿಮೋಜನೆಗಾಗಿ ಉಪಯೋಗಿಸಲ್ಪಡುವುವು! ’



ಆ ಮನು



### ಶ್ರೀ ಎಮ್. ಎನ್. ಕಾಮತರು, ಮಂಗಳೂರು

ಅಧುನಿಕ ಸಾಹಿತ್ಯಕ್ಕೆ ಕಳೆಯೇರಿಸಿ ಅದನ್ನು ಬೆಳೆಸಿದ ಹಿರಿಯಸಾಹಿತಿ ಗಳಲ್ಲಿ ಪರೋಬ್ಬರು. ಸಾಹಿತ್ಯೋನ್ನತಿಗಾಗಿ ಕಳೆದ ಕಾಲು ಶತಮಾನದಿಂದ ಅವಿಶ್ವಾಸದಿಂದ ಹಂಚಿಸುವ, ದಣೆಯುವ ಅಸಾಧಾರಣವ್ಯಕ್ತಿಗಳು, ಉತ್ತಮ ಕೆವಿಗಳು, ಕತೆಗಾರರು, ಕಾದಂಬರಿಕಾರರು, ನಾಟಕಕಾರರು, ವಿನೋದೀಲೀ ಲೀಖಕರು, ಭಾಷಾಂತರಕಾರರು ಇತ್ಯಾದಿ. ಕೆನರಾ ಹೈಸ್ಕೂಲಿನ ಅಧ್ಯಕ್ಷರ ರಾಗಿದ್ದಾರೆ ‘ಅನುದ’, ‘ಬೋಧಿನಿ’ ಪತ್ರಿಕೆಗಳ ಸಂಪಾದಕರಾಗಿದ್ದಾರು. ಮಂಜು ಸಂಸ್ಥಾನಾರ್ಥಿ ಅವರು ಸಂಸ್ಕರಣಾರ್ಥಿ ಅವರು. ಪ್ರಾಸಾದಿಗಳು.

‘ಅಕ್ಕತ್ವಾನ್ನಗೆ’ ‘ಕುಮಾರ ಭೇಷಣಿಂಹ’, ಚಂಚಲ ವೊದಲಾದ ಕಾದಂಬ ರಿಗಳನ್ನೂ ‘ಚಂದ್ರಹಾಸ’, ‘ಕೃಷ್ಣಸಂಧಾನ’ ಮೂರ್ಯಾಸಿಂಹಾಸನ, ‘ಮೆಂಬರು’ ವೊದಲಾದ ನಾಟಕಗಳನ್ನೂ ‘ಭೀಷ್ಯ’, ‘ಕಣಣಕಥೆ’, ‘ಗಮಾಯಾದ್ವಾ’, ‘ಸೀತಾರಾಮು’, ‘ಕ್ವಾಶ್ತತ್ಯೇಜ’ ವೊದಲಾದ ಕಥೆಗಳನ್ನೂ ಪ್ರಕಟಿಸಿದ್ದಾರೆ. ಮಕ್ಕಳ ಸಾಹಿತ್ಯವನ್ನು ತುಂಬ ಪೂರ್ವಾಂಗಿದ್ದಾರೆ. ಕನ್ನಡ ವಿಜಾಯಕ ನಾಟಕಗಳಿಗೆ ಇವರೇ ಮೂಲಕ್ಕೂರುಹರಿಸ್ತುಬಹುದು. ವಿಕಾಂಕ ನಾಟಕಗಳ ಸಿಮಾಣದಲ್ಲಿ ಇವರು ಸಾಫಲ್ಯವನ್ನು ಪಡೆದಿದ್ದಾರೆ. ಎಪ್ಪೋ ವಿಕಾಂಕ ನಾಟಕಗಳನ್ನು ಬರದಿರುವರು.

ಇವರ ಕತೆಗಳು ನಗುವಿನ ಬುಗ್ಗಿಗಳು. ಅದರಿಂದಲೇ ಒಂದೊಂದು ಬಾರಿ ಕತೆಗಳ ಮೇಲೆಯನ್ನು ಡಾಟಿ ಹೆರಟಿಯ ರಾಜ್ಯಕ್ಕೆ ಸೇರುವುದುಂಟು. ಅದರೂ ಇವರ ಕತೆಗಳಲ್ಲಿ ಒಂದುಕರದ ಚಮುತ್ವಾದವಿರಾಪುದರಿಂದ ತುದಿಯ ವರೆಗೂ ಓದಿಬಿಡುವ ಎನಿಸುತ್ತದೆ

## ಆ ಮಂಗು

ಎಮ್. ಎನ್. ಕಾಮತರು

‘ದೇವರ ಭಯವೇ ಜ್ಞಾನದ ಆರಂಭ’ವೆಂದು ದೇವರ ಆಜ್ಞೆಗೆ ಭಯ ಪಡುವರು. ‘ಇಡು ವಿಶ್ವಾಸಮಂ ರಾಯನೋಳಾ’ ಎಂಬುದಕ್ಕಾಗಿ, ರಾಜನೆಲ್ಲಿ ವಿಶ್ವಾಸವನ್ನಿಡುವರು. ಆದರೆ ಮನುವನಲ್ಲಿ ಮಾತ್ರ ಭಯ-ಭಕ್ತಿಗಳಿರಡನ್ನೂ ಇಡಲಾಗುವುದಿಲ್ಲ. ಮನು ಸಣ್ಣ ಮೂರ್ತಿಯಾದರೂ, ಆದರ ಕೇರ್ತಿ ದೊಡ್ಡ ದೇ ಇದೆ. ನನಗಂತೂ ಆ ಮನುವೆಂದರೇ, ಭಯ, ಭೀತಿ; ಏಕೆಂದರೆ ಆ ಮನು ಎಂಬ ಆ ಎರಡಕ್ಕೆರಗಳಲ್ಲಿ ಮತ್ತೆ ಇ ಗುಂಪು ಅಡಗಿರುವಂತೆ ಈಗಲೂ ಭಾಸವಾಗುತ್ತಿದೆ. ಮನುವು ಹಬ್ಬಿ ಉತ್ಸವಾದಿಗಳ ಕಾಲದಲ್ಲಿ, ಮುಖ್ಯವಾಗಿ ರಥೀಶ್ವನದ ಮತ್ತು ವಿವಾಹಾದಿ ಸಂಭರಣೆಗಳ ಕಾಲದಲ್ಲಿ, ಸಹಸ್ರರೂಪ ಗಳನ್ನು ಧರಿಸಿ ವಿಹರಿಸುವುದು. ಹಾಗೆಂದು, ಅದೇನೋ ರೋಗಕಾರಕ ಆಣಗಳಂತೆ ಮಾರಕವಾಗಿಲ್ಲ. ಕಚ್ಚುವುದುಂಟು; ನಾಲ್ಕು ಹಲ್ಲಗಳೂ ಕಚ್ಚಿದಲ್ಲಿ ಮೂಡುವುದುಂಟು. ಕೂಡಲೇ ಮನುವಿನ ಮೂರ್ತಿ ದಲ್ಲಿ, ಆಗಲೆ ಹಲ್ಲಿನ ವಿಷವೇರದೆ, ಗಾಯದ ನೋವೂ ವಿಷವೂ ಶಮನ ಹೊಂದುವುದುಂಟು. ಕೂಡಲು ಮುಚ್ಚಿದ ತಲೆಯೊಂದು, ಮತ್ತೆಲ್ಲವೂ ವಿಚಿತ್ರತೆರದಲ್ಲಿ ಸುತ್ತಿದ ಬಟ್ಟೆಯ ಮುದ್ದೆಯಂತೆ ಕಾಣುತ್ತಿರುವುದೇ ಕೂಸು.

ನಾನು ಹೇಳುತ್ತಿರುವ ಕತೆಯ ಆ ಮನು, ಒಂದು ಕಾಲದಲ್ಲಿ ಕೂಸಬಿಯೇ ಇದ್ದಿತು. ಆದು ಹುಟ್ಟುವಾಗಲೇ, ಚಿಣಿಕೊಳು ಚೆಂಡು ಬುಗರಿಗ ಇನ್ನು ಧರಿಸಿಕೊಂಡೇ ಆವತರಿಸಿದ್ದಿತು. ತಂದೆಯಂತೂ ಜನನವಾಯಿತೆಂದು ಬೇಬಿಯ ಕೂಗಿನ ದಿನಿಯನ್ನು ಕೇಳಿದ ಒಡನೆಯೇ, ನಾಲ್ಕು ರೇಕ್ಕೆ ಅಂಗಿಗ ಇನ್ನೂ, ಒಂದು ಜತೆ ಬೂಟಿಸನ್ನೂ, ಜರತಾರಿಯದೊಂದು ಟೊಪ್ಪಿಯನ್ನೂ, ಎರಡು ಮೊಳ ಎತ್ತರದ ಗೊಂಬೆಯೊಂದನ್ನೂ, ಒಂದು ಶ್ರೀಕೆಟ್ ಬೇಟನ್ನೂ, ಒಂದು ಚಿಕ್ಕ ಗಾಡಿ ಮತ್ತು ಆದಕೆಕ್ಕೊಂದು ಆಡನ್ನೂ ತಂದೇ ಮನುವನ ಮೋರಿ ನೋಡಲು ಬಂದವನು. ಮನು ಆ ಕುಟುಂಬದಲ್ಲಿ ಮೊದಲನೆಯದು. ದಂಪತಿಗಳು ಆ ಮನುವನ ಹಾದಿ ನೋಡುತ್ತಾ ಕಾದು ಬೇಸತ್ತವರು ಮನು ವಿಗೆ ನಾಮಕರಣವಾಗುವ ತನಕ, ಆ ಮನೆಯಲ್ಲಿ ಸದಾ ಕೋಳಾಹಲ. ಯಾ

ರಿಗೂ ಹಸಿವೂ ಇಲ್ಲ, ನಿದ್ದೆಯೂ ಇಲ್ಲ. ನಾಮಕರಣವಾಯಿತೋ, ಆ ದಿನ ಆ ಕಡೆಯ ಈ ಕಡೆಯ ಹತ್ತೀಂಟು ಗೃಹಸ್ಥರು, ಸಕುಟುಂಬ ಪರಿವಾರಯುಕ್ತ ರಾಗಿ, ದಾಸ-ದಾಸಿಜನಗಳೊಡನೆ, ಮನುವಿನ ಮನೆಗೇ ಬಂದರು. ಮನೆ ಸಣ್ಣದಾದ ಬಳಿಕ, ತೋಟ್ಟಲನ್ನು ಬಳ್ಳಿಲಲ್ಲ ಇರಿಸಬೇಕಾಯಿತು. ಬಂಧುಗಳು ಉಂಟಿದ ಹೊತ್ತಿಗೆ ಮನೆಯೋಳಕ್ಕೆ ಸಾಲಾಗಿ ನುಗ್ಗಿ ಸಂಭ್ರಮವಾಗಿ ಕುಳಿತರೆ, ಅದೊಂದು ಸ್ವೇಕುಂಠ ಸಮಾರಾಧನೆಯಂತೆ ತೋರುತ್ತು. ತಾಯಿ ಮನು ವಿನ ಬಳಿಯಲ್ಲಿ ತೋಟ್ಟಲನ್ನು ತೂಗಿ ಕುಳಿತಳು. ಶಾಗೆ ಎತ್ತಿಕೊಂಡರೆ? ಇರುವೆ ಕಡಿದರೆ? ನೋಡಬಂದವರಿಗೆ ಮನುವಿನ ವಿವರ ಹೇಳುವುದಕ್ಕೆ, ಇನ್ನಾರು? ಮನು ‘ಕೂಗುವ ಸಮಯದಿ’ ತೂಗುತ ತೋಟ್ಟಲ । ಜೋಗುಳ ಪಾಡಿದ’ ತಾಯಿಯಲ್ಲವೆ? ತಂಡ, ಬಂದವರನ್ನು ಕುಳಿರಿಸಿ, ಘಲಾಹಾರ ವನ್ನೊಂದು ಭೋಜನವನ್ನೊಂದು ಮಾಡಿಸಿ, ಮನುವಿನ ಗುಣಗಾನ ಹಾಡುವುದ ರಲ್ಲೀ ಮಗ್ನಾನು. ಎಲ್ಲರ ಉಪಚಾರಗಳು ಮುಗಿದ ಬಳಿಕವೇ, ಉಳಿದಿದ್ದರೆ ಉಂಟ; ಇಲ್ಲದಿದ್ದರೆ ಮನು! ಆಷ್ಟೇ ಇವರಿಬ್ಬರ ಗತಿ.

ಕೂಸು ಬೆಳೆದು ಶಿಶುವಾಯಿತು. ಮನೆಯೋಳಗೆ ಸುಳಿದಾಡಲು ಶಿಶು ಎಗೆ ಬೇರೆ ಯಾರೂ ಕಲಿಸಬೇಕಾಗಿಲ್ಲವಷ್ಟೇ? ಬೇಡವಾದಲ್ಲಿ ಬೀಳುವುದೂ, ಒಲೆಯ ಬಳಿಯಲ್ಲಿ ಕಾಯಿಸಿಕೊಳ್ಳುವುದೂ, ಕುದಿಯುವ ನೀರಿನ ಶಾಕ ನೋಡುವುದೂ, ಗುಂಡುಸೂಜಿಗಳನ್ನು ನುಂಗುವುದೂ, ಬಟ್ಟಿಗಳೊಳಗೆ ಸೇರಿ ಕೊಂಡು ಗಲಾಟಿಯೆಬ್ಬಿ ಸುವುದೂ, ಸಾಬೂನನ್ನು ಚಾತಟ್ಟಿಯೋಳಕ್ಕೆ ಚೆಲ್ಲು ವುದೂ ಇವಿಷ್ಟೇ ಆಗ ಅದರ ಸಾಹಸ ಕಾರ್ಯಗಳಾದುವು. ಶಿಶುವು ಮನು ವಾಗುತ್ತ ಬೆಳೆಯುತ್ತ ಬರುವಾಗ, ದಿನಕ್ಕೊಂದು ಸ್ವೇಯಂತೆ ನುಂಗುತ್ತಿರುವುದೂ, ಹೊಸ್ತಿಲು ದಾಟುವ ರಭಸದಲ್ಲಿ ಮೂರು ಬಾರಿ ನಮಸ್ಕಾರ ಹಾಕುವುದೂ ಅದರ ಉದ್ದೋಷಗಳು. ಏಣಿ ಹತ್ತಿ ನಾಲ್ಕು ಮೆಟ್ಟೆಲನ್ನು ಒಂದೇ ಸಲ ಕೆಳಕ್ಕಿಳಿದುದೂ ಇದೆ; ಜಗಲಿ ಹಾರಿ ಅಂಗಳಕ್ಕಿಳಿದು ಬಿದ್ದು ದೂ ಉಂಟು. ಕತ್ತಲಲ್ಲಿ, ಹೊಸ್ತಿಲ ಮರಿಯಲ್ಲಿ ಮಲಗಿಕೊಳ್ಳುವುದೂ, ಹತ್ಯಾವಾಗದೆ ಉಳಿದಲ್ಲಿ ಗೋಡೆಗೆ ತಲೆ ಬಡಿದುಕೊಂಡು ಗೋಡಿಗಳಿಗಲ್ಲ ಬಿರುಕುಗಳನ್ನು ಅಟುಮಾಡುವುದೂ ಅದರ ಪ್ರತ್ಯೇಕ ಲಕ್ಷಣ. ತಾಯಿಯು ಕೂಸು ಬೆಳೆದು ಮನುವಾಯಿತೆಂದು ಶಿಳದೊಡನೆ ಅದನ್ನು ಗುಮ್ಮನ್ನಿಗೆ ತನಕ್ಕೆ ಒಪ್ಪಿಸಿಕೊಟ್ಟು, ನೇರಳು

ಗಳಿಲ್ಲವೂ ಭೂತಗಳಿಂದೂ, ಕತ್ತಲೆಲ್ಲ ಭಯಂಕರವೆಂದೂ ಜ್ಞಾನಮಾರ್ಗವನ್ನು ಚೋಧಿಸಿದಳು.

ತಂದೆ ಮಗುವನ್ನು, ಅಂದು ತಂದಿದ್ದ ಆ ಗಾಡಿಯಲ್ಲಿ ಸಿಂಗಾರಮಾಡಿ ಕುಳಿರಿಸಿ ಆಡನ್ನು ಹೂಡಿ ಓಡಿಸುತ್ತ ಮೈದಾನು ಮಾರ್ಗವಾಗಿ, ಶಹರ ಸಂಚಾರವನ್ನು ಆರಂಭಿಸಿದನು. ಕಸಾಯಿಗಳು, ಹಣಗಿ ಕೆಂಪು ಮೊಹರು ಹಾಕಿ ನಾಳೆಯ ತನಕ ಹುಲ್ಲು ಮೇಯಲೆಂದು ಬಿಟ್ಟು ಆಡುಗಳು, ಈ ಸವಾರಿ ಆಡನ್ನು ಕಂಡೇ ರೇಗತೊಡಗಿದ್ದು. ಈ ದಿವ್ಯ ಆದಿನೋಡನೆ ಒಂದು ಸಲ ಆಡಿ ನೋಡೋಣವೆಂದು ಒಂದೆರಡು ಮುಂಬರಿದ್ದು. ಮಗು, ‘ಧೈ’ ಎಂದು ಕೈ ನೀಡಿ, ಈ ಆಡುಗಳನ್ನು ‘ಶೇಕ್ ಹೇಂಡ್’ ಮಾಡಿಯೇ ಬಿಟ್ಟುತ್ತು. ತಂದೆ ‘ಸ್ವಿ’ ಎಂದು ಪರಸ್ಪರ ಪರಿಚಯ ಮಾಡಿಕೊಡತೊಡಗಿದನು. ಆದೆ, ಹೂಡಿದ ಆಡಿಗೆ ಇದೆಲ್ಲ ಗೊತ್ತಿರಬೇಕು? ಅದು ತನ್ನ ಶ್ರೀಮಂತಿಕೆಯನ್ನು ಪ್ರಕಟಿಸಬೇಕೆಂದು ಕೂಡಲೇ ತಲೆಬಾಗಿ ಎದುರಿಗೆ ಬರುತ್ತಿದ್ದ, ಹಣ ಮೊಹರಿನ ಆಡಿಗೆ, ಒಂದು ಸಲ ಧಿಕ್ಕೆ ಹೊಡೆಯಿತು ಗಾಡಿ ಜಗ್ಗಿದಂತಾಗಿ, ಮಗು ‘ಧೈ ಧೈ’ ಎಂದಿತು; ಅಳಲಿಲ್ಲ. ಹಣಗಿ ಮೊಹರಿದ್ದ ಬಳಿಕ, ಆ ಆಡೇನು ತನ್ನ ಹಣಗಿ ಬರಹಕ್ಕೆ ಆವಮಾನ ಮಾಡುವಂಥದೇ? ಸರಿಯಾಗಿ ಧಿಕ್ಕೆ ಹೊಡೆಯಿತು. ಆ ಧಿಕ್ಕೆ—ಈ ಧಿಕ್ಕೆ ಎನ್ನು ನುಡರೊಳಗೆ, ವಿನೋದದಿಂದ ವಿಷಾದಕ್ಕಾರಂಭ. ಗಾಡಿ ಮುರಿಯಿತು. ಆಡುಗಳಿರಡೂ ಜಟ್ಟು ಶಾಳಗಕ್ಕಾರಂಭಿಸಲು ಗಾಡಿಯಿಂದ ಮಗು ಕೆಳಕ್ಕೆ ಉರುಳಿತು. ನೆಲಕ್ಕೆ ಅಪ್ಪಳಿಸಿದಂತಾದರೂ, ಆನು ದಿನವೂ ಈ ಸದಭಾವಸದಲ್ಲಿ ತರಬೇತು ಹೊಂದಿರುವ ಕಾರಣ, ಬೇನೆ ಬೀಳಲಿಲ್ಲ; ಗಾಡಿಯನ್ನೂ ಆಡನ್ನೂ ಆಲ್ಲೇ ಬಿಟ್ಟು, ತಂದೆ ಮಗುವನ್ನೆತ್ತಿಕೊಂಡು ಮನೆಗೆ ಹೊರಟಿನು. ಮನೆಯಲ್ಲಿ ತಾಯಿ ಮಗುವನ್ನು ಕಂಡಳು; ನಾಲ್ಕೇ ಗಾಯಗಳಾಗಿವೆ. ಆದರೂ ಆವಳು ಮಗುವಿನ ತಂದಯ ಕಡೆಗೆ ಬೀರಿದ ಆ ದೃಷ್ಟಿಯಿಂದ ಅವನು ಚುರಚುರನೆ ಬೆಂದನು; ಆವಳಿಗೆ ಹೋವೇರಿ, ಅವಳುಟ್ಟು ಸೀರೆಯೇ ಬಣ್ಣ ಕಟ್ಟಿತೆಂದು ತಿಳಿದು, ಬೆಂಗಳೂರು ಸೀರೆಯೊಂದನ್ನು ಕೊಂಡುಕೊಂಡು ಅಂದೇ ರಾತ್ರಿ ಅವಳಿಗೆ ತಂದುಕೊಟ್ಟಿನು. ಆಗ ಆವಳ ಕಟ್ಟಾಕ್ಕೆವು ಬೇರೇ ಬಗೆಯಾಗಿದ್ದ ತಾದರೂ, ಮಗುವಿನ ಗಾಯಗಳು ಮಾಯದ ಇದ್ದು ದು ನಿಜವಾಗಿಯೂ ಆಶ್ಚರ್ಯ.

ಮೂಗನ ತುಂಬ ಸುರಿದು, ಮುಖ ತುಂಬ ಚಿತ್ತಾರವುಂಟಾಗದೆ ಇದ್ದಲ್ಲಿ, ಅದು ಮಗುವಲ್ಲವೆಂಬುದು ನಿಜ; ಆದರೆ, ಅಂಥದನ್ನು ಮುದ್ದಾಡಬೇಕೆಂದರೆ, ಆಗದ ಕೆಲಸಕೊಂಡು ಪ್ರವರಾರು? ಹೊನ್ನೆ ಮರಿಯೇನೋ ಇರಬಹುದು, ಅದನ್ನು ಕೊಂಡಾಡದೆ ಹೋದರೆ, ತಂದೆಯ ತಿರಸ್ಯಾರವೆಷ್ಟು? ತಾಯಿಯ ತುಛೀಕಾರವೆಷ್ಟು? ಅದರಲ್ಲಿ ಒಂದೆರಡು ಸಲ ಹೇಗೂ ಚಂದಗಾಣಿಸಿ ಕೊಳ್ಳಬಹುದು. ಪ್ರತಿ ದಿನ,—ಆ ಮಗುವನ್ನು ಮುದ್ದಾಡದೆ, ಅವರು ನಮ್ಮ ಮನೆಯ ಧನಿಯರಾದ ಕಾರಣ ನನ್ನ ಬಿಡಾರದೊಳಗೆ ನಾನು ಕಾಲಿ ಡುವುದು ಧರ್ಮವಲ್ಲವೆಂದು ಅಂತರಂಗದಲ್ಲಿ ಅವರು ಮಾಡಿಟ್ಟುಕೊಂಡರೆ,—ಹೇಗೆ ಸೈರಿಸಬಹುದು? ಅಂಥ ಮಕ್ಕಳೇ ನನ್ನಲ್ಲಿಯೂ ನಾಲ್ಕಾರು ಇವೆ ಎಂದು ತಿಳಿದೂ ಈ ಪೀಡೆಯಾದರೆ?—ಇರಲಿ, ಇಂಥ ಮೂಗೊಸರುವ ಮಕ್ಕಳನ್ನು ಮುದ್ದಾಡುವುದೇ ಬಾಡಿಗೆಗೆ ನಿಂತ ಗೃಹಸ್ಥರಿಗೊಂದು ಸಂಕಟವೆಂದು, ಇಂಥ ಪೀಡೆಗೇ ಬಾಲ-ಗ್ರಹ ಎಂಬುವ ಹೆಸರನ್ನು ಕೊಟ್ಟಿರಬೇಕು. ಮತ್ತೆ ಮತ್ತೆ ಆ ಮಗುವನ್ನು ಕಂಡರೂ ಕಾಣದಂತೆ, ಅದು ಮರೆಯಲ್ಲಿರಲೆಂದು ಬೇಕೆಂದೇ ನನ್ನ ಕೊಡೆಯನ್ನು ಅದರ ಇಡಿರಲ್ಲೇ ಮಡಚಿಕೊಂಡು, ಬಿಡಾರದೊಳಕ್ಕೆ ಕಾಲಿಟ್ಟಿನು. ಅದುವರಿಗೆ ನನ್ನನ್ನು ಕಂಡರೆ, ಸರ್ಕಾರಿಸಿನಲ್ಲಿನ ‘ಕ್ಲಾನ್’ (ಹಾಸ್ಯಗಾರ)ನಂತೆ ನಗುತಿಧ್ವ ಮಗುವಿನ ತಂದೆ—ಆ ದಿನದಿಂದ ನನ್ನನ್ನು ಕಂಡೊಡನೆ; ಅವನ ಅಜ್ಞಯ್ಯನು ತೀರಿದ ದುಃಖವಾತ್ಮಯನ್ನು ಕೇಳಿದಂತೆ ಕಡು ಜೊಲುಮೋರೆ ಮಾಡಿ ನೋಡತೊಡಗಿದನು. ಹೆತ್ತುವರಿಗೆ ಹೆಗ್ಗಣ ಮುದ್ದು!

ಇದಾದ ಕೆಲ ದಿನಗಳಲ್ಲಿ ಮುನಿಸಿಪಾಲಿಟಿಯವರೇನೋ ಆ ಮಗುವಿಗೆ ದಾಕು ಹಾಕಿಸಲು ನೋಟೇಸು ಮೂಲಕ ಒತ್ತಾಯ ಮಾಡಿದರು. ಆದೂ ಹನ್ನೆರಡನೆಯ ಬಾರಿ. ಪ್ರತಿಸರ್ತಿ ನೋಟೇಸು ಬಂದಾಗ,—ಮೂಲವ್ಯಾಧಿ, ಭೆಗಂದರಗಳಂಥ ನಾನಾ ರೋಗಗಳ ಪೀಡೆಯಿದೆ ಎಂದು ಆಜಿF ಕೊಡಿಸಿ, ವಾಯಿದೆ ಮುಂದರಿಸಿ, ಇಲ್ಲಿಯ ತನಕ ದಾಕೇ ಚುಚ್ಚಿರಲಿಲ್ಲ. ತಾಯಿಯ ತೊಡೆಯ ಮೇಲೆ, ತಂದೆಯ ತೋಳಲ್ಲಿ ಮಗುವನ್ನು ಕುಳ್ಳಿರಿಸಿ,—ಎರಡೆರಡು ಬೊಕ್ಕೆ ಏಳುವಂತೆ ದಾಕಿನ ಸಂಸ್ಯಾರ ಮಾಡಿಸಿದ್ದಾಯಿತು. ಬೊಕ್ಕೆ ಏಳಿದ್ದರೆ ವೋಸವೆಂದು ನಾನಾ ತೆರದ ಆರ್ಥಿಕೆಗೂ ಪ್ರಾರಂಭವಾಯಿತು. ಆ ಬಳಿಕ, ನಮ್ಮ ವರಾರದಲ್ಲಿ, ಹಗಲೂ ರಾತ್ರಿ ಶಾಂತಿಯೇ ಇಲ್ಲ. ದಾಕು

ಚುಚ್ಚುವುದೆಂದರೆ,—ಉಂಟಾಭಂಗವನ್ನು ಉಂಟುಮಾಡಬೇಕೆಂದಿದೆಯಾದರೆ,—ಮುನಿಸಿಪಾಲಿಟಿಗೆ ಇಷ್ಟ್ವು ಪ್ರಬಲವಾದ ಅಧಿಕಾರವನ್ನೇತಕ್ಕೆ ಕೊಟ್ಟಿರುವರೋ ತಿಳಿಯದು. ರಟ್ಟಿಯೆರಡೂ ಉಬ್ಜಿ ಕೆಂಪಾದ ಮಗು, ಕೈಯಿಂದ ದುಡುಕಲಾರದುದನ್ನು ಮೂಗಿನಿಂದಲೂ ಕಾಲುಗಳಿಂದಲೂ ಒದೆದು ಒದೆದು ಸಾಧಿಸತ್ತೊಡಗಿತು. ತನಗೆ ಆಮಶಂಕೆಯಾಗಿದೆ ಎಂದು ತಂದೆ ರಜಾಪಡಿದನು; ಮಗುವು ಆಳುವಾಗ ತಾನೂ ಆಳುವುದಕ್ಕೆ ಹತ್ತಿರವಿರಬೇಕೆಂದು, ತಾಯಿ ಮನೆಗೆಲಸಕ್ಕಾಂದು ತೊತ್ತನ್ನಿಂಟ್ಟುಕೊಂಡಳು.

ಹೀಗಿರುತ್ತಲೊಂದು ದಿನ, ರಾತ್ರಿಯಲ್ಲಿ, ಉರಜನರೆಲ್ಲರೂ ನಿದ್ದೆಹೋಗುವ ಸಮಯವಾದುದರಿಂದ ಇನ್ನೂ ಉರಿಯುವ ಆಗತ್ಯವೇನೂ ಇಲ್ಲವೆಂದು ರಸ್ತೆಯ ಲಾಂದರಗಳು ನೊಂದಿಹೋಗಿರಲು, ಆ ಮಗು,—ರವಿವಾರದ ಭೋಜನಕ್ಕೆ ಸಿದ್ಧವಾಗಲು ಹೊರಟು, ಶನಿವಾರದ ಸಾಯಂಕಾಲದಲ್ಲಿಯೇ ಕ್ಷಾಯಿಕೋಣಯಲ್ಲಿ ದೇವತಾಸ್ತೂತ್ರವನ್ನು ಮಾಡುವ ಹಂಡಿಗಳ ಮಧುರಧ್ವನಿಯಿಂದ, ಒಂದೇ ಬಾರಿ ಆರಚಿಕೊಂಡಿತು! ಮಗುವನ್ನು ಕೂಡಲೇ ಉಪಚರಿಸುವುದಕ್ಕಾಗಿ, ತಂದೆ ಅದರ ಹೊಟ್ಟಿಗೆ ಏನನ್ನೂ ಸವರಿದನು, ಬಟ್ಟೆ ಸಡಿಲಿಸಿದನು; ತಾಯಿ ಸಾನಕ ಕುಡಿಸಿದಳು, ಬೆನ್ನು ತಿಕ್ಕಿದಳು; ತೊತ್ತು ತಲೆ ತಟ್ಟಿದಳು, ಕಾಲು ಎಳೆದು ಮುಡಚಿದಳು. ಮಗು ಅತ್ಯಂತಹೋಗಿ ತಿಳಿಯದು, ಅದು ಇನ್ನೂ ಚೆನ್ನಾಗಿ ಭೀಕರವಾಗಿ ಕೂಗುತ್ತಾ, ಕೈಕಾಲುಗಳಿಂದ ವಾಯುಮಂಡಲವನ್ನೇ ಭೇದಿಸತ್ತೊಡಗಿತು. ಇನ್ನೇನು? ಕತ್ತಲಿರಲಿ, ಭೂಕಂಪವೇ ಆಗಿರಲಿ, ಡಾಕ್ಕರನನ್ನು ಕರೆಯಬೇಡವೆ? ತಂದೆ, ನಾಲ್ಕು ಕಡೆ ಎಡವಿ ತಡವಿ, ಮೂರು ಗಾಯಗಳ ಬಿರುದಿನ ವೀರನಾಗಿ, ಡಾಕ್ಕರನನ್ನು ಕರೆದೇ ತಂದನು. ಮನೆಗಿ ಬೆಂಕಿ ಹತ್ತಿದಷ್ಟು ಬೊಬ್ಬಿ! ಬೇಸಗೆಯಲ್ಲಿ ನಿದ್ದೆಹಿಡಿಯುವುದೇ ಕಡಿಮೆ; ಈ ಬೊಬ್ಬಿಯಿಂದ, ಹತ್ತಿರಹತ್ತಿರವಾಗುತ್ತದ್ದ ನಿದ್ರಾದೇವಿಯು ಉರುಬಿಟ್ಟು ಓಡಿದಳು. ರಟ್ಟಿಯ ಬೊಕ್ಕೆಗಳಿಗೆ ಮುಲಾಮು, ಅಂಜನ, ಲೇಪ; ಹೊಟ್ಟಿಗೆ, ಒಳಗೆ ಪಾನಕ, ಹೊರಗೆ ಪೋಲ್ಟ್ರೀಸು,—ಇಷ್ಟು ನಡೆಯಿತು. ಮಗು ಶಾಂತವಾಗಿ, ಒಂದು ಸಲ ನಕ್ಕುಬಿಟ್ಟು.

ಅದರೆ, ಆ ಮಗು ನಕ್ಕರೇ ಅವಲಕ್ಷಣ. ಮರುಕ್ಕಣದಲ್ಲಿ ನೋಡಿದರೆ ಡಾಕ್ಕರನ ಮಣಿಗಂಟಿನ ಅಲಂಕಾರವಾದ ಆ ಗಡಿಯಾರವೇ ಮಾಯವಾಗಿದೆ.

ಅದೇ ವೇಳೆ, ಮಗುವಿನ ತುಟಿಗೆ ತಗಲಿ ಒಣಗಿದ ಪಾನಕೆ (Syrup)ದ ಮೇಲೆ ಒಂದು ದೊಡ್ಡಿರುವೆಗೆ ಆಸಿಯಾಗಿ, ಅನು ಅಮೃತವನ್ನು ಕುಡಿದು ಆನಂದ ಗೊಂಡು, ಉಪಕಾರಸ್ವರಣೆಗಾಗಿ ಮಗುವಿನ ಗುಣಗಾನಮಾಡುತ್ತ, ಮಗು ವನ್ನು ಮುದ್ದಾಡಿತು. ಆಗ ಮಗು ಮುಖವಿಕಾರವನ್ನು ಮಾಡಿ, ಕೈಕಾಲು ಬಡೆದು, ಕರ್ಕಣವಾಗಿ ಕೂಗಿತು. ಕೂಗು ಕೇಳುತ್ತಿರುವುದು ಇರುವೆಗಳಿಗೆ ಮೆಚ್ಚುವ ಹಾಗಿಲ್ಲ; ಇರುವೆ ಸರಿಯಿತು.

ಪುನಃ ಮಗು ಅತ್ಯುದನ್ನೂ, ಅದರ ಮುಖವಿಕಾರವನ್ನೂ, ಅದು ಕೈಕಾಲು ಬಡಿದುಕೊಳ್ಳುವುದನ್ನೂ ನೋಡುತ್ತ, ಮಗು ಗಡಿಯಾರವನ್ನೂ ನುಂಗಿದಂತೆ, ತಾಯಿ ರೋಗದ ಅಂದಾಜು ಮಾಡಿಕೊಂಡಳು

ತಾಯಿ, “ಮಗು ಗಡಿಯಾರ ನುಂಗಿತಯ್ಯಾಯ್ಯಾ!” ಎಂದು ಬಲವಾಗಿ ಕೂಗಿದಳು.

ತಂದೆ ಭ್ರಾಂತನಾದನು. ಹೌದು, ಅಲ್ಲಿ ಗಡಿಯಾರವಿಲ್ಲ. ಡಾಕ್ಕುರನೂ ನೋಡಿದನು, ಮಗುವಿನ ಮೋರಿ ಕೆಂಪೇರಿದೆ; ಮೋರಿ ಪ್ರಬಲವಾಗಿದೆ;-ಕೂಡಲೆ ಕೀವಿಗೊಂದು ನೆಳಿಗೆ ಸಿಲ್ಲಿಸಿ, ಎದೆಯ ಮೇಲೆ ಇಟ್ಟು ಅತ್ತಿತ್ತ ಬಡೆದು, ಹ್ಯಾದ ಯೆದ ದುರ್ಬಲತೆಯನ್ನು ಕಂಡುಕೊಂಡನು. ಬೇರೆ ಬೈಷಧ ತರಲು ಬೇಗನೆ ತೆರಳಿದನು. ತೊತ್ತು, ಹತ್ತಿರದ ಮನೆಗಳಿಗೆಲ್ಲ ಸಮಾಜಾರ ಹರಡಿಸಿ, ಕೇರಿಯನ್ನೇ ಎಬ್ಬಿಸಿ, ನಲ್ಲಿತ್ತು ಮಂದಿ ಹೆಂಗಸರನ್ನು ಮಗುವಿನ ಕೋಣೆಗೆ ತುಂಬಿಸಿ, ಬೇಸಗೆ ಕಾಲದಲ್ಲಿ ಗಾಳಿಯೂ ಹರಿಯದಂತೆ ಮಾಡಿಟ್ಟಿಳು. ನಲ್ಲಿತ್ತು ತಾಯಂದಿರು ಮಗುವಿನ ಪರೀಕ್ಷೆಮಾಡಿ, ಅನುಭವ ವಿವರಿಸುವಾಗ, ಮಗು ಸಾಧಾರಣ ಹುಬ್ಬಾಬಟ್ಟೆಯಾಗುತ್ತ ಬಂತು. ಗಾಳಿಯಂತೂ ಹರಿಯದು; ಮಗುವಿನ ಸುತ್ತಲು ನಲ್ಲಿತ್ತು ಮಂದಿ. ತಂದೆ ತಾಯಿ ತಲೆಯ ಮೇಲೆ ಕೈಯಿಟ್ಟು ಕುಳಿರುವರು. ಇನುಭವವ್ಯಾಳ್ಜಿ ಚೆಲುವಮ್ಮನು, “ಗಡಿಯಾರವು ಅದರ ಹೊಟ್ಟೆಯಲ್ಲಿದೆ, ಆಲ್ಲಿಯೂ ಮುಳ್ಳಿಗಳು ತಿರುಗುತ್ತ, ಕರುಳು ಸುತ್ತಿಕೊಂಡು, ಹೊಟ್ಟೆ ಒಂದು ಭಾಗದಲ್ಲಿ ಉಬ್ಬಿ ಮುರುಡಿಸಿದಂತಿದೆ” ಎಂದು ಬಿಕ್ಕುತ್ತ ಹೇಳಿದಳು.

ಬಡ ತಂದೆ ನಡುಗಿದನು; ತಾಯಿ ತಲೆ ಬಡಕೊಂಡಳು.

ಡಾಕ್ಕುರನು ಸರಂಜಾಮು ಸನ್ನಾಹ ಸೇವ್ರಾಣಿನಾಗಿ ಒಳ ನುಗ್ಗಿದನು.

“ಎತ್ತಿ ಹಿಡಿಯಿರಿ ಮಗುವನ್ನು,” ಎಂದನು. ನೆರಿಮನೇಯ ವಕೀಲರ ಹೆಂಡತಿ ತನ್ನ ರೇಶ್ಮೆಯ ಸೀರೆಯನ್ನು ಸಹ ಗಣನೆಗೆ ತಾರದೆ, ಇದರಿಂದಲೇ ತನ್ನ ಕಟ್ಟೀ ರನ್ನೊರಸಿಕೊಳ್ಳುತ್ತ, ಮಗುವನ್ನೇತ್ತಿ ಹಿಡಿದಳು. ಸುಭ್ರಮೃನು ಬೆನ್ನೆ ಮೇಲೆ ತಟ್ಟಿದಳು. ನಾಗಮೃನು ಮಗುವನ್ನು ಆ ಮಗ್ಗಲಿಗೆ, ಈ ಮಗ್ಗಲಿಗೆ ತಿರುಗಿಸಿದಳು. ರಂಗಮೃನು ಅದನ್ನು ಬಲ ಕಾಲಿಂದಲೇ ಎಳಿದಳು, ಎಡ ಕಾಲಿಂದಲೇ ಮತ್ತೊಬ್ಬಳು ಗಂಗಮೃನೆಳಿದಳು. ಮಗುವನ್ನು ಅನಂತರ ಮಂಚದ ಮೇಲೆ ಮಲಗಿಸಿ, ಅತ್ತಿಂದಿತ್ತ ಹೊರಳಿಸಿದ್ದಾಯಿತು.

ಇಮ್ಮು ವಿಧಾನವಾಗಿ ಉಪಚಾರ ನಡೆವಾಗ ಆ ಮಗುವಿನ ಒಂದೊಂದು ಹೋಮದಿಂದ ಒಂದೊಂದು ಮಗು ಅಳುತ್ತಿದ್ದೊತೆ ಆಭರಿಂಗಳ ಶಂಖಧ್ವನಿಗಳು!

ಕೊನೆಗೆ ಡಾಕ್ಟರನೇ ಸ್ವತಃ ಪರೀಕ್ಷೆಮಾಡಿದನು. ಎಲ್ಲರಿಗೂ ನಿರಾಶೆಯಾಗಬಹುದು. ಸ್ವಂತದ ನಾಲ್ಕು ಪವನಿನ ಗಡಿಯಾರ ಮಾಯವಾಗಿದೆ; ಅದನ್ನು ಅವನೇ ಹೊರಡಿಸದೆ ಇದ್ದರೆ ಈ ಸಲ ಉಪಚಾರ ಮಾಡಿದ ಏದು ರೂಪಾಯಿಗಳ ಫೀಸಿನಿಂದ ಹೇಗೆ ಬದುಕಬಹುದು? ಹುಡುಕಿದನು; ನಳಿಗೆ ಯನ್ನು ಇಟ್ಟು ಕೇಳಿದರೆ, ‘ಟಿಕಿ ಟಿಕಿ’ ಶಬ್ದವಾಗುತ್ತಿದೆ. ನಾಡಿಗಳ ಲೆಕ್ಕೆ ನೋಡಿದನು; ಅಂದಾಜಿನಲ್ಲಿ,—ಗಡಿಯಾರವಿಲ್ಲವಷ್ಟು,—ಸಾಧಾರಣವಿದೆ. ಹೊಟ್ಟಿ ಪರೀಕ್ಷೆಮಾಡಿದನು; ಉಬ್ಬಿ ಕೊಂಡಿದೆ. “ಸರಿ. ಗಡಿಯಾರ, ಇಲ್ಲಿರಬೇಕು,” ಎಂದನು. “ಅಯ್ಯೋ, ಅದರ ಚಕ್ರಗಳು ತಿರುಗಿ, ಮುಳ್ಳಗಳು ಚುಚ್ಚಿದರೆ, ಮಗುವಿಗೆ ಗತಿಯೇನು?” ಎಂದು ನಲ್ಲಿತ್ತು ಪ್ರಶ್ನೆಗಳು ಒಂದೇ ಸಲ.

“ತಡೆಯಿರಿ, ಎಲ್ಲರೂ ಸುಮೃನಿರಿ. ಈ ಪ್ರೋಲ್ಯೂಸನ್ನು ಬದಲಾಯಿಸಿ ಕಟ್ಟಿದರೆ, ಗಡಿಯಾರ ಹೊರಡುವುದಾದರೆ ಹೊರಡುವುದು, ಅಥವಾ ಅಲ್ಲೀ ಕರಿಗಿ ಭಸ್ಕವಾಗುವುದು” ಎನ್ನುತ್ತ, ಸಾಸಿವೆಯ ಪ್ರೋಲ್ಯೂಸು ತಯಾರು ಮಾಡಲು ಹೇಳಿದನು. ನಲ್ಲಿತ್ತೂ ಮಂದಿ ಸಾಸಿವೆ ಆರೆಯಹೋದರು. ತಂಡ ತಾಯಿ, ಈಗ ಆಸೆ ತೋರಿ, ಕಣ್ಟೆರಿದು ಕೂತರು. ಅವರೆಲ್ಲರೂ ಅತ್ತ ತೆರಳಲು, ಗಾಳಿ ಹರಿಯತೊಡಗಿ ಮಗು ಪುನಃ ನಕ್ಕು ಬಿಟ್ಟಿತು.

“ನಗಬೇದಪ್ಪ, ಅಪ್ಪು, ಟಿಕಿ ಟಿಕಿ ಎಲ್ಲಿದೆ?” ಎಂದಳು ತಾಯಿ.

“ನಿನಗೆ ಬೇರಿ ತಂಡೇನು ನಾಳಿ, ಅಪ್ಪು, ಟಿಕಿ ಟಿಕಿ” ಎಂದನು ತಂಡೆ.

ಹೊಟ್ಟಿಯುಬ್ಬಿದಲ್ಲಿ, ಡಾಕ್ಟರನು ಪ್ರೋಲ್ಯೂಸು ಸಡಿಲಿಸಿದನು. ಮುಟ್ಟು

ನೋಡಿದನು; ಗಡಿಯಾರದಷ್ಟೇ ವಿಸ್ತೀರ್ಣಕ್ಕೆ ಬಿರುಸಾಗಿದೆ. ತನ್ನಾಳಗೇ ನಕ್ಕನು.

“ಪೋಲ್ಯೋಸಿನ ಅಗತ್ಯವಿಲ್ಲ. ಇಷ್ಟು ಒಳ್ಳೇ ಕಾಫಿ ತನ್ನಿರಿ,” ಎಂದನು. ತಾಯಿ ತಾನೇ ಕಾಫಿಮಾಡಿ ತರಹೋದಳು.

ಅವಳು ಕಾಫಿ ತಟ್ಟಿಯಲ್ಲಿಟ್ಟು ತರುವುದನ್ನು ಕಾಣುತ್ತಿದ್ದೀರುತ್ತಿ, “ನಾನು ತಿಳಿಯಿನೇ? ನನ್ನ ಪೋಲ್ಯೋಸಿನ ಅಷ್ಟು ಬಲ! ಬಿಡಿಸಿ ಎತ್ತಿ ಹಿಡಿಯುವವನ್ನರ ಲ್ಲಿಯೆ, ಹೊಟ್ಟಿಯೊಳಗಿಂದ ಗಡಿಯಾರ ಅದರೊಡನೆ ಮೇಲೇರಿ ಹೊರಟು ಬಂದಿದೆ” ಎಂದು ಡಾಕ್ಟರನು ಎನ್ನತ್ತ, ಪೋಲ್ಯೋಸಿನೊಳಗಿಂದ ಗಡಿಯಾರ ವನ್ನು ಹೊರಕ್ಕೆತ್ತಿ, ವಸ್ತುದ ಚಿಂದಿಯಂದ ಅದನ್ನು ಪೂಸಿದನು. ಗಡಿಯಾರವು ಜಗಜಗಿಸಿ, ‘ಟಿಕೆ ಟಿಕೆ’ ಎಂದಿತು.

ತಾಯಿ ನಲ್ಲುತ್ತು ಮಂದಿಗೆ ಸಮಾಚಾರ ತಿಳಿಸಿದಳು. “ಕೈಷಧವೆಂದರೆ ಇಂಥದಿರಬೇಕು,” ಎಂದು ಅವರು ನಗುತ್ತ ಡಾಕ್ಟರನಿಗೆಂದರು. “ಪಾಪ ಮಗು, ಇಷ್ಟು ಸಾಧು,—ಇದನ್ನು ದೇವರು ನೋಯಿಸುವನೇ?” ಎಂದು ತಾಯಿ ಎಂದಳು. ತಂದೆ ಮಗುವನ್ನು ಮೆಲ್ಲನೆ ಎತ್ತಿ, “ಮಗುವಿನ ಗುಲಾಮ ನಾಗುವ ತನಕಾ ದೋರೆಯದಣ್ಣ ಮುಕುತಿ,” ಎಂದು ಗೃಹಸ್ಥಾಶ್ರಮದ ಮಹತ್ವವನ್ನು ಭಾವಿಸುತ್ತ ಕುಳಿತನು.

ಡಾಕ್ಟರನ ಕೀರ್ತಿ ಹಬ್ಬಿತು; ಮಗುವಿನ ಮೂರ್ತಿ ಬೆಳೆಯಿತು. ಇಷ್ಟಾದ ಬಳಿಕ ತಾನೆ, ಆ ಬೇಸಗೆಯ ಕಡುಸಿಕೆಯ ಆಪರಾತ್ರಿಯಲ್ಲಿ ನಮಗೆ ನಿಧ್ಯಯ ಸತ್ಯ.

! ! !



### ಶ್ರೀ ಕೆ. ಹೊನ್ನೆಯ್ಯ ಶೆಟ್ಟಿರು, ಉಡುಪಿ

ಇವರು ಸಾಹಿತ್ಯದ ಎಲ್ಲ ವಿಭಾಗದಲ್ಲಿಯೂ ಕೈಯಿಕ್ಕಿದ ವರು. ಇವರು 'ಮುಗುಳು' ಎಂಬ ಶಿಶುಗಳಿಗಳ ಸಂಗ್ರಹವನ್ನು ಪ್ರಸಿದ್ಧ ನಾಗಿದೆ. ಬೇರೆ ಬೇರೆ ಗುಸ್ತಾವೋಮಗಳಿಂದ ಕವಿತೆ, ಶಿಕ್ಷಣ, ಸಾಱಿಕಗಳನ್ನು ಬರೆದಿದ್ದಾರೆ. ಇವರು ಬರೆದ 'ಅಂದು-ಇಂದು' ಎಂಬುದು ಸೊಗಸಾದ ಸಣ್ಣ ಕತೆ. ೫೫ ಸಾಧಾರಕ ವರ್ಗಕ್ಕೆ ಸೇರಿದವರು ಕನ್ನಡ ಸಾಹಿತ್ಯದ ಮೇಲ್ಮೈಗಾಗಿ ಹೋರಾಡುವವರು, 'ಕಿರಿಯರ ಪ್ರವಂಚ'ದ ಸ್ಥಾಪನೆಗೆ; ಇವರ ಪರಿಶ್ರಮವೇ ಕಾರಣ.

ಸಾಮಾಜಿಕ ಉತ್ತರಾಂಶಿಯೇ ಇವರ ಕತೆಗಳ ಗುರಿ. ಅದರಿಂದ ಇವರ ಮೂರುಗಳು ಸ್ವಾಭಾವಿಕವಾಗಿ ಕೆಟ್ಟಿವಾಗಿ ಕಾಣುವುದುಂಟು. ಶ್ವೇತಯಾಲ್ಕಿ ಬಸಪ್ಪ, ಅಡಂಬರಗಳು ಅತಿ ವಿರಳ. ಕತೆಗಳನ್ನು ಬರೆಯುವಾಗ ಕತೆಗಾರರಾಗಿಯೇ ಇರುವುದರಿಂದ ಇವರ ಕವಿತೆಗಳಲ್ಲಿ ಬರುವ ಭಾವನೆಗಳು ಕತೆಗಳಲ್ಲಿ ಸುದೂರುವುದಿಲ್ಲ. ಸಾಮಾನ್ಯವಾಗಿ ಎಲ್ಲ ಸಾಮಾಜಿಕ ಕತೆಗಾರರಂತೆಯೇ ಇವರು ಅದರ ಪಾದಿಗಳು.

! ! !

ಕೆ. ಹೊನ್ನಯ್ಯ ಶಿಟ್ಟರು

ವೀರೇನ್ನೇ ನನ್ನ ಗಳಿಯರಾದ ರಾಘವೇಂದ್ರರಾಯರ ಮನಿಗೆ ಹೋಗಿದ್ದೆ. ಆ ವಿಚಾರ ಈ ವಿಚಾರಗಳ ನಡುವೆ ಅವರು ಹೇಳಿದಂತೆ ‘ಸಂಪಾದಕರ ಫಟಿಂಗ್ ತನ್’ದ ಮಾತು ಬಂತು. ನಾನೂ ಸಂಪಾದಕಕೋರಿಗೆ ಸೇರಿದ ಬಂದು ಮೃಗ ವಾದುದರಿಂದ ಅದನ್ನು ಪ್ರತಿಭಟಿಸಿದೆ. ಆಗ ಅವರು “ಹೊನ್ನಯ್ಯ ಶಿಟ್ಟರೇ, ಇದನ್ನು ನೋಡಿದರೆ ನನ್ನ ಮಾತಿನ ಸತ್ಯತ್ವನು ವ್ಯಕ್ತವಾಗುತ್ತದೆ” ಎಂದವರೇ ತಮ್ಮ ಕವಾಟೀನಿಂದ ಹುಡುಕಿ ಹುಡುಕಿ ಹಳೆಯ ‘ಫ್ಲೈ’ಂದನ್ನು ತಂದು ನನ್ನ ಮುಂದೆ ಇರಿಸಿದರು.

ನಾನು ಕೌತುಕದಿಂದ ಮಗುಚಿದೆ.

೦

“ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮೆವು”

ವಿದ್ಯಾರ್ಥಿನಿಲಯ

ಮುಂಗಳೂರು

ತಾ. ೬—೬—೧೯೭೫

‘ಅರವಿಂದ’ ಪತ್ರಿಕೆಯ ಸಂಪಾದರಕರ ಸಿಕ್ಕೆ —

ನಾನು ಪತ್ರಿಕಾಪ್ರಪಂಚಕ್ಕೆ ತೀರಾ ಹೊಸಬನು. ಆದರೂ ಬರೆಯ ಬೇಕು, ಕೈಲಾದನ್ನು ಭಾಷಾಸೇವೆಮಾಡಬೇಕು ಎಂಬ ಹುಚ್ಚು ಬಹೆಳ. ಕನ್ನಡದ ಮೇಲೆ, ಕನ್ನಡ ನಾಡಿನ ಮೇಲೆ ತುಂಬ ಅಭಿಮಾನ. ಈ ಅಭಿಮಾನವೇ ನನ್ನನ್ನು ಕೆಲವು ಕಡೆ, ಕವಿತೆಗಳನ್ನು ಬರೆಯಿಸಿತು. ಇದರೂದನೇ ಪ್ರೋಣಿಸಿರುವ ‘ಜೀವನಯಂತ್ರ’ ಎಂಬ ಕವನವು ನಾನು ಬರೆದ ಕವಿತೆಗಳಲ್ಲಿ ತೀರಾ ಹೊಸದೂ ನನಗೆ ಸಂಪೂರ್ಣವಾಗಿ ತೃಪ್ತಿಯನ್ನು ಕೊಟ್ಟುದೂ ಆಗಿದೆ. ಈಗೇಗ ಕೆಲವೊಂದು ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ಅವೇಷ್ಟ್ಯೋ ಕವನಗಳ ಮಟ್ಟಕ್ಕಿಂತ ನನ್ನ ಕವಿತೆಯು ಉಚ್ಚಾತರವಾಗಿದೆಯೆಂದು ನನಗೆ ನಿಧಾರಿವಿದೆ. “ಭಾವಪ್ರಧಾನವಾದ ಕವಿತೆಯು ಎಲ್ಲಿಯೂ ಭಂಗ ಬಂದಿಲ್ಲ”ಎಂದು ನನ್ನ

ಕಾಲೇಜಿನ ಕನ್ನಡ ಪಂಡಿತರು ಕೂಡ ಅಭಿಪ್ರಾಯ ಪಟ್ಟದಾಗೆ ನಾನು ತೀರ ಹೊಸಬನಾದುದರಿಂದ ಇಷ್ಟನ್ನು ಹೇಳಬೇಕಾಯಿತು. ದಯವಿಟ್ಟು ನನ್ನ ಈ ಕವಿತೆಯನ್ನು ತಮ್ಮ ಈ ತಿಂಗಳ ಸಂಚಿಕೆಯಲ್ಲಿಯೇ—ತಪ್ಪಿದರೆ ಬರುವ ತಿಂಗಳ ಸಂಚಿಕೆಯಲ್ಲಾದರೂ ಪ್ರಕಟಿಸಿದರೆ ನಾನು ಪಟ್ಟ ಶ್ರಮವು ಸಾರ್ಥಕವಾಗುತ್ತಿತ್ತು. ನನ್ನ ಕವಿತೆಯು ಪ್ರಕಟವಾದ ಸಂಚಿಕೆಯನ್ನು ನನಗೆ ಉಚಿತವಾಗಿ ಕಳುಹಿಸುವ ಕೃಪೆಯನ್ನು ತೋರಿಸಬೇಕು.

ಕವಿತೆಯು ಸ್ವೀಕೃತವಾಗದ ಸಂದರ್ಭದಲ್ಲಿ ದಯವಿಟ್ಟು ಹಿಂದೆ ಕಳುಹಿಸಿಕೊಡಿರಿ. ಆ ಬಗ್ಗೆ ಒಂದಾಣ ಸ್ವಾಂಪನ್ನು ಜೋಡಿಸಿದ್ದೇನೆ.

ಇತಿ ತಮ್ಮ  
ಯೆ. ರಾಘವೇಂದ್ರ ರಾವ್.

*(Duplicate)*

ಪುನಃ ಮಗುಚಿದೆ.

೭

ವಿದ್ಯಾರ್ಥಿ ನಿಲಯ

ಮಂಗಳೂರು

ತಾ. ೨೫—೧೯—೨೫

‘ಅರವಿಂದ’ ಸಂಪಾದಕರ ಸ್ಕ್ರೀ—

ನಾನು ಕೆಲವು ತಿಂಗಳುಗಳ ಪೂರ್ವ ಕಳುಹಿದ ‘ಜೀವನಯಂತ್ರ’ ಎಂಬ ಕವಿತೆಯು ಸ್ವೀಕೃತವೋ ಅಸ್ವೀಕೃತವೋ ತಿಳಿಯಲ್ಲ. ಪತ್ರಿಕೆಯಲ್ಲಂತೂ ಅದು ಈ ವರೀಗೆ ಪ್ರಕಟವಾಗಿಲ್ಲ. ಆ ಬಗೆಗೆ ಇ—ಇ ಬಾರಿ ಬರೆದರೂ ತಮ್ಮಿಂದ ಯಾವಡೊಂದು ಬಗೆಯ ಉತ್ತರವೂ ಬರಲಿಲ್ಲ! ನನ್ನ ಸ್ವಾಂಪು ತಮ್ಮ ಟಪ್ಪಾಲು ಕಟ್ಟಿಯಲ್ಲಿ ನಡೆಯಿರಬಹುದೇ? ಕವಿತೆಯನ್ನು ಪ್ರಕಟಿಸಲು ಇಷ್ಟವಿಲ್ಲವಾದರೆ ದಯವಿಟ್ಟು ಹಿಂದಜ್ಞಾದರೂ ಕಳುಹಿಸಿ ಬಿಡಿ. ಬೇರೆ ಪತ್ರಿಕೆಗೆ ಕಳುಹಿಸಬೇಕಾಗಿದೆ.

ಇತಿ ತಮ್ಮ  
ಯೆ. ರಾಘವೇಂದ್ರ ರಾವ್.

*(Duplicate)*

ಶಿರುಗಿ ಮಗುಚಿದೆ.

3

'Aravinda' Office

Visweshwarapuram

ಶ್ರೀ ರಾಘವೇಂದ್ರ ರಾಯರಿಗೆ,—

Bangalore City

13—1—'26

ನಿಮ್ಮ ಕವಿತೆಯು ಸಕಾಲದಲ್ಲಿ ತಲುಪಿದೆ, ನೀವು ಆಗಾಗ್ಗೆ ಬರೆದ ಕಾಗದಗಳೂ ಬಂದು ಮುಟ್ಟಿವೆ. ಆದರೆ ಪತ್ರಿಕೆಯ ಕಾರ್ಯಭಾಷ್ಯದಿಂದ ವೇಳಿಗೆ ಸರಿಯಾಗಿ ನಿಮಗೆ ಉತ್ತರ ಕೊಡಲಾಗಲಿಲ್ಲ. ಆ ಬಗ್ಗೆ ಹೈಮಿಸಿರಿ.

ಇನ್ನು ನಿಮ್ಮ ಕವಿತೆಯ ವಿಚಾರವಾಗಿ ಬಂದು ಮಾತು—ಭಾವನೆಗಳು ಬಿಡಿಬಿಡಿಯಾಗಿವೆ....ಗತಿ ಎಡವುತ್ತದೆ....ಅಲ್ಲಲ್ಲಿ ಭಂದೋದೋಷಗಳೂ ಬಂದಿವೆ...ಶಬ್ದಜಾಲವೇನೋ ಒಂದು ತೆರನಾಗಿದೆ ಆದರೆ ಇದು ಆಧುನಿಕ ಕವನಗಳ ಸಾಲಿಗೆ ಸೇರಲು ಯೋಗ್ಯವಾಗಿಲ್ಲ.....ನೀವು ದುಡುಕಬಾರದು. ಹೀಗೆಯೇ ಬರೆಯುತ್ತಾ ಇರಿ. ತಪ್ಪಿನ ಮೆಟ್ಟಲುಗಳಿಂದಲೇ ಒಪ್ಪಿನ ಶಿಶಿರ ವನ್ನೇರಬೇಕಷ್ಟೆ! ಬರೆದೊಡನೆ ಮುದ್ರಿಸಬೇಕೆಂಬ ಹವ್ಯಾಸಕ್ಕೆ ಮಾತ್ರ ಕೈ ಹಚ್ಚುಬೇಡಿರಿ. ಅಭ್ಯಾಸಮಾಡುತ್ತ ಕೈ ಪಳಗಲಿ.....ಅಂತೂ ನಿಮ್ಮಿಂದ ಮುಂದಕ್ಕೆ ಉತ್ತಮ ಕವಿತೆಗಳನ್ನು ನಿರೀಕ್ಷಿಸಬಹುದಾಗಿದೆ. ಸಂಪಾದಕ ಧರ್ಮಕ್ಕೆ ನುಸರಿಸಿ ಇವ್ಯಾನ್ನು ಇದ್ದುದು ಇದ್ದಂತೆ ಹೇಳಬೇಕಾಯಿತು. ಇದಕ್ಕಾಗಿ ಸಿಟ್ಟಾಗಬಾರದು.

ಕವಿತೆಯನ್ನು ಇದರ ಸಂಗಡ ಮರಳಿ ಕಳುಹಿಸಿದ್ದೇವೆ.

ಇತಿ ನಿಮ್ಮ

B. I. Shastri,

*Editor*

ಇನ್ನೊಮ್ಮೆ ಮಂಗಳಿದೆ. ಒಂದು 'ಪೇಪರ್ ಕಟ್ಟಂಗ್' ಇತ್ತು.

4

( ಪಡಿಯಚ್ಚು 'ಕಡಿಯರ ಪ್ರಪಂಚ'ದ ಕೃಪೆಯಿಂದ)

ಈಗ ತಾನೆ ಇಂಗ್ಲೆಂಡಿನಿಂದ ಉಚ್ಚು ಶಿಕ್ಷಣ ಪಡೆದು ಮರಳಿ ಉರಿಗೆ ಬಂದಿರುವ ಉಡುಪಿ ರಾಘವೇಂದ್ರ ರಾವ್, B. A. Ph. D. ಆವರು.

ಶ್ರೀಯುತರ ಪರಿಚಯವನ್ನು ಸ್ವಲ್ಪದರಲ್ಲಿ ಇವ್ಯಾ ಹೇಳಬಹುದು. ಇವರು ದಕ್ಷಿಣ ಕನ್ನಡಿಗರು. ಚಿಕ್ಕಂದಿನಲ್ಲಿ ತನ್ನ ಉರಾದ ಉಡುಪಿಯ

ಮಿಶ್ನಾ ಹೈಸ್ಕೂಲಿನಲ್ಲಿ ಶೈಕ್ಷಣವನ್ನು ಪಡೆದವರು. ಆ ಮೇಲೆ ಮಂಗಳೂರಿನ ಸ್ವೀಂಟ್ ಎಲೋಸಿಯ್ಸ್ ಕಾಲೇಜಿನಲ್ಲಿ 1927ರಲ್ಲಿ ಬಿ. ಎ. ಫಾಸ್ಟ್ ಕಾಲ್ಸ್ ಪಾಸಾದರು. ಬಿ. ಎ. ಮುಗಿದ ಮೇಲೆ ಬೆನಾರಿಸಿನ ಯುನಿವರ್ಸಿಟಿಯಲ್ಲಿ ಅಧ್ಯಾಪಕರಾದರು. ಅಲ್ಲಿಂದ 1929ರಲ್ಲಿ ಇಂಗ್ಲೆಂಡಿಗೆ ತೆರಳಿದರು. ಈಗ ನಾಲ್ಕು ವರ್ಷಗಳಾದ ಬಳಿಕ ತಾ. 19—5—'34ರಲ್ಲಿ ತಮ್ಮ ಆಂಗ್ಲಪತ್ರಿ ಯೋಡನೆ ಉರಿಗೆ ಬಂದಿರುವರು. ಈಗ ಬೆನಾರಿಸಿನ ಯುನಿವರ್ಸಿಟಿಯಲ್ಲಿಯೇ ಪ್ಲ್ಯಾಫೇಸರರಾಗಿ ನೇಮಕ ಹೊಂದಿದ್ದಾರೆ. ಶ್ರೀಯುತರು ವಿದ್ಯಾರ್ಥಿಗಳಾಗಿರುವಾಗಲೇ ಕವಿತೆ, ಕಥೆ, ಲೇಖನಗಳನ್ನು ಬರೆಯುತ್ತಿದ್ದು ರು. ಇವರು ಬರೆದ ‘ನನ್ನ ವಿದ್ಯಾಭ್ಯಾಸ’ ಎಂಬ ಪುಸ್ತಕವನ್ನು ಉಡುಪಿಯ ಕನಾರಟಕ ಸಂಘದವರು ಪ್ರಕಟಿಸಿರುವರು. ಇವರು ಉತ್ತಮವಾಗಿ ಗಳಾಗಿದ್ದಾರೆ. ಕನ್ನಡದ ಬೆಳವಣಿಗೆಗೆ ಇವರಿಂದ ತುಂಬಾ ಸಹಾಯವಾಗುವುದರಲ್ಲಿ ಸಂದರ್ಭವಿಲ್ಲ.

(ಶ್ರೀಯುತರು ‘ನನ್ನ ಆಂಗ್ಲದೇಶದ ಅನುಭವಗಳು’ ಎಂಬ ಲೇಖಕಾಗಿ ಬರುವ ಸಂಚಿಕೆಯನ್ನು ನಿರೀಕ್ಷಿಸಿರಿ.)

ಪುನಃ ತಿರುವಿದೆ.

ಇ

‘Aravinda’ Office  
Visweshwarapuram

Bangalore City  
5—8—'34.

ಶ್ರೀಮಾನ್ ಯು. ರಾಘವೇಂದ್ರರಾಯರಲ್ಲಿ—

ವಿಜ್ಞಾಪ್ತಿಗಳು. ನಾವು ಬರುವ ವಿಜಯ ದಶಮಿಗೆ ‘ಅರವಿಂದ’ದ ದಸರಾ ಸಂಚಿಕೆಯೊಂದನ್ನು ಹೊರಡಿಸಬೇಕೆಂದು ನಿರ್ಧರಿಸಿದ್ದೇವೆ. ಅದರಲ್ಲಿ ಪ್ರಸಿದ್ಧರ ಕವನ, ಲೇಖನ, ಕಥೆಗಳಷ್ಟೇ ಬರುವವು. ಸುಮಾರು 200 ಪುಟಗಳು. ದಯವಿಟ್ಟು ತಮ್ಮ ಲೇಖನವೊಂದನ್ನು ಕಳುಹಿಸಿಕೊಟ್ಟು ನಮ್ಮ ಸಂಚಿಕೆಯು ಸರ್ವಾಂಗ ಸುಂದರವಾಗುವಂತೆ ಪ್ಲೋಟ್‌ಹಿಸುವಿರಾಗಿ ನಂಬಿದ್ದೇವೆ. ದಯವಿಟ್ಟು ತಮ್ಮ ಭಾವಚಿತ್ರದ ಒಂದು ಪ್ರತಿಯನ್ನು ಕಳುಹಿಸುವುದಾಗಬೇಕು. ಪಡಿಯಚ್ಚು ಮಾಡಿಸುವೆನು.

ಇತಿ ತಮ್ಮ

B. D. Shastri,

*Editor*

೬

## ಮರಳ ಮೆಗುಚಿಡೆ.

'Aravinda' Office  
Visweshwarapuram  
ಮಹಾಕವೀರೇ,

Bangalore City  
1—9—'34.

ನಮ್ಮ ಹೊದಲಿನ ಕಾಗದವು ತಮಗೆ ಮುಟ್ಟಿರಬಹುದು. ವಿಶೇಷ ಸಂಚಿಕೆಯ ಪ್ರಕಟನದ ಅವಧಿಯು ತೀರ ಸಮಾಸುತ್ತ ಬಂತು. ದಯವಿಟ್ಟು ತಮ್ಮ ಲೇಖನವನ್ನು ಕೂಡಲೇ ಕಳುಹಿಸುವ ಕೃಪೆ ಮಾಡಬೇಕು.

ಇತಿ ತಮ್ಮ

B. D. Shastri,

*Editor*

ಪುನಃ ತಿರುವಿಹಾಕಿದೆ.

೭

ಹಿಂದೂ ಯುನಿವೆಸಿಟಿ  
ಬೆಂಳಾರಿಸ್

೧೦—೬—'೩೪.

ಶ್ರೀಯರೇ,

ನಿಮ್ಮ ಕಾಗದಗಳಿರುತ್ತಾ ಕ್ಷೇತ್ರದಲ್ಲಿ ನಿನ್ನ ಸೇರಿವೆ. ಆದರೆ, ಪ್ರಕೃತ ಹೊಸತಾಗಿ ಬರೆದುದೇನೂ ನನ್ನಲ್ಲಿಲ್ಲ. ಇದಿಗಲೇ ಒಂದು ಕಥೆಯನ್ನು ಬರೆದು 'ಅಂತರಂಗ' ವಿಶೇಷ ಸಂಚಿಕೆಗೆ ಕಳುಹಿಸಿಯಾಯಿತು. ನಿನ್ನ ಇನ್ನಾವುದೋ ಎರಡು ಮೂರು ಪತ್ರಿಕೆಗಳ ದಸರಾ ಸಂಚಿಕೆಗಳಿಗೆ ಕೆಲವು ಕವಿತೆಗಳನ್ನೂ ಕಳುಹಿಸಿದೆ. ಈ ತಿಂಗಳಲ್ಲಿ ಹಲವು ಪತ್ರಿಕೆಗಳ ದಸರಾ ಸಂಚಿಕೆಗಳಿಗಾಗಿಯೇ ತುಂಬ ಬರಿಯ ಬೇಕಾಯಿತು. ಈಗ ಹೊಸತಾಗಿ ಏನಾದರೂ ಬರಿಯೋಣವೆಂದರೆ ಕಾರ್ಯ ಬಾಹ್ಯಲ್ಯಾದಿಂದ ಒಂದಿಷ್ಟೂ ಬಿಡುವಿಲ್ಲವಾಗಿದೆ. ಆದುದರಿಂದ ಈ ಬಾರಿ ನಿಮ್ಮ ಕೋರಿಕೆಯನ್ನು ಪರಿಪೂರ್ಣವಾಗಿ ನೇರವೇರಿಸಲು ಆಗದುದಕ್ಕಾಗಿ ಕ್ಷಮಿಸಿರಿ. ಈ ವರಿಗೆ ಪ್ರಕಟನಾಗದ ಹಳೆಯ ಕವನವೋಂದನ್ನು ಇದರ ಸಂಗಡ ಕಳುಹಿಸಿದ್ದೇನೆ. ಒಷ್ಟಿಗೆಯಾದರೆ ಮುದ್ರಿಸಬಹುದು. ದಾಕ್ಷಿಣ್ಯಕ್ಕೆ ಬೀಳುವ ಆಗತ್ಯವಿಲ್ಲ.

ಇತಿ ನಿಮ್ಮ

(Duplicate)

ಯು. ರಾಘವೇಂದ್ರ ರಾವ್.

ಇನ್ನೊಮೈ ಮಗುಚಿದೆ.

೫

'Aravinda' Office  
Visweshwarapuram

ಶ್ರೀಮಾನ್ ರಾಘವೇಂದ್ರರಾಯರಲ್ಲಿ—

ವಿಜ್ಞಾಪ್ತಿಗಳು, ನಮ್ಮ ದಸರಾ ವಿಶೇಷ ಸಂಚಿಕೆಯನ್ನು ಪ್ರತ್ಯೇಕ ವಾಗಿ ಕಳುಹಿಸಿದ್ದೇವೆ. ಅದರಲ್ಲಿ ತಮ್ಮ 'ಜೀವನಯಂತ್ರ' ಎಂಬ ಕವಿತೆಯನ್ನು ಮುದ್ರಿಸಿದ್ದೇವೆ. ತಮ್ಮ ಕವಿತೆಯನ್ನು ಮೂರು ಮೂರು ಬಾರಿ ಓದಿದರೂ ಮತ್ತೂ ಓದಬೇಕೆನಿಸುತ್ತದೆ. ಆ ಶಬ್ದಜಾಲ, ಲಲಿತ ಪದಬಂಧ, ರಸೋತ್ಪತ್ತಿ, ನವನವ ಭಾವಗಳು, ಪ್ರಸಾದ, ಶಯ್ಯೆ ಇವು ಇನ್ನೂ ನನ್ನ ಕಣ್ಣ ಮುಂದೆ ಇರುವಂತಿವೆ.

ಯಾವಾಗಲೂ ನಮ್ಮ ಪತ್ರಿಕೆಗೆ ತಮ್ಮ ಮಹತ್ವದ ಲೇಖನಗಳನ್ನು ಕಳುಹಿಸುತ್ತಿರುವಂತೆ ಬೇಡುತ್ತೇವೆ.

ವಿ. ಸಾ. ಕೆಲವು ಮಹತ್ವದ ಲೇಖನಗಳಿಗೆ ಸಂಚಿಕೆಯನ್ನು ವೇಳಿಗೆ ಸರಿಯಾಗಿ ಹೊರಡಿಸಲಾಗಲ್ಲಿ ಆ ಬಗ್ಗೆ ಕ್ವಮೆ ಬೇಡುತ್ತೇವೆ.

ಇತಿ ತಮ್ಮ

B. D. Shastri,

*Editor*

ಮರೆತಮಾತು—

ದಯವಿಟ್ಟು ನಮ್ಮ ದಸರಾ ಸಂಚಿಕೆಯ ಕುರಿತು ತಮ್ಮ ಅಮೂಲ್ಯ ಅಭಿಪ್ರಾಯವನ್ನು ತಿಳಿಸಬೇಕಾಗಿ ಪ್ರಾರ್ಥನೆ

B. D. Shastri

ಇನ್ನೊಮೈ ತಿರುವಿದೆ.

೬

ಹಿಂದೂ ಯುನಿವೆಸಿಟಿ

ಚೆನ್ನಾರಿಸ್  
ಶ್ರಯರೀ,

ನಿಮ್ಮ 'ಶರವಿಂದ' ದಸರಾ ಸಂಚಿಕೆಯು ಕ್ವೇ ಸೇರಿತು. ಬಾಹ್ಯಾಂಗವು ಉತ್ತಮವಾಗಿದೆ. ಅಂತರಂಗದಲ್ಲಿಯೂ ಕೆಲವು ಲೇಖನಗಳು ಚೆಲುವಾಗಿವೆ.

ತಾ ೧೦—೧೧—'ಇಂ.

‘ವೇತಾಳನ್ತಕ್ಕ’ದ ವಿಷಯವಾದ ಲೇಖನವು ತೀರಾ ಹುಡುಗಾಟಿಕೆಯದ್ದೀಂದು ನನ್ನ ಅಭಿಪ್ರಾಯ. ಹಾಗೆಯೇ ಕವಿತೆಗಳಲ್ಲಿ ಕೆಲವನ್ನು ದಾಷ್ಟಿಣ್ಯಕ್ಕೆಲ್ಲ ದಿದ್ದರೆ ಪ್ರಕಟಿಸಲು ಬೇರೆ ಯಾವ ಕಾರಣವೂ ಕಾಣುವುದಿಲ್ಲ. ‘ಚೇನ ನರಸಲು ತೆರಳಿದಲ್ಲಿ’ ಎಂಬ ಕಥೆಯು ಉತ್ತಮವಾಗಿದೆ; ಆದರೆ ಬಂಗಾಳಿಯ “ಮಧುರ್” ಸಂಧಾನೇ” ಎಂಬ ಕಥೆಯು ಕುರುಡು ಭಾಷಾಂತರವಾಗಿದೆ. ಸಂಪಾದಕರಿಗೆ ಹಲವು ಭಾಷೆಗಳ ಪರಿಚಯವು ಆಗತ್ಯ. ನೀವು ‘ಕಾವ್ಯ ಸಾಮಾಜಿಕ್’ ಎಂಬ ಕವಿತೆಯ ಪುಸ್ತಕವನ್ನು ವಿಮರ್ಶಿಸುವಾಗ ಆ ಪುಸ್ತಕ ವನ್ನು ಸಂಪೂರ್ಣವಾಗಿ ಓದಿದಂತೆ ಕಾಣುವುದಿಲ್ಲ. ಅದಾರೋ ಒಬ್ಬರ ಚಿಕ್ಕ ಭಾಷಾಂತರ ಗ್ರಂಥವೊಂದನ್ನು ವಿಮರ್ಶಿಸಲು ಉ ಪುಟಗಳನ್ನು ಕಪ್ಪುಮಾಡಿದ್ದರ ಚೆಚಿತ್ಯವೇನಿರಬಹುದೂ? ಅಲ್ಲದೆ ‘ಕನ್ನಡದ ಕಂಪು’ ಎಂಬ ಗ್ರಂಥ ವಿಮರ್ಶಿಯಲ್ಲಿ ‘ಅದಕ್ಕೆ ಹಿರಿಯರೊಬ್ಬರ ಮುನ್ನಡಿ ಅವಶ್ಯಚೇಕಿತ್ತು’ ಎಂದು ನವೀನ ವಾಗಿ ಬರೆದಿರುವಿರಲ್ಲ—ಅದಕ್ಕೇನು ಅಧರ್? ಪ್ರಾಯಶಃ ನಿಮಗೆ ಕೆಲವು ಹಿರಿಯರ ಹಣೆಬರಹದ ಪರಿಜ್ಞಾನವು ಸಾಕಷ್ಟು ಇಲ್ಲವೆಂದು ನಾನೆಣಿಸುತ್ತೇನೇ. ಕೆಲವು ಸಮಯದ ಕೆಳಗೆ ನನ್ನ ಒಂದು ಗ್ರಂಥಕ್ಕೆ ಹಿರಿಯರೊಬ್ಬರು ಉಪೋದ್ಯಾತ ಬರೆಯಲೊಸ್ಸಿ ಕಡೆಗೆಹನನ್ನೊಂದನೇ ಗಂಟಿಯಲ್ಲಿ ಬಾಲ ಮಡಚಿದ ಅನುಭವವಿದೆ. ಹೀಗೆ ಹಿರಿಯರು ಮುಮ್ಮಾತು ಬರೆಯಲು ಒಪ್ಪದಿದ್ದರೆ, ಕಿರಿಯರದ್ದಕ್ಕೆ ಬೆಲೆ ಇಲ್ಲವಾದರೆ ಮತ್ತೀನು ಮಾಡಬೇಕು? ಮುಂಡಾಸು ಇದ್ದರೆ ವೊತ್ತ ತಲೆ; ಇಲ್ಲವಾದರೆ ಅಲ್ಲವೆಂದು ನಿಮ್ಮ ಅಭಿಪ್ರಾಯವೇ?

ಇದಲ್ಲದೆ ಈಗಿನ ನಮ್ಮ ಕೆಲವು ಅಜ್ಞಂದಿರು ಟಿಟ್ಟಿಭದಂತೆ ಆಕಾಶಧಾರಿಗಳಿಂಬ ಭೂತಂತ್ಯಿಯುಳ್ಳವರು. ಉಳಿದವರು ಮಾಡುವುದನ್ನು ಕಣ್ಣಿತ್ತಿ ಕಾಣುವನ್ನು ತಾಳ್ಳಿ ಕೂಡ ಅವರಲ್ಲಿರುವುದು ಕಡಿಮೆ. ‘ಕಿರಿಯರು ದುಡುಕಿ ಸಾಹಿತ್ಯವನ್ನು ಕೆಡಿಸುತ್ತಾರೆ’ಂದೇ ಕೆಲವು ಹಳಬರ ಮನೋಧರ್ಮವಾಗಿ ಬಿಟ್ಟಿದೆ! ಅವರಲ್ಲಿ ಆವಿಷ್ಟವಾದ ಸ್ವಾಧ್ಯಾಭೂತವೇ ಅವರನ್ನು ಹೀಗೆ ನುಡಿಸದಿದ್ದರೆ ಮತ್ತೀನಾಗಿರಬಹುದು? ಅಂತೂ ನಿಮ್ಮ ಸಾಹಸವು ಅಭಿವಂದನೀಯವಾಗಿದೆ.

(*Duplicate*)

ಪುನಃ ತಿರುಗಿಸಿದೆ. ಇನ್ನೊಂದು ‘ಪೇಪರ್’ ಕಟ್ಟಂಗ್’ ಸಿಕ್ಕಿತು.

೧೦

ನಮ್ಮ ದಸರಾ ಸಂಚಿಕೆಯ ಕುರಿತು ಕೆಲವು ಅಮೂಲ್ಯ ಅಭಿಪ್ರಾಯಗಳು—

೧ ಪ್ರೌಢೆಸರ್ ಯು. ರಾಫೇಂದ್ರ ರಾವ್, B. A. Ph. D. ಬೆನಾರಿಸ್, ಇವರಿಂದ—

“....ಬಾಹ್ಯಾಂಗವು ಉತ್ತಮವಾಗಿದೆ; ಅಂತರಂಗದಲ್ಲಿಯೂ..... ಲೀಖನಗಳು ಚೆಲುವಾಗಿವೆ.....‘ಜೇನನರಸಲು ತೆರಳಿದಲ್ಲಿ’ ಎಂಬ ಕಥೆಯು ಉತ್ತಮವಾಗಿದೆ....ನಿಮ್ಮ ಸಾಹಸವು ಅಭಿವಂದನೀಯವಾಗಿದೆ.

\* \* \* \* \*

‘ಫೈಲ’ನ್ನು ಮುಚ್ಚಿದೆ.

ರಾಫೇಂದ್ರರಾಯರು “ಹೇಗಿದೆ ಶಿಟ್ಟಿರೇ,” ಎಂದು ಕೇಳಿದರು.

ನಾನು ಉತ್ತರಕ್ಕಾಗಿ ಹುಡುಕುತ್ತಿರುವಾಗ ಪುಣ್ಯಕ್ಕೆ ಅವರ ಹೆಂಡತಿ ಪುಣ್ಯ ಸ್ತ್ರೀ ಚಾ ತಕೊಂಡು ಬಂದರು. ವಾದವು ‘ಚಾ’ದಲ್ಲಿ ಮುಳುಗಿ ಹೋಯಿತು.

! ! !

---

## ನಮ್ಮ ಗ್ರಂಥಮಾತ್ರಿಯ ರಕ್ಷಕರು \*

- ೧ ಶ್ರೀಯುತ ಸಿ. ಲಕ್ಷ್ಮೀನಾರಾಯಣ ನಾಯಕರು, ಕಟ್ಟಪಾಡಿ.
  - ೨ ಶ್ರೀಯುತ ಕೆ. ಸುಬ್ರಾಹ್ಯ ಚಡ್ರಪ್ಪ ಶ್ರವಣಭಾಗರು, ಕಟ್ಟಪಾಡಿ.
  - ೩ ಮೇಸ್ಸುಸ್ ಮಲ್ಲಿ ವಾಮನ ಭಟ್ಟ & ಬ್ರದರ್, ಉಡುಪಿ.
- 

## ಆಶ್ರಯದಾತರು ನ್ಯ

- ೧ ಶ್ರೀ ಅಂಬಾಡಿಬೀಡು ಗೋವಾಲ ಶೆಟ್ಟರು, ಕಟ್ಟಪಾಡಿ.
- ೨ „ ತೋನ್ಸೆ ಜನಾರ್ಥನಯ್ಯನವರು, ಉಡುಪಿ.
- ೩ „ ಪಿ. ರಾಮದಾಸ ನಾಯಕರು, ಬಿ. ಎ. ಎಲ್. ಟಿ. ಕಟ್ಟಪಾಡಿ.
- ೪ ಮಿ. ಯಫ್. ಯಕ್ಕಾ. ದಾಲ್ಕ್ಷೇದರು, ಉದ್ಯಾವರ.
- ೫ ಶ್ರೀ ‘ಕಾಮತ್ತ’ ಅವರು, ಕಟ್ಟಪಾಡಿ.
- ೬ „ ಪಾಂಗಾಳ ಜನಾರ್ಥನ ನಾಯಕರು, ಕಟ್ಟಪಾಡಿ.
- ೭ „ ಕೆದಿಂಜಿ ವೆಂಕ್ಟಯ್ಯ ಹೆಗ್ಡೆರು, ಜಮಿನಾನ್ನಾರ್, ಯೆಂಣಗುಡ್ಡೆ.
- ೮ „ ಬಿ. ಕೃಷ್ಣಯ್ಯ ಹೆಗ್ಡೆರು, ಜಮಿನಾನ್ನಾರ್, ಹಿರಿಯಡ್ಡ.
- ೯ „ ಕೆ. ಸೀತಾರಾಮ ದೊರೆಬಳ್ಳಾಳರು, ಕಟ್ಟಪಾಡಿ ಬೀಡು.
- ೧೦ „ ಎ. ಬಿ. ಶೆಟ್ಟರು, ಎಂ.ಎಲ್.ಸಿ. ಆತ್ಮವರ, ಮಂಗಳೂರು.
- ೧೧ „ ಕೆ. ವಾಸುದೇವ ಚಡ್ರಪ್ಪ ಶ್ರವಣಭಾಗರು, ಕಟ್ಟಪಾಡಿ.
- ೧೨ ಮೇಸ್ಸುಸ್ ಪಿ. ಎ. ಸೈ ಬ್ರದಸ್ರವರು, ಉಡುಪಿ.
- ೧೩ ಶ್ರೀ ಯು. ಸದಿಯನವರು, ಜಮಿನಾನ್ನಾರ್, ಉದ್ಯಾವರ.
- ೧೪ „ ಬಿ. ವಾಸುದೇವ ರಾಯರು, ಎಡ್ಮೆಂಟ್ಸ್, ಉಡುಪಿ.
- ೧೫ „ ಪಿ. ಆನಂದ ನಾಯಕರು, ಮಚೆಂಟ್ ಕಟ್ಟಪಾಡಿ.
- ೧೬ „ ಬಿ. ರಾಮಣ ಶೆಟ್ಟು, ಹೇ. ಮಾ. ಹಾ. ಎ. ಶಾಲೆ, ಬಾಕ್ಕಾರು.
- ೧೭ „ ಕೆ. ಮುದ್ದಣ್ಣ ಶೆಟ್ಟರು, ಹೊಮಾಸ್ಟರ್, ಕೊರಂಗ್ರಪಾಡಿ.
- ೧೮ „ ಎಂ. ವಾಮನ ರಾಯರು, ಎಪ್ಲೊಲೊ ಸ್ಟ್ರೀಟ್, ಬೊಂಬಾಯಿ.
- ೧೯ „ ಪಿ. ರಾಮಚಂದ್ರ ರಾಯರು, M.B. & B.S., Ph.D. ವಿಶಾಖಪಟ್ಟಣ.
- ೨೦ „ ಎಲ್ಲಾರು ಗುತ್ತು ಆಚ್ಚಣ್ಣ ಶೆಟ್ಟರು, ವೈನಾಡ್.

- ಅಗ ಶ್ರೀ ಎ. ಬಿ. ಕೃಷ್ಣರಾಜರು, ಉಡುಪಿ.  
 ಅಗ „ ಪಾದೂರು ಕೃಷ್ಣಯ್ಯ ಶೆಟ್ಟರು, ಪರೇಲ್, ಬೊಂಬಾಯಿ.  
 ಅಂ „ ಯು. ವೆಂಕಟರಾಯ ಕಾಮತರು, ಉಡುಪಿ.
- 

### ಪ್ರೋಫೆಸರ್ †

- ೧ ಶ್ರೀ ಕೆ. ರಾಮ ಕಾಮತರು, ಮಚೆಂಬಾ, ಕಟಪಾಡಿ.  
 ೨ „ ನಂದ್ಯಪ್ಪ ಹೆಗ್ಡೇರು, ಯೆಣಗುಡ್ಡೆ.  
 ೩ „ ಕೆ. ಕೃಷ್ಣಯ್ಯ ಶೆಟ್ಟರು, ಪಡುಮನೆ, ಕೆಮ್ಮೂರು.  
 ೪ „ ಕೆ. ನಾರಾಯಣ ಶೆಟ್ಟರು, ಜಮಿನಾನ್ನಾರ್, ಕೊರಂಗ್ರಾಪಾಡಿ.  
 ೫ „ ಯು. ಪರಮೇಶ್ವರ ಮೇಸ್ತರು, ಫಿಜಿಸಿಯನ್ ಉದ್ಯಾವರ.  
 ೬ „ ಪುತ್ತಿಗೆ ಸುಭೂತಾಳ್ಳಾಚಾರ್ಯರು, ಉದಿಯಾವರ ಶಂದುರು.  
 ೭ „ ಬೆಳ್ಳಳಿ ಕೆರೆಮನೆ ವೆಂಕಪ್ಪ ಶೆಟ್ಟರು, ಉಡುಪಿ.  
 ೮ „ ಕುತ್ಪಾಡಿ ತಿಮ್ಮಪ್ಪ ಶೆಟ್ಟರು, ಉಡುಪಿ.  
 ೯ „ ಬೆಳ್ಳಳಿ ಕೆರೆಮನೆ ನಾರಾಯಣ ಶೆಟ್ಟರು, ಉಡುಪಿ.  
 ೧೦ „ ಕೊರಂಗ್ರಾಪಾಡಿ ತೇಂಜಪ್ಪ ಶೆಟ್ಟರು, ಉಡುಪಿ.  
 ೧೧ „ ಕವಿರಾಜ ಮಹಾಬಲ ಶೆಟ್ಟರು, ಮಂಗಳೂರು  
 ೧೨ ಶ್ರೀಮತಿ ಮಂದಾಕಿನಿ ಬಾಯಿಯವರು, ವಿದುಷಿ, ಮುದ್ರಾಸು.  
 ೧೩ ಶ್ರೀ ಎಂ. ಪದ್ಮನಾಭ ರಾಯರು, ಜಮಿನಾನ್ನಾರ್, ಮರ್ಟಿಪ್ಪು.  
 ೧೪ „ ಯು. ರಾಮಚಂದ್ರ ಮಯ್ಯರು, ಅಧ್ಯಾಪಕ, ಉದ್ಯಾವರ.  
 ೧೫ „ ಎಂ. ವಿಟ್ಲಲ ಶೆಟ್ಟರು, ಅಧ್ಯಾಪಕ, ಮಲ್ಲಾರು.  
 ೧೬ „ ಕೆ. ವಿ. ಕೃಷ್ಣಯ್ಯನವರು, ಹೆಡ್‌ಮಾಸ್ಟರ್, ಮಲ್ಲಾರು.  
 ೧೭ „ ಕೆ. ಶೇಸು ಶೆಟ್ಟರು, ಅಧ್ಯಾಪಕ, ಕಾಪು  
 ೧೮ „ ಎಂ. ಅನಂತ ಕೃಷ್ಣರಾಯರು, ಹೆಡ್‌ಮಾಸ್ಟರ್, ಮರ್ಟಿಪ್ಪು.  
 ೧೯ „ ಪಿ. ಮುದ್ದಣ್ಣ ಶೆಟ್ಟರು, ಬಿ. ಯಂ. ಸ್ಕೂಲ್, ಪಾದೂರು.  
 ೨೦ „ ಯು ದಾದು, ಹೆಡ್‌ಮಾಸ್ಟರ್ ಕೈಪುಂಜಾಲ್.  
 ೨೧ „ ಕೆ. ಮುದ್ದಣ್ಣ ಶೆಟ್ಟರು, ಈನರಾ ನಸರ್, ಕಾಪು  
 ೨೨ „ ಕೆ. ಪದ್ಮನಾಭ ಶ್ಯಾಸ್ತಿಭಾಗರು, ಹೆ. ಮಾ. ಕರಂದಾಡಿ

- ೭೨ ಶ್ರೀ ಕೆ. ಅಂತಯ್ಯ ಹೆಗ್ಡೇರು, ಜವಿನಾನ್ನಾರ್, ಕೂರಾಡಿ.
- ೭೩ „ ಮಟ್ಟಾಡಿ ಶೀನಪ್ಪ ಶೆಟ್ಟರು, ಪೀಚರ್, ಬಂಕೌರು.
- ೭೪ „ ಬೈಕಾಡಿ ರಾಮಣ್ಣ ಶೆಟ್ಟರು, ಅಧ್ಯಾಪಕ, ಬಾಕೌರು.
- ೭೫ „ ವೆರಂಪಲ್ಲಿ ಶೀನಪ್ಪ ಶೆಟ್ಟರು, ಪೀಚರ್. ಉಡುಸಿ.
- ೭೬ „ ಹೆಗ್ರ ವಿಟ್ಟಲ ಶೆಟ್ಟರು, ಅಧ್ಯಾಪಕ, ಸ್ವಾಭರಕಟ್ಟೆ.
- ೭೭ „ ವೈ. ಶ್ರೀಮರಾಯ ಹೆಗ್ಡೇರು, ಜವಿನಾನ್ನಾರ್, ಯೇಣಗುಡ್ಡೆ.
- ೭೮ „ ಎಂ. ನಾರಾಯಣ ಶೆಟ್ಟರು, ಪೀಚರ್, ಮತ್ತೆ.
- ೭೯ ಮೆಸ್ಸನ್‌ಎಂ ‘ಹೆಗ್ಡೆ ಬ್ರುದೆಸ್‌’ರು, ಎಮಾಳ್.
- ೮೦ ಶ್ರೀ ವೈ. ಅಂಗರ ಶೆಟ್ಟರು, ಅಧ್ಯಾಪಕ, ಎಮಾಳ್.
- ೮೧ „ ವೈ. ತಪ್ಪ ಶೆಟ್ಟೆಡು, ಅಧ್ಯಾಪಕ, ಎಮಾಳ್.
- ೮೨ „ ಪಿ. ರಾಮರಾಯರು, ಉಪಾಧ್ಯಾಯ, ಎಮಾಳ್.
- ೮೩ „ ಮೆಸ್ಸನ್‌ಎಂ ‘ಪ್ರಭು ಬ್ರುದೆಸ್‌’ರು, ಪಡುಬಿದ್ರಿ.
- ೮೪ „ ಯು. ನಾಗಪ್ಪ, ಫಿಶ್‌ರೀಸ್ ಇನ್‌ಫೆಕ್ಟ್‌ರ್, ಮಂಗಳೂರು.
- ೮೫ „ ಎಚ್. ಮುತ್ತಯ, ಸಚ್ಚ ಕಲೆಕ್ಟರ್ ಆಫೀಸ್, ಕುಂದಾಪುರ.
- ೮೬ „ ಬಿ. ವಿಟ್ಟಲ ಶೆಟ್ಟರು, ಅಧ್ಯಾಪಕ, ಪಡುಬಿದ್ರಿ.
- ೮೭ „ ಅಂಬಾಡಿ ಬಿಂಡು ಸೂರ್ಯಣ್ಣ ಶೆಟ್ಟರು, ಚೊಂಬಾಯಿ.
- ೮೮ „ ಎಂ. ಎಸ್. ಅಧಿಕಾರಿಗಳು, ಪ್ಲೀಡರ್, ಕಾರ್ಕೆಳ.
- ೮೯ „ ಪಂಡಿತ ಕೆ. ನಾರಾಯಣ ರಾಯರು, ಕಾರ್ಕೆಳ.
- ೯೦ „ ಪಿ. ವಿ. ಉಪಾಧ್ಯಾಯರು, ವಕೀಲ್, ಕಾರ್ಕೆಳ.
- ೯೧ „ ಕೆ. ಎಂ. ಹೆಗ್ಡೇರು, ವಕೀಲ್, ಕಾರ್ಕೆಳ.
- ೯೨ „ ಕಟ್ಟಪಾಡಿ ರಂಗಪ್ಪ ಕಿಣಿಯರು, ಚೊಂಬಾಯಿ.
- ೯೩ ಡಾಕ್ಟರ್ ಯು. ಎಸ್. ರಾವ್, ಚೊಂಬಾಯಿ.
- ೯೪ ಶ್ರೀ ಕೆ. ವಿ. ಹೆಚ್‌ರ್, ಕಟ್ಟಂಗರೆ.
- ೯೫ „ ವಿ. ವಿ. ಕಾಣೇಮಾರ್, ವೆಲ್‌ಕಂ ಹೋಟೆಲ್, ಚೊಂಬಾಯಿ.
- ೯೬ „ ಟಿ. ಮುತ್ತಪ್ಪ, ಹೆ. ಮಾ. ಫಿಶ್‌ರೀಸ್ ಸ್ಕೂಲ್, ಮಲ್ಲೆ.
- ೯೭ „ ಎಚ್. ವೀರಯ್ಯ ನಾಯ್ಯರು, ಅಧ್ಯಾಪಕ, ಕಾಪು.
- ೯೮ „ ವಿ. ತುಕ್ಕ ಶೆಟ್ಟರು, ಅಧ್ಯಾಪಕ, ಕನ್ನಾನ, ಪುತ್ತೂರು.

- |    |   |
|----|---|
| ಇಂ | ಶ್ರೀ ಪಿ. ಮಹಾಲಿಂಗ ಶೆಟ್ಟರು, ಅಧ್ಯಾಪಕ, ಕಾವು.          |
| ಇಗ | ,, ಬಿ. ವೆಂಕಪ್ಪ ರೈಗಳು ಜಮಿನಾನ್ವರ್ತ, ಉಪಿನಂಗಡಿ.       |
| ಇಅ | ,, ಕುತ್ಯಾರು ರಾಮಣ್ಣ ಶೆಟ್ಟರು, ಕೇಂಜ ಕರೆಮನೆ, ಚೊಂಚಾಯಿ. |
| ಇಆ | ,, ಮಾಣಿಚೆಟ್ಟು ಕೃಷ್ಣಯ್ಯ ಹೆಗ್ಡೇರು, ಶಿವೆ.            |
| ಇಇ | ,, ದೇಜಪ್ಪ ಸಿ. ಅವಿಂದ್ರ, ಕೈಪುಂಜಾಲ್.                 |
| ಇಎ | ,, ಕೆ. ನಾಗಪ್ಪಯ್ಯ, ಡಿ  ಇ  ಆಫೀಸು, ಉಡುಪಿ.            |
| ಇಎ | ,, ಎಂ ಶ್ರೀನಿವಾಸರಾವ್, ಡಿ  ಇ  ಆಫೀಸು, ಪುತ್ತೂರು.      |
| ಇಎ | ,, ಕೆ. ಉಗ್ಗಪ್ಪ ಶೆಟ್ಟರು, ಕುರಿಯಾಲ, ಬಂಟವಾಳ.          |
| ಇಆ | ,, ಮುತ್ತಣ್ಣ ಬುಡಲೆ, ತೆಂಕ್ಕೆ, ಗುರುಪುರ್.             |
| ಇಎ | ,, ಬಿ. ಹೂವಯ್ಯ, ಹಾಲಿಕೋಡು, ಬಾಕೋರು.                  |
| ಇಂ | ,, ಎಚ್. ಸಂಜೀವ ಶೆಟ್ಟರು, B. A. L. T. ಪುತ್ತೂರು.      |
| ಇಎ | ,, ಅಡ್ಡ ಕುಂಜರ್ಮಮನೆ ರುಕ್ಕ ಶೆಟ್ಟರು, ಚೊಂಚಾಯಿ.        |
| ಇಆ | ,, ಬೆಳಮಣ್ಣ ಸೂರಪ್ಪ ಶೆಟ್ಟರು, ಪರೀಲರೋಡು, ಚೊಂಚಾಯಿ.     |
| ಇಇ | ,, ಯು. ವಿ ಆರಾಧ್ಯರು, ಜಮಿನಾನ್ವರ್ತ, ಖಾದ್ಯಾವರ         |
| ಇಇ | ,, ಕೊರಂಗ್ರಿಂಡಿ ದೇವಯ್ಯ ಹೆಗ್ಡೇರು, ಚೊಂಚಾಯಿ           |
| ಇಇ | ,, ಎಂ. ಚೊಮ್ಮೆಯ್ಯ ಶೆಟ್ಟರು, ಬಿ. ಎ. ಸ್ಕೂಲ್, ಉಚ್ಚಿಲ   |
| ಇಇ | ,, ಮಹಾಬಲ ಶೆಟ್ಟರು, ಟೆಕ್ಕರ್ ಮೇನೇಜರ್, ಎಡ್ಡೇರು.       |

## † రూ. 5 కొడువచ్చరు.











